



ಅಭಿವೃದ್ಧಿ ಮಾಸಪತ್ರಿಕೆ

ಮುಖ್ಯ ಸಂಪಾದಕಿ
ದೀಪಿಕಾ ಕಚ್ಚಲ್

ಹಿರಿಯ ಸಂಪಾದಕಿ
ಬಿ.ಕೆ. ಕಿರಣ್ಯಾಯಿ

ಮುಖ್ಯಪುಟ ವಿನ್ಯಾಸ
ಗಜಾನನ ಪಿ. ದೋಪೇ

ಯೋಜನೆಯ ಸಂದೇಶವನ್ನು ಎಲ್ಲ ಜನಗಳಿಗೆ ಮುಟ್ಟಿಸಲು, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯ ಎಲ್ಲ ಸಮಸ್ಯೆಗಳ ಬಗ್ಗೆ ಪ್ರಮಾಣೀಕ ಚರ್ಚೆ ಕೈಗೊಳಿಸುವದನ್ನು ಯೋಜನಾ ಉತ್ತೇಜಿಸುತ್ತದೆ. ಭಾರತ ಸರ್ಕಾರದ ಸಮಾಜಾರ ಮತ್ತು ಪ್ರಸಾರ ಸಚಿವಾಲಯದಿಂದ ಪ್ರಕಟಿತವಾದರೂ, ಯೋಜನಾ ಕೇವಲ ಅಧಿಕೃತ ದೃಷ್ಟಿಕೋನವನ್ನು ಬಿಂಬಿಸುವುದಕ್ಕೆ ಮಾತ್ರ ಸಿಮಿತವಾಗಿಲ್ಲ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಗುಜರಾತಿ, ಬಂಗಾಲಿ, ಮಲಯಾಳಂ, ಮರಾಠಿ, ತಮಿಳು, ತೆಲುಗು, ಒರಿಯಾ, ಪಂಜಾಬಿ ಮತ್ತು ಉದ್ಯಾ ಭಾಷೆಯಲ್ಲಿ ಯೋಜನಾ ಪ್ರಕಟವಾಗುತ್ತದೆ.

ಶೇಷನಾಗಳಲ್ಲಿ ವ್ಯಕ್ತಿಗಾದ ಅಭಿಪ್ರಾಯಗಳು ಶೇಷಕರಾತ್. ಅವರು ಪ್ರತಿನಿಧಿಸುವ ನಂಜ್ಞೆ ಅರ್ಥವಾ ನರ್ಕಾರದ ಅಭಿಪ್ರಾಯವಲ್ಲ. ಯೋಜನಾ ಪತ್ರಿಕೆಯಲ್ಲಿ ಪ್ರತಿಪನಾನುವಿಜಾಗಿರಾತ್ ಯಿಥಾಧತೆ ಆಯಾ ನಂಜ್ಞೆಗಳ ಹೊರ್ನಾಲಿಕೆಯಾಗಿರುತ್ತದೆ. ಜತ್ತಾರು ನಾಂದಜ್ಞಾಕ.

ವಿಳಾಸ

ಯೋಜನಾ - ಕನ್ನಡ,
ಪ್ರಕಾಶನ ವಿಭಾಗ,
ಸಮಾಜಾರ ಮತ್ತು ಪ್ರಸಾರ ಸಚಿವಾಲಯ,
ಭಾರತ ಸರ್ಕಾರ,
ಮೊದಲನೆಯ ಅಂತಸ್ತು, 'ಎಫ್‌ಐಎಂಗ್',
ಕೇಂದ್ರೀಯ ಸದನ, ಕೋರಮಂಗಲ,
ಬೆಂಗಳೂರು - 560 034.
ದೂರವಾಣಿ : 080 - 25537244.
E-mail : kannada-yojana@gov.in



— ಈ ಸಂಚಿಕೆಯಲ್ಲಿ

ಸಂಪಾದಕೀಯ	2
ಬ್ಯಾಂಕಿಂಗ್ ಸುಧಾರಣೆ: ನಿಯಂತ್ರಣಾರ್ಥ ಮುನ್ದು	3
* ಅತೀಶಾ ಕುಮಾರ್	
ಆದಿಯಿಂದ ಆರ್ಥಿಕ ರೂಪಾಂಶದವರೆಗೆ	7
* ವಿವೇಕ ಕುಮಾರ್, ಸಂಕೇತ ಟಿಂಡನ್ ಮತ್ತು ಶುಭದಾರಾವ್	
ಅಸಾಧಕ ಆಸ್ತಿಯ ನಿರ್ವಹಣೆ	10
* ಪ್ರೌ. ದೀಪಕ್ ನಾರಂಗ್	
ಬ್ಯಾಂಕೆಗಳ ಮರು ಬಂಡವಾಳೀಕರಣ; ವಿಸ್ತೃತ ಹರವು	13
* ಅಶುತೋಷ್ ಕುಮಾರ್	
ದಿವಾಳಿಗೆ ಪರಿಹಾರ ಕ್ರಮ	16
* ಇಂದೀವ್ ಜಲ್ ಧಸ್ತನಾ	
ಗ್ರಾಮೀಣ ಬ್ಯಾಂಕಿಂಗ್: ಸಮಸ್ಯೆ - ಸವಾಲು	20
* ಮಂಜುಳಾ ವಾಧ್ಯಾತ್ಮಿಕ ನಗದು ಆರ್ಥಿಕತೆ	24
* ಆರ್. ಸುಭೂತಿಯೆಂನ್	
ಬ್ಯಾಂಕಿಂಗ್ ಉದ್ದೇಶೆಯಲ್ಲಿ ಬೃಹತ್ ಮಾಹಿತಿ ವಿಶೇಷಣೆ	28
* ಚತುಭೂತ ಬಾಂಕ್, ಶ್ರೀಕಾಂತ ಶರ್ಮ	
ಬ್ಯಾಂಕರ್ಗಳ ಬ್ಯಾಂಕರ್ ಆರೋಬಿಷನ್	31
* ಆರೋಬಿಷನ್ ಅಧಿಕೃತ ವೆಬ್ ಸೈಟ್	
ಎನ್‌ಎಸ್ ಕಲ್ಪಿಸಿದ ಸಮರ್ಪಣೆ	35
ನಳಿಕೆಗಳಿಂದ ನಗರ - ರುಗಮಿಸಿದ ದೀಪ	36
* ಮಾಯಣ್ ಗೌಡ, (ಕೆ.ಎಂ.ಎ.ವಿಎ್)	
ದಿವ್ಯಾಂಗಜನ್ ಸರ್ಕೆರಣೆ ಪುರಸ್ಕಾರ ಪ್ರದಾನ	38
ಸಾಲ ವಿಶ್ವಸಾಹಿತೆಯ ಶ್ರೀಯಾಂಕ ವರ್ಧನೆ	39
* ಪ್ರಾಂತ್ಯಾಕಾರ್ ಸಾಮು, ಭಾವೇಶ್ ಗಾರ್ಜ್	
ಭಾರತೀಯಾಲಾ; ರಾಷ್ಟ್ರೀಯ ಹೆದ್ದಾರಿಗೆ ಕಾರ್ಯಕಲ್ಪ	45
* ಯದುವೀರ್ ಶಿಂಗ್ ಮಲ್ಲಿಕ್	
ಮಿಷನ್ ಇಂಡ್ರಧನುಷ್	48
* ಡಿ.ಎಸ್. ಮಲ್ಲಿಕ್	
ಆರ್ಥಿಕ ಪಾಲೋಳುವಿಕೆಯಲ್ಲಿ ಬ್ಯಾಂಕುಗಳ ಪಾತ್ರ	52
* ಕರ್ನಾಟಕ್ ಶಿಂಗ್, ಶಿವಪ್ರಮಾರ ರೆಡ್ಡಿ ಕೆ.	
ಸಹಕಾರ ಬ್ಯಾಂಕುಗಳ ಹೆಚ್ಚೆ ಗುರುತು	56
* ದಾಸನೂರ್ ಕೋಸ್ಟಿ	
ಬ್ಯಾಂಕೆಗಳ ಉಗಮ-ಕ್ರಾಂತಿಯ ಆಗಮನ	64
* ಬಿ.ಆರ್. ರವೀಂದ್ರನಾಥ್	
ಮನ್ ಕೀ ಬಾತ್	68
* ಕೃಷ್ಣ; ಆಕಾಶವಾಸಿ, ಬೆಂಗಳೂರು	
ನಿಮಗಿದು ತಿಳಿದಿದೆಯೇ?	71
ವಾತಾವ ವಿಶೇಷ	72

ಯೋಜನಾ ಚಂದಾ ವಿವರ

ಒಂದು ವರ್ಷಕ್ಕೆ	230.00
ಎರಡು ವರ್ಷಗೊಳಿಗೆ	430.00
ಮೂರು ವರ್ಷಗೊಳಿಗೆ	610.00
ಚಂದಾ ಹೊವನ್ನು ಮನಿಯಾಡ್ರ್ ಮೂಲಕ ನಮ್ಮ ಬೆಂಗಳೂರು ವಿಳಾಸಕ್ಕೆ ಕಳುಹಿಸಬಹುದಾಗಿದೆ.	

ಆನ್‌ಲೈನ್ ಮೂಲಕ
ಚಂದಾದಾರರಾಗಲು
ಸಂಪರ್ಕಸಚೇಕಾದ ವೆಬ್ ಸೈಟ್

Log on to
<http://publicationsdivision.nic.in/>,
in collaboration with bharatkosh.gov.in

ಒಂದು ಪಕ್ಷ ಡಿಮಾಂಡ್ ಡ್ರಾಫ್ಟ್ ಕಳಿಸುವುದಾದರೆ ಅದನ್ನು PUBLICATIONS DIVISION,
MINISTRY OF I & B, GOVERNMENT OF INDIA ಹೆಸರಿನಲ್ಲಿ CHENNAI ನಲ್ಲಿ
ಸಂದಾಯಾಗುವಂತೆ ಪಡೆದು ಅದನ್ನು ನಮ್ಮ ಬೆಂಗಳೂರು ವಿಳಾಸಕ್ಕೆ ಕಳುಹಿಸಬೇಕು.




ಮುಖ್ಯ ನರ್ತಕಾಂಗಾರ ಪ್ರೇಮಿಲಿಯಲ್ಲಿ

ಸಂಪಾದಕೀಯ

ಉಳಿತಾಯದ ಪರಿಕಲ್ಪನೆ ವಿಶ್ವದಾದ್ಯಂತ ಒಂದಿಲ್ಲೊಂದು ರೂಪದಲ್ಲಿ ಪ್ರತಿ ಸಂಸ್ಕೃತಿಯಲ್ಲಿ ಕಂಡು ಬಂದ ಅಂಶವಾಗಿದೆ. ಚಾಲ್ಯಿಯಲ್ಲಿದ್ದ ಹಣಕಾಸು / ಬಂಗಾರದ ನಾಣ್ಯಗಳನ್ನು ಕುಡಿಕೆಗಳಲ್ಲಿ ಸಂಗೃಹಿಸಿ ಆಪಣವಾಗಿ ಭಾಂತಿಯಲ್ಲಿ ಮುದುಗಿಡುವ ಪದ್ಧತಿ, ಎಲ್ಲ ಸಂಪ್ರದಾಯ, ಸಂಸ್ಕೃತಿಗಳಲ್ಲಿತ್ತು. ಪ್ರಜೆಗಳಿಂದ, ಸಾಮಂತ ಅರಸರಿಂದ ಆಕರಿಸಿದ ಕರ, ತೆರಿಗೆಗಳನ್ನು ಸಂಗೃಹಿಸಿ ವಿಚಾನೆಯಲ್ಲಿ ಇಡಲಾಗುತ್ತಿತ್ತು.

ಅಧ್ಯಾತ್ಮಿಕ ಬ್ಯಾಂಕಿಂಗ್ ಪದ್ಧತಿ ಅಳವಡಿಸಿಕೊಂಡ ನಂತರ ಹಣದ ನಿರ್ವಹಣೆ, ಮನೆಯಿಂದ ಬ್ಯಾಂಕಿಗೆ ವರ್ಗಾವಣೆಯಾಗಿದೆ. ಬ್ಯಾಂಕುಗಳಲ್ಲಿ ಹಣ ಮತ್ತು ಒಡವೆ ಅಭರಣಗಳನ್ನು ಇಡುವುದು ಗ್ರಾಹಕರಿಗೆ ಸುರಕ್ಷಿತವಾದ ಮಾರ್ಗವೆನಿಸಿದೆ. ಇಟ್ಟ ತೇವಣಿಗೆ ಬ್ಯಾಂಕುಗಳು ನೀಡುವ ಬಡ್ಡಿ ಮತ್ತೊಂದು ರೀತಿಯ ಆರ್ಥಿಕ ಹೆಚ್ಚುವರಿ ಆದಾಯದ ಮೂಲವೂ ಆಗಿದೆ. ಬ್ಯಾಂಕುಗಳು ಮತ್ತೊಂದೆಡೆ ಹಣವನ್ನು ಶೇರು ಮತ್ತು ಬಂಡವಾಳ ವಿನಿಯೋಗದಲ್ಲಿ ತೊಡಗಿಸಲು ರೇಖೆ ಸಂಗೃಹಿಸುತ್ತಿವೆ. ತನ್ನಾಲ್ಕ ಹೊಡಿಕೆ ಬ್ಯಾಂಕಿಂಗ್, ಸಾಂಕ್ಷಿಕ ಬ್ಯಾಂಕಿಂಗ್ ಅಂತಹ ಹೊಸ ಪದ್ಧತಿಗಳನ್ನು ಅನುಸರಿಸಿವೆ. ಸರ್ಕಾರದ ಬೊಕ್ಕಿಸದ ಹಣ ಕೂಡ ಅರಸೋತ್ತಿಗೆಯ ವಿಚಾನೆಯಿಂದ ಕೇಂದ್ರೀಯ ಬ್ಯಾಂಕಿಂಗ್ ವ್ಯವಸ್ಥೆಗೆ ವರ್ಗಾಂತರವಾಗಿದ್ದು, ಇದು ಕ್ರಮೇಣ ಆರ್ಥಿಕ ನೀತಿ ನಿಯಂತ್ರಣ ಪದ್ಧತಿಯಾಗಿ ಪರಿವರ್ತನೆಗೊಂಡಿದೆ. ಇಂದು ಕೇಂದ್ರೀಯ ನಿಯಂತ್ರಣ ಬ್ಯಾಂಕಿಲ್ಲದೆ ಯಾವುದೇ ಹಣಕಾಸು ವಹಿವಾಟನ್ನು ಉಂಟಿಸುವ ಅವಕಾಶ ಇಲ್ಲ. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಕೇಂದ್ರೀಯ ಬ್ಯಾಂಕಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದು ಸರ್ಕಾರದ ನಿಧಿಯ ಮೂಲವಾಗಿ ಮಾತ್ರ ಅಸ್ತಿತ್ವದಲ್ಲಿರುದೇ, ಹಣಕಾಸು ನಿಯಂತ್ರಣ ವ್ಯವಸ್ಥೆಯಾಗಿ, ಬ್ಯಾಂಕುಗಳಿಗೆ ಬ್ಯಾಂಕರ್ ಆಗಿ, ಆರ್ಥಿಕ ಚಲಾವಣೆ, ಮೊದಲಾದ ನಿಯಂತ್ರಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.



ಭಾರತದಲ್ಲಿ ಬ್ಯಾಂಕಿಂಗ್ ಪದ್ಧತಿಯ ಸಣ್ಣ ಖಾಸಗಿ, ವಾಣಿಜ್ಯ ಬ್ಯಾಂಕ್ ರೂಪದಲ್ಲಿ ಪ್ರಾರಂಭವಾಯಿತು. ಆದರೆ ಅವುಗಳಲ್ಲಿ ಕೆಲವು ಬ್ಯಾಂಕುಗಳು ನಷ್ಟ ಅನುಭವಿಸಿದವು. ಕೆಲವು ದಿವಾಳಿಯತ್ತ ತಿರುಗಿದವು. ಈ ಕಾರಣಗಳಿಂದಾಗಿ ಗ್ರಾಹಕರಿಗೆ ಶ್ರಮಪಟ್ಟಿ ಸಂಪಾದಿಸಿದ ಹಣದ ರಕ್ಷಣೆ ಬ್ಯಾಂಕುಗಳಿಂದಾಗುತ್ತದೆ ಎಂಬ ನಂಬಿಕೆ ಹೀಗೆಯಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ, ಮಧ್ಯ ಪ್ರವೇಶಿಸಿ ಅಂತಹ ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಮುಂದಾಯಿತು. ಈ ಬೃಹತ್ ಸುಧಾರಣೆ ಬ್ಯಾಂಕುಗಳ ನಷ್ಟ ಗ್ರಾಹಕರ ಮೇಲೆ ಪರಿಣಾಮ ಬೀರದಂತ ಹಾಗೂ ಬ್ಯಾಂಕುಗಳಿಂದ ಗ್ರಾಹಕರ ಹಣ ದುರುಳಿಕೆಯಾಗದಂತ ಖಾತರಿಪಡಿಸಿತು. ತದನಂತರ ಬ್ಯಾಂಕಿಂಗ್ ಕ್ಷೇತ್ರದ ದಷ್ಟಕೆ ಮತ್ತು ಆಡಳಿತ ಉತ್ತಮ ಪಡಿಸುವ ನಿಟ್ಟನಲ್ಲಿ ಸರಣಿ ಸುಧಾರಣೆ ಕ್ರಮಗಳು ಜಾರಿಗೆ ಬಂದವು. ಜಾಗತಿಕ ಪ್ರವೃತ್ತಿಗೆ ಸ್ವಂದಿಸುವ ದಿಸೆಯಲ್ಲಿ ಸರ್ಕಾರ ಬಂದು ಹಂಡದಲ್ಲಿ ಇತರ ವಲಯಗಳಿಂತ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗಿಕರಣಕ್ಕೆ ಅವಕಾಶ ನೀಡಿತು. ಹೆಚ್ಚಿದೆಖ್ಪಾಸಿ, ಐಣಿಸಿಸಿ, ಆಕ್ಸ್‌ಸ್ ಮತ್ತು ಯೆಸ್‌ ಬ್ಯಾಂಕುಗಳು ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯಾಚರಣೆ ಅರಂಭಿಸಿದವು. ಈ ಬ್ಯಾಂಕುಗಳು ಗ್ರಾಹಕರ ಸಂತೃಪ್ತಿಗೆ ತಕ್ಷಿಂತ ಕಾಪೋರೆಚ್ ರಿಟೆಲ್ ಬ್ಯಾಂಕಿಂಗ್ ಗಳಲ್ಲಿ ಸೇವೆ ವ್ಯಾಪಿಸಿದವು. ಇದರಿಂದಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳು ಕೂಡಾ ಸ್ವಧಾರತ್ತಕವಾಗಿ ಗ್ರಾಹಕರ ಹಿತಾಸಕಿಗೆ ಒತ್ತಾಸೆ ನೀಡುವ ಮತ್ತು ತಾಂತ್ರಿಕ ಸುಧಾರಣೆಯ ಉಪಕ್ರಮಗಳಿಂದ ತಮ್ಮ ಹರವು ಹೆಚ್ಚಿಸಿಕೊಂಡವು.

ಸಾರ್ವಜನಿಕ ಕ್ಷೇತ್ರವೇ ಇರಲಿ, ಖಾಸಗಿ ರಂಗವೇ ಇರಲಿ; ಬ್ಯಾಂಕುಗಳು ಒಟ್ಟಾರೆಯಾಗಿ ಎದುರಿಸುತ್ತಿರುವ ಪ್ರಮುಖ ಅಜ್ಞಾನಾಲು ಸಮಸ್ಯೆಯೆಂದರೆ, ಅದು ಅಸಾಧಕ ಸ್ಥಿತಿ. ಈ ಸಮಸ್ಯೆ ಪರಿಹರಿಸಲು ಸರ್ಕಾರ, ಮಿಷನ್ ಇಂದ್ರಧನು ಉಪಕ್ರಮವನ್ನು ಘೋಷಿಸಿದೆ. ಇದರಲ್ಲಿ ಪುನರ್ ಬಂಡವಾಳೀಕರಣ, ಬ್ಯಾಂಕಿಂಗ್ ಮಂಡಳಿ ರಚನೆ ಮತ್ತು ಉತ್ತರದಾಯಿತ್ವದ ಚೌಕಟ್ಟು ನಿರೂಪಣೆಗಳಿಂತಹ ಸುಧಾರಣೆ ಕ್ರಮಗಳಿಗೆ ಒತ್ತು ನೀಡಲಾಗಿದೆ. ಅಪರಿಹಾರ ಮತ್ತು ಬ್ಯಾಂಕ್ ದಿವಾಳಿ ನೀತಿ ಸಂಹಿತೆ ಚೌಕಟ್ಟು ಕೂಡ ಇವುಗಳಲ್ಲಿ ಸೇರಿರೆ. ಆಧುನಿಕ ಬ್ಯಾಂಕಿಂಗ್ ನ ಅದರಲ್ಲಿಯೂ ವಿಶೇಷವಾಗಿ ನಗದು ರಹಿತ ಆರ್ಥಿಕತೆಯುಗದಲ್ಲಿ ಬ್ಯಾಂಕಿಂಗ್ ವಹಿವಾಟಗಳ ಅಂಶಕರಣ ಎದುರಿಸುತ್ತಿರುವ ಪ್ರಮುಖ ಸವಾಲೆಂದರೆ, ಸ್ಪಿರ್ ರಕ್ಷಣೆ. ಮಾಹಿತಿ ತಂತ್ರಜ್ಞಾನ ಇಲಾಖೆ, ಐಣಿಸಿಗಳಿಂತಹ ಸಂಸ್ಕೃತಿ ಸಹಯೋಗದೊಂದಿಗೆ ಈ ಸಮಸ್ಯೆಗಳನ್ನು ವಿವಿಧ ಹಂಡಗಳಲ್ಲಿ ನಿರಾರಿಸಲು ಪ್ರಯೋಜಿಸುತ್ತಿದೆ. ಸರ್ಕಾರ ಜನಾರ್ಥನ್ ಯೋಜನಾ, ನೇರ ಲಾಭ ವರ್ಗಾವಣೆಗಳಿಂತಹ ಕಾರ್ಯಕ್ರಮಗಳ ಮೂಲಕ ಆರ್ಥಿಕ ಒಳಗೊಳಿಸಿಕೊಂಡಿಗೆ ಒತ್ತು ನೀಡುತ್ತಿದೆ. ಗ್ರಾಮೀಣ ಬ್ಯಾಂಕಿಂಗ್ ಮತ್ತೊಂದು ಕಾಳಜಿಯ ವಿಷಯವಾಗಿದೆ. ಗ್ರಾಮೀಣ ಭಾಗದ ಅನೇಕ ಪ್ರದೇಶಗಳಿಗೆ ಬ್ಯಾಂಕಿಂಗ್ ಸೇವೆ ಇನ್ನೂ ಲಭ್ಯಜ್ಞಲ್ಲ. ಕಡಿಮೆ ಸಾಕ್ಷರತೆ ಪ್ರಮಾಣ, ಬ್ಯಾಂಕಿಂಗ್ ಸೇವೆ ಅಲಭ್ಯತೆ ಮೊದಲಾದ ಕಾರಣಗಳಿಂದಾಗಿ ಗ್ರಾಮೀಣ ಜನತೆಗೆ ಬ್ಯಾಂಕಿಂಗ್ ಇನ್ನೂ ಅಪ್ಯಾಯಮಾನವನೆನಿಸುತ್ತಿಲ್ಲ. ಗ್ರಾಮೀಣ ಜನತೆ ಮತ್ತು ಬ್ಯಾಂಕುಗಳ ನಡುವೆ ಸುಗಮ ಸಂಪರ್ಕವೇ ಪ್ರಾರ್ಥಿಸಲು ಸರ್ಕಾರ, ಬ್ಯಾಂಕಿಂಗ್ ಬಾಕ್ಟಿಡಾರರನ್ನು ನೇಮಿಸಲು ಮುಂದಾಗಿದೆ.

ಬ್ಯಾಂಕಿಂಗ್ ಸುಧಾರಣೆ ಮೇಲ್ಮೈಷ್ಟಕ್ಕೆ ಆರ್ಥಿಕ ತಜ್ಞರ ಮತ್ತು ನೀತಿ ಯೋಜನೆಗಳಿಗೆ ಸಂಬಂಧಿಸಿದ ವಿಷಯವೆಂದು ಅನಿಸಬಹುದು. ಆದರೆ ಇದು ಜನ ಸಾಮಾನ್ಯರು ಕಷ್ಟ ಪಟ್ಟಿ ದುಡಿದು ಆಸೆ, ನಿರೀಕ್ಷೆಗಳೊಂದಿಗೆ ಭವಿಷ್ಯತ್ವಗ್ರಾಹಿ ಬ್ಯಾಂಕಿನಲ್ಲಿ, ನಂಬಿಕೆಯೊಂದಿಗೆ ಇಟ್ಟ ಹಣಕ್ಕೆ ಸಂಬಂಧಿಸಿದೆ. ವ್ಯಾಪಕ ತೀಸಿನ ಆರ್ಥಿಕ ನಿಯಂತ್ರಣ ನಿರ್ವಹಣೆ, ಸಂಪನ್ಮೂಲ, ಆತಂಕಗಳನ್ನು ಬಂದೆಡೆ ನಿವಾರಣೆ ಮಾಡುತ್ತದೆ. ಹಾಗೆಯೇ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಪ್ರತಿಯೊಬ್ಬರನ್ನು ಒತ್ತಡದಿಂದ ದೂರವಿಡುತ್ತದೆ.

ಬ್ಯಾರಕ್‌ಇಂದ್ರ ಸುಧಾರಣೆ: ನಿಯಂತ್ರಣಾರ್ಥಕ ಮುನ್ವಡೆ



* ಅತೀಶಾ ಕುಮಾರ್

ಭಾರತದ ಬ್ಯಾಂಕ್‌ಗಳ ಅಧಿಕ ತೀರ್ಜಿ ಮತ್ತು ವಾರುಕಣ್ಣೆಗಳ ಅಧಿಕ ಉತ್ಸಾಹಕಾರ್ತಾ ವಿಜ್ಞಾನದಲ್ಲಿ ಶಿಂದ ಇಲ್ಲವೇ. ತಂತ್ರಜ್ಞತಾ ಬ್ಯಾಂಕ್‌ಗ್ರಾಹಕರು ವಿಜ್ಞಾನ ವಿಭಾಗದಲ್ಲಿ ಕೇವಲ ಅಧಿಕ ಅಧಿಕ ಅಧಿಕ ತೀರ್ಜಿ ಮತ್ತು ವಾರುಕಣ್ಣೆಗಳನ್ನು ಪ್ರಾಣಿಸಿಕೊಂಡಿರುತ್ತಾರೆ.

ಯೋವಡೆ ಸಂಸ್ಥೆ ಮತ್ತು ಕೆಟುಂಬಕ್ಕೆ ಸಾಲ ಪಡೆಯಲು, ಬ್ಯಾಂಕಿಂಗ್ ವ್ಯವಸ್ಥೆ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಹಣಕಾಸಿನ ಮಾರುಕಟ್ಟೆಗಳು ಸುಗಮವಾಗಿ ಕಾರ್ಯನಿರ್ವಹಿಸುವಲ್ಲಿ, ಬ್ಯಾಂಕುಗಳ ಗಾತ್ರ, ಸ್ಥಿತಿಸ್ಥಾಪಕತ್ವ ಮತ್ತು ಬಂಡವಾಳ ಹೂಡುವಿಕೆಯ ಮಟ್ಟವೂ ನಿರ್ವಾಯಕ ಪಾತ್ರವಹಿಸುತ್ತದೆ. ಭಾರತದ ಬ್ಯಾಂಕ್ ವಲಯ ಸಾರ್ವಜನಿಕ ನಿಯಂತ್ರಿತ ಬ್ಯಾಂಕುಗಳ ಗುಣಲಕ್ಷಣಗಳನ್ನು ಹೆಚ್ಚಿಗೆ ಹೊಂದಿದೆ. ಸದೃಢ ಆರ್ಥಿಕ ಸಾಮರ್ಥ್ಯವಿಲ್ಲದಿರುವುದು, ಕಾರ್ಯನಿರ್ವಹಿಸದ / ಅಸಾರ್ಥಕ ಸ್ವತ್ತಗಳು (ಎನಾಪಿಲಗಳು) ಅಧಿಕ ಪ್ರಮಾಣದಲ್ಲಿರುವುದು ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ಹೆಚ್ಚಿದ ಸಾಂದ್ರತೆ (ಪಿಎಸ್‌ಬಿಗಳು) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇರುವಂತಹ ಪ್ರಮುಖ ಸವಾಲುಗಳಾಗಿವೆ. ಇಂಥ ವಿಷಯಗಳು ಜೈದ್ಯಮೀಕ ಸಾಲ ಮತ್ತು ಬ್ಯಾಂಕುಗಳ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಬಂಡವಾಳದ ಬೇಡಿಕೆಗಳನ್ನು ಪೂರ್ಣವಲ್ಲಿ ನಿರ್ಬಂಧಿಸುತ್ತವೆ. ಪ್ರಸ್ತುತ ಕ್ರಮಗಳು ಈ ಸವಾಲುಗಳನ್ನು ಸಂಪೂರ್ಣವಾಗಿ ಪರಿಹರಿಸಲು ಸಮರ್ಥವಾಗಿಲ್ಲ. ಭವಿಷ್ಯದ ದೃಷ್ಟಿಯಿಂದ ಬ್ಯಾಂಕಿಂಗ್ ವಲಯವನ್ನು ಉತ್ತೇಜಿಸಲು ನಾವು ಮಾರು ಕ್ಷೇತ್ರಗಳತ್ತ ಗಮನಹರಿಸಬೇಕೆದ - ಬ್ಯಾಂಕುಗಳ ಆಡಳಿತ ಸುಧಾರಣೆ, ಈ ವಲಯದಲ್ಲಿ ಸ್ವಧೇರ್ಯನ್ನು ಹೆಚ್ಚಿಸುವುದು, ಸಾಲ ನೀಡುವ ಮೂಲಗಳಾಗಿ ಬ್ಯಾಂಕುಗಳ ಒತ್ತಡವನ್ನು ಕಡಿಮೆ ಮಾಡಲು ಕಾರ್ಮೋರ್ಚ್‌ ಬಾಂಡ್

ಮಾರುಕಟ್ಟೆಗಳನ್ನು ಅಭಿಪ್ರಾಯದಿಸುವುದು.

ಬ್ಯಾಂಕ್ ಸುಧಾರಣೆಗಳ ಇತಿಹಾಸ

1991 ಕ್ರೂ ಮುನ್ವಡೆ ಭಾರತ ಹೆಚ್ಚಿನ ಪ್ರಮಾಣದಲ್ಲಿ ತನ್ನ ಬ್ಯಾಂಕಿಂಗ್ ವಲಯವನ್ನು ರಾಷ್ಟ್ರೀಕೃತಗೊಳಿಸಿದೆ. 1969ರಲ್ಲಿ 50 ಕೋಟಿಗಿಂತ ಹೆಚ್ಚು ಶೇವಣಿಯಲ್ಲಿ ಬ್ಯಾಂಕುಗಳನ್ನು ಸರ್ಕಾರ ರಾಷ್ಟ್ರೀಕೃತಗೊಳಿಸಿತು. ಶೇಕಡಾ 80 ಕ್ಕಿಂತಲೂ ಹೆಚ್ಚು ಬ್ಯಾಂಕ್ ಶಾಖೆಗಳನ್ನು ಅದು ನಿಯಂತ್ರಿಸುತ್ತಿತ್ತು. 200 ಕೋಟಿಗಿಂತಲೂ ಅಧಿಕ ಬಂಡವಾಳವು ದೇಶಾದ್ಯಂತದ ವಲವಾರು ಬ್ಯಾಂಕುಗಳನ್ನು 1980 ರಲ್ಲಿ ಮತ್ತೆ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಶೇಕಡಾ 90 ರಪ್ಪು ಬ್ಯಾಂಕುಗಳು ಸರ್ಕಾರದ ಅಧಿನದಲ್ಲಿದ್ದವು ಮತ್ತು ಆ ಅವಧಿಯಲ್ಲಿ ಈ ಕ್ಷೇತ್ರ ಸಾಕಷ್ಟು ಸ್ಥಿರವಾಗಿಯೂ ಇತ್ತು. 1969 ಮತ್ತು 1991 ರ ಅವಧಿಯಲ್ಲಿ ಬ್ಯಾಂಕಿಂಗ್‌ನ ಭೌಗೋಳಿಕ ವಿಸ್ತೀರ್ಣ, ವ್ಯಾಪ್ತಿ ವಿಸ್ತೀರ್ಣ ಮತ್ತು ಬ್ಯಾಂಕ್ ಖಾತೆಗಳ ಹೆಚ್ಚಿಕೆಗಳನ್ನು ಪ್ರಮಾಣದಲ್ಲಿ ವ್ಯಾಪ್ತಿಗೊಂಡಿತು. ಬ್ಯಾಂಕುಗಳಲ್ಲಿ ರೇಣಣಿ ಹಾಗೂ ಸಾಲದ ಪ್ರಮಾಣದ ಹೆಚ್ಚಿಕೆಯೂ ಆಯಿತು. ಆದ್ದರಿಂದ ಸಾಲ ನೀಡುವಿಕೆಯೂ ಶೇಕಡಾ 14 ರಿಂದ 41 ರಪ್ಪು ಹೆಚ್ಚಿತು. ಆದರೆ 1991 ರ ವೇಳೆಗೆ ಬ್ಯಾಂಕುಗಳ ದಕ್ಕತೆ ಮತ್ತು ಉತ್ಪಾದಕತೆ ಹುಸಿಯಿತು. ಗ್ರಾಹಕ ಸೇವಾ ಗುಣಮಟ್ಟ ಕೆಳಪ ಮಟ್ಟದ್ವಾಗಿತ್ತು ಮತ್ತು ಆದಾಯ ಇಂದ್ರಿಯವಾಗಿತ್ತು. 1991 ರಲ್ಲಿ ಆರ್ಥಿಕತೆಯ ಉದಾರೀಕರಣದ ಜೊತೆಗೆ



ಸರ್ಕಾರ ಬ್ಯಾಂಕ್ ವ್ಯವಹಾರದಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಂಡಿತು.

1991 ರಲ್ಲಿ ಶ್ರೀ ಎಂ. ನರಸಿಂಹನ್ ಅಧ್ಯಕ್ಷತೆಯ ಹಣಕಾಸು ವ್ಯವಸ್ಥೆ ಸಮಿತಿ ಬ್ಯಾಂಕ್ ಸಂಪನ್ಮೂಲಗಳನ್ನು ಮುಕ್ತಗೊಳಿಸಲು ಸ್ವಾತ್ಮಚುಟರಿ ಲಿಕ್ಟೆಡ್ಟಿ ರೆಶಿಯೋ ಅಂದರೆ ಕಾನೂನುಬಧ್ಯ ಲಿಕ್ಟೆಡ್ಟಿ ಅನುಪಾತ (ಎಸ್‌ಎಲ್‌ಆರ್) ಮತ್ತು ಕ್ಯಾಶ್ ರಿಸರ್ವ್ ರೆಶಿಯೋ ಅಂದರೆ ನಗದು ರಿಸರ್ವ್ ಅನುಪಾತ (ಸಿಆರ್‌ಆರ್) ವನ್ನು ತಗ್ಗಿಸುವಂತೆ ಶಿಫಾರಸ್ಸು ಮಾಡಿತು.

ಬಡ್ಡಿದರವನ್ನು ಅನುಗುಣವಾಗಿ ಮಾರುಕಟ್ಟಿಗೆ ನಿರ್ದರ್ಶಿಸಲು ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು (ಪಿಎಸ್‌ಬಿ ಗಳು) ಕಡಿಮೆ ಮಾಡಿ ಸ್ವಧಾರಕ್ತತೆ ಹೆಚ್ಚಿಸಲು ಖಾಸಗಿ ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ಪ್ರೇಶಕ್ಕೆ ಅವಕಾಶ ಕೆಲ್ಲಿಸಬೇಕೆಂದು ಸಮಿತಿ ಶಿಫಾರಸ್ಸು ಮಾಡಿತು. ಎಸ್‌ಎಲ್‌ಆರ್ ಮತ್ತು ಸಿಆರ್‌ಆರ್‌ಗಳನ್ನು ತಗ್ಗಿಸುವುದೂ ಸೇರಿದಂತೆ ಮಾರುಕಟ್ಟಿಗೆ ಅನುಗುಣವಾಗಿ ಬಡ್ಡಿದರ ನಿರ್ದರ್ಶಿಸುವುದು ಮತ್ತು ಹೊಸ ಖಾಸಗಿ ವಲಯದ ಹಾಗೂ ಅಂತಾರಾಷ್ಟ್ರೀಯ ಬ್ಯಾಂಕ್‌ಗಳ ನಿರ್ಮಾಣ ಮುಂತಾದ ಸಮಿತಿ ಶಿಫಾರಸ್ಸುಗಳನ್ನು ಕಾರ್ಯರೂಪಕ್ಕೆ ತರಲಾಯಿತು.

1998 ರಲ್ಲಿ ಶ್ರೀ ನರಸಿಂಹನ್ ಬ್ಯಾಂಕ್‌ಎಂಬ ವಿಭಾಗದ ಸುಧಾರಣಾ ಸಮಿತಿಯ ಅಧ್ಯಕ್ಷರು ಹೂಡಾ ಆಗಿದ್ದರು. ಬ್ಯಾಂಕ್‌ಎಂಬ ವಿಭಾಗವನ್ನು ಬಳಗೊಳಿಸಲು ಮುಂದಿನ ಸುಧಾರಣೆಗೆ ಸಮಿತಿ ಮತ್ತೆ ಹಲವು ಶಿಫಾರಸ್ಸುಗಳನ್ನು ಮಾಡಿತು. ಪ್ರಸ್ತುತ ಕ್ಯಾಸಿಂಡ ಕ್ರಮಗಳ ಪ್ರಗತಿ ಪರಿಶೀಲನೆ ಮಾಡಿತು ಮತ್ತು ಕಾನೂನು ರಚನೆ, ಬಂಡವಾಳ ಹೆಚ್ಚಿ ಮತ್ತು ಬ್ಯಾಂಕ್‌ಗಳ ವಿಲೀನದ ಕುರಿತು ಕ್ರಮ ಕ್ಯಾಸಿಂಡಲು ಪ್ರಸ್ತಾಪಿಸಿತು. ಇವುಗಳಲ್ಲದೆ, 1998 ರ ಸಮಿತಿಯ ಹೆಚ್ಚಿನ ತಂತ್ರಜ್ಞಾನ ಬಳಕೆ,

ಪಟ್ಟಿ 1 : ಒಟ್ಟು ಮುಂಗಡಗಳ ಪಾಲುದಾರಿಕೆ ರೂಪದಲ್ಲಿ ಬ್ಯಾಂಕ್‌ಗಳ ಒತ್ತಡದಲ್ಲಿರುವ ಮುಂಗಡಗಳು(%)

	ಮಾರ್ಚ್ 2008	ಮಾರ್ಚ್ 2017
ಸಾರ್ವಜನಿಕ ವಲಯದ ಬ್ಯಾಂಕ್‌ಗಳು	3.5	15.6
ಖಾಸಗಿ ವಲಯದ ಬ್ಯಾಂಕ್‌ಗಳು	4.2	4.6
ಅಂತಾರಾಷ್ಟ್ರೀಯ ಬ್ಯಾಂಕ್‌ಗಳು	3.0	4.5
ಎಲ್ಲ ಬ್ಯಾಂಕ್‌ಗಳು	3.5	12.1

ಮೂಲ: ಭಾರತೀಯ ರಿಸರ್ವ್ ಬ್ಯಾಂಕ್

ಕೌಶಲ್ಯ ತರಬೇತಿ ಮತ್ತು ಬ್ಯಾಂಕ್‌ಗಳಲ್ಲಿ ವೃತ್ತಿಪರ ನಿಯಂತ್ರಣದ ಕುರಿತು ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸ್ಸು ಮಾಡಿತು. 1991 ರಲ್ಲೇ ಮಾಡಲಾದ ಈ ಸುಧಾರಣೆಗಳು ಭಾರತೀಯ ಬ್ಯಾಂಕಿಂಗ್ ವಲಯದ ಬಲವರ್ಧನೆ ಮಾಡಿ ಕಾರ್ಯಕ್ಷಮತೆ ಹೆಚ್ಚಿಸಿತು.

ಉದಾಹರಣೆಗೆ ಹೆಚ್ಚಿದ ಜಿಡಿಪಿ ದರದಲ್ಲಿ ಪಾಲುದಾರಿಕೆ ರೂಪದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲವಾಗಿ ನೀಡಿದ ಮೊತ್ತ 1990 ರಲ್ಲಿ ಶೇಕಡಾ 51.5 ಇಧ್ದಿದ್ದ 2000 ನೇ ಇಸವಿಯಲ್ಲಿ ಶೇಕಡಾ 53.4ಕ್ಕೆ ರಿತು. ಆದರೆ, ಬೇರೆ ದೇಶಗಳಲ್ಲಿ ಸಾಲದ ಪ್ರಮಾಣ ಜಿಡಿಪಿ ದರದ ಅನುಪಾತಕ್ಕಿಂತ ಅರ್ಥಕ್ಕಿಂತ ಕಡಿಮೆ ಇತ್ತು. 2000 ನೇ ಇಸವಿಯಲ್ಲಿ ಈ ಅನುಪಾತ ಚೀನಾದಲ್ಲಿ 133 ಪ್ರತಿಶತ, ಮಲೇಶೀಯಾದಲ್ಲಿ 143 ಮತ್ತು ಫ್ರೆಲ್ಯಾಂಡ್‌ನಲ್ಲಿ 122 ಪ್ರತಿಶತ ಇತ್ತು.

2000 ರಲ್ಲಿ ಬ್ಯಾಂಕ್ ಸುಧಾರಣೆಗೆ ಹಲವಾರು ಸಮಿತಿಗಳನ್ನು ರಚಿಸಲಾಯಿತು ಮತ್ತು ಕ್ರಮೇಣ ಹಲವಾರು ಸುಧಾರಣೆಗಳನ್ನು ಜಾರಿಗೆ ತರಲಾಯಿತು. ಬೃಹತ್ ಆರ್ಥಿಕ ಮತ್ತು ನಿಯಂತ್ರಿತ ಚೌಕಟ್ಟಿಗಳ ಅಳವಡಿಕೆ, ಹಣಕಾಸಿನ ಸೇರ್ವೆಸ್‌ಡೆ ಮತ್ತು ದೇಶೀಯ ಆರ್ಥಿಕ ಅಭಿವೃದ್ಧಿಗೆ ಆರ್ಥಿಕ ವಲಯದ ಸುಧಾರಣೆ ಸಮಿತಿಯು ಶಿಫಾರಸ್ಸು ಮಾಡಿತು. 2014 ರಲ್ಲಿ ಭಾರತದಲ್ಲಿ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಅವಲೋಕನ ಸಮಿತಿ (ಪಿ ಜೆ ನಾಯಕ್ ಸಮಿತಿ) ಯ ರಚನೆಯೂ ಆಯಿತು. ಭಾರತದ ಬ್ಯಾಂಕಿಂಗ್ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವಂತಹ, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಆಡಳಿತ ಮತ್ತು

ನಿಯಂತ್ರಣದೆಡೆ ಗಮನಹರಿಸುವಂತೆ ಈ ಸಮಿತಿಗಳು ಶಿಫಾರಸ್ಸು ಮಾಡಿವೆ.

ಪ್ರಸ್ತುತ ಪರಿಣಿತಿ


ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪ್ರಾಬಲ್ಯ ಮತ್ತು ಒತ್ತಡಕ್ಕೊಳ್ಳಬೇಕಾದ ಸ್ವತ್ವಗಳು: ಇಂದಿಗೂ ಭಾರತೀಯ ಬ್ಯಾಂಕಿಂಗ್ ವಲಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಬಿಗಳು) ಪಾಲು ಹೆಚ್ಚಾಗಿದೆ. (ಶೇಕಡಾ 70 ರಷ್ಟು) ಒಟ್ಟು ಸ್ವತ್ವ ಪರಿಗಣನೆಗೆ ತೆಗೆದುಕೊಂಡಾಗ ಒಟ್ಟು ಬ್ಯಾಂಕಿಂಗ್ ವ್ಯವಸ್ಥೆಯ ಕಾರ್ಯಕ್ಷಮತೆಯಲ್ಲಿ ಪಿಎಸ್‌ಬಿಗಳ ಕಾರ್ಯ ನಿರ್ವಹಣೆ ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಪಿಎಸ್‌ಬಿಗಳು ಹೆಚ್ಚಿನ ಕೊಡುಗೆ ನೀಡಿದಂಥವು. ಕಾರ್ಯನಿರ್ವಹಿಸದ ಅಸಾಧಕ ಸ್ವತ್ವಗಳ (ಎನ್‌ಪಿಎಗಳು) ಹೆಚ್ಚಿತ್ತಿರುವ ಪ್ರಮಾಣಕ್ಕೆ ಪಿಎಸ್‌ಬಿಗಳ ಕೊಡುಗೆ ದೊಡ್ಡದು. 2016 ರ ಮಾರ್ಚ್ ವೇಳೆಗೆ ಈ ಸ್ವತ್ವಗಳ ಪ್ರಮಾಣ ಶೇಕಡಾ 88 ರಷ್ಟಿತ್ತು. ಸಮಯ ಕೆಳದಂತೆ ಈ ಪರಿಸ್ಥಿತಿ ಹದಗೆದುತ್ತಾ ಹೋಯಿತು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಮಾರ್ಚ್ 2015 ರಲ್ಲಿದ್ದ 2.78 ಲಕ್ಷ ಕೋಟಿ ಪಿಎಸ್‌ಬಿಗಳಲ್ಲಿನ ಎನ್‌ಪಿಎಗಳು 2017 ರ ಜೂನ್ ವೇಳೆಗೆ 7.33 ಲಕ್ಷ ಕೋಟಿಗಳಿಗೆ ಏರಿದವು. ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್‌ಬಿಗಳಲ್ಲಿರುವ ಒತ್ತಡಕ್ಕೊಳ್ಳಬೇಕಾದ ಸ್ವತ್ವಗಳ ಪಾಲು ಸುಮಾರು ಶೇಕಡಾ 16 ರಷ್ಟು ಅಂದರೆ ಖಾಸಗಿ ಬ್ಯಾಂಕ್‌ಗಳಿಗಿಂತ 3 ಪಟ್ಟಿಗೆ ಹೆಚ್ಚಾಗಿದೆ. ಹೆಚ್ಚಾಗುತ್ತಿರುವ ಎನ್‌ಪಿಎಗಳು ಪಿಎಸ್‌ಬಿಗಳ ಸಾಸ್ಥದ ಮೇಲೆ ಪರಿಣಾಮ ಬೀರಿವೆ. ಸ್ವತ್ವಗಳ ಮೇಲಿನ ಆದಾಯ (ಆರೋಂಡ್) ಮತ್ತು ಇಕ್ಕಿಟೆ ಹಿಂದಿರುಗಿಸುವಿಕೆ (ಆರೋಂಡ್) ಅನುಪಾತದ ಇಳಿಮುವಿ ಈ

ದತ्तಕदल್ಲೇ 2016ರಲ್ಲಿ ಪ್ರಥಮ ಬಾರಿಗೆ ಮಣಿಶಾತ್ಮಕವಾಗಿ ಪರಿಣಮಿಸಿತು.

ಖಾಸಗಿ ಬ್ಯಾಂಕ್‌ಗಳು ಸಹ ಹೆಚ್ಚಿನ ಪ್ರಮಾಣದ ಎನೋಪಿಲಿಗಳಿಂದಾಗಿ ಶೊಂದರೆಗೊಳಿಗಾಗಿವೆ. ಮಾರ್ಚ್ 2016 ರಲ್ಲಿ ಎಲ್ಲ ನಿಗದಿತ ವಾಣಿಜ್ಯ ಬ್ಯಾಂಕ್‌ಗಳ ಕಾರ್ಯ ನಿರ್ವಹಿಸದ ಒಟ್ಟು ಅಸಾಧಕ ಸ್ವತ್ವಗಳ ಮೊತ್ತ 6.1 ಟ್ರಿಲಿಯನ್ ರೂಪಾಯಿ ತಲುಪಿತು. ಮುಂದೆ ಸ್ವತ್ವಗಳ ಗುಣಮಟ್ಟ ಮತ್ತು ಲಾಭವು ಸಮಯ ಕೆಂದಂತೆ ಕ್ಷೀಣಿಸಲೊಡಗಿತು. ಮಾರ್ಚ್ 2008 ರಿಂದ ಮಾರ್ಚ್ 2017 ರೊಳಗೆ ಎಲ್ಲ ಬ್ಯಾಂಕ್‌ಗಳ ಒಟ್ಟು ಮುಂಗಡಗಳ ಪಾಲುದಾರಿಕೆಯ ಒತ್ತಡದ ಮುಂಗಡಗಳು ಶೇಕಡಾ 3.5 ರಿಂದ ಶೇಕಡಾ 12.1 ಕ್ಕೆ ರಿತು. ಪ್ರತಿ ವರ್ಷ ಸಲ್ಲಿಸುವ ಬ್ಯಾಂಕ್‌ಗಳ ತೆರಿಗೆ ನಂತರದ ಲಾಭ (ಪಿಎಟಿ) 2016-17 ರ ಮೊದಲಾರ್ಥದಲ್ಲಿ ಇಳಿಮುಖವಾಯಿತು. ಬ್ಯಾಂಕ್‌ಗಳ ಲಾಭ ತಗ್ಗಿರುವುದಕ್ಕೆ ಕಾರಣವೇನೆಂದರೆ ಅಪಾಯದ ನಿಬಂಧನೆಗಳ ಹೆಚ್ಚು. ಸಾಲ ಮನ್ಯಾ ಮತ್ತು ಬಡ್ಡಿಯಿಂದ ಬರುವ ನಿವ್ವಳ ಆದಾಯದಲ್ಲಿ ಹುಸಿತೆ. ಬ್ಯಾಂಕಿಂಗ್ ವಲಯಗಳ ಮೇಲೆ ರುಪ್ಪು ಒತ್ತಡ ಜೆಡ್‌ಮಿಕ್ ಸಾಲಗಳನ್ನು ಕುಸಿಯಿವಂತೆ ಬದಲಾಯಿಸಿದೆ.

ಅಂತಾರಾಷ್ಟ್ರೀಯ ಬಂಡವಾಳ ಅವಶ್ಯಕತೆಗಳನ್ನು ಮೂರ್ಯೆಸಲು ಬ್ಯಾಂಕ್‌ಗಳ ಸಾಮರ್ಥ್ಯವನ್ನು ಅವು ಮಿತಗೊಳಿಸುತ್ತವೆ. 2016 ರ ಜನವರಿ ಯಲ್ಲಿ ಹೆಚ್ಚಿದ ಶೇಕಡಾ 5.6 ಕ್ಕೆ ಹೋಲಿಸಿದಲ್ಲಿ ಜನವರಿ 2017 ರಲ್ಲಿ ಜೆಡ್‌ಮಿಕ್ ವಲಯದ ಸಾಲ ಬೆಳವಣಿಗೆ ಶೇಕಡಾ 5.1 ರಷ್ಟು ಕುಸಿಯಿತು. ಹೆಚ್ಚಿದ ಎನೋಪಿಲಿಗಳ ಪ್ರಮಾಣ ಬೇಸಲ್ 3 ರಷ್ಟು ಹೆಚ್ಚಿದ ಬಂಡವಾಳದ ಅವಶ್ಯಕತೆಯನ್ನು ಮೂರ್ಯೆಸುವ ಬ್ಯಾಂಕ್‌ಗಳ ಸಾಮರ್ಥ್ಯವನ್ನು ತಡೆಗಟ್ಟಿವ ಸಂಭವವಿದೆ. ಈ ಬೆಂದಿಕೆಗಳು 2019 ರ ಜನವರಿಗೆ ಜಾರಿಗೆ ಬರಲಿವೆ. ಈ ಸಾಲನ್ನು ಎದುರಿಸಲು ಸರ್ಕಾರ ಹಣದ ಕೊರತೆಯನ್ನು ತುಂಬಿತು. ಮರು ಬಂಡವಾಳ ಹೂಡಿಕೆ ಕ್ರಮವಾಗಿ ಹೆಚ್ಚಿದ ಎನೋಪಿಲ ಅನುಪಾತಗಳು ಮತ್ತು ಆರ್ಥಿಕತೆ ಮೇಲೆ ಅದರ ಮಣಿಶಾತ್ಮಕ ಪರಿಣಾಮಗಳನ್ನು 2015 - 16 ನೇ ಸಾಲಿನ ಇಂದ್ರಧನುಷ್ ಯೋಜನೆಯಡಿ ಸರ್ಕಾರ ಗುರುತಿಸಿತು. ಮಣಿಶಾತ್ಮಕ ಪರಿಣಾಮಗಳಿಂದರೆ, ಕುಸಿಯುತ್ತಿರುವ ಬ್ಯಾಂಕ್ ಸಾಲ, ಬ್ಯಾಂಕ್ ನ ಲಾಭದಲ್ಲಿ ಇಳಿಕೆ ಮತ್ತು ಕಡಿಮೆಯಾಗುತ್ತಿರುವ ಬಂಡವಾಳ

ಚಿತ್ರ 1: ಬ್ಯಾಂಕ್‌ಗಳ ಹಣ ತೇವಣಿ ಮತ್ತು ಜಿಡಿಪಿ ಸ್ವತ್ವಗಳು (%) , ಅನುಪಾತ 2015



ಮೂಲ : ಅಂತಾರಾಷ್ಟ್ರೀಯ ಆರ್ಥಿಕ ಅಂತಿಕೆ ಸಂಖ್ಯೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಇವಂಘಣ)

ಅನುಪಾತಗಳು. ಇದನ್ನು ಪರಿಹರಿಸಲು ವಿತ್ತ ಸಚಿವಾಲಯ ಅಕ್ಷೋಬರ್ 24 ರಂದು ಬ್ಯಾಂಕ್‌ಗಳಿಗೆ ಮರು ಬಂಡವಾಳ ಹೂಡಿಕೆಯ 2.1 ಲಕ್ಷ ಹೋಟಿ ರೂ. ಯೋಜನೆಯನ್ನು ಫೋರಿಸಿತು. ತಮ್ಮ ಕನಿಷ್ಠ ಬಂಡವಾಳದ ಅವಶ್ಯಕತೆಯನ್ನು ಮೂರ್ಯೆಸಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) ಈ ನಿಧಿ ಸಹಾಯಕಾರಿಯಾಗಿದೆ ಅಲ್ಲದೆ, ತಮ್ಮ ವಸೂಲಾತಿ ಆಗದ ಸಾಲಗಳು ಮತ್ತು

(ಇಬಿಸಿ) ಕೊಡಾ ಎನೋಪಿಲಿಗಳನ್ನು ಸರಿಪಡಿಸಲು ಸೂಕ್ತ ದಾರಿಯನ್ನು ಮಾಡುತ್ತದೆ. 270 ದಿನಗಳಲ್ಲಿ ಬ್ಯಾಂಕ್‌ಗಳು ಮತ್ತು ಪ್ರಮೋಟರ್‌ಗಳು ಯೋಜನೆಯ ಗೊತ್ತುವಳಿಯನ್ನು ಅಂಗೀಕರಿಸಬೇಕು ಇಲ್ಲವೇ ಸ್ವತ್ವ ದಿವಾಳಿಯಾಗುವುದನ್ನು ಎದುರಿಸಬೇಕಾಗುತ್ತದೆ.

ಜಾಗತಿಕ ಸಂಭಾಳ: ಸ್ವರ್ಥ ಮತ್ತು ಸ್ಥಿರತೆ



ಬ್ಯಾಂಕ್‌ನ ಬ್ಯಾಲೆನ್ಸ್ ಶೀಟ್ ನಿಭಾಯಿಸಲು ಸಹಾಯ ಮಾಡುತ್ತದೆ. ಮರು ಬಂಡವಾಳ ಹೂಡಿಕೆಯ ಹೊರತಾಗಿಯೂ ಸಾಂಸ್ಕಿಕ ಆಡಳಿತಕ್ಕ ಮುಷ್ಟಿ ನೀಡಲು ವಿಸ್ತೃತ ಬ್ಯಾಂಕಿಂಗ್ ಸುಧಾರಣೆಗಳು ಮತ್ತು ಬ್ಯಾಂಕಿಂಗ್ ಪದ್ಧತಿಯಲ್ಲಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ಧನ ನೀಡುವುದನ್ನು ಇಂದ್ರಧನುಷ್ ಯೋಜನೆ ಒಳಗೊಂಡಿದೆ. ಜವಾಬ್ದಾರಿಯತ ಚೌಕಟ್ಟಿನ ಸೃಷ್ಟಿ ಪಿಎಸ್‌ಬಿಗಳಲ್ಲಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿಯ ಜವಾಬ್ದಾರಿಗಳನ್ನು ಬೇವರ್ಡಿಸುವುದು, ನೇಮಕಾತಿ ಮತ್ತು ಆಡಳಿತ ಸುಧಾರಣೆಗಳಾಗಿ ಬ್ಯಾಂಕ್ ಬೋರ್ಡ್ ಬ್ಯಾಂಕ್ ಬ್ಯಾಂಕ್ (ಬಿಬಿ) ಸೃಷ್ಟಿ ಇದರ ಪ್ರಧಾನ ಅಂಶಗಳಾಗಿವೆ. ಮುಂದುವರಿದಂತೆ ಇನ್‌ಸಾಲ್ವಾನ್ ಆಂಡ್ ಬ್ಯಾಂಕ್‌ಪ್ರಿಸ್ ಕೋಡ್

ಭಾರತದ ಬ್ಯಾಂಕ್‌ಗಳು ಆರ್ಥಿಕ ಸ್ಥಿರತೆ ಅಧಿಕಾರಿ ಬ್ಯಾಂಕ್‌ಗಳ ಗಾತ್ರ, ಇತರ ಹಣಕಾಸು ಸಂಸ್ಥೆಗಳು ಮತ್ತು ಮಾರುಕಟ್ಟಿಗಳ ಆರ್ಥಿಕ ಉತ್ಪಾದಕತಾ ವಿಷಯದಲ್ಲಿ ಜಾಗತಿಕ ಪಾಲುದಾರಿಕೆಯಲ್ಲಿ ಹಿಂದೆ ಬಿದ್ದಿವೆ. ಸಂಬಂಧಿತ ಬ್ಯಾಂಕಿಂಗ್ ವ್ಯವಸ್ಥೆಯ ಗಾತ್ರವ್ಯಾಧಿಯ ವಿಷಯ ಬಂದಾಗ ಕೇವಲ ಆರ್ಥಿಕ ಸ್ಥಿರತೆ ಮತ್ತು ಆರ್ಥಿಕ ಬಡ್ಡಿನ ತಗ್ಗಿಸುವಿಕೆ ಮತ್ತು ಆರ್ಥಿಕ ಅಭಿವೃದ್ಧಿಯ ಜೋತೆಗೂ ಅದು ಧನಾತ್ಮಕ ಸಂಬಂಧ ಹೊಂದಿರುತ್ತದೆ. ಆರ್ಥಿಕ ವ್ಯವಸ್ಥೆ, ಗ್ರಾಮೀಣ ಭಾಗಗಳಲ್ಲಿ ಬಡತನ ನಿರ್ಮಾಲನೆಗೆ ಕ್ಕೆ ಜೋಡಿಸಿದೆ ಎಂದು ರಾಜ್ಯ ಮಟ್ಟದ ಅಧ್ಯಯನ ತಿಳಿಸಿದೆ. ಭಾರತದಲ್ಲಿ ಜಿಡಿಪಿಯ ಭಾಗವಾಗಿ ಬ್ಯಾಂಕ್ ಸ್ವತ್ವಗಳು ಮತ್ತು ಆಯ್ದು ಹೋಲಿಕೆಗಳನ್ನು ಚಿತ್ರ 1 ಸಾದರವಡಿಸುತ್ತದೆ. ಇತರ ಉದಯೋನ್ಮುಖ ಆರ್ಥಿಕತೆಗಳಾಗಿ ಹೋಲಿಸಿದರೆ, ಭಾರತ ಜಿಡಿಪಿ ಗೆ ತಗ್ಗಿದ ಖಾಸಗಿ ಸಾಲದ ಪ್ರಮಾಣ ಮತ್ತು ತೇವಣಿ ಅನುಪಾತದ ಸಾಲದ ಪ್ರಮಾಣವನ್ನು ಹೊಂದಿದೆ. 2015ರಲ್ಲಿ ಖಾಸಗಿ ಸಾಲ ಮತ್ತು ಜಿಡಿಪಿ ಅನುಪಾತ

ಪ್ರಮಾಣವು ಜೀನಾದ ಶೇಕಡಾ 140 ಮತ್ತು ಬ್ರೈಜಿಲ್ ನ ಶೇಕಡಾ 71ಕ್ಕೆ ಹೋಲಿಸಿದರೆ ಭಾರತದ್ದು ಶೇಕಡಾ 50.2 ಆಗಿತ್ತು. ಹಾಗೆಯೇ ಬ್ಯಾಂಕ್ ಸಾಲಕ್ಕೆ ಅನುಪಾತವಾಗಿ ಬ್ಯಾಂಕ್ ತೇವಣಿಗಳು, 2015ರಲ್ಲಿ ಬ್ರೈಜಿಲ್ ನ ಶೇಕಡಾ 119 ಮತ್ತು ಜೀನಾದ ಶೇಕಡಾ 312 ಕ್ಕೆ ಹೋಲಿಸಿದರೆ ಭಾರತ ಶೇಕಡಾ 77 ಹೊಂದಿತ್ತು.

ಕೆಲ ಹೊಸ ಪ್ರೇಶದ್ವಾರಗಳೊಂದಿಗೆ ದೊಡ್ಡ ಬ್ಯಾಂಕ್‌ಗಳು ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರಿವೆ. 2016 ರ ಮಾರ್ಚ್ ವರೆಗಿನ ವರದಿಯಂತೆ ಉತ್ತಂಗದಲ್ಲಿರುವ 10 ಬ್ಯಾಂಕ್‌ಗಳು (ಅವುಗಳ ಸ್ಟ್ರೆಟ್‌ಮ್ಯೂ ಆಧರಿಸಿ) ವ್ಯವಸ್ಥೆಯ ಒಟ್ಟು ಸ್ಟ್ರೆಟ್‌ಗಳ ಶೇಕಡಾ 58 ರಷ್ಟು ಒಡೆತನ ಹೊಂದಿವೆ. 1991 ರಿಂದ ಇಲ್ಲವರೆಗೆ ಕೇವಲ 14 ಯುನಿವರ್ಸಲ್‌ ಬ್ಯಾಂಕ್‌ಗಳಿಗೆ ಮಾತ್ರ ಪರವಾನಗಿ ನೀಡಲಾಗಿದೆ. ಇದಕ್ಕೆ ವೃತ್ತಿರಿಕ್ತವಾಗಿ 1976 ಮತ್ತು 2009 ರ ಮಧ್ಯದ ಅವಧಿಯಲ್ಲಿ ಅಮೆರಿಕದಲ್ಲಿ ವಾಣಿಕ ಸರಾಸರಿ 130 ಬ್ಯಾಂಕ್‌ಗಳನ್ನು ತೆರೆಯಲಾಗಿತ್ತು. ಭಾರತದಲ್ಲಿ ವಿದೇಶಿ ಬ್ಯಾಂಕ್‌ಗಳ ಸಂಖ್ಯೆ ಕಡೆಮೆಯೇ ಆಗುಳಿಯಿತು. 2016 ಮಾರ್ಚ್ ವರೆಗೆ ಒಟ್ಟು ಬ್ಯಾಂಕಿಂಗ್ ಸ್ಟ್ರೆಟ್‌ಗಳ ಶೇಕಡಾ 6 ರಷ್ಟನ್ನು ವಿದೇಶಿ ಬ್ಯಾಂಕ್‌ಗಳು ಹೊಂದಿದೆ.

ಮುನ್ಹೋಟ

ಸಾಲದ ಏತಿ ಹೆಚ್ಚಿಸಲು ಸಾಮರ್ಥ್ಯ ವ್ಯಧಿ ಮತ್ತು ಸಂಪನ್ಮೂಲಗಳ ಸೂಕ್ತ ಹಂಚಿಕೆಗೆ ಒಂದು ಉತ್ತೇಜಕ ರಚನೆಯ ಮೂಲಕ ಭವಿಷ್ಯದಲ್ಲಿ ಸಾಕಷ್ಟು ದೃಢವಾದ ಮತ್ತು ಉತ್ತಮ ಬಂಡವಾಳವ್ಯಳ್ಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಲು ಭಾರತ ಸಾಕಷ್ಟು ಶ್ರಮಿಸಬೇಕಿದೆ. ಸಾಂಸ್ಕರಿಕ ಸಾಲ ಮಾರುಕಟ್ಟಿಯ ಸುಧಾರಿತ ಹಣಕಾಸು ಮೇಲುಸ್ತವಾರಿ ಮತ್ತು ಸಮರ್ಥವಾದ ಸಾಲ ವಸೂಲಾತಿ ಪದ್ಧತಿ, ಕಡಿಮೆ ಪ್ರೇಶ ನಿರ್ಬಂಧಗಳು, ಕಾರ್ಮೋರೆಟ್ ಆಡಳಿತ ಸುಧಾರಣೆಗಳೂ ಸೇರಿದಂತೆ ಇತರ ಕ್ರಮಗಳ ಒಂದು ದೊಡ್ಡ ಆತಿದ್ದರು ಮೂಲಕ ಒಂದು ದೃಢವಾದ ಬ್ಯಾಂಕಿಂಗ್ ವ್ಯವಸ್ಥೆಯ ನಿರ್ಮಾಣಕ್ಕೆ ಮರು ಬಂಡವಾಳ ಹೊಡಿಕೆಯನ್ನು ಪೂರ್ಕವಾಗಿಸಬೇಕಿದೆ.

ಆದ್ದರಿಂದ ನಿರ್ದಿಷ್ಟ ಕ್ಷೇತ್ರಗಳಿಗೆ ಮೊದಲನೆಯದ್ದು ಆಡಳಿತ ಸುಧಾರಣೆ ಮತ್ತು ಸಂಸ್ಥಾನ್ಯಾಸ



ಅದರಲ್ಲಿ ವಿಶೇಷವಾಗಿ ಐಎಸ್‌ಬಿಗಳ ಬಲವಧನೆ. ಅನುಕ್ರಮವಾಗಿ ಹೇಳುವುದಾದರೆ, ಈ ಸುಧಾರಣೆಗಳನ್ನು ಮರುಬಂಡವಾಳ ಹೊಡಿಕೆಯಷ್ಟೇ ಮುಖ್ಯ ಮತ್ತು ಸಮಾನಾಂತರವಾಗಿ ಅನುಸರಿಸಬೇಕಾಗುತ್ತದೆ. ಎನ್‌ಪಿಎಗಳ ನಿರ್ವಹಣೆಗೆ ಬ್ಯಾಂಕಿಂಗ್ ವಲಯದ ಸುಧಾರಣೆ ಅತಿ ಮುಖ್ಯ ಎಂದು ಜಾಗತಿಕ ಉದಾಹರಣೆಗಳು ಎತ್ತಿ ಹೋರಿಸುತ್ತಿವೆ.

ಉದಾಹರಣೆಗೆ ಜೀನಾದಲ್ಲಿ ಮರುಬಂಡವಾಳ ಹೊಡಿಕೆ ಜೊತೆಗೆ, ಬ್ಯಾಂಕಿಂಗ್ ವಲಯದ ಸುಧಾರಣೆಗಳ ಮೇಲೆ ಹೆಚ್ಚಿಗಮನಹರಿಸಿದ್ದರಿಂದ, ಮೇಲ್ವಿಚಾರಣೆ ಮತ್ತು ಆರ್ಥಿಕ ವಿಧಾಯಕಗಳಿಗೂ ಶಕ್ತಿ ನೀಡಿದಂತಾಯಿತು. ಇದರಿಂದ ಕಾರ್ಮೋರೆಟ್ ಆಡಳಿತದಲ್ಲಿ ಸುಧಾರಣೆ ಮತ್ತು ಪಾರದರ್ಶಕತೆ ಹೆಚ್ಚಿತು. ಇದರಂತೆಯೇ, ದಕ್ಷಿಣ ಕೋರಿಯಾ ಆರ್ಥಿಕ ಮೇಲ್ವಿಚಾರಣಾ ಸೇವೆಯೊಂದನ್ನು (ಎಫ್‌ಎಸ್‌ಎಸ್) ಸ್ಥಾಪಿಸಿತು. ಇದು 1990 ರ ಅಂತ್ಯದಲ್ಲಿ ನಡೆದಂತಹ ಮೂರ್ವ ವಿಶಿಯಾ ಆರ್ಥಿಕ ಬಿಕ್ಷುಪ್ರಿಯ ತರುವಾಯ ತಮ್ಮ ಬ್ಯಾಂಕ್‌ಗಳಲ್ಲಿ ಮೇಲ್ವಿಚಾರಣಾ ವ್ಯವಸ್ಥೆಯನ್ನು ವಿಚಿತ್ರಪಡಿಸುವಂತ ಮಾಡಿತು.

ಸರ್ಕಾರ ಈಗಾಗಲೇ ಬ್ಯಾಂಕ್‌ಗಳ ಸುಧಾರಿತ ಆಡಳಿತದ ಅವಶ್ಯಕತೆ ಕುರಿತು ಒಲವು ವರ್ತಪಡಿಸಿದೆ. ಬ್ಯಾಂಕ್ ಸಿಬ್ಬಂದಿಯ ನೇಮಕಾತಿ ನಿರ್ವಹಣೆಗೆ ಸ್ಟ್ರೆಟ್‌ಬ್ಯಾಂಕ್ ಬ್ಯಾಂಕ್ ಬ್ಯಾಂಕ್ (ಬಿಬಿಬಿ) ರಚನೆ ಬಗ್ಗೆ ಇಂದ್ರಧನುಷ್ ಯೋಜನೆ ಸೂಚಿಸಿತ್ತು. ಒಂದೊಮ್ಮೆ ನಿಜವಾಗಿಯೂ ಸ್ಟ್ರೆಟ್‌ಬ್ಯಾಂಕ್ ಬ್ಯಾಂಕ್ ರಚನೆಯಲ್ಲಿ ಐಎಸ್‌ಬಿ ಆಡಳಿತದ ಮೇಲೆ ಗಾಢ ಪರಿಣಾಮ ಬೀರಲಿದೆ. ಸಾಲದ ಸೂಕ್ತ ಹಂಚಿಕೆಯ ಜೊತೆಗೆ ಬ್ಯಾಂಕ್‌ಗಳ ಸಾಲ ನೀಡುವ ಅಭ್ಯಾಸಗಳು ಕೂಡ ಸುಧಾರಿಸಿವೆ ಎಂಬುದನ್ನು ಹೆಚ್ಚಿದ ಹೊಣೆಗಾರಿಕೆ

ಎಚಿತ್ಪಡಿಸುತ್ತದೆ. ಕಾಲ ಕಾಲಕ್ಕೆ ಇದನ್ನು ಕಾರ್ಯರೂಪಕ್ಕೆ ತರುವುದನ್ನು ನಾವು ವಿಚಿತ್ರಪಡಿಸಬೇಕು.

ಕಾರ್ಮೋರೆಟ್ ಬಾಂಡ್‌ಗಳ ಮಾರುಕಟ್ಟಿಯ ಅಭಿವೃದ್ಧಿ ಸುಧಾರಣೆಯ ವರದನೆಯ ಕ್ಷೇತ್ರವಾಗಿದೆ. ಬ್ಯಾಂಕ್‌ಗಳು ಹಣಕಾಸು ವಹಿವಾಟಿಗೆ ಪ್ರಮುಖ ಮೂಲವಂದು ಬಾಂಡ್ ಮಾರುಕಟ್ಟಿಗಳು ಪರಿಗಣಿಸಬೇಕು. ಸಂಸ್ಥೆಗಳು ಕಡಿಮೆ ದರದಲ್ಲಿ ಸಾಲ ಸಂಗ್ರಹಣೆಗೆ ಲೀಕ್ಡ್‌ ಮತ್ತು ಡೀಪ್ ಬಾಂಡ್ ಮಾರುಕಟ್ಟಿಗಳು ಸಹಾಯ ಮಾಡುತ್ತವೆ. ಕ್ರಮೇಣ ಕಾರ್ಮೋರೆಟ್ ಸಾಲಕ್ಕೆ ಬಾಂಡ್ ಮಾರುಕಟ್ಟಿಗಳ ಪಾಲುದಾರಿಕೆ ಹೆಚ್ಚಿತ್ತದೆ ಮತ್ತು ಸಾಲ ನೀಡುವುದರಲ್ಲಿ ಬ್ಯಾಂಕ್ ಪಾಲು ಕಡಿಮೆಗೊಳ್ಳುತ್ತದೆ. ಬ್ಯಾಂಕಿಂಗ್ ವಲಯದನ್ನು ಹೆಚ್ಚಿಸ್ತಾರ್ಥಕವಾಗಿಸುವುದೇ ಬ್ಯಾಂಕ್ ವಲಯದ ಸುಧಾರಣೆಯ ಮೂರನೇ ಕ್ಷೇತ್ರವಾಗಿದೆ. ಈ ವಲಯದಲ್ಲಿ ಹೆಚ್ಚಿನ ನಾವೀನ್ಯತೆಯನ್ನು ತರಲು ಮತ್ತು ಸ್ಥಾರ್ಥಕವಾಗಿ ಪ್ರೇರೇತಿಸಲು, ಖಾಸಿಗಿ ಮತ್ತು ವಿದೇಶಿ ಕಂಪನಿಗಳ ಪ್ರವೇಶಕ್ಕೆ ಭಾರತ ಮೌರ್ತಾಹ ನೀಡಬೇಕು.

ಬ್ಯಾಂಕ್‌ಗಳ “ಅನ್‌ಟ್ರಾಪ್” ಪರವಾನಿಗೆ ನೀಡುವ ಯೋಜನೆಯು ಈ ದಿಕ್ಕಿನಲ್ಲಿಟ್ಟಿರುತ್ತದೆ ಒಂದು ಧನಾತ್ಮಕ ಹೆಚ್ಚಿಯಾಗಿದೆ. ಆದರೂ, ಪ್ರವೇಶದ ನಿರ್ಬಂಧಗಳನ್ನು ಸಡಿಗೊಳಿಸಲು ಪ್ರವೇಶ ಬೇಡಿಕೆಗಳನ್ನು ಕಡಿಮೆಗೊಳಿಸಬಹುದಾಗಿದೆ. ಅಂಗ ಸಂಸ್ಥೆಗಳನ್ನು ಉತ್ತೇಜಿಸುವುದರಿಂದ, ವಿದೇಶಿ ಬ್ಯಾಂಕುಗಳು ಭಾರತೀಯ ಬ್ಯಾಂಕಿಂಗ್ ವಲಯದನ್ನು ಪ್ರವೇಶಿಸಲು ಮೌರ್ತಾಹಿಸುವುದಲ್ಲದೇ, ಜಾಗತಿಕ ಆಫಾರ್ತಗಳಿಗೆ ಒಳಗಾಗುವುದನ್ನೂ ಕಡಿಮೆಗೊಳಿಸುತ್ತದೆ. ದೀರ್ಘಾವಳಿಯಲ್ಲಿ, ಹೆಚ್ಚಿನ ಸ್ಥಾರ್ಥಕವಾಗಿ ಇದು ವಲಯದ ಸಾಮರ್ಥ್ಯ ಮತ್ತು ಲಾಭವನ್ನು ಹೆಚ್ಚಿಸುತ್ತದೆ.

ಪಿತಿಹಾಸಿಕವಾಗಿ, ಭಾರತದ ಬ್ಯಾಂಕಿಂಗ್ ವಲಯದ ಸುಧಾರಣೆಗಳು ಅದರಲ್ಲಿ ವಿಶೇಷವಾಗಿ 1990 ರ ದಶಕದ ಸ್ಥಾರ್ಥಕವಾಗಿ ಹೆಚ್ಚಿಸುವುದರತ್ತೆ, ಆಡಳಿತ ಬಂಡವಾಳ ಮತ್ತು ನಿಯಂತ್ರಣದತ್ತಲೂ ಗಮನಹರಿಸಿವೆ. ಹಿಂದಿನ ಅನುಭವಗಳಿಂದ ಹೊಸ ಪಾರಗಳನ್ನು ಕಲಿತು ಈ ಕ್ಷೇತ್ರಗಳಲ್ಲಿ ಭವಿಷ್ಯದ ಸುಧಾರಣೆಗಳನ್ನು ಕೈಗೊಳ್ಳಬೇಕಾಗುತ್ತದೆ. □

ಇವಿಧಿಯರದ ಇತಿಹಾಸ ಯೂಜಾರಿತರದವರದೆ



ಖಾತ್ರಿ ಅಥವಾ
ಶ್ರಾವಣಭಾಗ್ಯ ವಲಯುದ
ಬ್ಯಾಂಕಿಂಗ್ ಕ್ಷೇತ್ರದಲ್ಲಿ
ಯೂರ್ಯ ಮೊದಲು
ಬಡಲಾವಣೆಯು ಹೆಚ್ಚೆ ಶ್ರದ್ಧಾತ್ಮಕಾರ್ಯ
ಅವರು ಪರಿಣಾಮಕಾರಿಯಾಗಿ
ಉತ್ತಮ ಕಾರ್ಯತಂತ್ರದ
ಉಳಿವನ್ನು
ಪಡೆದುಕೊಳ್ಳಬಹುದಾಗಿದೆ.
ತ್ರಾಂತರಂಗ ವ್ಯವಸ್ಥಿತ ಕಾರಿ
ಭಾರತದ ಬ್ಯಾಂಕುಗಳನ್ನು
ಜಾಗತಿಕ ಮಾಟ್ಟದ ಸ್ಥಾನದಲ್ಲಿ
ತಮಾನ ತ್ರಾಂತರಾದಲ್ಲಿ
ಬ್ಯಾಂಕುವಾದಕ್ಕೆ ಅಲ್ಲ,
ಇತ್ತೀಗೆ
ಮುಂಬಿನ ನಿದ್ರೆ ವಾಣಿಗಳಲ್ಲಿ
ಭಾರತದ ಅಧಿಕತೆಯನ್ನು
ಒದಗಿಸಿ ನಾಳ್ಳನೇ ತ್ರಾಂತರಾದ
ಪರಿಣಾಮಕಾರಿಯಾಗಿದೆ.

ಭಾರತೀಯ ಆರ್ಥಿಕ ವರ್ಷ 2018ರ ಮುನ್ನಿಗ್ನಿತ್ಯ ಮಂತ್ರಿಯೆಂಬ ಮೇಲ್ಯೋಬಕ್ಕೆ ಭಾಸವಾಗಿದೆ ಆದರೆ, ಪ್ರಬುಲ ಬಡಲಾವಣೆಗಳನ್ನು ಕಾಣುವ ನಿರೀಕ್ಷೆ ಇದೆ. ಇದೇ ಮೊದಲ ಬಾರಿಗೆ ದೇಶದ ತಲ್ಲಾ ಡಾಲರ್ ಆದಾಯ 2000 ಅನ್ನು ಮುಟ್ಟಲು ಸಿದ್ಧವಾಗಿದ್ದು, ಇದರ ಜತೆಯಲ್ಲೇ ಜಾಗತಿಕ ಆರ್ಥಿಕ ತೆಯನ್ನು ಅಂತರಿಕ ಬಳಕೆಯ ಆಧಾರದಲ್ಲಿ ಹಲವಾರು ಅಂಗಿಕಗಳಲ್ಲಿ ನೋಡುವುದಾದರೆ ಜನರು ಹಿಂದೊಮ್ಮೆ ಐಶ್ವರ್ಯ ವಸ್ತು ಎಂದೆನಿಸಿಕೊಂಡಿದ್ದನ್ನು ಅಗತ್ಯ ವಸ್ತುಗಳಾಗಿ ಬಳಸಿ ತಮ್ಮ ಜೀವನ ವಿಧಾನವನ್ನು ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಆರ್ಥಿಕ ಬಡಲಾವಣೆಯಲ್ಲಿ ಭಾರತದ ಬ್ಯಾಂಕಿಂಗ್ ವ್ಯವಸ್ಥೆ ನಾಯಕನ ಸ್ಥಾನ ವಹಿಸಬೇಕಾಗಿದೆ. ನಾವು ಬ್ಯಾಂಕಿಂಗ್ ವಲಯದ ಸೇವೆಗಳಲ್ಲಿ ಸ್ಥಿರ ಪ್ರಗತಿ ಕಾಣುವುದಷ್ಟೇ ಅಲ್ಲ, ಸಂಕೀರ್ಣತೆಯ ಪರಿಹಾರ ಮತ್ತು ಕೆಲಸ ಕಾರ್ಯಗತಗೊಳಿಸುವುದರಲ್ಲಿ ಮುಂದುವರಿಯಬೇಕಿದೆ.

ಹಿಂದಿನ ಸುಧಾರಣೆಗಳಲ್ಲಿ ಬ್ಯಾಂಕಿಂಗ್ ವಲಯ ಹೇಗೆ ಸ್ವಂದಿಸಿತ್ತು?

ಈ ಪ್ರಯಾಣ ಮುಂದುವರಿಸುವ ಮನ್ನು ನಾವು ಹಿಂದಿನ ಷಟಿಹಾಸಿಕ ಬಡಲಾವಣೆಯ ಹಾದಿಯ ಬಗ್ಗೆ ಹೀಗೆ ಪ್ರಮಾಗಿ ಹಿಂತಿರುಗಿ ನೋಡಬೇಕಾಗಿದೆ. ಬ್ಯಾಂಕುಗಳ ರಾಷ್ಟ್ರೀಕರಣದ ನಂತರ ಹಾಗೂ 1991ರ ನಂತರದ ಅವಧಿಯಲ್ಲಿ ಭಾರತದ ಬ್ಯಾಂಕಿಂಗ್ ವಲಯ ಸುಧಾರಣೆಯ ದಾರಿಯಲ್ಲಿ ಭಾರಿ ದೊಡ್ಡ ಹೆಚ್ಚೆಯನ್ನೇ

ಇಟ್ಟಿತು. ಸಾಲ ಪ್ರಕ್ರಿಯೆ ಮತ್ತು ಬಡ್ಡಿ ದರದ ನಿಗದಿಯಲ್ಲಿ ಅನಿಯಂತ್ರಣ, ಸಾಲ ಪಡೆಯುವಲ್ಲಿ ನಿಧಾನಗತಿಯಲ್ಲಿ ಕಡಿತ, ಸಿಬಿಎಸ್ ನತ್ತೆ ಚಲನೆ ಮತ್ತು ಖಾಸಗಿ ಬ್ಯಾಂಕುಗಳ ಹೋಸ ಜಮಾನಾಕ್ಕೆ ಪರವಾನಗಿ ನೀಡಿದ್ದ 2000ರ ಅವಧಿಯಲ್ಲಿ ಬ್ಯಾಂಕಿಂಗ್ ಸೇವೆಯಲ್ಲಿ ಭಾರಿ ಬಡಲಾವಣೆ ಕಾಣಲು ಸಾಧ್ಯವಾಯಿತು. ಇದಲ್ಲದೇ ಲೇವಣಿ ಇಡುವಿಕೆಯ ಮೊತ್ತ 1997ರ ವಿತ್ತ ವರ್ಷದಲ್ಲಿ ಜಿಡಿಪಿಯ ಶೇ.35.6 ಇದ್ದಿದ್ದ 2007ರ ವಿತ್ತ ವರ್ಷದಲ್ಲಿ ಶೇ.60.8ಕ್ಕೆ ಪರಿದ್ದ ಅಳಕರಿಯ ಸಂಗತಿಯೇನಾಗಲಿಲ್ಲ. ಇದೇ ಅವಧಿಯಲ್ಲಿ ಸಾಲದ ಬೇಡಿಕೆ ಕೂಡ 1997ರ ವಿತ್ತ ವರ್ಷದಲ್ಲಿ ಇದ್ದ ಜಿಡಿಪಿಯ ಶೇ.19.6 ರಿಂದ 2007ರ ಆರ್ಥಿಕ ವರ್ಷದಲ್ಲಿ ಶೇ.45.0ಕ್ಕೆ ಏರಿಕೆಯಾಯಿತು. ಮುಂದಿನ 10 ವರ್ಷಗಳಲ್ಲಿ ಲೇವಣಿ ಮತ್ತು ಸಾಲದ ನಡುವಿನ ಅನುಪಾತ ಜಿಡಿಪಿಗೆ ಮೊಂದಿಕೊಂಡಂತೆ ಕ್ರಮವಾಗಿ ಶೇ.71.2 ಹಾಗೂ ಶೇ.51.9ಕ್ಕೆ ಏರಿಕೆಯಾಯಿತು. ಅದೂ ಆರ್ಥಿಕ ಮತ್ತು ಹಣಕಾಸು ಮಾರುಕಟ್ಟೆಯಲ್ಲಿನ ಚಂಚಲತೆಯಿಂದಾಗಿ 2008ರಲ್ಲಿ ಕಾಣಿಸಿಕೊಂಡಂತೆ ಜಾಗತಿಕ ಆರ್ಥಿಕ ಮಹಾ ಕುಸಿತ ಕಾಣಿಸಿಕೊಳ್ಳಬಹುದು ಎಂಬ ಆತಂಕದ ನಡುವರೆಯೇ ಏರಿಕೆಯಾಗಿದೆ. ಆರಂಭದಲ್ಲಿ (1990ರಲ್ಲಿ) ಈ ವಿಸ್ತರಣೆ ಕೇವಲ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಪ್ರಮುಖವಾಗಿತ್ತು. ಆದರೂ ನಿಧಾನಗತಿಯಲ್ಲಿ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಬಡಲಾವಣೆ ಕಾಣಿಸಲು ಆರಂಭವಾಯಿತು. ಖಾಸಗಿ ವಲಯದ ಬ್ಯಾಂಕುಗಳು 2007ರ ಆರ್ಥಿಕ ವರ್ಷದಲ್ಲಿ

ಒಟ್ಟಾರೆ ಸಾಲದ ಪ್ರಮಾಣದಲ್ಲಿ ಶೇ.20 ರಪ್ಪು ಪಾಲು ಹೊಂದಿದ್ದರೆ, ಅದೇ 2017ರ ಆರ್ಥಿಕ ವರ್ಷದಲ್ಲಿ ಶೇ.29 ರಪ್ಪು ಪಾಲು ಹೊಂದಿವೆ. ಸಾಲದ ಹೆಚ್ಚಳ ಪ್ರಮಾಣದಲ್ಲಿ ಖಾಸಗಿ ವಲಯದ ಬ್ಯಾಂಕುಗಳ ಪಾಲು ಪ್ರೆಬಲವಾಗಿಯೇ ಇದ್ದು, ಒಟ್ಟಾರೆ ಹೆಚ್ಚುವರಿ ಸಾಲದ ಶೇ.75ರಷ್ಟನ್ನು ಖಾಸಗಿ ವಲಯದ ಬ್ಯಾಂಕುಗಳೇ ಹಂಚಿಕೆ ಮಾಡುತ್ತಿವೆ. ಅದೇನೇ ಆದರೂ, 2010ರ ನಂತರದಲ್ಲಿ ಸಾಲ ನೀಡಿಕೆಯಲ್ಲಿನ ಹೆಚ್ಚಳ ಖಾಸಗಿ ವಲಯದ ಬ್ಯಾಂಕುಗಳ ಕಡೆಯಿಂದಲೇ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಅವರೇ ಸಾಲ ಕೊಡುವುದರಲ್ಲಿ ಮುಂದಿದ್ದಾರೆ ಎಂಬುದು ಗೋಚರಿಸುತ್ತಿದೆ. ಇದಕ್ಕೇ ಅಲ್ಲ, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಏರಿ ಮುಂದಕ್ಕೆ ಹೋಗಿವೆ ಎಂಬುದು ಸತ್ಯ. ಖಾಸಗಿ ವಲಯದ ಬ್ಯಾಂಕುಗಳ ಈ ಪ್ರಮಾಣದ ಪ್ರಗತಿಗೆ ಅವು ಗ್ರಾಹಕರ ಬೇಕು ಬೇಡಗಳನ್ನು ಚುರುಕಾಗಿ ಅಧ್ಯುತ್ಸಿಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ವರ್ತಿಸುತ್ತವೆ ಎಂದು ಹೇಳಬಹುದು. ಖಾಸಗಿ ವಲಯದ ಬ್ಯಾಂಕುಗಳು ತಮ್ಮಾಳಗೇ ವ್ಯಾತ್ಯಾಸಗಳನ್ನು ಕಂಡುಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮುಂದಾಗುತ್ತವೆ. ಇದಕ್ಕೆ ಸಾಕ್ಷಿಯಾಗಿ ಖಾಸಗಿ ಬ್ಯಾಂಕುಗಳು ರೇವಣೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಲು ಸಾಧ್ಯವಾಗಿವೆ ಎಂಬುದನ್ನು ನೋಡಬಹುದು. ಖಾಸಗಿ ಬ್ಯಾಂಕುಗಳಲ್ಲಿನ ರೇವಣೆಗಳ ಮಾಲಿಕತ್ವ 2007ರ ವಿಶೇಯ ವರ್ಷದಲ್ಲಿ ಶೇ.20 ರಪ್ಪು ಇದ್ದು 2017ರ ವಿಶೇಯ ವರ್ಷದಲ್ಲಿ ಶೇ.24ಕ್ಕೆ ವರಿಕೆಯಾಗಿರುವುದನ್ನು ನೋಡಬಹುದು. ಕಳೆದ 10 ವರ್ಷಗಳಲ್ಲಿ ಖಾಸಗಿ ವಲಯದ ಬ್ಯಾಂಕುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದಲು ಕಾರಣವೇನು ಎಂಬುದನ್ನು ಪ್ರಮುಖವಾಗಿ ವರದು ವಿಧಗಳಲ್ಲಿ ನೋಡಬಹುದು:

ಕಾಲಫಟ್ಟೆ : ಸಾರ್ವಜನಿಕ ವಲಯದ ಬ್ಯಾಂಕುಗಳು ಇಂದಿಗೂ ಕ್ರೊರಿಕೆ ಅಥವಾ ಮೂಲಸೌಕರ್ಯ ವಲಯಕ್ಕಷ್ಟೇ ಆರ್ಥಿಕ ಸಹಾಯ ಮಾಡುತ್ತಿದ್ದು, ಇವುಗಳ ಬ್ಯಾಲೆನ್ಸ್ ಶೀಟ್ ಇವುಗಳ ಲಾಭ ಮತ್ತು ನಷ್ಟದ ಮೇಲೆ ಅವಲಂಬಿತವಾಗಿರುತ್ತದೆ. ಇದಕ್ಕೆ ಪ್ರತಿಯಾಗಿ ಹೋಸ ಜರ್ಮನಾದ ಖಾಸಗಿ ವಲಯದ ಬ್ಯಾಂಕುಗಳು 2000ರ ನಂತರದ ಖಾಸಗಿಕರಣದ ನಂತರದ ಬೇಳವಣಿಗೆಯನ್ನು ಗಮನಿಸಿ ಯಾವುದೇ ಆಸ್ತಿಯ ಗುಣಮಟ್ಟವನ್ನು ನೋಡಿ



ಸಾಲ ನೀಡಿ ಮಾರುಕಟ್ಟೆಯಲ್ಲಿ ತಮ್ಮ ಪಾಲು ಹೆಚ್ಚಿಸಿಕೊಂಡಿವೆ. ಇದರಂತೆಯೇ ಖಾಸಗಿ ವಲಯದ ಬ್ಯಾಂಕುಗಳು ಹೋಸ ಕಾಲಫಟ್ಟದಲ್ಲಿ ಹೋಸತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಾತ್ಮಕ ಪರಿಹಾರ ಮಡುಕಿಕೊಂಡು ಹೋಸ ಆದಾಯದ ಮಾರ್ಗ ಮಡುಕಿಕೊಂಡು ಹೂಡಿಕೆ ಮಾಡುತ್ತವೆ. ಇದರ ಜತೆಯಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನೂ ನೀಡುತ್ತವೆ. ಇದಕ್ಕೆ ಉದಾಹರಣೆಯಾಗಿ ಖಾಸಗಿ ಬ್ಯಾಂಕುಗಳು ಹೋಸ ತಂತ್ರಜ್ಞಾನ ಅಳವಡಿಸಿಕೊಂಡು ಪಾಯಿಂಟ್ ಆಫ್ ಸೇರ್ ಮೆಚಿನ್ ಗಳನ್ನು ಬಹುಬೇಗನೇ ಅಳವಡಿಸಿಕೊಂಡವು.

ಉತ್ಪಾದಕತೆ : ಬ್ಯಾಂಕುಗಳಲ್ಲಿ ವಚನದಿಂದ ಆದಾಯದ ಅನುಪಾತದ ಬಗ್ಗೆ ವಿಶೇಷಣ ಮಾಡಿದಾಗ(ಸಿಬ)- (ಉದ್ದೋಧಿಗಳ ವೆಚ್ಚ + ಇತರೆ ಕಾರ್ಯಾಚರಣ ವೆಚ್ಚ)/(ಒಟ್ಟಾರೆ ಬಡ್ಡಿ ಆದಾಯ + ಇತರೆ ಆದಾಯ) ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ ನಡುವೆ ಭಾರಿ ವ್ಯಾತ್ಯಾಸವಿರುವುದು ಕಂಡುಬರುತ್ತದೆ. ಖಾಸಗಿ ಬ್ಯಾಂಕುಗಳಲ್ಲಿ ಸಿಬ ಸ್ಥಿರವಾಗಿಯೇ ಕೆಳಮುಖಿವಾಗಿರುತ್ತದೆ, ಅಂದರೆ 2012ರ ವಿಶೇಯ ವರ್ಷದಲ್ಲಿ ಶೇ.4.7 ಇದ್ದು 2017ರ ವಿಶೇಯ ವರ್ಷದಲ್ಲಿ ಶೇ.43ಕ್ಕೆ ಇಳಿಕೆಯಾಗಿದೆ. ಅದೇ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಇದೇ ಸಿಬ ಅನುಪಾತ ಹೆಚ್ಚಾಗುತ್ತಿದೆ. ಅಂದರೆ 2012ರಲ್ಲಿ ಶೇ.44 ಇದ್ದು ಪ್ರಮಾಣ 2017ರ ಹಳೆಕಾಸು ವರ್ಷದಲ್ಲಿ ಶೇ.49ಕ್ಕೆ ವರಿಕೆಯಾಗಿದೆ. ಹಿಂಗಾಗಿ ಒಟ್ಟಾರೆ ವೆಚ್ಚವನ್ನು ನಿಯಂತ್ರಣದಲ್ಲಿ ಇಟ್ಟಿಕೊಂಡರೆ ಪ್ರಮುಖವಾದ ಸವಾಲುಗಳನ್ನು ಸುಧಾರಿಸಿಕೊಂಡು ಪ್ರತಿ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಹಿಂಗಾದಾಗಿ ಇರುವ ಷೇರುದಾರರಿಗೆ ತೃಪ್ತಿದಾಯಕ ಆದಾಯ ಮತ್ತು ಹೆಚ್ಚು ಬಂಡವಾಳವನ್ನು ಪಡೆಯುವುದು ಸಾಧ್ಯವಾಗುತ್ತದೆಯಲ್ಲದೇ

ಕೇತ್ತೆವನ್ನು ಮತ್ತು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಿಂಗಾಗಿ : ಹೆಚ್ಚಿನ ಹೋಸ ಜರ್ಮನಾದ ಖಾಸಗಿ ಬ್ಯಾಂಕುಗಳು ಉದ್ದೋಧಿಗಳನ್ನು ನೇಮುಕ ಮಾಡಿಕೊಳ್ಳುವಲ್ಲಿ ಹೆಚ್ಚು ಜಾಗರೂಕರಾಗಿ ಇರುತ್ತವೆಯಲ್ಲದೇ, ಪ್ರತಿಭಾವಂತರನ್ನೇ ತೆಗೆದುಕೊಳ್ಳುತ್ತವೆ. ಆದರೆ, ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಅಸಮರ್ಥರ ಕಾರಣದಿಂದಾಗಿಯೇ ಉತ್ತಮವಾದ ಕೆಲಸ ತೆಗೆಯಲು ಆಗುವುದಿಲ್ಲ ಎಂದು ಆರ್ ಬಿಬನ ಗುಣಮಟ್ಟ ಪರಿಶೀಲನಾ ವರದಿಯಲ್ಲೇ ಹೇಳಲಾಗಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳ ಬಲವರ್ಧನೆಗಾಗಿ ಇತ್ತೀಚಿನ ಸುಧಾರಣೆಗಳು

ಇದರ ಹಿಂದೆಯೇ ಸಾರ್ವಜನಿಕ ಬ್ಯಾಂಕುಗಳೂ ಕೂಡ ಖಾಸಗಿ ವಲಯದ ಬ್ಯಾಂಕುಗಳ ಸ್ವರ್ಥಯನ್ನು ಮನಗಂಡು ಕಳೆದೊಂದು ದಶಕದಿಂದ ಬದಲಾವಣೆಯಲ್ಲಿ ಹೆಚ್ಚೆ ಇಡುತ್ತಿದೆ. ಸರ್ಕಾರ ಇತ್ತೀಚಿಗಷ್ಟೇ ರಚನಾತ್ಮಕ ಸುಧಾರಣೆಗಳನ್ನು ತೆಗೆದುಕೊಂಡಿದ್ದು, ಇವು ಸಮಗ್ರವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳ ಸುಧಾರಣೆಗೆ ಸಹಾಯವಾಗುವುದು ಬಂಡಿತ. ಸರ್ಕಾರದ ಸುಧಾರಣೆಯಾದ, ಅಂದರೆ ಬ್ಯಾಂಕುಗಳ ಆಜಳಿತ ಮಂಡಳಿಯನ್ನು ರಚಿಸಿ, ಸಿಂಡಿ ಮದ್ದೆಯನ್ನು ಭಾಗ ಮಾಡಿ ಕಾರ್ಯಕಾರೀತರ ಅಧ್ಯಕ್ಷ ಮತ್ತು ಸಿಜಿಟ್ ಎಂದು ಮಾಡಲು ಶಿಫಾರಸು ಮಾಡಲಾಗಿದ್ದು, ಸಿಜಿಟ್ ಅವರಿಗೆ ಏದು ವರ್ಷಗಳ ದೀರ್ಘಾವಧಿ ಅವಧಿ ನೀಡಲಾಗಿದ್ದು, ಇದರಿಂದಾಗಿ ದೀರ್ಘಕಾಲದಲ್ಲಿ ಸಾಮರ್ಥ್ಯದಲ್ಲಿ ಬಲವರ್ಧನೆಯಾಗುವ ಬಗ್ಗೆ ನಿರ್ದೇಷಿಸಿ ಮಾಡಬಹುದು. ಸಿಆರ್ಎಲ್‌ಸಿ (ಕೇಂದ್ರ ಬೃಹತ್ ಸಾಲಗಳ ಮಾಹಿತಿ ಸಂಗ್ರಹಾಗಾರ) ರಚನೆಯೊಂದಿಗೆ ಮತ್ತು ಐಬಿಸಿ (ದಿವಾಲಿತನ ನಿಯಮ) ಜಾರಿ ಮಾಡಿ ಸಾಲ ಕಟ್ಟದವರ ಬಗ್ಗೆ ಮಾಹಿತಿ ಹಂಚಿಕೊಂಡರೆ ನಷ್ಟಕ್ಕೆ ಕಾರಣವಾಗುವುದನ್ನು ರಚನಾತ್ಮಕವಾಗಿಯೇ ತಡೆಗಟ್ಟಲು ಸಹಾಯವಾಗುತ್ತದೆ. ಇದರಿಂದಾಗಿ ಸದ್ಯ ಬ್ಯಾಂಕುಗಳಲ್ಲಿ ಬೆಳೆಯುತ್ತಿರುವ ಬ್ಯಾಲೆನ್ಸ್ ಶೀಟ್ ಗೆಂಂದ ಮರೆಯಾಗಿರುವ ವಸೂಲಾಗದ ಸಾಲದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಆಗ ಸಾಲದ ವಿಸ್ತರಣೆಗೆ ಸಹಕಾರ

ಸಿಕ್ಕಂತಾಗುತ್ತದೆ. ಸದ್ಯ ಕೇಂದ್ರ ಸರ್ಕಾರ ಸಾರ್ವಜನಿಕ ಬ್ಯಾಂಕುಗಳಾಗಿ 2.11 ಲಕ್ಷ ಕೋಟಿಯಷ್ಟು ಮರು ಹೂಡಿಕೆ ಯೋಜನೆಯನ್ನು ಪ್ರಕಟಿಸಿದ್ದು, ಈ ನಿರ್ಧಾರ ಇಡೀ ವ್ಯವಸ್ಥೆಯನ್ನು ಬದಲಿಸಬಹುದಾಗಿದೆ. ಇದು ಸದ್ಯದ ಮಟ್ಟಿಗೆ ಸಾರ್ವಜನಿಕ ಬ್ಯಾಂಕುಗಳಿಗೆ ಅಗತ್ಯವಾಗಿ ಬೇಕಾಗಿದ್ದು, ಬಾಸೆಲ್ 111ನ ನಿಯಮಗಳನ್ನು ಮುಟ್ಟಲು ಸಹಾಯ ಮಾಡುತ್ತದೆ. ಇದರ ಜಡಿತೆಗೆ ಪ್ರಗತಿಯ ಬಂದವಾಳಕ್ಕೂ ಅವಕಾಶ ಮಾಡಿಕೊಡಲಿದ್ದು, ಅವಗಳ ಕೆಲಸದ ಶ್ರೇಷ್ಠತೆಯ ಶ್ರೇಣಿಯನ್ನು ಉತ್ತಮ ಪಡಿಸಿಕೊಳ್ಳಬಹುದಾಗಿದೆ. ನನ್ನ ಪ್ರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳ ನಡುವೆ ಆರೋಗ್ಯಕರ ಸ್ಥಳ್ರ್ಯ ಬಂದಲ್ಲಿ ಒಟ್ಟಾರೆ ಅರ್ಥಕರೆಗೆ ಲಾಭ ಮಾಡಿಕೊಟ್ಟಂತಾಗುತ್ತದೆ.

ಮುಂದಿನ ಪೀಠಿಗೆಯ ಬ್ಯಾಂಕಿಂಗ್‌ಗೆ ಸಿದ್ಧತೆ

2025ರ ವೇಳಿಗೆ ಭಾರತ ಜಗತ್ತಿನಲ್ಲೇ ನಾಲ್ಕನೇ ದೊಡ್ಡ ಅರ್ಥಕರೆಯಾಗಿ ಬೆಳೆಯಲು ಸಿದ್ಧವಾಗಿದ್ದು, ಇದಕ್ಕೂ ಬ್ಯಾಂಕಿಂಗ್‌ನಲ್ಲಿ ನಾಲ್ಕು ಅಂಶಗಳನ್ನು ಅಳವಡಿಸಿಕೊಳ್ಳಬೇಕಿದೆ:

ಅಭಿವೃದ್ಧಿ : ಇದರಲ್ಲಿ ಸರ್ಕಾರದ ಅರ್ಥಕ ಒಳಗೊಳ್ಳುವಿಕೆ ಕಾರ್ಯಸೂಚಿ ಮತ್ತು ಇತರೆ ಪ್ರಮುಖ ವಲಯವಾರು ಹಾಗೂ ರಚನಾತ್ಮಕ ಸುಧಾರಣೆಗಳಿವೆ.

ಅನಿಯಂತ್ರಣ : ಅರ್ಥಕ ಮಧ್ಯಸ್ಥಿಕೆ ಮತ್ತು ಉಳಿತಾಯ ಒಳವಿನ ನೀತಿಗಳ ಸುಧಾರಣೆ

ಜನಸಂಶ್ಯಾಧರಿತ : ಯುವ ಮತ್ತು ಡಿಜಿಟಲ್ ತಂತ್ರಜ್ಞಾನ ಹೊಂದಿದ ಜನರಿಂದ ಮಾರುಕಟ್ಟಿಯ ನಿಯಂತ್ರಣ

ಅಡ್ಡ : ಇದರಲ್ಲಿ ಅಮಾನ್ಯೀಕರಣ ಮತ್ತು ಬ್ಯಾಂಕುಗಳ ವಿಲೀನ, ದೂರ ಸಂಪರ್ಕ ಮತ್ತು ಅರ್ಥಕ ಅವಕಾಶ. ಈ ನಾಲ್ಕು ಅಂಶಗಳ ಜಡಿತೆಗೆ ಕೆಳಗಿನ ಏಳು ಪ್ರವೃತ್ತಿಗಳು ಭಾರತದ ಹೊಸ ಪೀಠಿಗೆಯ ಬ್ಯಾಂಕಿಂಗ್ ಅನ್ನು ಅಧ್ಯೋಸ್ತಪಿಸುತ್ತವೆ:

1. ತಂತ್ರಜ್ಞಾನದ ಸಹಾಯದಿಂದ ನಮ್ಮಬ್ಯಾಂಕುಗಳಾಗಿ ಪರಿವರ್ತನೆ : ತಂತ್ರಜ್ಞಾನ ಭವಿಷ್ಯದಲ್ಲಿ ಬ್ಯಾಂಕಿಂಗ್ ವಲಯದ ಭವಿಷ್ಯವನ್ನೇ ಬದಲಿಸಲಿದೆ. ಇದರಲ್ಲಿ ದೊಡ್ಡ ಪ್ರಮಾಣದ ಡೇಟಾ, ಕ್ಲೌಡ್



ಕಂಪ್ಯೂಟಿಂಗ್, ಸ್ಕ್ಯಾನರ್ ಫೋನ್ ಸೇರಿದಂತೆ ಇತರೆ ಹೊಸ ಅವಿಷ್ಯಾರಗಳು ಸೇರಿವೆ. ಮೊಬೈಲ್ ಬ್ಯಾಂಕಿಂಗ್ ಮತ್ತು ಮೊಬೈಲ್ ಪೇಮೆಂಟ್/ವ್ಯವಹಾರ ವಿಂಡಿತವಾಗಿಯೂ ಭವಿಷ್ಯದ ತಂತ್ರಜ್ಞಾನಗಳಾಗಿವೆ. ಭಾರತದಲ್ಲಿ ಮೊಬೈಲ್ ಬಳಕೆಯಲ್ಲಿ ಭಾರಿ ಬದಲಾವಣೆ ಕಂಡಿರುವುದರಿಂದ ಈ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಾಹಕರಿಗೆ ಅತ್ಯುತ್ತಮ ಅರ್ಥಕ ಸೇವೆಗಳನ್ನು ನೀಡಬಹುದಾಗಿದೆ. ಸದ್ಯ ಭಾರತದಲ್ಲಿ 946 ದಶಲಕ್ಷ ಮೊಬೈಲ್ ಬಳಕೆದಾರರಿದ್ದರೆ ಕೇವಲ 50 ದಶಲಕ್ಷ ಮೊಬೈಲ್ ಬ್ಯಾಂಕಿಂಗ್ ಗ್ರಾಹಕರಿದ್ದಾರೆ. ಇದನ್ನು ಪರಿಗಣನೆಯಲ್ಲಿ ಇಟ್ಟಿಕೊಂಡು ರೂಪಿಸಲಾಗಿರುವ ಜೆವಾಂ ಟ್ರೈನಿಟಿ(ಜನ ಧನ್-ಆರ್ಥಾರ್-ಮೊಬೈಲ್) ಬಳಕೆ ಮಾಡಿಕೊಂಡು ಬ್ಯಾಂಕಿಂಗ್ ವಲಯದಲ್ಲಿ ಸರ್ಕಾರಾತ್ಮಕ ಬದಲಾವಣೆ ತರಬಹುದು.

2. ತಂತ್ರಜ್ಞಾನಗಳ ಬಳಕೆ : ಬ್ಯಾಂಕುಗಳಲ್ಲಿ ನವೀನ ತಂತ್ರಜ್ಞಾನಗಳತ್ತ ಗಮನ ನೀಡುತ್ತೇ ಗ್ರಾಹಕರಿಗೆ ಕಡೆಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಸೇವೆ ಒದಗಿಸಲು ಸಾಧ್ಯವಾಗಿದೆ. ಅಲ್ಲದೆ ಬ್ಯಾಂಕುಗಳು ಉತ್ತಮ ಗುಣಮಟ್ಟದ ಗುರಿ ಸಾಧಿಸುವ ನಿರ್ವಿನಲ್ಲಿ ಅವರ ಮೂಲಭೂತ ಸೌಕರ್ಯಗಳನ್ನು ಸುಧಾರಿಸಿಕೊಂಡು ಜೆವಿಗಳ ಜಡಿತೆ ಹೊಂದಾಡಿಕೆ ಮಾಡಿಸಿಕೊಳ್ಳಬೇಕಿದೆ.ಜಡಿತೆ, ಗ್ರಾಹಕರ ದೃಢೀಕರಣ, ವಂಚನೆಯ ಪರಿಶೀಲನೆ, ಪಾವತಿ ಪ್ರತ್ಯೇಯ, ಅರ್ಕಾಂಟ ಮೂಲಸೌಲಭ್ಯ, ಕೆವೆಸಿ ಪ್ರತ್ಯೇಯೆಯನ್ನು ಇರುವ ತಂತ್ರಜ್ಞಾನದ ಜಡಿತೆ ಹೊಸ ತಂತ್ರಜ್ಞಾನಗಳನ್ನು ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಸೇವೆ ನೀಡಬಹುದು.

3. ನಗದು ರಹಿತ ಮತ್ತು ಬ್ರಾಂಚ್ ರಹಿತ ಬ್ಯಾಂಕಿಂಗ್ : ಅಮಾನ್ಯೀಕರಣದ ನಂತರದಲ್ಲಿ ನಗದು ರಹಿತ ಅರ್ಥಕರೆ ಮತ್ತು ನಗದುರಹಿತ ಬ್ಯಾಂಕಿಂಗ್

ವಲಯದಲ್ಲಿ ದೃಢ ನಿರ್ಧಾರ ತೆಗೆದುಕೊಂಡ ಪರಿಣಾಮ ಇದು ಈ ಇಂಟರ್ನೆಚ್ ಯುಗದಲ್ಲಿ ಸುಲಭ ವಹಿವಾಟಿನಲ್ಲಿ ಕೂರಿತಿ ತರಬಹುದಾಗಿದೆ. ಡಿ.15ಕ್ಕೆ ಅಂತ್ಯಗೊಂಡಂತೆ 400 ದಶಲಕ್ಷ ಬಳಕೆದಾರರು ಇದನ್ನು ಬಳಕೆ ಮಾಡುತ್ತಿದ್ದಾರೆ. ಅಲ್ಲದೆ ಮೊಬೈಲ್ ಫೋನ್ ಗಳ ವ್ಯೇಯಕ್ಕಿ ಬ್ಯಾಂಕ್ ಬ್ರಾಂಚ್(2014ರಲ್ಲೇ ಸ್ಕ್ಯಾಟ್ ಫೋನ್ ಗಳ ಬಳಕೆ ದಾರರ ಸಂಖ್ಯೆ 80 ದಶಲಕ್ಷಕ್ಕೆ ಏರಿಕೆ) ಗಳಿಂತಾಗಿವೆ. ಮಾರ್ಗನ್ ಸ್ಪ್ಯಾಫ್ಲಿ ಪ್ರಕಾರ, ಭಾರತೀಯ ಅಂತರಾಳ ಮಾರುಕಟ್ಟಿ 2013ರಲ್ಲಿ 11 ಬಿಲಿಯನ್ ಡಾಲರ್ ಇದ್ದು 2020ರ ವೇಳಿಗೆ ಇದು 137 ಬಿಲಿಯನ್ ಡಾಲರ್ ಗೆ ವಿಸ್ತರಿಸಲಿದೆ.

4. ಎಟಿಎಂಗಳ ಬಳಕೆಯಲ್ಲಿ

ನಾವಿನ್ಯತೆ: ವಿಶ್ವ ಬ್ಯಾಂಕ್ ನ ಅಂದಾಜಿನ ಪ್ರಕಾರ ಭಾರತದ ಬ್ಯಾಂಕುಗಳ ಬ್ಯಾಂಕ್ ಗಳಲ್ಲಿ ಪ್ರತಿ ಕಾರ್ಯಾಚರಣೆಯ ವೆಚ್ಚ ವಹಿವಾಟಿಗೆ 48 ರೂ ಹಾಗೂ 25 ರೂ ಮೊಬೈಲ್ ಬ್ಯಾಂಕುಗಳಿಗೆ, ಎಟಿಎಂಗಳಿಗೆ 18 ರೂ, ಎವಿಆರ್ ಗೆ 8ರೂ ಮತ್ತು ಆನ್ ಲೈನ್ ಗೆ 4 ರೂ.ಗಳಾಗುತ್ತಿದೆ. ಭಾರತದಲ್ಲಿ ಎಟಿಎಂಗಳ ವಿಸ್ತಾರ ಕೆಳಮಟ್ಟದಲ್ಲಿದ್ದು ಪ್ರತಿ 10 ಲಕ್ಷ ಮಂದಿಗೆ ಕೇವಲ 11 ಎಟಿಎಂಗಳಿವೆ. ಆದರೆ ಇದೇ ಪ್ರಮಾಣದ ಜನಸಂಖ್ಯೆಗೆ ಜೀನಾದಲ್ಲಿ 37 ಮತ್ತು ಮೆಲೇಶಿಯಾದಲ್ಲಿ 52 ಇವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಲಾರ್ ಎಟಿಎಂಗಳನ್ನು ಬಳಕೆ ಮಾಡುವುದರಿಂದ ವೆಚ್ಚದಲ್ಲಿ ಶೇ.50 ರಷ್ಟು ಕಡಿತ ಮತ್ತು ಗ್ರಾಮೀಣ ವಲಯದ ಕರೆಂಟ್ ಕೆಲ್ಲಿಮುಚ್ಚಲೆಯನ್ನು ಮೆಟ್ಟಿ ನಿಲ್ಲಬಹುದಾಗಿದೆ.

5. ಮೂಲಸೌಕರ್ಯ ಸಾಫ್ಟೀ

ಆರ್ಥಿಕತೆಯೇ ತಳಹದಿ : ಭಾರತ ಜಾಗತಿಕ ಮೂಲಸೌಕರ್ಯ ಸಾಫ್ಟೀಯಲ್ಲಿ ಶೇ.5ರಷ್ಟು ಪಾಲು ಹೊಂದಿದ್ದು 2025ರ ವೇಳಿಗೆ ಶೇ.9-10ಕ್ಕೆ ಏರಿಕೆ ಕಾಣುವ ನಿರೀಕ್ಷೆ ಇದೆ. ಭವಿಷ್ಯದ ಅಭಿವೃದ್ಧಿಯ ಮಾರ್ಗಗಳಲ್ಲಿ ದೀರ್ಘಾವಧಿ ಧನ ಸಹಾಯಕ್ಕೆ 5:25ರ ರಚನೆ ಮತ್ತು ಪಿಲಿಪಿ ಮಾಡೆಲ್ ಸಹಾಯ ಮಾಡಲಿವೆ. ಇದರ ಜಡಿತೆಯಲ್ಲಿ ಮೂಲಸೌಕರ್ಯ ಸಾಲ ನಿಧಿಗಳು, ಗ್ರೇನ್ ಬ್ಯಾಂಕಿಂಗ್ ಮತ್ತು ಕಾರ್ಯಸಾಧ್ಯತೆ ಅಂತರ ನಿರ್ಧಿಯಂಥ ಹೊಸ ವಿಧಾನಗಳನ್ನು ರೂಪಿಸಿಕೊಳ್ಳಬಹುದಾಗಿದೆ.

(15ನೇ ಪುಟಕ್ಕೆ)

ಅನಾರ್ಥಕ ಅಸ್ತಿಯ ನಿರ್ವಹಣೆ



* ಪ್ರೊ. ದೀಪಕ್ ನಾರಂಗ್




**ಭಾರತದ
ಬ್ಯಾಂಕ್ ಅನಾರ್ಥಕ ಸ್ಥಿತಿಗಳು
(ಅಂದರೆ ಕೆಷ್ಟ ತಾಲುಗಳು)
2017ರ ತೆಷ್ಟೆಂಬರ್ 30ರಾಜ್ಯ
8.40 ಲಕ್ಷ ಕೋಟಿ ರೂ.ಗಳು
ಇವು
ಖರ್ಚು
2017ರ ಜೂನ್ 30ರಾಜ್ಯ
ಇವು
8.29 ಲಕ್ಷ ಕೋಟಿ ರೂ.ಗಳಿಗಿಂತ ಪ್ರತಿಶತ 1.31
ರಷ್ಟು ಹೆಚ್ಚು ಎಂಬುದನ್ನು ತೋರಿಸುತ್ತಿದೆ.
ನೇ.15ರಿಂದ ಎನೋಪಿಎದಲ್ಲಿ ಉಂಟಾದ
ಭಾರೀ ಹೆಚ್ಚಳವು 2008ರ ನಂತರದಲ್ಲಿ
ಬ್ಯಾಂಕ್ ಗಳ ಸಾಲ ಕ್ಷೀಪ್ತ ಗತಿಯಲ್ಲಿ ಏರಲು
ಕಾರಣವಾಯಿತು. 2008ರಿಂದ 2014ರ
ಅವಧಿಯಲ್ಲಿ ಸಾರ್ವಜನಿಕ ಕ್ಷೇತ್ರದ
ಬ್ಯಾಂಕ್ ಗಳ ಒಟ್ಟು ಹೆಚ್ಚಳವು 18 ಲಕ್ಷ
ಕೋಟಿ ರೂ.ಗಳಿಂದ 54 ಲಕ್ಷ ಕೋಟಿ
ರೂ.ಗಳಿಗೆ ಏರಿತು. ನೇ.17ರ ಅವಧಿಗೆ ಈ
ಪ್ರಮಾಣ 55.01 ಲಕ್ಷ ಕೋಟಿ ರೂ.ಗಳಿಗೆ
ಏರಿತು. ಈ ಕಷ್ಟಕರವಾದ ಆಸ್ತಿಗಳಲ್ಲಿ ಸರ್ಕಾರಿ
ಸ್ವಾಮ್ಯದ ಬ್ಯಾಂಕ್ ಗಳ ಕೆಟ್ಟ ಸಾಲದ ಭಾಗವು
ಹೆಚ್ಚು ಕಡಿಮೆ 90% ರಷ್ಟಾಗಿತ್ತು. ಕೊನೆಯ
ಮೂರು ತಿಂಗಳಲ್ಲಿ ಅಂದರೆ 2017-18ರ
ಎರಡನೇ ತ್ಯೇಮಾಸಿಕದಲ್ಲಿ ಪಿಎಸ್‌ಬಿಗಳ
ಕೆಟ್ಟ ಸಾಲಗಳು ಹೆಚ್ಚು ಕಡಿಮೆ 7.33
ಲಕ್ಷ ಕೋಟಿ ರೂ.ಗಳಲ್ಲಿ ನಿಂತಿತು. ಇದು
2017ರ ಜೂನ್‌ನಲ್ಲಿ ಮೊದಲ ತ್ಯೇಮಾಸಿಕಕ್ಕೆ
ಹೋಲಿಸಿದರೆ ಏರುದ್ವಾಗಿದ್ದು 17 ಖಾಸಗಿ
ವಲಯದ ಬ್ಯಾಂಕ್ ಗಳು 10.5% ರಷ್ಟು
ಹೆಚ್ಚಾಗಿ 1.06 ಲಕ್ಷ ಕೋಟಿ ರೂ.ಗಳಿಗೆ
ಏರಿತು. ಭಾರಿ ಪ್ರಮಾಣದ ಸಾಲ ಪಡೆದವರ
ಭಾಗವು, ಅಂದರೆ 5 ಲಕ್ಷ ಕೋಟಿ ರೂ.ಗಳು
ಮತ್ತು ಅದಕ್ಕಿಂತ ಹೆಚ್ಚಿನ ಸಾಲ ಪಡೆದವರ
ಪ್ರಮಾಣ ನಿಗದಿತ ಅನುಸೂಚಿತ ವಾರ್ಷಿಕ
ಬ್ಯಾಂಕ್‌ನಲ್ಲಿ ಪ್ರತಿಶತ 56 ಇತ್ತು ಆದರೆ,
ಎನೋಪಿಎದಲ್ಲಿ ಅವರ ಭಾಗವು ಪ್ರತಿಶತ
86.5 ರಷ್ಟಾಗಿ 20 ರಿಂದ 50 ಕೋಟಿ ರೂ.
ವರೆಗೆ ಸಾಲ ಮಾಡಿದ ಖಾತೆಗಳೇ ಹೆಚ್ಚಾಗಿ
ಎನೋಪಿಗೆ ಜಾರಿವೆ. ಇದರಲ್ಲಿ 50 ಕೋಟಿ
ರೂ.ಗಳಿಂದ 100 ಕೋಟಿ ರೂ.ಗಳವರೆಗೆ
ಸಾಲ ಪಡೆದು ಎನೋಪಿಗೆ ಜಾರಿದ**

ಬ್ಯಾಂಕ್‌ಗಳು ವಹಿಸುವ ಆರ್ಥಿಕ ಮಧ್ಯಸ್ಥಿಕೆಯು ಅಭಿವೃದ್ಧಿಯ ಚಾಲನೆಗೆ ಪೂರಕವಾಗಿರುತ್ತದೆ. ಏಕೆಂದರೆ, ಬ್ಯಾಂಕುಗಳು ಹೆಚ್ಚಿನ ಹಣ ಹೊಂದಿರುವವರಿಂದ ರೇಣಣಿ ಪಡೆಯುತ್ತವೆ ಮತ್ತು ಬಂಡವಾಳ ಮಾಡಿಕೆ ಮಾಡುವವರಿಗೆ ಸಾಲ ನೀಡುವ ಮೂಲಕ ಆರ್ಥಿಕತೆಯಲ್ಲಿ ಹಣ ಜಲಾವಣೆ ಆಗುವಂತೆ ಮಾಡುತ್ತದೆ. ಇದು ಆರ್ಥಿಕತೆಯ ಮೇಲೆ ಗುಣಕೆ ಪರಿಣಾಮವನ್ನು ಹೊಂದಿರುತ್ತದೆ. ಸಾಲ ಪಡೆಯುವುದರಿಂದ ಉತ್ಪಾದಕ ಮೂಲಗಳಿಗೆ ಬೇಡಿಕೆಯನ್ನು ಸೃಷ್ಟಿಸುತ್ತದೆ ಹಾಗೂ ಸಾಮಾನ್ಯಗಳು ಮತ್ತು ಸೇವೆಗಳನ್ನು ಮೂರ್ಯ ಸುವರ್ತಿಸುತ್ತದೆ. ಒಬ್ಬರ ವೆಚ್ಚವು ಇನ್ನೊಬ್ಬರ ಆದಾಯವಾಗಿರುತ್ತದೆ. ಇದು ಅತ್ಯಂತ ಹೆಚ್ಚಿನ ಜಿಡಿಪಿ ಮತ್ತು ವೇಗವಾದ ಉತ್ಪಾದಕ ಬೇಳವಣಿಗೆಗೆ ಕಾರಣವಾಗುತ್ತದೆ. ಸಾಲ ಪಡೆಯುವುದು ಕಡಿಮೆಯಾದರೆ ವೃತ್ತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಬೇಳವಣಿಗೆಯೂ ಕುಂಡುತ್ತದೆ. ಸಾಲದ ಬೇಳವಣಿಗೆ ನಿಂತು ಹೊಗಲು ಮುಖ್ಯ ಕಾರಣವೆಂದರೆ ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟೆನಲ್ಲಿ ಅಸಾರ್ಥಕ / ದುಡಿಯದ ಆಸ್ತಿಗಳು (ಎನೋಪಿಗಳು) ವೇಗವಾಗಿ ಹೆಚ್ಚಾಗುವುದು. ಎಸ್‌ಸಿಬಿಯ ಅತ್ಯುತ್ತಮ ಸಾಲದ ಬಹುತೇಕ 72% ಮಾರುಕಟ್ಟೆ ಭಾಗವು ಖಿಎಸ್‌ಬಿ ಆಗಿರುತ್ತದೆ. ಅವಳಿ ಆಯವ್ಯಯ ಪಟ್ಟಿಯ ಸಮಸ್ಯೆ ಎಂದರೆ ಅತಿಯಾದ ಮತ್ತು ತೊಂದರೆಗೇಡಾದ ಸಂಸ್ಥೆಗಳಿಂದ ಖಿಎಸ್‌ಬಿಯ ಹೆಚ್ಚಿನ ಹಣ ಎನೋಪಿ ಆರ್ಥಿಕತೆಯಲ್ಲಿನ ಮಾಡಿಕೆಯನ್ನು ನಿಲ್ಲಿಸುತ್ತದೆ.

ಭಾರತದ ಬ್ಯಾಂಕ್ ಗಳಲ್ಲಿರುವ ಒಟ್ಟು ಅಸಾರ್ಥಕ ಆಸ್ತಿಗಳು (ಅಂದರೆ ಕೆಟ್ಟ ಸಾಲಗಳು) 2017ರ ಸೆಪ್ಟೆಂಬರ್ 30ರಲ್ಲಿ

ಖಾತೆಗಳ ಪ್ರಮಾಣ ಶೇ. 15.2 ಇದೆ. ಸಾಲ ಪಾವತಿ ಬಾಕಿ ಇರುವ ಅಸಾಧಕ ಖಾತೆಗಳ ಮೊದಲ 100 ಖಾತೆಗಳಲ್ಲಿ ಭಾರಿ ಮುಂಗಡ ಹೆಚ್ಚದವರ ಪ್ರಮಾಣ ಶೇ. 25.6 ರಷ್ಟು. ಕ್ಯಾರಿಕೆಗಳ ಒತ್ತಡ ಮುಂಗಡ ಅನುಪಾತವು 2017ರ ಮಾರ್ಚ್ ವೇಳೆಗೆ ಸ್ಥಾಲವಾಗಿ 23% ರಷ್ಟು ಇತ್ತು. ಈ ಸಂದರ್ಭದಲ್ಲಿ ಈ ಅನುಪಾತವು ಕ್ಯಾಫಿ, ಸೇವೆಗಳು ಮತ್ತು ಜಿಲ್ಲರೆಯಲ್ಲಿ ಕ್ರಮವಾಗಿ 6.3%, 7% ಮತ್ತು 2.1% ಆಗಿದೆ. ಈ ಪಿಎಸೋಬಿಯು ಗುಂಪಿನಂತೆ ಪ್ರಗತಿಯ ಒತ್ತನೀಡುವ ಪ್ರಗತಿ ಅನುಪಾತವು ಕ್ಯಾರಿಕೆಗೆ 28.8%, ಖಾಸಗಿ ಬ್ಯಾಂಕ್‌ಗಳು ಮತ್ತು ವಿದೇಶಿ ಬ್ಯಾಂಕ್‌ಗಳಿಗೆ ಕ್ರಮವಾಗಿ 9.3% ಮತ್ತು 7.1% ಇದ್ದವು. ಇದು ಒತ್ತಡದಲ್ಲಿರುವ ಕ್ಯಾರಿಕೆಗಳ ವಿಶಾಲ ವ್ಯಾಪ್ತಿಯಲ್ಲಿ ಕಂಡುಬಂದಿದ್ದು. ಇದರಲ್ಲಿ ಪ್ರಾಥಮಿಕವಾಗಿ ಮೂಲ ಲೋಹ ಮತ್ತು ಅವುಗಳ ಉತ್ಪನ್ನಗಳು, ಸಿಮೆಂಟ್ ಮತ್ತು ಅವುಗಳ ಉತ್ಪನ್ನಗಳು, ಜವಳಿ, ಮೂಲಸೌಕರ್ಯ ಮುಂತಾದವನ್ನು ಒಳಗೊಂಡಿದೆ. ತಾಜಾ ಸಾಲ ಪಡೆಯುವಿಕೆ ಸುಮಾರು 3 ರಿಂದ 4 ವರ್ಷಗಳ ನಂತರ ಎನ್ನಾಗಿ ಆಗುತ್ತದೆ. ಎನ್ನಾಗಿ ತಾಜಾ ಸ್ವಾಷಿಯು ಪ್ರಗತಿಯ ಅಂತಿ ಹೆಚ್ಚಿನ ತೋರಿಕೆಯಾಗಿದೆ ಯಾವತ್ತೂ ಹಸಿರು ಮುಖವಾಡ ಧರಿಸಿರುತ್ತದೆ.

ಉಂಟಾಗುತ್ತಿರುವ ಪರಿಸ್ಥಿತಿ ಕುರಿತು ಬ್ಯಾಂಕ್‌ಗಳು ಹೆಚ್ಚು ಜಾಗರೂಕವಾಗಿರಬೇಕು. ಉದ್ದೇಶಮಾರ್ವತಕ ಸುಸ್ಥಿರಾರು ಹಾಗೂ ಯೋಜನೆಗಳಿಗೆ ಸೂಕ್ತವಾದ ಮೊತ್ತವನ್ನು ಅರಿಯುವ ಮೂಲಕ ಪ್ರಮಾಣೆಕವಾಗಿ ಸೂಕ್ತ ಸರಿಪಡಿಸುವ ಕ್ರಮಗಳನ್ನು ಕೈಗೊಂಡು ಅಪರಾಧಗಳ ಕಾರಣವನ್ನು ಗಮನಿಸುತ್ತಿರಬೇಕು (ಮೇಲೆ ಹೇಳಿದ ಕಾರಣಗಳಾಗಿ). ಈ ಕ್ರಮಗಳನ್ನು ಸಂಪೂರ್ಣ ಗಾಂಭೀರ್ಯತೆಯಾಗಿ ಆರೋಭಿಸಿ ನೀಡಿರುವ ಸುತ್ತೋಲೆಯ



ಉದ್ದೇಶದಂತೆ ಮೂವೆ ಎಚ್ಚರಿಕೆಯ ಸಂಕೇತಗಳನ್ನು (ಇಡಬ್ಲೂಲ್ಯೂಎಸ್) ಗಮನಿಸಬೇಕು/ ಗುರುತಿಸಬೇಕು ಹಾಗೂ ತಪ್ಪಾದ ಸಾಲಗಾರರನ್ನು ಸಹಕರಿಸದವರು ಅಥವಾ ಉದ್ದೇಶಮಾರ್ವತಕ ಸುಸ್ಥಿರಾರೆಂದು ಘೋಷಿಸಬೇಕು. ಮುಂದೆ ಹೇಳಿರುವಂತೆ ಕಂಪನಿ ಕಾನೂನಿನ ನಿಬಂಧನೆಗಳು ಕ್ರಮ ಕೈಗೊಳ್ಳಲು ಮತ್ತು ಇಂತಹ ಪ್ರಕರಣಗಳನ್ನು ಎಸೋಎಫ್‌ಎಂಗೆ ಸೂಚಿಸಲು ಬ್ಯಾಂಕ್‌ಗಳಿಗೆ ಭದ್ರತೆ ಒದಗಿಸುತ್ತದೆ. 2013ರ ಕಂಪನಿ ಕಾನೂನಿನ 447 ಪರಿಚ್ಯೇದದ ಪ್ರಕಾರ, ಕಂಪನಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊಸ ಕಟ್ಟಪಾಡು ಈ ಮುಂದಿನಂತಿದೆ.

ಕಂಪನಿಯ, ಅದರ ಷೇರುದಾರರು ಅಥವಾ ಸಾಲಗಾರರ ಹಿತಕ್ಕೆ ಮೋಸೆ ಮಾಡುವುದು ಅಥವಾ ತೊಂದರೆ ನೀಡುವ ಉದ್ದೇಶದಿಂದ ಯಾವುದೇ ಕ್ರಮ ಅಥವಾ ಲೋಪ, ಯಾವುದೇ ಸ್ವೇಚ್ಛತೆಯನ್ನು ಮರೆ ಮಾಡುವುದು ಅಥವಾ ಸ್ಥಿರಿಸುವುದು ನಿಂದಿಸುವ ಕೆಲಸವನ್ನು ಯಾವುದೇ ವರ್ತಿ ಮಾಡಿದರೆ, ತಪ್ಪಾದ ಗಳಿಕೆ ಅಥವಾ ನಷ್ಟ ಸಂಭವಿಸಿರಲೆ ಅಥವಾ ಇಲ್ಲದಿರಲೆ, ಅದನ್ನು ಸೀರಿಯಸ್ ಫ್ರಾಡ್ ಇನ್ಸೈಗ್ನೆಶನ್ ಆಫೀಸರ್ (ಎಸೋಎಫ್‌ಎಂ)ನಿಂದ ತನಿಬೆ ಮಾಡಬಹುದಾಗಿದೆ. ಉದ್ದೇಶಮಾರ್ವತಕ ಸುಸ್ಥಿರಾರರ ಪ್ರಕರಣಗಳು ಕಂಪನಿ ಕಾನ್ಯೆಲ್ಯು 447 ಪರಿಚ್ಯೇದ ಅಡಿ ಗಂಭೀರ ಅಪರಾಧವಾಗಿದ್ದರೆ ತನಿಬೆಗಾಗಿ ಎಸೋಎಫ್‌ಎಂಗೆ ವಹಿಸಬಹುದು. ಸಾಲಗಾರರ ಅಪ್ರಮಾಣೀಕ ಉದ್ದೇಶ ಮತ್ತು


ಸುಳ್ಳ ಪ್ರಾತಿನಿಧಿಸಬಹುದು ಬಯಲಿಗೆಳಿಯುವ ಸ್ಥಿರಿಸುವುದು ಬ್ಯಾಂಕ್‌ಗಳು ಇಲ್ಲದ ಹೊರತು, ಉದ್ದೇಶಮಾರ್ವತಕ ಸುಸ್ಥಿಗಳಾಗಿ ಸಾಲಗಾರರ ವಿರುದ್ಧ ಕ್ರೀಮಿನಲ್ ಪ್ರಕ್ರಿಯೆಗಳನ್ನು ಕೈಗೊಳ್ಳಲು ಕಷ್ಟವಾಗುತ್ತದೆ. ಯಾವುದೇ ವ್ಯಕ್ತಿಯ ತಪ್ಪಿತಸ್ಥ ಎಂಬುದು ಕಂಡುಬಂದರೆ 6 ತಿಂಗಳಿಂತ ಕಡಿಮೆ ಇಲ್ಲದಂತೆ ಶಿಕ್ಕಿಸುವುದು ವಿಧಿಸಲಾಗುತ್ತದೆ. ಇದನ್ನು 10 ವರ್ಷಗಳವರೆಗೂ ವಿಸ್ತರಿಸಬಹುದು ಮತ್ತು ದಂಡ- ಅಪರಾಧ ನಡೆದ ಮೊತ್ತಕ್ಕಿಂತ ಕಡಿಮೆ ಇಲ್ಲದಂತೆ ವಿಧಿಸಲಾಗುತ್ತದೆ. ಆದರೆ, ಅದನ್ನು ಅಪರಾಧ ನಡೆದ ಮೊತ್ತದ ಮೂರು ಪಟ್ಟು ಹೆಚ್ಚಿಸಬಹುದು. ಒಂದು ವೇಳೆ ಅಪರಾಧದಲ್ಲಿ ಸಾರ್ವಜನಿಕ ಹಿತಾಸಕ್ತಿ ಅಡಗಿದಲ್ಲಿ ಜೈಲು ಶಿಕ್ಕಿಸುವುದು ಅವಧಿಯು 3 ವರ್ಷಗಳಿಂತ ಕಡಿಮೆ ಇರುವದಿಲ್ಲ. ಬ್ಯಾಂಕ್‌ಗಳು ಸಾಲದ ಮೊತ್ತವನ್ನು ಸಾಲಗಾರರಿಂದ ವಸೂಲಿ ಮಾಡಲು ಸಾಧ್ಯವಾಗುವಂತೆ ಸಮರ್ಥ ಕಾನೂನುಗಳು ಇವೆ. ಅವೆಂದರೆ ಆಡಿಕೆಡಿಬಿಎಫ್‌ಎಂ-02 ಮತ್ತು ಈಚೆಗೆ ತಂದಿರುವ ದಿವಾಳಿತನ ಮತ್ತು ದಿವಾಳಿತನ ಸಂಹಿತೆ 2016 ಶಾಸನ.

ಎಸ್.ಎಆರ್.ಎಫ್.ಎ.ಇ.ಎಸ್.ಎ ಕಾಲಿದೆಯು ಅದವಿದಲ್ಲಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಅವನ್ನು ನಾಯಕಾರ್ಯಾಲಯದ ಮಧ್ಯಾಳಿಕೆ ಇಲ್ಲದೇ ಹರಾಜು ಹಾಕಲು ಬ್ಯಾಂಕೀಗೆ ಅವಕಾಶ ನೀಡುತ್ತದೆ. ಇದೊಂದು ಶಕ್ತಿಯುತ ಸಾಧನ ಎಂಬುದರಲ್ಲಿ ಅನುಮಾನವಿಲ್ಲ ಹಾಗೂ

ಸರಿಯಾಗಿ ಯೋಜನೆ ರೂಪಿಸುವ ಮೂಲಕ ಹಾಗೂ ಆಸ್ತಿಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಮಾರಾಟ ಮಾಡಬಹುದು. ಸ್ವತ್ತಗಳನ್ನು ಹರಾಜು ಹಾಕಲು ಅನುಮತಿಸಿದ್ದಲ್ಲಿ ಬ್ಯಾಂಕ್‌ಗಳನ್ನು ಹಿಂದಿಕ್ಕಲು ಪ್ರಯೋಧನಾ ವಿಧಾನಗಳನ್ನು ಸುಸ್ಥಿರಾರು ಬಳಸುವಂತಿಲ್ಲ. ಸುಳ್ಳು ಆರೋಪಗಳು/ ಕ್ರೀಮಿನಲ್ ಅಶೀಕ್ರಮಣದಂತಹ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದರೆ ಇಂತಹ ಕೆರುಕುಳ ಪ್ರಕರಣಗಳಲ್ಲಿ ಬ್ಯಾಂಕ್ ಆಡಳಿತ ಮಂಡಳಿಯ ರಕ್ಷಣೆಗೆ ಬರುತ್ತದೆ.

ಪ್ರಸಕ್ತ ಸರ್ಕಾರವು 2016ರ ಇಸೆಂಬರ್ 1ರಂದು ಜಾರಿಗೆ ತಂದಿರುವ ದಿವಾಳಿತನದ ಶಾಸನವು ಗಮನಾರ್ಹ ಕ್ರಮವಾಗಿದ್ದು. ಶಾಖ್ಯನೀಯ ಪ್ರಯತ್ನವಾಗಿದೆ. ಲೋಪದೋಷ ಮುಚ್ಚಲು ಮತ್ತು ಸಾಲ ವಸೂಲಿಗೆ ಕಟ್ಟಿನಿಟಾದ ಕಾನೂನು ಜಾರಿಗೆ ತರಲು ಸರ್ಕಾರವು ಎರಡು ಬಾರಿಗೆ ಅಧ್ಯಾದೇಶ ತಂದಿತು. ಎನ್‌ಪಿಎಗಳಿಂಬ ರಾಕ್ಷಸನನ್ನು ನಾಶ ಮಾಡಲು ದಿವಾಳಿತನದ ಶಾಸನವು ಬ್ರಹ್ಮಸದಂತಹ ಆಯುಧವಾಗಿದೆ. ಇದರ ದಕ್ಷತೆಯ ಸರಿಯಾದ ಮತ್ತು ನ್ಯಾಯಸಮೃತವಾದ ಪರಿಹಾರವನ್ನು ಕಂಡುಕೊಳ್ಳಲು ಬಳಕೆದಾರರು ಹೊಂದಿರುವ ಶಕ್ತಿ ಮತ್ತು ಪ್ರಾಮಾಣಿಕತೆಯನ್ನು ಅವಲಂಬಿಸಿರುತ್ತದೆ. ಇದು ಕಾನೂನಿನ ನೈಜ ಉದ್ದೇಶವನ್ನು ಸೋಲಿಸುವ ಗುರಿ ಹೊಂದಿದ ಕೆಟ್ಟ ಉದ್ದೇಶವನ್ನು ಗೈಗಿಸಲು ಮತ್ತು ನಾಶ ಮಾಡಲು ಅಗತ್ಯವಾಗಿದೆ. ಐಬಿಸಿ ಅಡಿ ನಿರ್ಣಯವು ತಾರತಮ್ಯದ ಮೂಲಕ ಬುದ್ಧಿವಂತಿಕೆಯನ್ನು ಆಧರಿಸಿರಬೇಕು.

ಇತ್ತೀಚೆಗಿನ ಉದ್ದೇಶಮಾರ್ವಣಕ ಸುಸ್ಥಿರಾರಿಗೆ ಸಾಲದ ಮೋತ್ತವನ್ನು ತಿರುಗಿಸಿ ಮತ್ತು / ಅಧವಾ ತಮ್ಮ ಖಾತೆಯನ್ನು ಎನ್‌ಪಿಎ ಮಾಡಿದ ನಂತರ ತಮ್ಮ ಕಂಪನಿಯನ್ನು ವಾಪಸ್ ವಿರೀದಿಸುವುದನ್ನು ನಿರ್ಣೇಧಿಸುತ್ತದೆ. ಇದರಿಂದ ಅಂತಹ ಕೆಲಸ ಮೌಲ್ಯಾಧಿಸುವವರ ಆಟವನ್ನು ಅಂತ್ಯಗೊಳಿಸಿದೆ. ಸರ್ಕಾರವು ಚುರುಕಿನಿಂದ ಜಾರಿಗೆ ತಂದ ಕ್ರಮವು ಗಣನೀಯವಾದದ್ದು ಹಾಗೂ ಎನ್‌ಪಿಎ ಸಮಸ್ಯೆಯನ್ನು ತೋಡೆಹಾಕಲು ಮತ್ತು ವ್ಯವಸ್ಥೆಯಲ್ಲಿ



ಅಂತಹ ಆಟಕ್ಕೆ ಅವಕಾಶವಿಲ್ಲದಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಇದರೊಂದಿಗೆ 2013ರ ಕಂಪನಿ ಕಾಯ್ದು 447ನೇ ಪರಿಜ್ಞೇದ ನಿಬಂಧನೆಯು ಉದ್ದೇಶಮಾರ್ವಣಕ ಸುಸ್ಥಿರಾರ ಶಕ್ತಿ ಉಪಗಿಸಿದೆ.

ಆರೋಬಿಂ ವ್ಯಾಪ್ತಿಯ ಪ್ರಕಾರ ಉದ್ದೇಶಮಾರ್ವಣಕ ಸುಸ್ಥಿರ್ಯು ಒಂದು ಗಂಭೀರ ಅಪರಾಧ ಎಂದು ಘೋಷಿಸಲು ಸಮಯ ಬಂದಿದೆ. ಬ್ಯಾಂಕ್‌ಗಳು ಮುಂದುವರಿದು ಹಣದ ಅಂತಿಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ನ್ಯಾಯ ಲೆಕ್ಕೆ ಪರಿಶೋಧನೆಯನ್ನೂ ನಡೆಸಬೇಕಾಗಿದೆ. ಥಿನ್ ಟಿಕ್ಸ್ ಸಂಸ್ಥೆಗಳು ಮಾಡುತ್ತಿರುವಂತೆ ಅವರು ಬಿಗ್ ಡೇಟಾ ಅನಾಲಿಟಿಕ್ಸ್ ಮತ್ತು ಇತರ ಒಟ್ಟಿ ಆಧಿಕಿರತ ಪರಿಹಾರವನ್ನು ಉಪಯೋಗಿಸಿಕೊಂಡು, ಸಾಲಗಾರ ಮತ್ತು ಅವರ ಕಂಪನಿಯ ಗಮನಿಸಬೇಕು. ಸುಸ್ಥಿರ್ಯು ಕೆಂಪ್ಸ್ ಒಂದು ವರ್ಷ ಮೊದಲೇ 80% ವಿಶ್ವಾಸದೋಂದಿಗೆ ಹೇಳಲು ಆಟಿಫಿಶಿಯಲ್ ಇಂಟೆಲಿಜನ್ಸ್ (ಐಎಂಕೊಲ ಮಾಡಿಕೊಳ್ಳಬಹುದು. ನವಿ ಮುಂಬಯಿಯಲ್ಲಿರುವ ಇ2ಕೆ ಟಿಕ್ಸ್‌ಲಾಜಿಯಂತಹ ಫಿನ್ಸ್‌ಕ್ ಕಂಪನಿಯು ಅಂತಹ ಒಂದು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದೆ ಹಾಗೂ ಪರಿಣಾಮವು ಗಣನೀಯವಾಗಿ ಬಂದಿದೆ.

ಬ್ಯಾಂಕ್‌ಗಳು ತಮ್ಮ ಕೌಶಲ್ಯ ರಹಿತ ಮತ್ತು ಕೊರತೆ ಹೊಂದಿರುವ ಯುವ ಸಿಬ್ಬಂದಿರುವು ತರಬೇತುಗೊಳಿಸಲು ತಮ್ಮ ಎಚ್‌ಆರ್ ನೀತಿಯನ್ನು ಉತ್ತಮವಾಗಿ ಸುಧಾರಿಸಬೇಕಾಗಿದೆ. ಸರ್ಕಾರವು ಬ್ಯಾಂಕ್‌ಗಳ ಮಂಡಳಿಯಲ್ಲಿ ತನ್ನ ಮೂಲಕ ತಜ್ಜರುವನ್ನು ನೇಮಿಸಬೇಕು. ಅವರು ಸ್ಕೇಲ್‌ತ್ರಾಫ್ ಮತ್ತು ಬ್ಯಾಂಕ್‌ಗಳ ಕಾರ್ಯದಲ್ಲಿ ಉತ್ತಮ ಅನುಭವ

	ಜವಿನ್‌ವಿಗಳು	ಅನುಪಾತಗಳು
	ಸಾಲದ ಬೆಳವಣಿಗೆ	ಬೆಳವಣಿಗೆ
2001–02	11	23.6
2002–03	9.5	14.4
2003–04	7.4	16.2
2004–05	5.2	31
2005–06	3.5	31
2006–07	2.6	28.5
2007–08	2.4	23.1
2008–09	2.4	19.6
2009–10	2.5	17.1
2010–11	2.4	22.3
2011–12	2.9	16.9
2012–13	3.4	15.1
2013–14	3.8	10.9
2014–15	4.3	12.6
2015–16	7.6	10.7
2016–17	9.3	5.08

ಹೊಂದಿರಬೇಕು. ಎಂಡಿ ಮತ್ತು ಇಡಿ ಅಂತಹ ನಿವ್ಯಾಳಂಕ ಇತಿಹಾಸ ಹೊಂದಿರುವ ನಿವ್ಯತ್ತ ಕಾರ್ಯನಿರ್ವಹಕರನ್ನು ಬ್ಯಾಂಕ್ ಮಂಡಳಿಗೆ ಆಯ್ದು ಮಾಡುವುದು ಮೌಲ್ಯಯೊಕ್ಕವಾದುದು. ವಸೂಲಿಯನ್ನು ತ್ವರಿತಗೊಳಿಸುವ ಉದ್ದೇಶ ಈಡೇರಿಕೆಗೆ ಪ್ರಸಕ್ತ ಹೊಂದಿರುವ ಪೀಠಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿದ್ದು, ಸರ್ಕಾರವು ಇನ್‌ಪ್ರೆ ಹೆಚ್ಚಿನ ಎನ್‌ಸಿಎಲ್‌ಟಿಗಳನ್ನು ಮತ್ತು ದೊಡ್ಡ ಸಂಖ್ಯೆಯ ಡಿಆರ್ಟಿಗಳನ್ನು ಹೊಂದುವುದು ಉತ್ತಮ. ಕೆಲಸದ ಒತ್ತಡವನ್ನು ಕಡಿಮೆ ಮಾಡಲು ನ್ಯಾಯಾಧಿಕರ ಸಂಖ್ಯೆಯನ್ನು ಹೆಚ್ಚಿಸಬಹುದು. ಇದರೊಂದಿಗೆ ವೈಯಕ್ತಿಕ, ಮಾಲೀಕರ ಹಾಗೂ ಪಾಲುದಾರಿಕೆಯ ಸಂಸ್ಥೆಗಳ ದಿವಾಳಿತನವನ್ನು ತೀವ್ರವಾಗಿ ಪರಿಗಣಿಸಿ ತೆಗೆದುಕೊಳ್ಳಬೇಕಾಗಿದೆ.

ದಿವಾಳಿತನದ ಶಾಸನವು ಜಾರಿಗೆ ಬಂದ ನಂತರ ಉಂಟಾಗುತ್ತಿರುವ ಸ್ಥಿತಿಯು ಬೆಂಷ್ಟೆದಲ್ಲಿ ಬ್ಯಾಂಕ್‌ನಿಂದ ಸಾಲ ಪಡೆಯುವ ಸಂಸ್ಕೃತಿ ಮತ್ತು ಸಾಲ ನೀಡುವಿಕೆಯನ್ನು ಬದಲಾಯಿಸಿ, ಸಾಕಷ್ಟು ಸುರಕ್ಷಿತಗೊಳಿಸಬಲ್ಲದು. ಬ್ಯಾಂಕ್‌ಗಳು ಅನುಮಾನರಹಿತವಾಗಿ ಸುರಕ್ಷಿತವಾಗಬಲ್ಲವು. ಅಲ್ಲದೇ, ಇದೊಂದು ಮಾದರಿ ಬದಲಾವಣೆಯಾಗಲಿದ್ದು, ಸರ್ಕಾರಕ್ಕೆ ಕೇತೀ ತರಲಿದೆ. ಸಾಲ ಪಡೆಯುವವರ ಮನಸ್ಸಿಗಿಂತ ಎಂಡಿತವಾಗಿ ಪರಿಗಣಿಸಿ ತೆಗೆದುಕೊಳ್ಳಬೇಕಾಗಿದೆ. □

ಭಾರ್ಯಾರಕ್ತಿದಳ ಮರುಖಂಡವಾಜ್ಞಾಕರಣ: ವಿನ್ಯಾಸ ಹರವು



ಬಾಂಡ್

ಇದುಗಡೆಯ ಜೊತೆಗೆ

ಭಾರ್ಯಾರಕ್ತಿಂದ್ರಾ ಕ್ಷೇತ್ರದಲ್ಲಿ

ಎಷ್ಟಾಕದಾದ

ಬದಲಾವಣೆಗಳನ್ನು

ತರಬೇಕಾಗುತ್ತದೆ.

ಈ ಬದಲಾವಣೆಗಳನ್ನು

ತರುವುದಾಗಿ

ಕಳಾಡಾರೆ

ಕೇಂದ್ರ ಶಾಖಾರ

ಇಂಫ್ಲಾಟಿಲಿಡೆ. ಬಾಂಡ್ಗಳನ್ನು

ಇದುಗಡೆ ನಾನುನುದಿಂದ

ಭಾರ್ಯಾರಕ್ತಿಂದ್ರಾ ಬಂಡವಾಳ

ಹೆಚ್ಚಾಗುತ್ತದೆ.

ಕೆಲವು ವರ್ಷಗಳಿಂದ ಹೆಚ್ಚಾಗುತ್ತಿರುವ ಅಸಾಧಕ ಅನುತ್ಪಾದಕ ಆಸ್ತಿಗಳ (ಎನ್‌ಪಿಎ) ಭಾರದಿಂದ ಕುಸಿಯುತ್ತಿರುವ ಸಾರ್ವಜನಿಕ ರಂಗದ ಬ್ರಾಂಕೋಗಳ (ಪಿಎಸ್‌ಬಿ) ಆರೋಗ್ಯವನ್ನು ಸುಧಾರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಸಚಿವ ಸಂಪುಟ ಕಳೆದ ಅಕ್ಟೋಬರ್ 24 ರಂದು ಒಂದು ಪ್ರಮುಖವಾದ ನಿರ್ದಾರವನ್ನು ತೆಗೆದುಕೊಂಡಿತು. ಎನ್‌ಪಿಎ ಭಾರ ಸಾರ್ವಜನಿಕ ರಂಗದ ಬ್ರಾಂಕೋಗಳ ಸಾಲ ವಿಶೇಷಾಗಿ ಸಾಮಧ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ, ಇದರಿಂದ ಖಾಸಗಿ ವಲಯದಲ್ಲಿ ಬಂಡವಾಳ ಹೊಡುವುದಕ್ಕೆ ತೊಂದರೆಯಾಗಿ ಖಾಸಗಿ ವಲಯದಲ್ಲಿ ಬಂಡವಾಳ ವ್ಯಾಧಿಗೆ ಅಡ್ಡಿಯಾಗಿದೆ. ಪಿಎಸ್‌ಬಿ ಗಳ ಅನುತ್ಪಾದಕ ಆಸ್ತಿಗಳ ಮೊತ್ತ 2015 ರ ಮಾರ್ಚಿಯಲ್ಲಿ 2.73 ಲಕ್ಷ ಕೋಟಿ ಇಧ್ಯದ್ದು 2017 ರ ಜನವರಿ ವೇಳೆಗೆ 7.33 ಲಕ್ಷ ಕೋಟಿಗೆ ಹೆಚ್ಚಾಗಿದೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಎನ್‌ಪಿಎ ಸುಮಾರು ಮೂರು ಪಟ್ಟ ಹೆಚ್ಚಾಗಿದೆ. ಇನ್ನೊಂದು ಪ್ರಮುಖವಾದ ಅಂಶವೇನೆಂದರೆ, ಇದು ದೇಶದ ಬ್ರಾಂಕೋಗಳ ಕೊಟ್ಟಿರುವ ಸಾಲದಲ್ಲಿ ಶೇಕಡಾ 10 ರಷ್ಟುಗಳನ್ನು ತೆಗೆದುಕೊಂಡಿದೆ.

ಕೇಂದ್ರ ಸರ್ಕಾರದ ಸಚಿವ ಸಂಪುಟ ಅಕ್ಟೋಬರ್ 24 ರಂದು ಬ್ರಾಂಕೋಗಳ ಮನ್ಯೇತನಕ್ಕೆ ವಿವರವಾದ ಮತ್ತು ವ್ಯಾಪಕವಾದ 2.11 ಲಕ್ಷ ಕೋಟಿ ರೂಪಾಯಿಗಳ ಯೋಜನೆಗೆ ಒಟ್ಟಿಗೆ ಕೊಟ್ಟಿದೆ. ಈ ಯೋಜನೆಯಲ್ಲಿ ಮಾರುಕಟ್ಟೆಯಲ್ಲಿ ಸಾಲ ಎತ್ತುವುದು, ಬ್ರಾಂಕೋಗಳಿಗೆ ಬಂಡವಾಳ

ಒದಗಿಸಲು ಬಜೆಟ್‌ನಲ್ಲಿ ಅವಕಾಶ ಮಾಡಿಕೊಡುವುದು, ಬ್ರಾಂಕೋಗಳ ಮನ್ಯೇತನ ಬಾಂಡಾಗಳನ್ನು ಹೊರಡಿಸುವುದು ಸೇರಿದೆ. ಈ ಯೋಜನೆಯನ್ನು ಪ್ರಕಟಿಸಿದ ಹಣಕಾಸು ಸಚಿವ ಶ್ರೀ ಅರುಣ ಜೇಟ್ಟಿ ಅವರು, ಈ ಯೋಜನೆಯಿಂದ ಬ್ರಾಂಕೋಗಳು ಸದ್ಯಘಗೊಂಡು ಉದ್ದೋಗ ಸ್ಥಿರಗೆ ಅವಕಾಶವಾಗುತ್ತದೆ, ಜೊತೆಗೆ ಹೆಚ್ಚು ಬೆಳವಣಿಗೆ ಮತ್ತು ಹೆಚ್ಚು ಬಂಡವಾಳ ಹೂಡಲು ಸಹಕಾರಿಯಾಗುತ್ತದೆ. ಈ ಮನ್ಯೇತನ ಯೋಜನೆಯ ಪ್ರಕಾರ, 18,000 ಕೋಟಿ ಬಜೆಟ್‌ನಲ್ಲಿ ಒದಗಿಸುವುದು, 58,000 ಕೋಟಿ ಹೇರು ಬಂಡವಾಳ ಹೂಡುವುದು, 1.35 ಲಕ್ಷ ಕೋಟಿ ಮನ್ಯೇತನ ಬಾಂಡಾಗಳ ಮೂಲಕ ಸಂಗ್ರಹಿಸುವ ಗುರಿ ಹೊಂದಲಾಗಿದೆ.

ಬಾಂಡಾಗಳ ಮೂಲಕ ಬಂಡವಾಳ ಎತ್ತುವುದರಿಂದ ಬ್ರಾಂಕೋಗಳಿಗೆ ಯಾವ ರೀತಿ ಅನುಕೂಲವಾಗುತ್ತದೆ ಎಂಬುದನ್ನು ನೋಡೋಣ. ಈಗಿರುವಂತೆ, ಹಣಕಾಸು ಸೇವೆಗಳ ಇಲಾಖೆಯು ಆರ್ಥಿಕ ವ್ಯವಹಾರಗಳ ಇಲಾಖೆಯ ಸಹಯೋಗದೊಂದಿಗೆ ಬಾಂಡಾಗಳ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುತ್ತದೆ. ಈ ಕ್ರಮದಿಂದ ಪ್ರತಿಯೊಂದು ಬ್ರಾಂಕೋಗೆ ಎಷ್ಟು ಪ್ರಮಾಣದಲ್ಲಿ ಬಂಡವಾಳ ದೊರೆಯಲ್ಲಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಮನ್ಯೇತನ ಯೋಜನೆಯನ್ನು ಪ್ರಕಟಿಸಿದಾಗ 1.35 ಲಕ್ಷ ಕೋಟಿ ರೂಪಾಯಿಗಳನ್ನು ಬಾಂಡ ಮುಖಾಂತರ ಸಂಗ್ರಹಿಸಲು ನಿರ್ದಾರಿಸಲಾಗಿದ್ದು ಮುಂದಿನ ಕೆಲವೇ



* ಅಶು ಕೌರ್ತು ಕುಮಾರ್

ತಿಂಗಳುಗಳಲ್ಲಿ ಜಾರಿಗೊಳಿಸಲಾಗುತ್ತದೆ. ಈಗ ಬಾಂಡ್ ಮುಖಾಂತರ ಬಂಡವಾಳ ಎಲ್ಲುವ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ಒಟ್ಟಾರೆ ದೇಶದ ಆರ್ಥಿಕತೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ನೋಡೋಣ. ಕೇಂದ್ರ ಸರ್ಕಾರ ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಬ್ಯಾಂಕ್‌ಗಳು ನೇರವಾಗಿ ಈ ಬಾಂಡ್‌ಗಳನ್ನು ಕೊಂಡುಕೊಳಬೇಕಾಗುತ್ತದೆ. ಇದರಿಂದ ಬ್ಯಾಂಕ್‌ಗಳಿಂದ ಹಣ ಹೊರಗೆ ಹೋಗುವುದಿಲ್ಲ ಬ್ಯಾಂಕ್‌ಗಳ ಲೆಕ್ಕದಲ್ಲಿರುತ್ತದೆ. ಹಣ ಕ್ಯೂ ಬದಲಾವಣೆಯಾಗುವುದಿಲ್ಲ. ಜೊತೆಗೆ ಈ ಹಣದ ಹೋಣಿಗಾರಿಕೆಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳುತ್ತದೆ.

ಈ ಬಾಂಡ್‌ಗಳನ್ನು ಸೆಕೆಂಡರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ಬಾಂಡ್ ಯೋಜನೆಯ ವಿವರವಾದ ರೂಪು ರೇಖೆಗಳು ಇನ್ನೂ ಸಿದ್ಧವಾಗುತ್ತಿರುವ ಈಗಿನ ಸಂದರ್ಭದಲ್ಲಿ ಅದರ ಪರಿಣಾಮಗಳ ಬಗ್ಗೆ ಹೆಚ್ಚಿನ ವಿವರಗಳು ಇನ್ನೂ ದೊರೆಯಬೇಕಾಗಿದೆ. ಒಟ್ಟಾರೆ ಬಾಂಡ್‌ಗಳಿಂದ ಬ್ಯಾಂಕ್‌ಗಳ ಹಣಕಾಸಿನ ಪರಿಸ್ಥಿತಿಯಂತೂ ಸುಧಾರಿಸಿ ಬಂಡವಾಳದ ವ್ಯಾಪ್ತಿ ವಿಸ್ತಾರವಾಗುತ್ತದೆ ಎಂದು ಹೇಳಬಹುದು. ಒಟ್ಟಾರೆ ಈ ಕ್ರಮದಿಂದ ಬ್ಯಾಂಕ್‌ಗಳು ಬಾಂಡ್‌ಗಳನ್ನು ಮಾರುಕಟ್ಟೆಯಲ್ಲಿ ವ್ಯವಹರಿಸಲು ಅವಕಾಶ ಸಿಕ್ಕರೆ ಅವು ಮಾರುಕಟ್ಟೆಯಿಂದ ಹಣವನ್ನು ಸಂಗ್ರಹಿಸಲು ಅನುಕೂಲವಾಗಿ ಅನುತ್ಪಾದಕ ಸಾಲದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಬ್ಯಾಂಕ್‌ಗಳಿಗೆ ಈ ಸೌಲಭ್ಯವನ್ನು ಒದಗಿಸಿಕೊಡಿದ್ದರೆ ಬಂಡವಾಳದ ಮೇಲೆ ಬಡ್ಡಿಯನ್ನು ಗಳಿಸಲು ಸಹಾಯಕವಾಗುತ್ತದೆ. ಎರಡೂ ವ್ಯವಸ್ಥೆಗಳಿಂದ ಒಟ್ಟಾರೆ ಬ್ಯಾಂಕ್ ವ್ಯವಸ್ಥೆಗೆ ಅನುಕೂಲವಾಗುತ್ತದೆ. ನೋಟು ಅಮಾನ್ಯಕರಣಗೊಂಡ ನಂತರ ಬ್ಯಾಂಕ್‌ಗೆ ಬರುತ್ತಿದ್ದ ತೇವಣಿ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಬಾಂಡ್‌ಗಳನ್ನು ಬಿಡುಗಡೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಒಳ್ಳೆಯ ಮಾರ್ಗದರ್ಶಿ ನಡೆಯುವ ಉತ್ತಮ ಹೆಚ್ಚಿಯಾಗಿದೆ. ಈ ನಿರ್ಧಾರ ತೆಗೆದುಕೊಳ್ಳಿದ್ದರೆ ಬ್ಯಾಂಕ್‌ಗಳು ಬಂಡವಾಳ ಅನುಪಾತವನ್ನು

ಸಾಧಿಸಿಕೊಂಡು



ಸಾಲ ವಿತರಿಸಲು ಸಾಧ್ಯವಾಗುತ್ತಿರಲ್ಲಿ, ಭಾರತೀಯ ರಿಜರ್ವ್ ಬ್ಯಾಂಕ್ ನ ಪ್ರಕಾರ ಅಮಾನ್ಯಕರಣಗೊಂಡ 500 ಮತ್ತು 1000 ರೂಪಾಯಿ ನೋಟಿಗಳ ಬದಲಿಗೆ ಬೇರೆ ನೋಟಿಗಳು ಬ್ಯಾಂಕ್‌ಗಳಿಗೆ ಶೇಕಡಾ 99 ರಪ್ಪು ಪ್ರಮಾಣದಲ್ಲಿ ವಾಪಾಸು ಬಂದಿವೆ.

ಬಾಂಡ್‌ಗಳ ಬಿಡುಗಡೆಯನ್ನು ದಿವಾಳಿತನ ಮತ್ತು ಸಾಲ ತೀರಿಸಲಾಗಿರುವಿಕೆ ಕೋಡ್‌ನ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಕಳೆದ ವರ್ಷ ಕೋಡ್‌ನ್ನು ರೂಪಿಸಲಾಗಿದ್ದ ಈಗ 300 ಖಾತೆ(ಅಕ್ಷಾರಂತ್ರ)ಗಳನ್ನು ಬಗೆಹರಿಸಬೇಕಾಗಿದೆ. ಈ 300 ರಲ್ಲಿ 12 ಖಾತೆಗಳು ತೀರಾ ದೊಡ್ಡವಾಗಿದ್ದ ಅವುಗಳ ತೀರಿಸಲಾಗದ ಸಾಲದ ಮೊತ್ತ 2.25 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಅವುಗಳನ್ನು ಬಗೆಹರಿಸಲು ಆರ್ಬಿಷ ಕಳೆದ ಜೂನ್ ತಿಂಗಳಲ್ಲಿ ರಾಷ್ಟ್ರೀಯ ಕಂಪನಿ ಲಾಟ್‌ಬ್ರೈನ್‌ನಲ್ಲಿಗೆ ವಹಿಸಿದೆ. ಸಾಲ ತೀರಿಸಲಾಗದ ಇರುವ ಇನ್ನೂ 29 ಕಂಪನಿಗಳು ಸಾಲ ತೀರಿಸುವುದಕ್ಕೆ ಸಂಬಂಧಿಸಿದ ಕ್ರಮಗಳನ್ನು ಬ್ಯಾಂಕ್‌ಗಳು ಮತ್ತು ಸಂಬಂಧಿಸಿದ ಕಂಪನಿಗಳು ತೆಗೆದುಕೊಳ್ಳಿದ್ದರೆ ಅವುಗಳನ್ನೂ ಎನ್‌ಸಿವಿಲ್‌ಟಿಗೆ ಈ ತಿಂಗಳಲ್ಲಿ ವಹಿಸುವ ಸಾಧ್ಯತೆಗಳಿವೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅನೇಕ ಕಂಪನಿಗಳು ಮುಂದಾಗಿದ್ದು, ಬ್ಯಾಂಕ್‌ಗಳು ತಮಗೆ ಬರಬೇಕಾಗಿರುವ ಸಾಲ ಮತ್ತು ಅದರ ಮೇಲಿನ ಬಡ್ಡಿಯಲ್ಲಿ ಕಡಿತ ಮಾಡಬೇಕಾಗುತ್ತದೆ. ಆರ್ಥಿಕ ತಳ್ಳರ ಪ್ರಕಾರ ಬ್ಯಾಂಕ್‌ಗಳಿಗೆ ಬರಬೇಕಾಗಿರುವ ಸಾಲ ಮತ್ತು ಅವುಗಳ ಮೇಲಿನ ಬಡ್ಡಿಯಲ್ಲಿ ಶೇಕಡಾ 60 ರ ವರೆಗೆ ಕಡಿತ ಮಾಡಬೇಕಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ರೇಟಿಂಗ್ ಏಜೆನ್ಸಿ 'ಕ್ರಿಸ್‌ಲ್' ಇಲ್ಲಿ ತಿಂಗಳಲ್ಲಿ ಬಿಡುಗಡೆ ಮಾಡಿದ ವರದಿ ಪ್ರಕಾರ, 50 ದೊಡ್ಡ ಖಾತೆಗಳ ವಸೂಲಾಗದ ಸಾಲದಲ್ಲಿ ಬ್ಯಾಂಕ್‌ಗಳು 2.40 ಲಕ್ಷ ಕೋಟಿ ಅಧಿಕ ಹಿನ್ನಡೆ ಅನುಭವಿಸುತ್ತಿದ್ದು

ರಪ್ಪು ಮನ್ನಾ ಮಾಡಬೇಕಾಗುತ್ತದೆ. ಈ ಖಾತೆಗಳು ದೇಶದ ಆರ್ಥಿಕತೆಯ ಪ್ರಮುಖ ವಲಯವನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಲೋಹಗಳ ವಲಯ ಶೇಕಡಾ 30 ರಪ್ಪು ನಿರ್ಮಾಣ ವಲಯ ಶೇಕಡಾ 25 ರಪ್ಪು ಮತ್ತು ಇಂಧನ ಶೇಕಡಾ 15 ರಪ್ಪು ಪಾಲು ಹೊಂದಿವೆ. ಈ ವಲಯಗಳು ಕಳೆದ ಮಾರ್ಚ್ 31 ರ ವೇಳೆಗೆ ದೇಶದ ಆರ್ಥಿಕತೆಯ ಒಟ್ಟು ಎನ್‌ಪಿಎ ದ ಅರ್ಥದಪ್ಪು ಪಾಲು ಹೊಂದಿವೆ. ಈ ಕಂಪನಿಗಳ ವ್ಯಾಧಿಯಾಗದ ಆಸ್ತಿಯ 4 ಲಕ್ಷ ಕೋಟಿ ರೂ. ಸಾಲದಲ್ಲಿ ಶೇಕಡಾ 60 ರಪ್ಪು ಬ್ಯಾಂಕ್‌ಗಳು ಮನ್ನಾ ಮಾಡಬೇಕಾಗಬಹುದು ಎಂದು ಕ್ರಿಸ್‌ಲ್ ತನ್ನ ವರದಿಯಲ್ಲಿ ಹೇಳಿದೆ. ಸಾಲ ಮನ್ನಾ ಮಾಡುವುದನ್ನು ನಾಲ್ಕು ಭಾಗಗಳಾಗಿ ತ್ರೀಪಿಲ್ ವಿಂಗಡಿಸಿದೆ. ಶೇಕಡಾ 75 ಕ್ಕಿಂತ ಹೆಚ್ಚು ಮನ್ನಾ ಆಗಬೇಕಾಗಿರುವ ವಿಭಾಗವನ್ನು ಭಾರಿ ಕಡಿತ ಎಂತಲೂ, ಶೇಕಡಾ 50-75 ರಪ್ಪು ಮನ್ನಾ ಆಗಬೇಕಾಗಿರುವ ವಿಭಾಗವನ್ನು ಹೆಚ್ಚು ಕಡಿತ ಎಂತಲೂ, ಶೇಕಡಾ 25-50 ರಪ್ಪು ಮನ್ನಾ ಆಗಬೇಕಾಗಿರುವುದನ್ನು ಸಾಧಾರಣ ಎಂತಲೂ, ಶೇಕಡಾ 25 ಕ್ಕಿಂತ ಕಡಿಮೆ ಮನ್ನಾ ಮಾಡಬೇಕಾಗಿರುವುದನ್ನು ಕಡಿಮೆ ಕಡಿತ ಎಂತಲೂ ವಿಂಗಡಿಸಲಾಗಿದೆ. ಒಟ್ಟು ಮನ್ನಾದಲ್ಲಿ ಹೆಚ್ಚು ಕಡಿತದ ವಿಭಾಗ 1/3 ರಪ್ಪು ಮತ್ತು ಭಾರಿ ಕಡಿತದ ವಿಭಾಗ ಶೇಕಡಾ 40 ರಪ್ಪು ಪಾಲು ಹೊಂದಿರುತ್ತವೆ.

ಇಂಧನ ವಲಯವ ಸಾಧಾರಣ ಕಡಿತಕ್ಕೆ ಲೋಹಗಳು ಮತ್ತು ನಿರ್ಮಾಣ ವಲಯ ಹೆಚ್ಚು ಕಡಿತಕ್ಕೆ ಸುಸ್ಥಿರವಲ್ಲದ ಉದ್ದೇಶಗಳು ಭಾರಿ ಕಡಿತಕ್ಕೆ ಒಳಗಾಗಬೇಕಾಗುತ್ತದೆ, ಮತ್ತು ಈ ವಲಯದ ಸಾಲವನ್ನು ಮರಳಿ ಪಡೆಯಬೇಕಾದರೆ ಈ ವಲಯದ ಆಸ್ತಿ ಪಾಸ್ತಿಗಳನ್ನು ಮಾರಬೇಕಾಗುತ್ತದೆ. ಸಾಧಾರಣ ಅಧವಾ ಭಾರಿ ಕಡಿತದ ವಲಯಗಳ ಸಾಲ ವಸೂಲಿ ಮಾಡಬೇಕಾದರೆ, ಅವುಗಳ ಸಾಲವನ್ನು ತೀರಿಸುವಂತಹ ಬಂಡವಾಳ ಹೂಡಿಕೆಯಾಗಬೇಕಾಗುತ್ತದೆ. ಆದರೂ ಬೇಡಿಕ ಸುಸಿತ ಅಧವಾ ಯೋಜನೆ ನೀತಿ ನಿಯಮಗಳ ಜಗಾಟದಿಂದ ಹಾಗೂ ವಿಳಂಬದಿಂದ ಯೋಜನಾ ವೆಚ್ಚ ಹೆಚ್ಚಾಗಿ ಅದು ಸುಸ್ಥಿರವಾದ ಯೋಜನೆಯಾಗಿ ಉಳಿಯುವುದಿಲ್ಲ. ಇದರ ಜೊತೆಗೆ ಕ್ರಿಸ್‌ಲ್ ವರದಿ ಪ್ರಕಾರ ಕಡಿಮೆ ಕಡಿತದ ಕಂಪನಿಗಳು ತಾತ್ಕಾಲಿಕವಾದ ಹಿನ್ನಡೆ ಅನುಭವಿಸುತ್ತಿದ್ದು



ಅವುಗಳನ್ನು ಕೆಲವು ಸಮಯದ ನಂತರ ಸರಿಪಡಿಸಬಹುದು. ಇದು ದೇಶದ ವ್ಯಾಪಕವಾದ ಆರ್ಥಿಕಶಿಕ್ಷೆಯ ಹಿತದ್ವಿಷಯಿಂದ ಉತ್ತಮವಾದ ಮಾರ್ಗ. ಬಾಂಡ್‌ಗಳನ್ನು ಬಿಡುಗಡೆ ಮಾಡುವುದರಿಂದ ದೇಶದ ಹಣಕಾಸಿನ ವ್ಯವಸ್ಥೆಯ ಮೇಲೆ ಮುಖ್ಯವಾಗಿ ವಿಶೇಯ ಕೊರತೆಯ ಮೇಲೆ ಯಾವ ರೀತಿ ಪರಿಣಾಮ ಬೇರುತ್ತದೆ ಎಂಬುದು ಕುಶಾಲಕಾರಿಯಾದ ಅಂತ. ಬಾಂಡ್‌ಗಳ ಬಿಡುಗಡೆಯಿಂದ ವಾರ್ಷಿಕ 8 ರಿಂದ 9000 ಕೋಟಿ ಬಡ್ಡಿಯ ಹೊರೆ ಬೀಳುತ್ತದೆ. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹಾಗಾರ ಶ್ರೀ ಅರವಿಂದ ಸುಭುಮಣ್ಣ್ಯಾ ಅವರ ಪ್ರಕಾರ ಹಣದುಬ್ಬರದ ಮೇಲೆ ಆಥವಾ ವಿಶೇಯ ಕೊರತೆಯ ಮೇಲೆ ಯಾವ ರೀತಿ ಪರಿಣಾಮ ಬೇರುತ್ತದೆ ಎಂಬುದು ಕುಶಾಲಕಾರಿಯಾದ ಅಂತ. ಬಾಂಡ್‌ಗಳ ಬಿಡುಗಡೆಯಿಂದ ವಾರ್ಷಿಕ 8 ರಿಂದ 9000 ಕೋಟಿ ಬಡ್ಡಿಯ ಹೊರೆ ಬೀಳುತ್ತದೆ. ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹಾಗಾರ ಶ್ರೀ ಅರವಿಂದ ಸುಭುಮಣ್ಣ್ಯಾ ಅವರ ಪ್ರಕಾರ ಹಣದುಬ್ಬರದ ಮೇಲೆ ಆಥವಾ ವಿಶೇಯ ಕೊರತೆಯ ಮೇಲೆ ಹೇಳಿಕೊಂಡಿರುತ್ತದೆ. ಆದರೆ, ಅದನ್ನು ಯಾವ ಲೆಕ್ಕಾಚಾರದಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂಬುದರ ಮೇಲೆ

ಅವಲಂಬಿಸಿದೆ. ಸುಮಾರು 1.35 ಲಕ್ಷ ಕೋಟಿಯ ಬಾಂಡ್‌ಗಳನ್ನು ಬಿಡುಗಡೆ ಮಾಡುವುದರಿಂದ ವಾರ್ಷಿಕ ಬಡ್ಡಿಯ ಪರಿಣಾಮ ಹಣದುಬ್ಬರದ ಮೇಲೆ ಆಥವಾ ವಿಶೇಯ ಕೊರತೆಯ ಮೇಲೆ ಯಾವುದೇ ರೀತಿಯ ಕೆಷ್ಟ ಪರಿಣಾಮ ಬೇರುತ್ತದೆ. ಏಕೆಂದರೆ ದೇಶದ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಯು 9000 ಕೋಟಿಗಿಂತ ಹೆಚ್ಚಿಗೆಯು ಪರಿಣಾಮ ಅಷ್ಟಾಗೆ ಎಂದು ಶ್ರೀ ಅರವಿಂದ ಸುಭುಮಣ್ಣ್ಯಾ ಅವರು ಬಾಂಡ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದ ಮರುದಿನ ದಹಲಿ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತಾ ತಿಳಿಸಿದರು. ಐಂಟಿ ಸೂತ್ರದಂತೆ ಅಕೌಂಟ್ ಅಳವಡಿಸಿಕೊಂಡರೆ ಬಾಂಡ್ ಬಿಡುಗಡೆ ಹಣದುಬ್ಬರದ ಮೇಲೆ ಯಾವುದೇ ಪರಿಣಾಮ ಬೇರುತ್ತದೆ. ಬಾಂಡ್ ಬಿಡುಗಡೆಯ ಜೊತೆಗೆ ಬ್ಯಾಂಕಿಗಳು ಕ್ಷೇತ್ರದಲ್ಲಿ ಬದಲಾವಣೆಗಳೂ ಬರಬೇಕಾಗುತ್ತದೆ. ಈ ಬದಲಾವಣೆ ಈ ವರ್ಷವೇ ಬರುತ್ತದೆ ಎಂದು ಅವರು ಹೇಳುತ್ತಾರೆ. ಬ್ಯಾಂಕಿಗಳಿಗೆ ಮರು ಬಂಡವಾಳ ಹಾಡುವುದನ್ನು ಕಾರ್ಮೋರೆಚ್ ವಲಯ ಬೆಂಬಲ್ಪಿಸಿದೆ. ಹಣಕಾಸು ಸಚಿವ ಶ್ರೀ ಅರುಣ್ ಜೇಣ್ ಅವರು ಬಜೆಟ್ ಮಂಡಂಗಿಂತ ಮುಂಚೆ ನಡೆಸಿದ ಸಭೆಯಲ್ಲಿ ಕಾನಾಫೆಡೇಷನ್ ಆಫ್ ಇಂಡಿಯನ್ ಇಂಡಿಸ್, ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಬಂಡವಾಳ ಹಾಡುವುದರ ಮೂಲಕ ಆ ವಲಯವನ್ನು ಹೆಚ್ಚು ಶಕ್ತಿಶಾಲಿಯಾಗಿ ಮಾಡಬೇಕು ಎಂದು ಸಲಹೆ ನೀಡಿತ್ತು. ಜೊತೆಗೆ ಬಾಂಡ್‌ಗಳ ಮೂಲಕ ಬ್ಯಾಂಕಿಗಳಿಗೆ ಬಂಡವಾಳ ಬದಗಿಸಬೇಕು, ಬಾಂಡ್‌ಗಳನ್ನು ಹಣಕಾಸು ಸಂಸ್ಥೆಗಳು, ಹಾಡಿಕೆದಾರರು ಮತ್ತು ಸಾಮಾನ್ಯ ಜನರೂ ಕೊಂಡುಕೊಳ್ಳಬಹುದು ಎಂಬ ಸಲಹೆಯನ್ನು ಅದು ನೀಡಿತ್ತು.

ರೀತಿಯ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂಬುದನ್ನು ಪಡೆಯೋಂದು ಬ್ಯಾಂಕ್‌ನ ಆಡಳಿತ ಮಂಡಳಿ ನಿರ್ಧರಿಸಿ ಅದರಂತೆ ಮುಂದುವರೆಯಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಘೇನಾನಿಯಲ್ಲಿ ಸರ್ವಿಸ್‌ಸ್‌ನ ಕಾರ್ಯದಲ್ಲಿ ಶ್ರೀ ರಾಜೇವ್ ಕುಮಾರ್ ಹೇಳಿದಾರೆ. ಬಾಂಡ್‌ಗಳಿಗೆ ಬಾಂಡ್‌ಗಳ ಮುಖಾಂತರ ಹರಿದುಬರುವ ಬಂಡವಾಳ ಸುಖಾ ಸುಮನ್ ಬರುವುದಲ್ಲಿ. ಜೊತೆಗೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಬದಲಾವಣೆಗಳೂ ಬರಬೇಕಾಗುತ್ತದೆ. ಈ ಬದಲಾವಣೆ ಈ ವರ್ಷವೇ ಬರುತ್ತದೆ ಎಂದು ಅವರು ಹೇಳುತ್ತಾರೆ. ಬ್ಯಾಂಕಿಗಳಿಗೆ ಮರು ಬಂಡವಾಳ ಹಾಡುವುದನ್ನು ಕಾರ್ಮೋರೆಚ್ ವಲಯ ಬೆಂಬಲ್ಪಿಸಿದೆ. ಹಣಕಾಸು ಸಚಿವ ಶ್ರೀ ಅರುಣ್ ಜೇಣ್ ಅವರು ಬಜೆಟ್ ಮಂಡಂಗಿಂತ ಮುಂಚೆ ನಡೆಸಿದ ಸಭೆಯಲ್ಲಿ ಕಾನಾಫೆಡೇಷನ್ ಆಫ್ ಇಂಡಿಯನ್ ಇಂಡಿಸ್, ಬ್ಯಾಂಕಿಂಗ್ ವಲಯಕ್ಕೆ ಹೆಚ್ಚು ಬಂಡವಾಳ ಹಾಡುವುದರ ಮೂಲಕ ಆ ವಲಯವನ್ನು ಹೆಚ್ಚು ಶಕ್ತಿಶಾಲಿಯಾಗಿ ಮಾಡಬೇಕು ಎಂದು ಸಲಹೆ ನೀಡಿತ್ತು. ಜೊತೆಗೆ ಬಾಂಡ್‌ಗಳ ಮೂಲಕ ಬ್ಯಾಂಕಿಗಳಿಗೆ ಬಂಡವಾಳ ಬದಗಿಸಬೇಕು, ಬಾಂಡ್‌ಗಳನ್ನು ಹಣಕಾಸು ಸಂಸ್ಥೆಗಳು, ಹಾಡಿಕೆದಾರರು ಮತ್ತು ಸಾಮಾನ್ಯ ಜನರೂ ಕೊಂಡುಕೊಳ್ಳಬಹುದು ಎಂಬ ಸಲಹೆಯನ್ನು ಅದು ನೀಡಿತ್ತು.

ಆರ್ಥಿಕ ರೂಢಿಗಳ ರೀತಿಯ ವರ್ಣನೆ

(9ನೇ ಪ್ರಳಿಪ್ತಿಯ ವರ್ಣನೆ)

6. ಎಂಬ್ರಿಂಡ್ ಗಳಿಗಾಗಿ ಹೊಸ ಮಾರ್ಗಗಳಿಂದ ಸೇವೆ : ದೇಶದ ಜಿಡಿಪಿಯಲ್ಲಿ ಎಂಬ್ರಿಂಡ್ ವಲಯವೇ ಶೇ.8 ರಷ್ಟು ಭಾಗ ಹೊಂದಿದೆ. ಎಸ್‌ಎಂಬ್ರಿಂಡ್ ನಿರೀಕ್ಷೆಯ ಪ್ರಕಾರ ಈ ವಲಯದ ಒಟ್ಟಾರೆ ಸಾಲದ ಬೇಡಿಕೆಯೇ 650 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಅಲ್ಲದೆ ಹೊಸ ಮಾರ್ಗಗಳಾದ ಕ್ಲೆಸ್‌ಪರ್ಸ್ ಆಥರಿಟಿ ಆರ್ಥಿಕ ಕೆ, ತಂತ್ರಜ್ಞಾನ ಅಳವಡಿಕೆಗಾಗಿ ಬಂಡವಾಳ ಸಭಿಡಿ ನೀತಿ, ಮುದ್ರಾ ಬ್ಯಾಂಕ್, ಕ್ರೆಡಿಟ್ ಗ್ಯಾರಂಟಿ ಯೋಜನೆಗಳು, ಇನ್ ಕ್ರೂಬೇಶನ್ ಕೇಂದ್ರ ಮತ್ತು ಸ್ಟ್ರೋಕ್ ಅಪ್ ಸೌಲಭ್ಯಗಳು ಮುಂದಿನ ವರ್ಷಗಳಲ್ಲಿ ಪರಿಣಾಮಕಾರಿ ಪಾತ್ರ ವಹಿಸಲಿವೆ.

7. ಸ್ವಧ್ರ್ಯ ಮತ್ತು ಬಲವರ್ಧನೆ : ಭಾರತದಲ್ಲಿನ ವಿಶಾಲವಾದ ಬ್ಯಾಂಕಿಗ್ ವಲಯ ಹೊಸ ಮಾರ್ಗದಿನ ವಿಶ್ವ ಬ್ಯಾಂಕುಗಳಾಗಿ ಬದಲಾಗಲು ಸಿದ್ಧವಾಗಲು ತಯಾರಾಗಿವೆ. ಇದರಲ್ಲಿ ನಾವಿನ್ಯತೆಗೆ ಒತ್ತಡ, ಸ್ವಧ್ರ್ಯ ಮತ್ತು ಉದ್ದೇಶದಲ್ಲಿ ಉಳಿಯುವಿಕೆಯು ಬ್ಯಾಂಕುಗಳ ಬಲವರ್ಧನೆಗೂ ಕಾರಣವಾಗಿವೆ. ಮುಂದಿನ ನಾವಿನ್ಯತೆಯಲ್ಲಿ ಯೋಜನೆಗಳು ವಾಸ್ತವದಲ್ಲಿನ ವ್ಯಾಪ್ತಿಸವನ್ನು ಮುಂದಿನ 15-20 ವರ್ಷಗಳಲ್ಲಿ ಕಾಣಬಹುದಾಗಿದೆ: *

ಅಕೌಂಟ್ ನಂಬರ್ ಬಿಡುವಲ್ಲಿ ಬದಲಾವಣೆ (ಮೊಬೈಲ್ ನಂಬರ್ ಬಿಡುವಲ್ಲಿ ಬದಲಾವಣೆಯಂತೆಯೇ) *

ಡೇಟಾ ಅನಾಲಿಟಿಕ್ಸ್‌ಗೆ ಸಮರ್ಥ ನಿಯಂತ್ರಣ * ಚಿಲ್ಲರೆ ಸಾಲಗಳಿಗೆ ಭದ್ರತೆ

ಸಾರಾಂಶ : ಖಾಸಗಿ ಅಥವಾ ಸಾರ್ವಜನಿಕ ವಲಯದ ಬ್ಯಾಂಕಿಗ್ ಕ್ಷೇತ್ರದಲ್ಲಿ ಯಾರು ಮೊದಲು ಬದಲಾವಣೆಯ ಹೆಚ್ಚು ಇಡುತ್ತಾರೆ ಅವರು ಪರಿಣಾಮಕಾರಿಯಾಗಿ ಉತ್ತಮ ಕಾರ್ಯತಂತ್ರದ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಬದಲಾವಣೆಗಳ ವ್ಯವಸ್ಥೆಯ ಜಾರಿ ಭಾರತದ ಬ್ಯಾಂಕುಗಳನ್ನು ಜಾಗತಿಕ ಮಟ್ಟದ ಸ್ವಧ್ರ್ಯಯಲ್ಲಿ ಸಮರ್ಥ ಸಾಫ್ಟ್‌ದಲ್ಲಿ ನಿಲ್ಲಿಸುವುದಷ್ಟೇ ಅಲ್ಲ, ಜರ್ತೆಗೆ ಮುಂದಿನ ಇದು ವರ್ಷಗಳಲ್ಲಿ ಭಾರತದ ಆರ್ಥಿಕ ಕೆಂದ್ರ ಜಗತ್ತಿನ ನಾಲ್ಕನೇ ಸ್ಥಾನಕ್ಕೆ ಏರಿಸ ಬಹುದಾಗಿದೆ.

ವಿವಾಳಿಂದ ಪರಿಷಾರ ಕ್ರಮ



ವಿವಾಳಿಂದ
ಪರಿಷಾರ ಕ್ರಮ
ಅನೇಕ
ಆಧಾರಾಗ್ರಹಣ
ಎದುರಾಗುತ್ತವೆ.
ಅನರೆ
ಕಂಪನಿಗಳು
ಭೂತಃ ಲಿಂಗಾಬಿಲಿಲು
ಅಧಿಕಾರ
ಪುನರ್ಜೀವಣಲು
ತ್ವಲಭವಾಗುವ
ಸ್ತಂಖೋಳಾ
ಭಾರತದಾಳ್ಳ
ಘ್ಯಾದಾರಗಳನ್ನು
ತ್ವಲಭಗೋಳಿತ್ವತ್ವದೆ.

ಜೈದ್ಯಮಿಕ ಕ್ಷೇತ್ರದ ರ್ಯಾಂಕಿಂಗ್‌ನಲ್ಲಿ ಭಾರತ ತನ್ನ ಸಾಫ್ಟ್‌ವರನ್ನು ಉತ್ತಮ ಪಡಿಸಿಕೊಂಡಿದ್ದು, ಜಾಗತಿಕ ಬ್ಯಾಂಕ್ 2018 ರಲ್ಲಿ 30 ರಿಂದ 100 ರವರೆಗೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಈ ಕುರಿತು ಹೇಳಲಾಗಿದೆ. ದಿವಾಳಿತನ ಪರಿಪರಿಸುವಲ್ಲಿ ಹೋರಿದ ದಕ್ಕಿಯೇ ಇದಕ್ಕೆ ಪ್ರಮುಖ ಕಾರಣ. ಪ್ರಸ್ತುತ 103 ನೇ ಸಾಫ್ಟ್‌ವರಲ್ಲಿದ್ದರೂ, 2017 ರ ವರದಿಗೆ ಹೋಲಿಸಿದರೆ ಇದು ಉತ್ತಮ. ಏಕೆಂದರೆ 2017 ರಲ್ಲಿ ಭಾರತ 136 ನೇ ಶ್ರೇಯಾಂಕದಲ್ಲಿತ್ತು. ಹಾಗೆಯೇ ಭಾರತದ ಆರ್ಥಿಕತೆಯ ಮಟ್ಟವೂ ಕೂಡಾ ಸುಧಾರಿಸುತ್ತಿದೆ. ಉದಾಹರಣೆಗೆ 2015 ರಲ್ಲಿ 137 ಮತ್ತು 2016 ರಲ್ಲಿ 136 ನೇ ಶ್ರೇಯಾಂಕದಲ್ಲಿತ್ತು.

2016 ರಲ್ಲಿ ಸರ್ಕಾರ ‘ಇನ್‌ಸಾಲ್ಟ್‌ನಿಂದ ಆಂಡ್ ಬ್ಯಾಂಕ್‌ಪ್ರಿ ಬೋರ್ಡ್ ಆಫ್ ಇಂಡಿಯಾ’ ಎನ್ನುವ ಒಂದು ಪ್ರಾಥಿಕಾರ ಹಾಗೂ ದಿವಾಳಿ ಸಂಹಿತೆಯನ್ನು ರೂಪಿಸಿದ ಮೇಲೆ ಈ ಸುಧಾರಣೆ ಗಮನಕ್ಕೆ ಬಂದಿದೆ.

ದಿವಾಳಿತನಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಕಾನೂನು ಪರಿಷ್ಕರಣೆ ಆಗಿದ್ದು, ಈ ಮೂಲಕ ಇದುವರೆಗೂ ಉದ್ದೇಶ ಪ್ರವೇಶ ಹಾಗೂ ಮನುಃಸಾಪನೆ ವಿಷಯದಲ್ಲಿದ್ದ ಲೋಪ ಅಥವಾ ದೌಬಳ್ಳವನ್ನು ಹಿಮ್ಮಟಿಸಿದಂತಾಗಿದೆ. ಈ ನಿಯಮ ಬರುವವರೆಗೂ ದಿವಾಳಿತನ ಇತ್ಯಾದ್ಯ ಪ್ರಕ್ರಿಯೆಯ ತೀರ್ಣಾ ಸಮಯ ತೆಗೆದುಕೊಳ್ಳುತ್ತಿತ್ತು. ಹಣ ಮರು ಪಾವತಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಬಾಕಿ ಇರುತ್ತಿದ್ದವು. ಇದಕ್ಕೆ ಮೂಲ ಕಾರಣವೆಂದರೆ ಅಧಿಕಾರವ್ಯಾಪ್ತಿಯ ಸಮಸ್ಯೆ. ಏಕೆಂದರೆ ಕಾನೂನಿನ ಪರಿಷ್ಕರಣೆಗೂ ಮನ್ನ ದಿವಾಳಿತನಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಜಾರಿಯಲ್ಲಿದ್ದವು. ನೂತನ ಸಂಹಿತೆ ಬರುವ ಮೌದಲು ಗುತ್ತಿಗೆ ಕಾಯ್ದು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ನೀಡಬೇಕಾದ ಸಾಲ ವಸೂಲಾತಿ ಕಾಯ್ದು ಒಳಗೊಂಡಂತೆ ಅಂದಾಜು 12 ಕಾನೂನುಗಳಿದ್ದವು. ಆದರೆ ಇವ್ಯಾವ ಕಾನೂನುಗಳು ಅಪೇಕ್ಷಿತ ಹಾಗೂ ಅಗತ್ಯಾದ ಫಲಿತಾಂಶವನ್ನು ನೀಡಲೇ ಇಲ್ಲ. ಅದರಲ್ಲೂ ಅಸ್ವಸ್ಥ ಜೈದ್ಯಮಿಕ ಕಂಪನಿಗಳು / ವಿಶೇಷ ಅವಕಾಶ / ಕಾಯ್ದು ಮತ್ತು ಕಂಪನಿ ಕಾಯ್ದು ಅವಕಾಶ ವ್ಯಾಪ್ತಿ ಹೆಚ್ಚಿಗೆ ಕಾಯ್ದು 1956 ಇವೂ ಕೂಡಾ ಪರಿಣಾಮಕಾರಿ ಎನಿಸಲಿಲ್ಲ. ದಿವಾಳಿತನಕ್ಕೆ ಸಂಬಂಧಿಸಿದಂತೆ ಇದ್ದ ದಿ ಪ್ರೇಸಿಡೆನ್ಸಿ ಟೋನ್ಸ್ ಇನ್‌ಸಾಲ್ಟ್‌ನಿಂದ ಆಕ್ಷೆ ದಿ ಮೌವಿನಿಯಲ್ಲಿ

ಸಂಬಂಧಿಸಿದಂತೆ ಹೇಳುವುದಾದರೆ ಈ ಸಂದರ್ಭದಲ್ಲಿ, ಕಂಪನಿಯ ಆಸ್ತಿಗಳನ್ನು ಮಾರಾಟ ಮಾಡಿಯಾದರೂ ಇಂಬಾರ ಇಳಿಸಿಕೊಳ್ಳಬೇಕು.

ದಿವಾಳಿತನ ಫೋಂಟಿನುವುದಕ್ಕೆ ಸದ್ಯ ಭಾರತದಲ್ಲಿ ಕಾನೂನು ಪರಿಷ್ಕರಣೆ ಆಗಿದ್ದು, ಈ ಮೂಲಕ ಇದುವರೆಗೂ ಉದ್ದೇಶ ಪ್ರವೇಶ ಹಾಗೂ ಮನುಃಸಾಪನೆ ವಿಷಯದಲ್ಲಿದ್ದ ಲೋಪ ಅಥವಾ ದೌಬಳ್ಳವನ್ನು ಹಿಮ್ಮಟಿಸಿದಂತಾಗಿದೆ. ಈ ನಿಯಮ ಬರುವವರೆಗೂ ದಿವಾಳಿತನ ಇತ್ಯಾದ್ಯ ಪ್ರಕ್ರಿಯೆಯ ತೀರ್ಣಾ ಸಮಯ ತೆಗೆದುಕೊಳ್ಳುತ್ತಿತ್ತು. ಹಣ ಮರು ಪಾವತಿಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ಬಾಕಿ ಇರುತ್ತಿದ್ದವು. ಇದಕ್ಕೆ ಮೂಲ ಕಾರಣವೆಂದರೆ ಅಧಿಕಾರವ್ಯಾಪ್ತಿಯ ಸಮಸ್ಯೆ. ಏಕೆಂದರೆ ಕಾನೂನಿನ ಪರಿಷ್ಕರಣೆಗೂ ಮನ್ನ ದಿವಾಳಿತನಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನುಗಳು ಜಾರಿಯಲ್ಲಿದ್ದವು. ನೂತನ ಸಂಹಿತೆ ಬರುವ ಮೌದಲು ಗುತ್ತಿಗೆ ಕಾಯ್ದು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ನೀಡಬೇಕಾದ ಸಾಲ ವಸೂಲಾತಿ ಕಾಯ್ದು ಒಳಗೊಂಡಂತೆ ಅಂದಾಜು 12 ಕಾನೂನುಗಳಿದ್ದವು. ಆದರೆ ಇವ್ಯಾವ ಕಾನೂನುಗಳು ಅಪೇಕ್ಷಿತ ಹಾಗೂ ಅಗತ್ಯಾದ ಫಲಿತಾಂಶವನ್ನು ನೀಡಲೇ ಇಲ್ಲ. ಅದರಲ್ಲೂ ಅಸ್ವಸ್ಥ ಜೈದ್ಯಮಿಕ ಕಂಪನಿಗಳು / ವಿಶೇಷ ಅವಕಾಶ / ಕಾಯ್ದು ಮತ್ತು ಕಂಪನಿ ಕಾಯ್ದು ಅವಕಾಶ ವ್ಯಾಪ್ತಿ ಹೆಚ್ಚಿಗೆ ಕಾಯ್ದು 1956 ಇವೂ ಕೂಡಾ ಪರಿಣಾಮಕಾರಿ ಎನಿಸಲಿಲ್ಲ. ದಿವಾಳಿತನಕ್ಕೆ ಸಂಬಂಧಿಸಿದಂತೆ ಇದ್ದ ದಿ ಪ್ರೇಸಿಡೆನ್ಸಿ ಟೋನ್ಸ್ ಇನ್‌ಸಾಲ್ಟ್‌ನಿಂದ ಆಕ್ಷೆ ದಿ ಮೌವಿನಿಯಲ್ಲಿ

ಇನ್‌ಸಾಲ್ಟ್‌ನ್ನಿಂದ ಆಕ್ಸ್‌ ಗಳು ಶತಮಾನದಷ್ಟು (1909 ಮತ್ತು 1920) ಹಳೆಯವು. ನೂತನ ಸಂಹಿತೆಯ ಕಲಂ 243 ರ ಅಡಿಯಲ್ಲಿ ಈ ಕಾನೂನುಗಳನ್ನು ನಿರಸನ ಗೊಳಿಸಲು ಅವಕಾಶವಿದೆಯಾದರೂ, ಇನ್ನೂ ಆ ಪ್ರಕ್ರಿಯೆ ಮಾಡಿಲ್ಲವಾದ್ದರಿಂದ ಹಳೆಯ ಕಾನೂನುಗಳು ಅಸ್ವಿತ್ವದಲ್ಲಿವೆ ಎಂದೇ ಹೇಳಬಹುದು. ಕಂಪನಿಗಳ ದಿವಾಳಿಗೆ ಸಂಬಂಧಿಸಿದಂತೆ ದಿ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್‌ಸಿ‌ಎಲ್‌ಟಿ) ಹಾಗೂ ವೈಕಿಂಗ್ ದಿವಾಳಿತನಕ್ಕೆ ಸಂಬಂಧಿಸಿದಂತೆ ದಿ ಡೆಟ್ ರಿಕವರಿ ಟ್ರಿಬ್ಯೂನಲ್ (ಡಿಆರ್‌ಟಿ) ನಿರ್ಣಯಿಸುತ್ತವೆ.

ಕಂಪನಿಗಳ ದಿವಾಳಿತನ ಇತ್ಯಾದ್ಯಕ್ಷ ನೂತನ ಸಂಹಿತೆಯು ಸಮಯದ ಮಿತಿಯನ್ನು ನಿಗದಿಪಡಿಸಿದೆ. ಒಂದು ವೇಳೆ ಬಾಕಿ ಮೊತ್ತ ರೂ. ೧೦೦ ಲಕ್ಷಕ್ಕಿಂತ ಜಾಸ್ತಿ ಇಡ್ಡಾಗ ಸಾಲದಾತ ದಿವಾಳಿತನ ಇತ್ಯಾದ್ಯ ಪ್ರಕ್ರಿಯೆಗೆ ಮುಂದಾಗಬಹುದು ಮತ್ತು ದಿ ಕಂಪನಿ ಲಾ ಟ್ರಿಬ್ಯೂನಲ್‌ಗೂ ಹೋಗಬಹುದು.

ಈ ಮೊದಲಿನ ಕಾನೂನುಗಳ ಪ್ರಕ್ರಿಯೆಗಳಿಗಿಂತ ನೂತನ ಸಂಹಿತೆಯಡಿಯಲ್ಲಿ ಪರಿಚಯಿಸಲಾದ ಪ್ರಕ್ರಿಯೆಗಳು ನಿಜಕ್ಕೂ ವಿಭಿನ್ನವಾಗಿವೆ. ಕಾರ್ಪೊರೇಟ್ ಸಾಲಗಾರನ ವಿರುದ್ಧ ದಿವಾಳಿತನ ಇತ್ಯಾದ್ಯ ಪ್ರಕ್ರಿಯೆಯನ್ನು ಆರಂಭಿಸುವ ಹೊಳೆಗಾರಿಕೆಯನ್ನು ಸಾಲದಾತ (ಕ್ರೆಡಿಟರ್) ನ ಹೆಗೆಲ ಮೇಲೆ ಹೊರಿಸಲಾಗಿದೆ. ಇದಕ್ಕೂ ಮೊದಲು ಸಾಲಗಾರನೇ ಮೊದಲು ಪ್ರಕ್ರಿಯೆಗೆ ಮುಂದಾಗಬೇಕಿತ್ತು, ಸಾಲದಾತ ಬಾಕಿ ಪಾವತಿಗಾಗಿ ಪ್ರತ್ಯೇಕವಾಗಿ ಕ್ರಮಕ್ಕೆಗೊಳ್ಳಲು ಮುಂದಾಗಬೇಕಿತ್ತು. ಅಲ್ಲದೇ ಕಾರ್ಪೊರೇಟ್ ಸಾಲಗಾರ ಕೂಡಾ ದಿವಾಳಿತನ ಇತ್ಯಾದ್ಯಕ್ಷ ಅರ್ಜ ಸಲ್ಲಿಸಬೇಕಿತ್ತು. ಆದರೆ ನೂತನ ಸಂಹಿತೆಯ ಪ್ರಕಾರ ಇದು ಬದಲಾಗಿದ್ದು, ಒಮ್ಮೆ ಒಂದು ಪ್ರಕರಣ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ನಲ್ಲಿ ದಾಖಿಲಾದರೆ ಅಲ್ಲಿಂದ, 180 ದಿನಗಳೊಳಗೆ ಇತ್ಯಾದ್ಯಗೊಳಿಸಬೇಕು. ಕೆಲವೊಂದು ಸಂಭಫ್ತಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರ ಈ ಅವಧಿಯನ್ನು ಇನ್ನೂ 90 ದಿನಗಳ ಮಟ್ಟಿಗೆ ವಿಸ್ತರಿಸಬಹುದು.

ಕೆಲವೊಂದು ಕಂಪನಿಗಳ ವಿಚಾರದಲ್ಲಿ ದಿವಾಳಿ ಫೋಂಟಿಸುವ ಕಾಲಾವಧಿಯನ್ನು 90 ದಿನಕ್ಕೆ ಸೀಮಿತಗೊಳಿಸಿದ್ದು, ಅಷ್ಟೋಳಗೆ



ಇಲ್ಲ ಪ್ರಕ್ರಿಯೆಗಳನ್ನು ಪೂರ್ವೇಸಬೇಕು. ಈ ನಿರ್ಣಯ ತೆಗೆದುಕೊಳ್ಳುವ ವೃತ್ತಿಪರರ ಮನವಿಯ ಮೇರೆಗೆ ಇದನ್ನು ಸಂಬಂಧಪಟ್ಟ ಪ್ರಾಧಿಕಾರವು ಒಂದು ಸಲ 45 ದಿನಗಳ ಮಟ್ಟಿಗೆ ವಿಸ್ತರಿಸಬಹುದು. ಕೆಲವು ಸಣ್ಣ (50 ಲಕ್ಷ ಬಂಡವಾಳ ಅಥವಾ 2 ಕೋಟಿಯನ್ನು ವ್ಯವಹಾರ ಇರುವ) ಖಾಸಗಿ ಕಂಪನಿಗಳು ಈ ವಿಧಾನವನ್ನು ಅನುಸರಿಸಬಹುದು. ಕಳೆದ ಹಂತಕಾಸಿನ ವರ್ಷದಲ್ಲಿ ಒಂದು ಕೋಟಿಯನ್ನು ಸ್ವತನ್ನು ಹೊಂದಿರುವ ಪಟ್ಟಿಯಲ್ಲಿಲ್ಲದ ಕಂಪನಿಗಳೂ ಈ ವಿಧಾನವನ್ನು ಅನುಸರಿಸಬಹುದು.

ಇತ್ಯಾದ್ಯ ಪ್ರಕ್ರಿಯೆಯ ಹಂತದಲ್ಲಿದ್ದಾಗ ಸಾಲಗಾರರೊಂದಿನ ವ್ಯವಹಾರವನ್ನು ಧನಾತ್ಮಕವಾಗಿ ರೂಪಿಸಲು ಹಾಗೂ ಮನರುಚಿಸಲು ಪ್ರಯತ್ನಿಸಲಾಗುತ್ತದೆ. ಈ ಅವಧಿಯಲ್ಲಿ ಸಾಲದಾತರ (ಕ್ರೆಡಿಟರ್) ಹಕ್ಕಿಗಳು ಸ್ಥಿತಗೊಂಡಿರುತ್ತವೆ. ಒಂದು ವೇಳೆ ದಿವಾಳಿ ಇತ್ಯಾದ್ಯ ಪ್ರಕ್ರಿಯೆ ಫಲಪ್ರದಾಗದೇ ಇದ್ದಲ್ಲಿ, ದಿವಾಳಿ ಪ್ರಕ್ರಿಯೆ ಆರಂಭವಾಗುತ್ತದೆ.

ಅನುಮತಿ ಹೊಂದಿದ ಇನ್‌ಸಾಲ್ಟ್‌ನ್ನಿಂದ ಮೌಖಿಕವನ್ನ್ನ (ವೃತ್ತಿಪರರು) ಈ ದಿವಾಳಿ ಇತ್ಯಾದ್ಯ ಪ್ರಕ್ರಿಯೆಗಳನ್ನು ನಡೆಸಿಕೊಡುತ್ತಾರೆ. ಅವರನ್ನು ಇನ್‌ಸಾಲ್ಟ್‌ನ್ನಿಂದ ಮೌಖಿಕವನ್ನ್ನೆ ಎಂದು ಕರೆಯಲಾಗುತ್ತದೆ. ಈ ವೃತ್ತಿಪರರು ಕನಿಷ್ಠ 10 ವರ್ಷಕ್ಕೆ ಕಡಿಮೆ ಇಲ್ಲದಪ್ಪ ಚಾಟಿಂಟ್‌ ಅಕೊಂಟಂಟ್‌ ಆಗಿ ಅಥವಾ ಕಂಪನಿಯ ಸ್ಕ್ರೀಟಿಪಿ ಅಥವಾ ಕಾಸ್‌ ಅಕೊಂಟಂಟ್‌ ಅಥವಾ ವಕೀಲರಾಗಿ ಅಥವಾ ಆಡಳಿತಾತ್ಮಕವಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕು. ಅವರು ಇದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ಪಾಸಾಗಬೇಕು. ನ್ಯಾಶನಲ್ ಇನ್‌ಸಾಲ್ಟ್‌ನ್ನಿಂದ ಪರೀಕ್ಷೆಯನ್ನು ಪಾಸಾಗುವ ಮೂಲಕ ಬೇರೆಯವರೂ ಕೂಡಾ ಇನ್‌ಸಾಲ್ಟ್‌ನ್ನಿಂದ ಮೌಖಿಕವನ್ನ್ ಅರ್ವತ ಪಡೆಯಬಹುದು.

ಅಜ್ಞಯನ್ನು ಸ್ವೀಕರಿಸಿದ 14 ದಿನಗಳ ಒಳಗಾಗಿ ಐಬಿಇ (ಇನ್‌ಸಾಲ್ಟ್‌ನ್ನಿಂದ ಆಂಡ್ ಬ್ಯಾಂಕ್‌ ಬೋರ್ಡ್ ಆಥ್ ಇಂಡಿಯಾ) ಎಂಬ ಪ್ರಾಧಿಕಾರದಿಂದ ಖಿಚಿತಗೊಳಿಸಿ ಮಧ್ಯಂತರ ಇನ್‌ಸಾಲ್ಟ್‌ನ್ನಿಂದ ಮೌಖಿಕವನ್ನ್ ಎಂದು ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್ ನೇಮಕ ಮಾಡಿಕೊಳ್ಳುತ್ತದೆ. ಮಧ್ಯಂತರ ಇನ್‌ಸಾಲ್ಟ್‌ನ್ನಿಂದ ಮೌಖಿಕವನ್ನ್ ಕೇವಲ 30 ದಿನಗಳ ಮಟ್ಟಿಗೆ ಮಾತ್ರ ಕಾರ್ಯವಾಗ್ತೆ ಹೊಂದಿರುತ್ತಾರೆ. ಅವರು ಸಾಲಗಾರ ಸ್ವತ್ವಗಳು ಮತ್ತು ಕಂಪನಿಯ ಕಾರ್ಯಾಚರಣೆ ಹಾಗೂ ಸಾಲಗಾರನ ಆಧಿಕ ಸ್ಥಿರಗಳಿಗಿ ಕುರಿತು ಉಪಯುಕ್ತ ಮಾಹಿತಿಯನ್ನು ಕಲ್ಪಿಸುತ್ತಾರೆ. ಅವನು ಸಾಲಗಾರರ ಒಂದು ಕೆಮೆಟಿಯನ್ನೂ ರಚಿಸುತ್ತಾರೆ. ಕಾರ್ಪೊರೇಟ್ ಸಾಲಗಾರರಿಗೆ (ಡಿಟರ್) ಸಂಬಂಧಪಟ್ಟವರನ್ನು ಹೊರತುಪಡಿಸಿ ಎಲ್ಲ ಸಾಲದಾತರೂ (ತೇವೆದಾರರು) ಈ ಕೆಮೆಟಿಯ ಭಾಗವಾಗಿರುತ್ತಾರೆ. ಆಪರೇಷನಲ್ ಕ್ರೆಡಿಟಸ್‌ ಕೂಡಾ ಕೆಮೆಟಿಯ ಭಾಗವೇ ಆಗಿರುತ್ತಾರೆ. ಆದರೆ ಅವರಿಗೆ ಮತದಾನ ಹಕ್ಕಿರುವದಿಲ್ಲ. ಒಟ್ಟು ಬಾಕಿ ಮೊತ್ತದಲ್ಲಿ ಅವರದು ಕನಿಷ್ಠ ಪ್ರತಿಶತ 10 ರಷ್ಟುದರೂ ಇರಬೇಕು.

ಈ ನಿಗದಿತ ಕೆಮೆಟಿಯ ರಚನೆಯಾದ 7 ದಿನಗಳೊಳಗಾಗಿ ಸಭೆ ಸೇರಬೇಕು ಮತ್ತು ಮಧ್ಯಂತರ ವೃತ್ತಿಪರರನ್ನು ಬದಲಿಸಲು ಅಥವಾ ಅವರನ್ನೇ ಕಾಯಂಗೊಳಿಸುವ ಕುರಿತು ಶೇ.75 ರಷ್ಟು ಮತಗಳ ಮೂಲಕ ನಿರ್ಣಯಿಸಬೇಕು. ಆ ನಂತರ ನ್ಯಾಶನಲ್ ಟ್ರಿಬ್ಯೂನಲ್ ನಿಂದ ಇತ್ಯಾದ್ಯ ವೃತ್ತಿಪರರನ್ನು ನೇಮಕಗೊಳಿಸಲಾಗುತ್ತದೆ.

ದಿವಾಳಿಯಾದ ಸಂದರ್ಭದಲ್ಲಿ ಸ್ವತ್ತಿನ ಹಂಬಿಕೆಯನ್ನು ಮಾಡುವಾಗ ಅನುಸರಿಸಬೇಕಾದ ಪ್ರಾಶಸ್ತ್ಯದ ಕುರಿತು ನೂತನ ಸಂಹಿತೆ ಹೇಳುತ್ತದೆ. ಸುರಕ್ಷಿತ ಸಾಲಗಾರರು ತಮ್ಮ ಕೊಲ್ಲಾಟರಲ್ ಮೌಲ್ಯಕ್ಷಿಂತಲೂ ಹಜ್ಜೆ ಹಣ ಪಡೆಯುತ್ತಾರೆ. ಅಸುರಕ್ಷಿತ ಸಾಲದಾತರು ಟ್ರೇಡ್ ಕ್ರೆಡಿಟಸ್‌ ಹಾಗೂ ಸರ್ಕಾರಿ ಬಾಕಿಗಳನ್ನು ಪಾವತಿಸುವ ಮೊದಲೇ ತಮಗೆ ಬರಬೇಕಾದ ಬಾಕಿಯನ್ನು ಪಡೆಯಲು ಹಕ್ಕಿಷ್ಟವರಾಗಿದ್ದಾರೆ. ಕೆಮೇಂಜಿ ದಿನಗಳೆಂತೆ, ಸಂಹಿತೆಯ ಅನೇಕ ಸವಾಲುಗಳು ಉದ್ಘಾಟಿಸುವ ಸಾಧ್ಯತೆ ಇದೆ.

ಉದಾಹರಣೆಗೆ; ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ನೂತನ ಸಂಹಿತೆ ಅಡಿಯಲ್ಲಿ ಇತ್ಯಧ್ರಗೋಳಿಸಲಾದ ಪ್ರಕರಣದಲ್ಲಿ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್ ಸಾಲದಾರರಿಗೆ 90% ಹೇರಾಕಟ್‌ಗೆ (ಸಾಲಮೋತ್ತ ಮತ್ತು ಕೊಲ್ಯಾಟರಲ್ ಆಸಿಯ ನೈಚಬೆಲೆ ವ್ಯತ್ಯಾಸ) ಅವಕಾಶ ಕಲ್ಪಿಸುವ ಮೂಲಕ ಸಂಚಲನ ಮೂಡಿಸಿತು. ಜಾಗತಿಕ ಮಟ್ಟದಲ್ಲಿ ಕಾರು ತಯಾರಿಸುವವರಿಗೆ ಅಲ್ಯೂಮಿನಿಯಂ ಮಿಶ್ರೋಹದ ಚಕ್ರಗಳನ್ನು ಮಾರ್ಪೆಸುತ್ತಿದ್ದ ಸಿನಿಜಿಸ್ ಕಾಸ್ಟಿಂಗ್ ಕಂಪನಿಗೆ, ಬಾಕಿ ಇದ್ದ ಇದರ 900 ಕೋಟಿ ರೂ. ಪ್ರೇಕ್ಷಿಸಿ ಸಾಲದಾರರಿಗೆ ಮೊದಲು 54 ಕೋಟಿ ರೂಪಾಯಿ ನೀಡುವಂತೆ ಟ್ರಿಬ್ಯೂನಲ್ ನಿರ್ಣಯಿಸಿತು.

ಇದರ ಜೊತೆಗೆ, ಬಾಕಿ ಪಾವತಿಸಲು ನೀಡಿದ ಅವಧಿಗಳೂ ಆಕಫ್‌ಎಂಎಯಾಗಿವೆ. ರೂ.54 ಕೋಟಿಯಲ್ಲಿ ರೂ.20 ಕೋಟಿ ಮುಂಗಡ ಪಾವತಿ ಹಾಗೂ 5 ವರ್ಷಗಳಲ್ಲಿ ಉಳಿದುದನ್ನು ಪಾವತಿಸಬೇಕು. ಸಾಲದ ಅಸಲು ಮೊತ್ತ 215 ಕೋಟಿ ಹಾಗೂ ಬಣಿದರ ಸೇರಿ ಉಳಿದ 685 ಕೋಟಿ, ಶಾಸನಬಢಿ ಬಾಕಿ ಹಾಗೂ ಇತರ ಸಾಲದಾರರಿಗೆ ಪಾವತಿಗಳನ್ನು ಒಳಗೊಂಡಿದೆ.

ಬೋರ್ಡ್ ಫಾರ್ ಇಂಡಸ್ಟ್ರಿಯಲ್ ಅಂಡ್ ಫ್ರೇನಾನ್ಸಿಯಲ್ ರಿಸ್ಕರಿಂಗ್ (ಬಿಬಿಎಫ್‌ಆರ್) ಮುಂದೆ 93 ಸಾವಿರ ಪ್ರಕರಣಗಳು ಬಾಕಿ ಇದ್ದು, ಅವುಗಳನ್ನು ಬಿಬಿ ಅಡಿಯಲ್ಲಿ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ ವರ್ಗಾಯಿಸಲಾಯಿತು. ನೂತನ ಸಂಹಿತೆಯ ಅಡಿಯಲ್ಲಿ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ ದಾಖಲಿಸಿದ ಮೊದಲ ಕಂಪನಿ ಇದು.

ಕೇಂದ್ರ ಸರ್ಕಾರ 2017 ರ ಮೇ ತಿಂಗಳಿನಲ್ಲಿ ಅಧ್ಯಾದೇಶ ಹೊರಡಿಸುವ ಮೂಲಕ (ನಂತರ ಇದು ಬ್ಯಾಂಕಿಂಗ್ ರೆಗ್ಯಿಳೇಶನ್ (ತಿದ್ದುಪಡಿ) ಆಕ್ಸ್, 2017 ಆಗಿ ಬದಲಾಗಿದ್ದು) ಆರೋಬಿಬೆ ವಿಸ್ತಾರವಾದ ಅಧಿಕಾರವ್ಯಾಪ್ತಿಯನ್ನು ನೀಡಿತು. ಇದರ ಅನ್ನಯ ಆರೋಬಿಬೆ, ಸಾಲದಾರರಿಗೆ ದಿವಾಳಿ ಇತ್ಯಧ್ರಕ್ಕೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ನೀಡಬಹುದು, ಬಾಕಿ ಮರುಪಾವತಿಗಾಗಿ ಕೆಲವು ಮಾರ್ಗ ಸೂಚಿಸುವ ಅಧಿಕಾರ ಹೊಂದಿದೆ.



ಸಾರ್ವಜನಿಕ ವಲಯದ ಬ್ಯಾಂಕುಗಳ 'ಅಸಾಧಕ ಸ್ಥಿತಿ' ಗಳು ಉನ್ನತ ಮಟ್ಟ ತಲುಪಿದ್ದು, ವಿದ್ಯುತ್, ಸ್ಟ್ರೋ, ರಸ್ತೆ ನಿರ್ಮಾಣ ಮತ್ತು ಟೆಕ್ನಿಕಲ್ ತಲುಪಿದ್ದು ಗಮನಾರ್ಥ. ಅಧ್ಯಾದೇಶದ ಅನ್ನಯ ಆರೋಬಿಬೆ ಬ್ಯಾಂಕುಗಳಿಗೆ ಬಾಕಿಯಾದ ಬೃಹತ್ ಸಾಲ ಕುರಿತ 12 ವ್ಯಾಜ್‌ಗಳನ್ನು ನಿಗದಿತ ಸಂಹಿತೆಯಡಿ ಇತ್ಯಧ್ರಕ್ಕಾಗಿ ಶಿಫಾರಸ್ಸು ಮಾಡಲು ಕೇಳಿತು. ಕೇಂದ್ರೀಯ ಬ್ಯಾಂಕ್ ತನ್ನ ಆಂತರಿಕ ಸಲಹಾ ಸಮಿತಿಯ ಶಿಫಾರಸ್ಸನ ಆಧಾರದ ಮೇಲೆ ಈ ನಿರ್ಣಯ ಕೇಗೊಂಡಿತು.

ಹಣಕಾಸು ಸೇವಾ ಸಂಸ್ಥೆ ಮೋತ್ತಿಲಾಲ್ ಓಸ್ಟ್‌ಎಲ್ಲ್ ನೀಡಿದ ವರದಿ ಅನ್ನಯ ಹೇಳುವುದಾದರೆ, ಪ್ರಸ್ತುತ ಹಣಕಾಸು ವರ್ಷದ ಮೊದಲ 9 ತಿಂಗಳ ಅವಧಿಯಲ್ಲಿ 376 ವ್ಯಾಜ್‌ಗಳನ್ನು ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ ಶಿಫಾರಸು ಮಾಡಲಾಗಿದೆ. ಇವುಗಳಲ್ಲಿ ಬಹುಪಾಲು ಪ್ರಕರಣಗಳು (187) ಆವರೇಷನಲ್ ಕ್ರೆಡಿಟ್‌ಸ್‌ನಿಂದ ದಾವಿಲಾಗಿದ್ದರೆ, ಫ್ರೇನಾನ್ಸಿಯಲ್ ಕ್ರೆಡಿಟ್‌ಸ್‌ನಿಂದ 122 ವ್ಯಾಜ್‌ಗಳು ಹಾಗೂ ಉಳಿದ ವ್ಯಾಜ್‌ಗಳು ಕಾರ್ಮೋರೆಚ್ ಕ್ರೆಡಿಟ್‌ಸ್‌ನಿಂದ ದಾವಿಲಾಗಿವೆ.

ಕಾರ್ಮೋರೆಚ್ ಸಾಲದಾರರಿಗೆ ಈ ಖಾತೆಗಳ ಇತ್ಯಧ್ರವು ಬಹು ಮುಖ್ಯವಾದವು. ಇವುಗಳಲ್ಲಿ ಕೇವಲ ಏರಡು ಪ್ರಕರಣಗಳನ್ನು ಇತ್ಯಧ್ರಕ್ಕಾಗಿ ಪರಿಗಣಿಸಲಾಗಿದ್ದು, 7 ಖಾತೆಗಳಿಗೆ ಸಂಬಂಧಿಸಿದಂತೆ ದಿವಾಳಿ ಪ್ರಕ್ರಿಯೆ ಸೂಚಿಸಲಾಗಿದ್ದು, ಮತ್ತು 14 ಮೇಲ್ನವೆ ಹಂತದಲ್ಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಉದ್ದೇಶಪೂರ್ವಕವಾಗಿ ಬಾಕಿ ಉಳಿಸಿಕೊಳ್ಳಬಹುದು ಮರಳಿ ಕಂಪನಿಯನ್ನು ಪಡೆಯಬಹುದು, ಆದರೆ ಅವರನ್ನು ಕ್ರೆಡಿಟ್‌ಸ್‌ ಸಮಿತಿಯ ಪರಿಶೀಲಿಸುತ್ತದೆ. ಹಾಗೂ ನಿಯಂತ್ರಕ ವ್ಯವಸ್ಥೆ ಕಂಪನಿಯ ದಿವಾಳಿತನವನ್ನು ಘೋಷಿಸಲು ಅನ್ನಯ ಸಂಬಂಧಿಸಿದಂತೆ ಕರಿಣ ನಿಯಮಗಳನ್ನು ರೂಪಿಸಿದೆ. ಪರಿಷ್ಕಾರ ನಿಯಮಗಳ ಅನ್ನಯ ಇತ್ಯಧ್ರ ಪ್ರಕ್ರಿಯೆಯ ವ್ಯತೀಪರಣನ್ನು ಕಡ್ಡಾಯಿಸಿಕೊಳ್ಳಲಾಯಿತು. ಪರಿಣಾಮ ಅಜ್ಞಾದಾರರ, ಸಾಲದಾತರ ವಿಶ್ವಾಸ ವೃದ್ಧಿಸುವಲ್ಲಿ ಇದು ಅನುವಾಗುತ್ತದೆ.

ಇತ್ಯಧ್ರಕ್ಕಾಗಿ ಅಜ್ಞ ಸಲ್ಲಿಸಿದವರ ಅಪರಾಧಿಕ ವಿವರ, ಅನರ್ಹತೆಗಳು, ಆರೋಬಿಬೆ ಮಾರ್ಗದರ್ಶಿ ಸೂತ್ರಗಳ ಅನ್ನಯ ಉದ್ದೇಶಪೂರ್ವಕ ಸುಸ್ಥಿರಾರ ಹಾಗೂ ಸೆಬಿ ಯಿಂದ ಹೇರಿದ ಅನರ್ಹತೆ ಇತ್ಯಾದಿ ಕುರಿತ ವಿವರಗಳನ್ನು ಇದೀಗ ಬಹಿರಂಗಗೊಳಿಸಬೇಕಿದೆ.

ಪ್ರವರ್ತಕರ ಹರಾಜಿನ ಕುರಿತ ಸಮಸ್ಯೆ ಇನ್ನೂ ಅಸ್ವಷ್ಟವಾಗೇ ಇದೆ. ಸರ್ಕಾರವು ಒಂದು ಅಧ್ಯಾದೇಶ ಹೊರಡಿಸುವ ಮೂಲಕ ಬಬಿಸಿಯ ತಿದ್ದುಪಡಿಯನ್ನು ಮಾಡಿದ್ದು, ಅದೂ ಕೇವಲ ಉದ್ದೇಶ ಪೂರ್ವಕ ಸುಸ್ಥಿರಾರನ್ನು ಅನರ್ಹಗೊಳಿಸುವುದು, ಸಂಶಯಾಸ್ಪದ ಪ್ರವರ್ತಕರ ಆಧಾರದ ಮೇಲಲ್ಲ, ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ನಿಂದ ಪ್ರವರ್ತಕರು ಹಾಗೂ ಅವರ ಕಂಪನಿಯ ಸಹೋದರ ಕಂಪನಿಗಳ ದಿವಾಳಿ ಕುರಿತ ವ್ಯಾಜ್‌ಗಳನ್ನು ಒಫ್‌ಕೋಂಡ ಪ್ರಕರಣಗಳನ್ನು ಪರಿಗಣಿಸಿತು. ಸರ್ಕಾರದ ಈ ಆದೇಶ ನೂತನ ಸಂಹಿತೆಗೆ ಕಲಂ29 ಎ ಅಳವಡಿಸಲಾಯಿತು.

ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿವರೆಗೆ ನಾನ್ ಪಫಾರ್ಮಿಂಗ್‌ಸ್‌ ಸ್ಟುದಿಯನ್ನು ಹೊಂದಿರುವ ಪ್ರವರ್ತಕ ಹಾಗೂ ಸಹೋದರ ಸಂಬಂಧಿ ಕಂಪನಿಗಳ ಹರಾಜಿಗೆ ಸರ್ಕಾರದ ಈ ನೂತನ ಆದೇಶ ನಿರ್ವೇಧ ಹೇರಿದೆ. ಒಂದು ವೇಳೆ ಪ್ರವರ್ತಕರು ಬಾಕಿ ಉಳಿದ ಅಸಲು ಹಾಗೂ ಮೀರಿದ ಬಣಿಯನ್ನು ಪಾವತಿಸಿದರೆ ಹಾಗೂ ಒಂದು ವರ್ಷದೊಳಗಾಗಿ ಪ್ರಮಾಣಿತಗೊಳಿಸಿದರೆ ಅಂಥ ಪ್ರವರ್ತಕರು ನಿರ್ವೇಧದಿಂದ ಹೊರತಾಗುವರು ಎಂಬುದೇ ನೂತನ ಆದೇಶದ ಸಾರಾಂಶ.

ಎನೇ ಆಗಲೆ, ಒಂದು ಬಾರಿ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್ ದಿವಾಳಿ ಅಜೆಯನ್ನು ಸ್ವೀಕರಿಸಿದ್ದೇ ಆದಲ್ಲಿ, ಇದಕ್ಕೆ ಅವಕಾಶವಿಲ್ಲ. ಇದರಫರು ಪ್ರವರ್ತಕರು ಅಥವಾ ಅವರ ಸಹವರ್ತಿಗಳು ಮೇಲ್ಮೈಸಿದ 12 ಖಾತೆಗಳ ಸ್ವತ್ತಗಳನ್ನು ವಿರೀದಿಸಬಹುದು. ಜೊತೆಗೆ ಕಾರ್ಮೋರೆಟ್ ಗ್ಯಾರಂಟ್ಸ್ ಸಹ ಈ ಕಂಪನಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಅರ್ಹತೆ ಹೊಂದಿರುವದಿಲ್ಲ. ಹಾಗೂ ಹಿಡುವಳಿ ಕಂಪನಿ ಅಥವಾ ತೊಂದರೆಗೀಡಾದ ಸ್ವತ್ತನ ಪ್ರವರ್ತಕರ ಪಕ್ಷವನ್ನೂ ಒಳಗೊಂಡಿರುತ್ತದೆ.

ಇಲ್ಲಿ ಪ್ರವರ್ತಕರ ರಿಲೇಟೆಡ್ - ಸಂಬಂಧಿತ ಪಾಟ್ ಎಂಬುದರ ವ್ಯಾಖ್ಯೆ ಏನು ಎಂಬ ಕುರಿತ ಪ್ರಶ್ನೆ ಉದ್ದೇಶಸ್ಥಿತಿದೆ. ಉದಾಹರಣೆಗೆ ಅಸಾಧಕ ಆಸ್ತಿಯ ಪಟ್ಟಿಯಲ್ಲಿರುವ ಉತ್ತಮ ಗಲ್ಲಿ ಕಂಪನಿಯ ತೊಂದರೆಗೀಡಾದ ಸ್ವತ್ತನ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಏರ್ಲೋರಮಿತ್ತಲ್ ಎಂಬ ಕಂಪನಿಯ ಕ್ರೆಡಿಟ್ ಯೋಗ್ಯತೆಯ ಹೊರತಾಗಿಯೂ ಅರ್ಹತೆ ಹೊಂದಿದೆಯೇ? ಎಂಬ ಪ್ರಶ್ನೆ ಬಂತು. ಏರಸೆಲ್ರ್ ಮಿತ್ತಲ್ ಕಂಪನಿಯ ತಾನು ತೊಂದರೆಗೀಡಾದ ಸ್ವತ್ತನ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಂಪೂರ್ಣ ಅರ್ಹತೆ ಹೊಂದಿರುವುದಾಗಿ ಬಲವಾಗಿ ಪ್ರತಿಪಾದಿಸಿತು. ತಾನು ಇದರಲ್ಲಿ ನಿಯಂತ್ರಣ ರಹಿತ ಕಿರು ಶೇರನ್ನು ಹೊಂದಿದ್ದು ಅಲ್ಲದೇ, ಮಂಡಳಿಯ ನಿರ್ದೇಶಕರಲ್ಲಿ ಯಾವುದೇ ಪ್ರತಿನಿಧಿತ್ವ ಹೊಂದಿಲ್ಲ ಅಥವಾ ಮಂಡಳಿಯ ನಿರ್ವಹಣೆ ನಿರ್ಣಯಗಳ ಮೇಲೆ ಯಾವುದೇ ರೀತಿಯ ಪ್ರಭಾವ

ಬೀರುವದಿಲ್ಲ ಎಂದು ಹೇಳಿತು. ಹಾಗೂ ಈ ಕಂಪನಿ ಯಾವುದೇ ರೀತಿಯಿಂದಲೂ ಉತ್ತಮ ಗಲ್ಲಿ ಕಂಪನಿಯ ಪ್ರವರ್ತಕ ಅಲ್ಲವೇ ಅಲ್ಲ, ಆದ್ದರಿಂದ ಮನರುಚನೆ ಪ್ರಕ್ರಿಯೆಯಲ್ಲಿ ಯಾವುದೇ ಸ್ವೀಲ್ ಸ್ವತ್ತಿನ ಹರಾಜು ಮಾಡುವುದನ್ನು ತಡೆಯಲು ಯಾವುದೇ ಸಕಾರಣಗಳಿಲ್ಲ ಎಂದು ಹೇಳಿತು. ಗಲ್ಲಿ ಕಂಪನಿಯಲ್ಲಿ ಕೇವಲ 29% ರಷ್ಟು ಪಾಲನ್ನು ಹೊಂದಿದ್ದರೂ, ಮಿಗ್ಲಾನಿ ಘ್ಯಾಮಿಲೀಯೊಂದಿಗೆ ಇದನ್ನು ಗಲ್ಲಿ ಕಂಪನಿಯ ಪ್ರವರ್ತಕ ಕಂಪನಿಯಲ್ಲಿ ಒಂದು ಎಂದು ಬಾಂಬೆ ಸ್ವಾಕ್ಷರ್ ಎಕ್ಸೆಂಜ್‌ಗೆ ಬಹಿರಂಗೊಳಿಸಲಾಯಿತು. ಏಬಿಸಿ ವ್ಯಾಖ್ಯಾನದಂತೆ ರಿಲೇಟೆಡ್ ಪಾಟ್ ಎಂದರೆ, ತೊಂದರೆಗೀಡಾದ ಕಂಪನಿಯಲ್ಲಿ ಯಾರು ಪ್ರತಿಶತ 20ಕ್ಕಿಂತ ಹೆಚ್ಚು ಪಾಲು ಹೊಂದಿದ್ದ ಹಾಗೂ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೂ ಮತ್ತು ಸಾರ್ವಜನಿಕ ಕಂಪನಿಯಲ್ಲಿ ನಿರ್ದೇಶಕರು ಶೇ.2 ರಷ್ಟು ಪಾಲು ಹೊಂದಿದ್ದರೂ ಅವರನ್ನು ರಿಲೇಟೆಡ್ ಪಾಟ್ ಎಂದು ಕರೆಯಲಾಗುತ್ತದೆ.

ಸೆಕ್ಯೂರಿಟಿಸ್ ಮತ್ತು ಎಕ್ಸೆಂಜ್ ಬೋರ್ಡ್ ಆಫ್ ಇಂಡಿಯಾ ಆಕ್ಸ್ ವ್ಯಾಖ್ಯಾನದಂತೆ, ಚಾಲನೆಯಲ್ಲಿರುವ ಕಂಪನಿಯಲ್ಲಿ ಯಾರು ಶೇ.10ಕ್ಕಿಂತ ಹೆಚ್ಚು ಇಕ್ಕಿಟಿ ಮತ್ತು ನಿಯಂತ್ರಣ ಹೊಂದಿರುತ್ತಾರೂ ಅವರನ್ನು ಪ್ರವರ್ತಕ ಮತ್ತು ಪ್ರವರ್ತಕರ ಗ್ರಾಹಣ ಎಂದು ಕರೆಯಲಾಗುತ್ತದೆ. ಆದರೂ ಕೂಡಾ, ಯಾರೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು ಎಂಬುದನ್ನು ತಿಳಿಯಲು ರಿಲೇಟೆಡ್ ಪಾಟ್ ಎಂದರೆ

ಯಾರು ಎಂಬ ವ್ಯಾಖ್ಯೆಯೂ ಇನ್ನಷ್ಟು ಸ್ವಷ್ಟತೆಯನ್ನು ಕಾಣಬೇಕಾದ ಅನಿವಾರ್ಯತೆ ಇದೆ. 12 ಕಂಪನಿಗಳು ಏಬಿಸಿ ಅಡಿಯಲ್ಲಿ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ ಶಿಫಾರಸ್ಸು ಮಾಡಲಾಗಿತ್ತು. ಅವುಗಳಲ್ಲಿ 5 ಸ್ವೀಲ್ ಕಂಪನಿಗಳು ಹಾಗೂ ಆಮ್ಲ್‌ಕ್ಷಾತ್ರಾರ್ಟ್‌ಗೆ ನಿರೀಕ್ಷಿತ ವಿರೀದಿದಾರರಿಂದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ 12 ಕಂಪನಿಗಳ ಜೊತೆಗೆ ಇನ್ನೂ 29 ಕಂಪನಿಗಳ ಪಟ್ಟಿಯನ್ನು ಬ್ಯಾಂಕ್‌ಗೆ ನೀಡಿದ್ದು, ಡಿ.13 ರೊಳಗೆ ದ್ವಿಪಕ್ಷೀಯ ಮಾತುಕೆಯೊಂದಿಗೆ ಪರಿಹಾರ ಒದಗಿಸಿ ಇಲ್ಲವೇ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ ವರ್ಗಾಯಿಸಿ ಎಂದು ಆರೋಬಿಷ ಹೇಳಿದೆ. ಇಲ್ಲಿ ಸಮಾನತೆಯ ಪ್ರಶ್ನೆ ಎದುರಾಗುತ್ತದೆ. ಒಂದು ವೇಳೆ ಇಲ್ಲಿ ಎರಡನೇ ಪಟ್ಟಿಯಲ್ಲಿ ನಿಗದಿಪಡಿಸಲಾದ ಕಂಪನಿಗಳಿಗೆ ನ್ಯಾಶನಲ್ ಕಂಪನಿ ಲಾ ಟ್ರಿಬ್ಯೂನಲ್‌ಗೆ ಶಿಫಾರಸ್ಸು ಮಾಡುವ ಮುನ್ನ ದ್ವಿಪಕ್ಷೀಯವಾಗಿ ಸಂಧಾನ ಮಾಡಿಕೊಳ್ಳಲು ಬ್ಯಾಂಕ್‌ಗಳು ಅವಕಾಶ ನೀಡುವುದೇ ಆದರೆ, ಮೊದಲ ಪಟ್ಟಿಯಲ್ಲಿನ 12 ವ್ಯಾಜ್ಞಗಳಿಗೂ ಈ ಅವಕಾಶ ಏಕೆ ಕೊಡಲಿಲ್ಲ?

ದಿವಾಳಿತನ ಪ್ರಕರಣಗಳಲ್ಲಿ ಅನೇಕ ಸರ್ವಾಲಿನ ಸಂದರ್ಭಗಳು ಎದುರಾಗುತ್ತವೆ. ಆದರೆ ಕಂಪನಿಗಳು ಸ್ವತಃ ನಿರ್ಗಮಿಸಲು ಅಥವಾ ಮನರುಚಿಸಲು ಸುಲಭವಾಗುವ ಪ್ರಯೋಗ ಭಾರತದಲ್ಲಿ ವ್ಯವಹಾರಗಳನ್ನು ಸುಲಭಗೊಳಿಸುತ್ತದೆ. ಆದರೂ ವ್ಯವಹಾರ ಮಾಡಲು ಬೇಸರ ಇತ್ಯಾರ್ಥದ ಪ್ರಕ್ರಿಯೆಗಳು ದೀರ್ಘಾವಧಿಯಿಂದ ಕೂಡಿರದಂತೆ ಏಕೆರಪಹಿಸಬೇಕಾದ ಅವಶ್ಯಕತೆ ಇದೆ. □

ಯೋಜನಾ ಓದುಗಿಗೆ

ಗಣರಾಜ್ಯೋತ್ಸವದ ಶುಭಾಶಯಗಳು



ನ್ನಾನಿಲ್ಲಣ ಭಾರತಕಿರಿದಾಃ ಸಮಸ್ಯೆ - ಸಂಶಾಲನೆ



* ಮಂಜುಳಾ ವಾಡ್ವಾ

ಹೊಣ ನ್ನಾನಿಲ್ಲಣ
ಅರ್ಥಕ ಮಾನಲಿಯು
'ನ್ನಾನಿಲ್ಲಣ ಮಾನಲಿಯು
ಬ್ಯಾಂಕ್ ಬಿಳ್ಳಿಬಳ್ಳರು'
ಎನ್ನಾನಿಲ್ಲಣ
ಅನುಭಾವದಾನ್ಯ
ನ್ನಾನಿಲ್ಲಣ ನ್ನಾನಿಲ್ಲಣ
ರೈತರು, ಅನ್ನಕ್ಕರಳರು
ಮಾತ್ರಾಲ್ಲಿ.
ಬಂಡಾಗೇ
ತಂತ್ರಜ್ಞಾನದಾನ್ಯ
ಅಂದಾಜಿತಕೊಳ್ಳಬಳ್ಳ,
ಬಿಳ್ಳಿಬಳ್ಳ
ತಲೆಮಾರಾನ್ಯ
ಕೂಡ
ಉತ್ಪನ್ನತ್ವತ್ವದ್ವಾರೆ.

ನಮ್ಮ ರಾಷ್ಟ್ರಾತ್ಮಕ ಗಾಂಧಿಜಿ ಹೇಳಿದಂತೆ 'ಭಾರತವು ಜೀವಿಸಿರುವುದು ಹಳ್ಳಿಗಳಲ್ಲಿ'. ಭಾರತದ ಸರ್ವಾಂಗಿಣಿ ಅಭಿವೃದ್ಧಿಯೆಂದರೆ ಗ್ರಾಮೀಣ ಅಭಿವೃದ್ಧಿಯೇ. ಸ್ವಾತಂತ್ರ್ಯ ನಂತರದಿಂದಲೂ ನಮ್ಮೆಲ್ಲ ನೀತಿರೂಪಕರು ಗ್ರಾಮೀಣ ಭಾರತದಲ್ಲಿ ಸಮ್ಮಾನಿಸ್ತಿಯನ್ನು ಉಂಟುಮಾಡುವಂತಹ ಯೋಜನೆಗಳನ್ನು ರೂಪಿಸುವತ್ತೇ ಗಮನಹರಿಸಿದ್ದಾರೆ. ಕಳೆದ 70 ವರ್ಷಗಳಲ್ಲಿ ಅಂದರೆ ಸ್ವಾತಂತ್ರ್ಯ ನಂತರದಲ್ಲಿ ಸಹಕಾರ ಅರ್ಥವ್ಯವಸ್ಥೆಯೊಂದಿಗೆ ಸಾರ್ವಜನಿಕ ಬ್ಯಾಂಕ್ಗಳು ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದ್ದು ಹಾಗೂ ಅವುಗಳ ಶಾಖೆಗಳನ್ನು ಗ್ರಾಮೀಣ ಭಾಗಗಳಲ್ಲಿ ಆರಂಭಿಸಿದ್ದು. ತದನಂತರದಲ್ಲಿ ಅಂದರೆ 1976ರಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಸಾಫಿಸಿದ್ದು ಇವೆಲ್ಲವೂ ಗ್ರಾಮೀಣ ಭಾಗಗಳಲ್ಲಿ ಸಾಂಸ್ಕೃತಿಕ ರೂಪದ ವ್ಯವಸ್ಥೆಯನ್ನು ಬೆಳೆಸಿವೆ ಹಾಗೂ ವಿಸ್ತಾರಗೊಂಡಿದೆ. ದುರದ್ವಷ್ಟವಶಾತ್ ಇಷ್ಟೆಲ್ಲ ವಿಸ್ತರಣಾ ಕಾರ್ಯಕ್ರಮಗಳ ಹೊರತಾಗಿಯೂ ಗ್ರಾಮೀಣ ಜನಸಂಖ್ಯೆಯ ಬಹುಪಾಲು ಮಂದಿ ಈ 'ಅರ್ಥಕ ವ್ಯವಸ್ಥೆ'ಯ ಪರಿಧಿಯಿಂದ ಹೊರಗುಳಿದಿದ್ದಾರೆ. ಅವರೆಲ್ಲ ಈಗಲೂ ಸಾಲನೀಡುವವರ ಕುಶಿಕೆಯೋಳಗೆ ಬಂಧಿಗಳಾಗಿ ನರಜುತ್ತಿದ್ದಾರೆ. ಈಗಲೂ ವಿಶೇಧಲ್ಲೇ ಬ್ಯಾಂಕನ್ನು ಬಳಸದ 24% ವಯಸ್ಕರು ಇಲ್ಲಿದ್ದಾರೆ. ಇದು ದಕ್ಷಿಣ ಏಶಿಯಾ ದೇಶಗಳಲ್ಲಿ ವರದನೇ ಮೂರರಷ್ಟು ಭಾಗ. ಬ್ಯಾಂಕ್ಗಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಬಲ್ಲ 31 ಕೋಟಿಯನ್ನು ಗ್ರಾಮೀಣ ಭಾರತೀಯರಿಗೆ

ದೀಪಚಾರಿಕ ಬ್ಯಾಂಕ್‌ಗ್ರಾಮೀಣ 30, 2016ರವರೆಗಿನ ವರದಿಯಲ್ಲಿ ರಾಷ್ಟ್ರ ಮಟ್ಟದ ಬ್ಯಾಂಕರ್ಗಳ ಸಮಿತಿಗಳು (ಎಸ್‌ಎಲ್‌ಬಿಸಿ) ಹೇಳುವ ಪ್ರಕಾರ ಭಾರತದಲ್ಲಿನ 6,00,00 ಹಳ್ಳಿಗಳ ಪ್ರಮೆತ್ರಿ 4,52,151 ಹಳ್ಳಿಗಳಿಗೆ ಬ್ಯಾಂಕ್‌ಗ್ರಾಮೀಣ ಸೇವೆಯನ್ನು ಒದಗಿಸಲಾಯಿತು. 14,976 ಕಡೆಗಳಲ್ಲಿ ಶಾಖೆಗಳನ್ನು ತೆರೆಯಲಾಯಿತು, 4,16,636 ಕಡೆಗಳಲ್ಲಿ ಬ್ಯಾಂಕ್‌ಗ್ರಾಮೀಣ ಸಮಿತಿಗಳನ್ನು ನೇಮಿಸಲಾಯಿತು, 20,539 ಕಡೆ ವಿವಿಧ ವಿಧಾನಗಳ ಮೂಲಕ ಉದಾಹರಣೆಗೆ ಎಟಿಎಂಗಳು, ಮೊಬೈಲ್ ವಾಹನಗೇವೆ ಇತ್ತಾದಿಯಾಗಿ ಸೇವೆಗಳನ್ನು ಒದಗಿಸಲಾಯಿತು. ಇದರಿಂದಾಗಿ ಭೌತಿಕ ಹಾಗೂ ಸಾಮಾಜಿಕ ಮೂಲಭೂತ ಸೌಕರ್ಯಗಳೂ ಒದಗಿಸಲಾಗುವ ಮೂಲಕ ಅರ್ಥಕ ಸೇವೆಗಳ ಲಾಭ ಪಡೆಯುವುದರ ಮೇಲೂ ಪರಿಣಾಮ ಬೀರಿತು. ಗ್ರಾಮೀಣ ಭಾರತದಲ್ಲಿನ ವಿದ್ಯುತ್ ಸೌಲಭ್ಯ ಲಭ್ಯತೆಯ ವಾಸ್ತವ ಜಿತ್ತು ಇಲ್ಲಿದೆ. ಗ್ರಾಮೀಣ ಭಾಗದಲ್ಲಿನ ಸಾಕ್ಷರತೆಯ ಪ್ರಮಾಣ 71%ನಷ್ಟು ಇವರು ತಮ್ಮ ದೈನಂದಿನ ದುದಿಮೆ ಬಿಟ್ಟುಕೊಂಡು ಬೆಳ್ಗೆ 10 ರಿಂದ ಸಂಜೇ 5ವರೆಗೆ ತೆರೆದಿರುವ ಬ್ಯಾಂಕಿನ ಶಾಖೆಗಳಿಗೆ ಪಯಣಿಸಬೇಕಾಗುತ್ತದೆ. ಮಧ್ಯವರ್ತಿಗಳಾದ ಎನ್‌ಜಿಎಂಗಳು, ಸ್ವಸ್ಥಹಾಯ ಗುಂಪುಗಳು, ಸೆಣ್ಣ ವಿಶೇಷ ಸಂಸ್ಥೆಗಳು, ಅರೆ-ದೀಪಚಾರಿಕ ವಿತರಣಾ ಮೂಲಗಳಾದ ಬ್ಯಾಂಕ್‌ಗ್ರಾಮೀಣ ವ್ಯಕ್ತಿಗಳು, ವ್ಯಾಪಾರಕ್ಕೆ ನೆರವು ನೀಡುವವರು ಇವೆಲ್ಲರನ್ನೂ ಹಣಕಾಸಿನ ವ್ಯವಹಾರಗಳಿಗೆ ಅಂದರೆ ಹಣಕಟ್ಟಲು ಮತ್ತು ಪಡೆಯಲು ಬಳಸಲಾಗುತ್ತಿದೆ. ಆದರೆ

* ಸಹಾಯಕ ಪ್ರಥಾನ ನಿರ್ವಾಹಕರು, ನಬಾರ್, ವರಿಯಾಣ, ಪ್ರಾದೇಶಿಕ ಕಫೀರೆ. E-mail : manjula.jaipur@gmail.com

ಇವೆಲ್ಲವೂ ಈಗಿನ ಸ್ಥಿತಿಯಲ್ಲಿ ಸೀಮಿತ ಸೇವೆಗಳನ್ನು ಒದಗಿಸುತ್ತಿದೆ ಹಾಗೂ ಹಲವು ತೊಂದರೆಗಳಿಂದ ಬಳಲ್ಪಿಡುತ್ತದೆ.

ಅದೂ ಅಲ್ಲದೆ ಹಲವು ಬ್ಯಾಂಕುಗಳು ಗ್ರಾಮೀಣ ಮಾರುಕಟ್ಟೆಯನ್ನು ಆರ್ಥಿಕ ಅವಕಾಶವೆಂದು ನೋಡುವ ಬದಲಾಗಿ ಒಂದು ಸೀಮಿತ ಅಗತ್ಯವೆಂದರ್ಪೇ ಭಾವಿಸುತ್ತವೆ. ಇದಕ್ಕೆ ಕೆಲವು ನಿರ್ದಿಷ್ಟ ಕಾರಣಗಳಿವೆ: ಗ್ರಾಮೀಣ ಹುಟ್ಟಂಬಗಳಲ್ಲಿ ಅನಿರ್ದಿಷ್ಟ ಆದಾಯ ಮತ್ತು ಖಚಿತಗಳಿರುವುದರಿಂದ ಗ್ರಾಮೀಣ ಭಾಗಗಳಲ್ಲಿನ ಬ್ಯಾಂಕುಗಳಲ್ಲಿ ಹಿಂತಿರುಗಿಸದ ಸಾಲದ ಪ್ರಮಾಣ ಹೆಚ್ಚಿದೆ. ಗ್ರಾಮೀಣ ಭಾಗದ ಆರ್ಥಿಕತೆಯು ಅನಿಶ್ಚಿತ ಮಳೆಯನ್ನು ಅವಲಂಬಿಸಿದೆ. ಸಾಲಮನ್ನು ಎನ್ನುವುದು ರಾಜಕೀಯ ಕಾರ್ಯಸೂಚಿ ಮೇಲೆ ನಿರ್ಭರವಾಗಿರುತ್ತದೆ ಮತ್ತು ಬ್ಯಾಂಕಿನ ಸಮಸ್ಯೆಗಳನ್ನು ಉಲ್ಲಂಘಿಸುತ್ತದೆ. ಗ್ರಾಮೀಣ ಭಾಗಗಳಲ್ಲಿ ಹಣಕಟ್ಟವ ಹಾಗೂ ಪಡೆಯುವ ವಹಿವಾಟಿ ಬಹಳ ಕಡಿಮೆ ಪ್ರಮಾಣದ್ದು. ಹಾಗಾಗಿ ಬ್ಯಾಂಕುಗಳು ತಮ್ಮ ವಹಿವಾಟಿನ್ನು ಸರಿದೂಗಿಸಿಕೊಳ್ಳಲು ಪ್ರತಿ ಶಾಖೆಗೂ ಹೆಚ್ಚಿದ್ದ ಗ್ರಾಹಕರನ್ನು ಹೊಂದಿರಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿದ ಮಂದಿ ಅನಂತರಾಷ್ಟ್ರಿಯರುವುದರಿಂದ ಅವರು ಎಟಿಎಂ, ಫೋನ್ ಬ್ಯಾಂಕಿಂಗ್ ಅಥವ ಇಂಟರ್ನೇಟ್ ಬ್ಯಾಂಕಿಂಗ್ ನಂತಹ ಸೇವೆಗಳನ್ನು ಬಳಸುವುದರ ಬದಲಾಗಿ ಹೆಚ್ಚಿಗೆ ಬ್ಯಾಂಕುಗಳ ಮೇಲೆ ನಿರ್ಭರರಾಗಿರುತ್ತಾರೆ. ಇದರಿಂದ ಬ್ಯಾಂಕುಗಳ ಮೇಲೆ ಹೆಚ್ಚಿನ ಕೆಲಸದ ಹೊರೆಯಿರುತ್ತದೆ. ಹೆಚ್ಚಿನ ಅನಿರ್ದಿಷ್ಟವಾದ ಆದಾಯ ಮೂಲಗಳು ಮತ್ತು ಅನಿರ್ದಿಷ್ಟ ವೆಚ್ಚಗಳಾದ ವ್ಯಾದಿಕೆಯ, ಸಾಮಾಜಿಕ ತುರ್ತು ಇಂತಹವುಗಳಿಂದಾಗಿ ಬ್ಯಾಂಕುಗಳಲ್ಲಿ ಹೆಚ್ಚಿನ ಸಾಲವಿರುತ್ತದೆ. ಬಡಗುಂಪುಗಳಿಗೆ ಮೂಲಭೂತ ಉಳಿತಾಯ ಸೇವೆಗಳು ಹಾಗೂ ಸೌಲ್ಪದ್ರಿಕವಾದ ಸಾಲದ ಸೇವೆಗಳನ್ನು ಉತ್ಪಾದನಾ ವೆಚ್ಚಿ. ತುರ್ತು ವೆಚ್ಚಗಳನ್ನು ಸರಿದೂಗಿಸಲು ಅಗತ್ಯವಿರುತ್ತದೆ. ರೈತರು, ರೈತ ಸಂಘಗಳಿಗೆ ಹೆಚ್ಚಿನ ಪ್ರಮಾಣದ ಹಣದ ಅವಶ್ಯಕತೆಯಿರುತ್ತದೆ. ಉತ್ಪಾದನೆ, ಸಂಸ್ಕರಣೆ, ಮಾರಾಟ ಇವುಗಳ ಜೊತೆಗೆ ಪದಾರ್ಥಗಳಿಗೆ ಹಾನಿಯುಂಟಾದ ಸಂದರ್ಭದಲ್ಲಿ ಅಂದರೆ ಜೀವ ಇಲ್ಲವೇ ಆಸ್ತಿ ಹಾನಿಗೆ ವಿಮೆ ನೀಡುವ ಸಲುವಾಗಿ ಹೆಚ್ಚಿ ಹಣದ ಅಗತ್ಯತೆಯಿರುತ್ತದೆ. ಹೊಸ ಗ್ರಾಮೀಣ ಆರ್ಥಿಕ ಮಾದರಿಯು 'ಗ್ರಾಮೀಣ

ಮಂದಿಯು ಬ್ಯಾಂಕ್ ಬಳಸಬಲ್ಲರು' ಎನ್ನುವುದನ್ನು ಆರ್ಥಿಕರಿಂದೇ ಹಾಗೂ ಹಲವು ತೊಂದರೆಗಳಿಂದ ಬಳಲ್ಪಿಡುತ್ತದೆ. ಗ್ರಾಮೀಣ ಗ್ರಾಹಕರೆಂದರೆ ರೈತರು, ಅನಂತರಾಷ್ಟ್ರಿಯರು ಮಾತ್ರವಲ್ಲ. ಬಳಗಿಗೆ ತಂತ್ರಜ್ಞವನ್ನು ಅಳವಡಿಸಿಕೊಳ್ಳಬಲ್ಲ, ಬಳಸಬಲ್ಲ ತಲೆಮಾರನ್ನು ಕೂಡ ಬಳಗೊಳ್ಳಬಹುದೆ. ಹಾಗಾಗಿ ಇಂದಿನ ಅಗತ್ಯಕ್ಕನುಗುಣವಾಗಿ ಬೇಡಿಕೆಗೆ ಮಾರಕವಾದ ಮಾದರಿ, ಹಲಬಗೆಯ ಆರ್ಥಿಕ ಉತ್ಪನ್ನಗಳ ಪರಿಣಾಮಕಾರಿ ಲಭ್ಯತೆ ಮತ್ತು ವ್ಯವಸ್ಥಾಮಯವಾದ ಗ್ರಾಮೀಣ ಗ್ರಾಹಕರ ಅಗತ್ಯಕ್ಕೆ ತಕ್ಷಂತಹ ಸೇವೆ ಒದಗಿಸುವಂತಹ ಆರ್ಥಿಕ ಸಂಸ್ಥೆಗಳನ್ನು ರೂಪಿಸಬೇಕಾಗಿದೆ. ಹಾಗಾಗಿ ಈ ಎಲ್ಲವನ್ನೂ ಒಳಗೊಂಡ ಸುಸ್ಥಿರ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವುದು ಸವಾಲಿನ ಕೆಲಸ. ಈ ಬಗೆಯ ವ್ಯವಸ್ಥೆಯನ್ನು ರೂಪಿಸಲು ಇದರೊಂದಿಗೆ ಹಲವು ಸಂಗೀಗಳು/ಸಮಸ್ಯೆಗಳನ್ನು ಅಧ್ಯಯನಾದಿಕೊಳ್ಳಬುದು ಅಗತ್ಯ. ಇದನ್ನು ಏಳು ವಿಭಾಗಗಳಿಡಿಯಲ್ಲಿ ವಿವರಿಸಬಹುದು:

* **ಉತ್ಪನ್ನ ತಂತ್ರ :** ಸೌಲ್ಪದ್ರಿಕವಾದ ವಹಿವಾಟಿನ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ವಿಭಿನ್ನ ಉತ್ಪನ್ನಗಳು ಹಾಗೂ ಸೇವೆಗಳಿಗೆ ಅನುಗುಣವಾಗಿ ರೂಪಿಸಬಹುದು. ಅಂದರೆ ಉತ್ಪನ್ನಗಳ ನಿರಂತರ ಲಭ್ಯತೆ ಹಾಗೂ ಉತ್ಪನ್ನಗಳ ಅನುಕೂಲತೆಗೆ ತಕ್ಕ ಹಾಗೆ ಇವುಗಳನ್ನು ರೂಪಿಸಬಹುದೆ? ಯಾವ ಬಗೆಯ ಆರ್ಥಿಕ ಉತ್ಪನ್ನಗಳು ಬಡತನವನ್ನು ಕಡಿಮೆಮಾಡಬಲ್ಲದು ಮತ್ತು ಹಿಂದುಳಿದ ಗ್ರಾಮೀಣ ಭಾಗಗಳಲ್ಲಿನ ಅಭಿವೃದ್ಧಿ ದರವನ್ನು ಉತ್ತಮಗೊಳಿಸಬಲ್ಲದೆ?

* **ಪ್ರಕ್ರಿಯೆಗಳು :** ಯಾವ ಬಗೆಯ ವ್ಯಾಪಾರ ಪ್ರಕ್ರಿಯೆಗಳು ಹಿಂದುಳಿದ ಮತ್ತು ಸೂಕ್ಷ್ಮ ವಿಭಾಗಗಳನ್ನು ತಲುಪಲು ಬ್ಯಾಂಕಿಗೆ ನೇರವಾಗಬಲ್ಲದು? ಕ್ಷಿಪ್ರಕರವಲ್ಲದ ಆರ್ಥಿಕವಾಗಿ ನಷ್ಟವಾಗದ ರೀತಿಯಲ್ಲಿ ಗ್ರಾಹಕರಿಗೆ ಮನೆಬಾಗಿಲಿಗೆ ತಲುಪಿಸಬಹುದಾದ ಸೇವೆಗಳ ಯಾವಬಗೆಯದು? ದಲ್ಲಾಳಿಗಳಿಂದ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಪರಿಣಾಮಕಾರಿ ಸಂಪರ್ಕಜಾಲವನ್ನು ಹೇಗೆ ರೂಪಿಸುವುದು?

* **ಪಾಲುದಾರಿಕೆ:** ವಿವಿಧ ಸೇವೆಗಳನ್ನು ಒದಗಿಸುತ್ತಿರುವವರು ಬ್ಯಾಂಕಿಗ್ರಾಮೀಣ



ವ್ಯವಸ್ಥೆಯಲ್ಲದ ಹಾಗೂ ಈ ವ್ಯವಸ್ಥೆಯನ್ನು ಕಡಿಮೆ ಬಳಸುವ ಜನರೊಂದಿಗೆ ಎದುರಿಸುವ ತೊಂದರೆಗಳೇನು? ಬ್ಯಾಂಕು, ಬ್ಯಾಂಕೀತರ ಪಾಲುದಾರಿಕೆಗಳಾದ ವ್ಯಾಪಾರ ವಕ್ತಾರರು, ಎಸ್‌ಹೆಚ್‌ಬಿಗಳು, ಎಂಬಾಪಿಗಳು ಇತ್ಯಾದಿಗಳು ಆರ್ಥಿಕ ಸೇವೆಗಳ ಲಭ್ಯತೆ ಹಾಗೂ ಸುಲಭವಾಗಿ ತಲುಪಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ?

* **ಸುರಕ್ಷತೆ :** ಗ್ರಾಮೀಣ ಹಣಕಾಸು ವ್ಯವಸ್ಥೆಯಲ್ಲಿನ ಸೇವೆಗಳು ಹೀಗಳಿಕೆ ಹಾಗೂ ತಮ್ಮಬಳಕೆಯಾಗಿದೆ ವ್ಯವಸ್ಥೆಯನ್ನು ಒದಗಿಸುವವರ ಮತ್ತು ಪಡೆಯುವವರ ಹಿತಾಸಕೆಯನ್ನು ಕಾಯ್ದುಕೊಳ್ಳಲು ಕ್ರಮಗಳು ಹಾಗೂ ವಿಧಾನಗಳು ಯಾವುವು?

* **ಲಾಭದಾಯಕತೆ :** ವ್ಯಾಪಾರದ ತಂತ್ರಗಳು ಹಾಗೂ ವಿತರಣಾ ಮಾದರಿಗಳು ಗ್ರಾಮೀಣ ಗ್ರಾಹಕರಿಗೆ ಅನುಕೂಲವಾಗುವಂತೆ ರೂಪಿಸಿ ಆ ಮೂಲಕ ಗ್ರಾಮೀಣ ಹಣಕಾಸು ಸೇವೆ ಒದಗಿಸುವವರು ಸುಸ್ಥಿರವಾಗಿ, ಲಾಭದಾಯಕವಾಗಿ ವ್ಯವಹರಿಸಲು ಸಾಧ್ಯವಾಗುವಂತೆ ಮಾಡಬಹುದೆ? ಗ್ರಾಹಕರು ಸ್ವೀಚ್ಚೆಯಿಂದ ಪಾವತಿಸುವಂತಹ ದರ ಮಾದರಿಯನ್ನು ರೂಪಿಸುವುದು ಹೇಗೆ?

* **ಉತ್ಪಾದಕತೆ:** ಗ್ರಾಮೀಣ ಭಾಗಗಳಲ್ಲಿ ಹಣಕಾಸಿನ ವಹಿವಾಟಿಗಳ ಸೇವೆಯ ಉತ್ಪಾದಕತೆಯನ್ನು ಹೆಚ್ಚಿಸುವುದು ಹೇಗೆ? ಹಣಕಾಸು ಸೇವೆಗಳನ್ನು ಸಮರ್ಪಕವಾಗಿ ಒಳಗೊಳ್ಳಬಲ್ಲದೆ ಮಾಡಲು ಯಾವ ತಂತ್ರಗಳನ್ನು ಅವಶ್ಯಕತೆಯಿದೆ?

* **ಜನ :** ಗ್ರಾಮೀಣ ಭಾಗದ ಶಾಖೆಗಳ ಸಿಬ್ಬಂದಿ ವರ್ಗದವರು ತಿಳಿವಳಿಕೆ, ಕೌಶಲ್ಯ ಮತ್ತು ವರ್ತನಾಗಳಲ್ಲಿ ಅಲ್ಲಿನ ಅವಶ್ಯಕತೆಗಳಿಗೆ ತಕ್ಷಂತೆ ಸಿದ್ಧವಾಗಿದ್ದರೆಯೇ? ಇವರು

ಸಮರ್ಥ ಗ್ರಾಹಕರನ್ನು ಗುರುತಿಸಿ ಅವರಿಗೆ ಕಾಲಕ್ಕೆ ತಕ್ಕ ಸಲಹೆಗಳನ್ನು ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ಸಮರ್ಥರಾಗಿದ್ದಾರೆಯೇ?

ಅನ್ನಕ್ಕರತೆ, ಕಡಿಮೆ ಆದಾಯ, ಕಡಿಮೆ ಉಳಿತಾಯ ಹಾಗೂ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕ್ ಶಾಖೆಗಳ ಕೊರತೆ ಇವೆಲ್ಲವೂ ಹಣಕಾಸು ಒಳಗೊಳ್ಳುವಿಕೆಯೋಳಗೆ ಹಳ್ಳಿಗಳನ್ನು ತರಲು ಉದ್ದೇಶಿಸಿರುವ ಹಾದಿಯಲ್ಲಿನ ತಡೆಗಳಾಗಿವೆ.

ಸಲಹೆ

1. ಬ್ಯಾಂಕಿಂಗ್ ಬಾಕೀದಾರ - ಬಿ.ಸಿ. ಮಾದರಿಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಬಡ ಹಳ್ಳಿಗಳಿಗೆ ತಲುಪಲು ಈ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು :

* ಬಿ.ಸಿ.ಗಳು ಕಡಿಮೆ ಆದಾಯದ ಗ್ರಾಹಕರ ಕಡಿಮೆ ಮಟ್ಟದ ವಹಿವಾಟಿನಿಂದಾಗಿ ಹೆಚ್ಚು ಆದಾಯವನ್ನು ತಮ್ಮ ಸೇವೆಗಳಿಗೆ ಗಳಿಸಲಾಗುತ್ತಿಲ್ಲ. ಅವರು ಹಳ್ಳಿಗರ ಮನೆಬಾಗಿಲಿಗೆ ತಮ್ಮ ಸೇವೆಯನ್ನು ಒದಗಿಸಲು ಸಾಧ್ಯವಾಗುವಂತೆ ಬ್ಯಾಂಕುಗಳವರು ಅವರಿಗೆ ಉತ್ತಮ ಉತ್ತೇಜಿಸಿದ್ದಾರೆಯನ್ನು ನೀಡಬೇಕು.

* ಬಿ.ಸಿ.ಗಳ ಕೆಲಸಗಳ ಮೇಲೆ ನಿಗಾವಹಿಸಲು, ನಗದು ನಿರ್ವಹಣೆಗೆ ಅನುಕೂಲ ನೀಡಲು, ಗ್ರಾಹಕರ ದೂರು/ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ಬ್ಯಾಂಕುಗಳವರು ಅಲ್ಲಲ್ಲಿ ಸಣ್ಣ ಶಾಖೆಗಳನ್ನು ತರೆಯಬೇಕು.

* ಬಿ.ಸಿ.ಗಳ ಕಾರ್ಯಕ್ರಮತೆಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಅವರ ಕೌಶಲ್ಯ ಅಭಿವೃದ್ಧಿ ಹಾಗೂ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಬ್ಯಾಂಕುಗಳವರು ಅಯೋಜಿಸಬೇಕು.

2. ಹಳ್ಳಿಗರ ಅವಶ್ಯಕತೆಗಳಿಗೆ ತಕ್ಕಂತೆ ಸೂಕ್ತವಾದ ಹೊಸ ಉತ್ಸನ್ಯಗಳನ್ನು ಕಡಿಮೆ ದರದಲ್ಲಿ ಒದಗಿಸಬೇಕಾದದ್ದು ಅತ್ಯಗತ್ಯ.

* ಲೇವಾದೇವಿ ಮಾಡುವವರ ಬಳಿಯಲ್ಲಿ ಹಳ್ಳಿಗರು ಸಾಲ ಪಡೆಯುವುದನ್ನು ತಪ್ಪಿಸಲು ಬ್ಯಾಂಕುಗಳು ಸಾಲ ನೀಡುವಿಕೆಯ ಕ್ರಮಗಳನ್ನು ಸರಳಗೊಳಿಸಬೇಕು.

3. ಮಾಹಿತಿ ತಂತ್ರಜ್ಞಾನದ ಪರಿಸರದಲ್ಲಿ ತಂತ್ರಜ್ಞಾನವು ಅಂದುಕೊಂಡ ಗುರಿಯನ್ನು ಶೀಫ್ತವಾಗಿ ಸಾಧಿಸಲು ಮುಖ್ಯವಾದ ಸಾಧನ.

* ಬ್ಯಾಂಕುಗಳವರು ಗ್ರಾಮೀಣ ಹಾಗೂ ಬ್ಯಾಂಕುಗಳಲ್ಲದ ಪ್ರದೇಶಗಳಲ್ಲಿ ಹಳ್ಳಿಯವರಿಗೆ ನೇರವಾಗುವಂತೆ ಎಟಿಎಂಗಳನ್ನು ಸಾಫ್ಟಿಸಬೇಕು. ಇದರೊಂದಿಗೆ ಅವಶ್ಯ ಸುರಕ್ಷತ ಕ್ರಮಗಳನ್ನು ಕೈಗೊಳ್ಳಬೇಕು. ಅದರೊಂದಿಗೆ ಆರ್ಥಿಕ ಸಾಕ್ಷರತಾ ಪ್ರಚಾರಗಳನ್ನು ಕೈಗೊಳ್ಳಬೇಕು.


* ಗ್ರಾಮೀಣ ಭಾಗಗಳಲ್ಲಿನ ಒಟ್ಟು ವಹಿವಾಟಿನ ವಿಚಾನ್ನು ಕಡಿಮೆ ಮಾಡಲು ರುಪೆ ಕಾಡುಗಳ ಬಳಕೆಯನ್ನು ಹೆಚ್ಚಿಸಬಹುದು.

* ನಬಾಡ್, ಅಪ್ಸ್ ಕ್ರೀಫ್ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು ಈಗಳೇ ಇರುವ ಕಿಸಾನ ಕ್ರೆಡಿಟ್ ಕಾಡು, ರುಪೆ ಕೆಸಿಸಿಗಳನ್ನು ಒದಲಿಸಲು ಕ್ರಮಗಳನ್ನು ಕೈಗೊಂಡಿವೆ. ಬ್ಯಾಂಕುಗಳು ವಿವಿಧೋದ್ದೇಶ ಮೂರ್ಸುವಂತಹ ಕಾಡುಗಳನ್ನು ವಿಶರಿಸುವ ಸಾಧ್ಯತೆಗಳನ್ನು ಮಡುಕಬೇಕು. ಈ ಬಗೆಯ ಕಾಡುಗಳು ಗ್ರಾಮೀಣ ಭಾಗಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಡೆಬಿಟ್ ಕಾಡುಗಳಾಗಿ, ಕೆಸಿಸಿ, ಜೆಸಿಸಿ ಕಾಡುಗಳಾಗಿ ಒಳಸುವಂತಿರಬೇಕು.

* ಗ್ರಾಮೀಣ ಭಾರತದಲ್ಲಿ ಮಾಚ್ 2017ರವರೆಗೆ 506 ಮಿಲಿಯನ್ ಮೊಬೈಲ್ ಚಂದಾದಾರರಿದ್ದಾರೆ. ಎಸ್‌ಎಂಎಸ್ ಆಧಾರಿತ ಹಣ ಸಂದಾಯ/ವರ್ಗಾವಳಿಯಂತಹ ಆಯ್ದುಗಳನ್ನು ಎಲ್ಲ ಬಗೆಯ ಹ್ಯಾಂಡ್‌ಸೆಟ್‌ಗಳಲ್ಲಿ ಒಳಸುಬಹುದಾದಂತಹ ತಂತ್ರಾಂಶಗಳನ್ನು ಅನ್ವಯಿಸಬೇಕು.

* ನಬಾಡ್‌ನ ಇತ್ತೀಚಿನ ಪ್ರಕಟಣೆಯಲ್ಲಿ ಹೇಳಿರುವಂತೆ ಬ್ಯಾಂಕುಗಳು ಸಾರ್ವಜನಿಕ ವ್ಯವಹಾರಗಳ ಕೇಂದ್ರವು ಗ್ರಾಮೀಣ ಪ್ರದೇಶದ ಸರಕಾರ ಸಂಸ್ಥೆಗಳ ಸಂಪರ್ಕಜಾಲ ಇದನ್ನು ವಹಿವಾಟಿ ವಕ್ತಾರವಾಗಿ ಒಳಸಿಕೊಳ್ಳಬಹುದು.

* ವಲಸಿಗರಿಗೆ ಹಣರವಾನ ಮಾಡುವ ಸೌಲಭ್ಯವನ್ನು ಸುಲಭವಾಗಿ ಅಗ್ಗರದಲ್ಲಿ ಒದಗಿಸುವುದು ಕಡ್ಡಾಯ.



* ಬಡ ಹಳ್ಳಿಜನರೊಂದಿಗೆ ವ್ಯವಹರಿಸಲು ತಮ್ಮ ಸಿಬ್ಬಂದಿಗಳಿಗೆ ನೇರವಾಗುವಂತಹ ತರಬೇತಿ ಕಾರ್ಯಕ್ರಮಗಳನ್ನು ಅಯೋಜಿಸಬೇಕು.

* ಎಲ್ಲರನ್ನೂ ಹಣಕಾಸು ವಹಿವಾಟಿನಲ್ಲಿ ಒಳಗೊಳ್ಳುವಂತೆ ಮಾಡುವ ಸಲುವಾಗಿ ಬ್ಯಾಂಕುಗಳು ಶೀಮಂತ ರೈತರಿಗಿಂತ ಹೆಚ್ಚಿಗಿ ಸಣ್ಣ ರೈತರಿಗೆ ಸಾಲಗಳನ್ನು ನೀಡಲು ಪ್ರಮುಖೀತೆ ನೀಡಬೇಕು.

* ಬ್ಯಾಂಕುಗಳು ತಮ್ಮ ಸಿಬಿಎಸ್ ವೇದಿಕೆಗಳನ್ನು ಗುರುತಿಸಿಕೊಳ್ಳಬೇಕು.

* ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಎಲೆಕ್ಟ್ರಾನಿಕ್ ಟರ್ನಾನ್‌ಫರ್ ವ್ಯವಸ್ಥೆಯನ್ನು ಪ್ರಚುರಗೊಳಿಸಬೇಕು.

* ಸರಕಾರ/ಬ್ಯಾಂಕುಗಳು ಗ್ರಾಮೀಣ ಭಾಗಗಳಲ್ಲಿ ಉದ್ಯೋಗಗಳು ಮತ್ತಿತರ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಆದಾಯವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

* ಇತ್ತೀಚಿನ ದತ್ತಾಂಶದ ಪ್ರಕಾರ ಮಾಚ್ 2010ರಲ್ಲಿ ಗ್ರಾಮೀಣ ಭಾಗಗಳಲ್ಲಿ 33,378ರಷ್ಟು ಬ್ಯಾಂಕಿನ ಶಾಖೆಗಳು ಮಾಚ್ 2016ರ ಹೊತ್ತಿಗೆ 51,830ರಷ್ಟಾಗಿದೆ. ಅದೇ ರೀತಿ ಶಾಖೆಗಳಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು. ಮಾಚ್ 2010ರಲ್ಲಿ 34,316ರಷ್ಟು ಇದ್ದಾದ್ದು ಮಾಚ್ 2016ರಲ್ಲಿ 534,477ರಷ್ಟಾಗಿದೆ. ಶಾಖೆಗಳ ಹೊರತಾಗಿಯಾ ಬ್ಯಾಂಕಿಂಗ್ ವ್ಯವಸ್ಥೆಯು

ಜನರನ್ನು ತಲುಪುತ್ತಿರುವುದನ್ನು ಇದು ಸೂಚಿಸುತ್ತದೆ. ಆದರೂ ಖಾಸಗಿ ವಲಯದ ಬ್ಯಾಂಕುಗಳ ಶಾಖೆಗಳು ಗ್ರಾಮೀಣ ಭಾಗದಲ್ಲಿ ಮಾರ್ಚ್ 2017ಕ್ಕೆ ಶೇ.20%ರಷ್ಟು ಮಾತ್ರ. ಹಾಗಾಗಿ ಗ್ರಾಮೀಣ ಭಾಗಗಳ ಇವುಗಳ ಶಾಖೆಗಳನ್ನು ಹೆಚ್ಚಿಸಬೇಕು.

* ಭಾರತದ 6 ಲಕ್ಷ ಹಳ್ಳಿಗಳಲ್ಲಿ ವರದಿಯ ಪ್ರಕಾರ ಸುಮಾರು 18000 ಪ್ರದೇಶಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಹಾಗಾಗಿ ಸರ್ಕಾರವು ಸಮರೋಪಾದಿಯಲ್ಲಿ ಮೂಲಭೂತ ಸೌಕರ್ಯಗಳು, ಡಿಜಿಟಲ್ ಸಂಪರ್ಕ, ಅನಿಯಮಿತ ವಿದ್ಯುತ್ ಇತ್ಯಾದಿಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು.

* ಬ್ಯಾಂಕೆ ಅಜೆಗಳು ಸ್ಥಳೀಯ ಭಾಷೆಗಳಲ್ಲಿ ಕನಿಷ್ಠ ಮುಖ್ಯ ಭಾಷೆಗಳಲ್ಲಾದರೂ ಲಭ್ಯವಾಗುವಂತೆ ಮಾಡಬೇಕು. ಆರ್ಥಿಕ ಸಾಕ್ಷರತೆ ಮೂಡಿಸುವ ನಿಟ್ಟನಲ್ಲಿ ಸಾಮಾನ್ಯ ಜನರು ಇಂಗ್ಲಿಷ್ ಭಯವನ್ನು ಮೀರಲು ಈ ಕ್ರಮ ಕ್ರಿಯೋಳಭೇಕಾದ್ದು ಅಶ್ವಗತ್.

* ಭಾರತವು ವಿಶ್ವದಲ್ಲೀ ಅತಿದೊಡ್ಡಾದ ಅಂಚೆ ಸಂಪರ್ಕವನ್ನು ಹೊಂದಿದೆ. 1,54,882 ಅಂಚೆ ಕಟ್ಟೇರಿಗಳಲ್ಲಿ 1,39,182 (89.86%) ಅಂಚೆ ಕಟ್ಟೇರಿಗಳು ಗ್ರಾಮೀಣ ಪ್ರದೇಶದಲ್ಲಿದೆ. ಈ ಹಿನ್ನಲೆಯಲ್ಲಿ ಇವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಭಾರತೀಯ ಅಂಚೆ ಬ್ಯಾಂಕ್ ಆರಂಭಿಸುವುದು ಈ ನಿಟ್ಟನಲ್ಲಿ ಪ್ರಮುಖವಾದ ಹೆಚ್ಚಿಯಾಗುತ್ತದೆ.



* ನಬಾಡಿನ ಬ್ಯಾಂಕುಗಳನ್ನು ಒಂದಕ್ಕೊಂದು ಸೇರಿಸುವ ಎಸ್‌ಹೆಚ್‌ಎಂ ಕಾರ್ಯಕ್ರಮವು ವಿಶ್ವದ ಬಹುದೊಡ್ಡ ಮೃಕ್ತಿ ಕ್ರೆಡಿಟ್ ಕಾರ್ಯಕ್ರಮ. ಆದರೆ ಇದರ ಕ್ಷಮತೆಯನ್ನು ಪರೀಕ್ಷಿಸಬೇಕಾಗಿದೆ.

* ಬಿ.ಸಿ. ಸೇವೆಗಳನ್ನು ಬಳಸಿಕೊಳ್ಳುವವರಲ್ಲಿ ಹೆಚ್ಚು ಮಂದಿ ಅನಕ್ಕರಸ್ತರು ಮತ್ತು ತಂತ್ರಜ್ಞಾನದ ತಿಳಿವೆಳಿಕೆಯಲ್ಲಾದವರು. ಹಾಗಾಗಿ ಅವರನ್ನು ಹಾದಿ ತಪ್ಪಿಸುವ ಸಾಧ್ಯತೆಗಳಿರುತ್ತದೆ.

* ಇಂದಿಗೂ ಅವಶ್ಯಕತೆಯಿರುವವರಿಗೆ ಸಾಲ ನೀಡುವ ಗುರಿಯನ್ನು ಸಾಧಿಸಲಾಗಿಲ್ಲ. ಹಲವು ಬ್ಯಾಂಕುಗಳು ಬಡವರಿಗೆ ಹಣ ನೀಡಲು ಹಿಂಜರಿಯತ್ವವೆ. ಹಾಗಾಗಿ ಅವರು ಅವಶ್ಯಕತೆಯಿಲ್ಲಾದವರಿಗೆ ಸಾಲ ನೀಡಿ ತಮ್ಮ ಸಾಲನೀಡಲು ನಿಗದಿಪಡಿಸಿರುವ ಗುರಿಯನ್ನು ತಲುಪುತ್ತಾರೆ. ಈ ರೀತಿ ಸಾಲ ಪಡೆಯುವವರು ಮೋಸಗಾರರು. ಅವರು ಸುಳ್ಳಿ ದಾಖಿಲೆಗಳನ್ನು ಸೃಷ್ಟಿಸಿ ಸಾಲ ಪಡೆಯುತ್ತಾರೆ. ಉದಾಹರಣೆಗೆ ರೀತಿಗೆ ಚಿನ್ನದ ಮೇಲಿನ ಸಾಲವನ್ನು ಕಡಿಮೆ ಬಡ್ಡಿದರಲ್ಲಿ ನೀಡಲಾಗುತ್ತದೆ.

ಆದರೆ ರೈತರಲ್ಲದ ಜನ ಬ್ಯಾಂಕೆನ ಸಿಬ್ಬಂದಿಗಳೊಂದಿಗೆ ತಮ್ಮ ಪರಿಚಯದ ಆಧಾರದ ಮೇಲೆ ಈ ಸಾಲವನ್ನು ಪಡೆಯುತ್ತಾರೆ. ಇದರಿಂದಾಗಿ ಯಾರಿಗೆ ಈ ಸಾಲದ ಸೌಲಭ್ಯ ತಲುಪಬೇಕಾಗಿತ್ತು ಅದು ತಪ್ಪಿಹೋಗುತ್ತದೆ. ಆದ್ದರಿಂದ ಸರ್ಕಾರವು ಇಂತಹ ಸೌಲಭ್ಯಗಳು ನಿಗದಿ ಪಡಿಸಿದವರಿಗೆ ದಕ್ಕುವಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕ್ರಿಯೋಳಬೇಕು.

ರಿಸರ್ವ್ ಬ್ಯಾಂಕ್ ಸಮಸ್ಯೆಗಳಿಂದ ಮುಕ್ತವಾದ ಹಣಕಾಸು ಸೇವೆಗಳನ್ನು ಆರ್ಥಿಕ ಸುಸ್ಥಿರತೆಗೆ ಧಕ್ಕೆಯಾಗದ ರೀತಿಯಲ್ಲಿ ಬಡವರಿಗೂ ಒದಗಿಸಬೇಕು. ಬ್ಯಾಂಕುಗಳು ಇದಕ್ಕೆ ಕ್ರಿಯೋಳಿಸಿ ತಮ್ಮದೇ ರೀತಿಯಲ್ಲಿ ಸಹಕಾರನೀಡಬೇಕು. ಎದುರಾಗಬಹುದಾದದ ಸಮಸ್ಯೆಗಳನ್ನು ನಿವಾರಿಸಿಕೊಂಡು ಅದನ್ನೂಂದು ವಾರೀಜ್ಯ ಚಟುವಟಿಕೆಯಾಗಿ ಬೆಳೆಸಬೇಕು. ಮೃಕ್ತಿ ಹೆಚ್ಚೆನಾನ್ನೊಂತಹ ಸೇವೆಗಳನ್ನು ಒದಗಿಸುವುದರ ಕಡೆ, ಸಣ್ಣ ಬ್ಯಾಂಕುಗಳನ್ನು ಸಾಫಿಸುವ ಬಗ್ಗೆ ಪರಾಮರ್ಶಿಸಬೇಕು. ಇದರೂಂದಿಗೆ ಅಗತ್ಯವಿದ್ದಲ್ಲಿ ವಿದೇಶಿ ಬ್ಯಾಂಕುಗಳ ನೆರವನ್ನು ಪಡೆಯಬಹುದು.

ಈ ಮೂಲಕ ಗ್ರಾಮೀಣ ಭಾಗಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗುಣಾತ್ಮಕವಾಗಿ ಬೆಳೆಸಬಹುದಾಗಿದೆ. ಅಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಇದನ್ನು ಬೆಳೆಸಬಹುದಾಗಿದೆ. ವಾಸ್ತವವಾಗಿ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೀಗೆ ಬೆಳೆಸಬೇಕೆಂಬ ಗುರಿಯಿದೆ. □

ರೋಜರ್ ಚಂದ್ರಾರಾಜ್ ಕೋರ್ಟಿಕೆ

ಯೋಜನಾ ಪತ್ರಿಕೆಗೆ ಚಂದಾ ಬಯಸುವವರು ಮನಿಷದರ್ ಕಳಿಸುವಾಗ ತಮ್ಮ ಇ-ಮೇಲ್, ಪ್ರೋನ್ ನಂಬರ್ ಸೇರಿದಂತೆ, ಜಿಲ್ಲೆ ಹಾಗೂ ಅಂಚೆ ಪಿನ್‌ಕೋಡ್ ಸಂಖ್ಯೆ ಒಳಗೊಂಡ ತಮ್ಮ ಸಂಪೂರ್ಣ ವಿಳಾಸವನ್ನು ನಮಗೆ ಒದಗಿಸಬೇಕು. ಚಂದಾದಾರರು, ಮನಿಷದರ್ ಕಳಿಸಿದ ಎಂಟು ದಿನಗಳಲ್ಲಿ ನಮ್ಮ ಕಚೇರಿಯನ್ನು ಸಂಪರ್ಕಿಸಿ ತಮ್ಮ ಪಡೆಯನ್ನು ಪಡೆದುಕೊಳ್ಳಬೇಕು. ಚಂದಾದಾರರು ತಮ್ಮ ಯಾವುದೇ ಅಗತ್ಯಗಳಿಗೆ ಕಚೇರಿ ಸಂಪರ್ಕಿಸಿದಾಗ ತಮ್ಮ ಚಂದಾ ಸಂಖ್ಯೆಯನ್ನು ತಿಳಿಸುವುದು ಅತ್ಯವಶ್ಯಕ. ಯೋಜನಾ ರವಾನೆ ಬಗ್ಗೆ ಯಾವುದೇ ದೂರ ದುರ್ಮಾನಗಳನ್ನು ಆಯಾ ತಿಂಗಳೇ ಪರಿಹರಿಸಿಕೊಳ್ಳಬೇಕು. ಸಂಪರ್ಕಿಸಬೇಕಾದ ಇ-ಅಂಚೆ : yojanakannada@yahoo.com ದೂರವಾಣಿ ಸಂಖ್ಯೆ : 080 25537244 (ಸೋಮವಾರದಿಂದ - ಶುಕ್ರವಾರ. ವೇಳೆ 2.00 ರಿಂದ 4.00)

ಅಂತಹ ಮತ್ತು ಖಚಿತ ನದಿಯ ಆಧಿಕ್ಯತೆ



ಯಾವುದೇ ವಸಿವಾಟನ್ನು
ನೊಡಲು ಅರಂಭಿಸುವ
ವ್ಯಕ್ತಿಗು
ತನ್ನ ಉಪಕರಣವು
ತಂಪೂಣಿ
ಶೈಬರ್ ಶುರಕ್ತತೆ
ಶುರುವ
ಅಂತಹಾನ್ಲ ತಂಪಕ
ಹೊಂಬಿರುತ್ತದೆ
ಎಂದು
ಖಾತಿಹಾಳಿಕೊಳ್ಳಬೇಕು.
ಅ ಉಪಕರಣದಲ್ಲಿ
ಇತ್ತಿಂಜಿನ
ಆರ್ಥಿ - ಸೀರಿಜ್
ಲಭ್ಯವಿರಬೇಕು.



* ಆರ್. ಸುಬ್ರಮಣೀಯನ್

ಅಂತಹ ಬ್ಯಾಂಕಿಂಗ್ ವಲಯಕ್ಕೆ ಆಯ್ದುಯಲ್ಲ ಬದಲಿಗೆ ಅದು ಅನಿವಾರ್ಯ ಏಕೆಂದರೆ ಎಲ್ಲ ಕ್ಷೇತ್ರವೂ ಡಿಜಿಟಲೀಕರಣ ಪ್ರಕ್ರಿಯೆಗೆ ಒಳಗಾಗಿದ್ದ ಬ್ಯಾಂಕಿಂಗ್ ಕ್ಷೇತ್ರ ಅದಕ್ಕೆ ಹೋರತಾಗಿಲ್ಲ.

ಅಂತಹ

ಬ್ಯಾಂಕಿಂಗ್ ಮತ್ತು ಹಣಕಾಸು ವಹಿವಾಟಿಗಳು ನಮ್ಮ ದೈನಂದಿನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಬಹುತೇಕರು ವರ್ತಕರೊಂದಿಗೆ ಅಧವಾ ಬ್ಯಾಂಕ್‌ನಲ್ಲಿ ದಿನಕ್ಕೆ ಕನಿಷ್ಠ ೧೦ ದಿನ ವಹಿವಾಟಿ ನಡೆಸಿರುತ್ತಾರೆ. ಹಾಗಾಗಿ ಹಣಕಾಸು ಸಂಸ್ಥೆಗಳು ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು. ಇದು ಗ್ರಾಹಕರಿಗೆ ಅನನ್ಯ ಅನುಭವ ನೀಡುವುದಲ್ಲದೇ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಳಿ ವ್ಯತ್ಯಾಸವನ್ನು ತಗ್ಗಿಸುತ್ತದೆ.

ಬ್ಯಾಂಕಿಂಗ್ ವಲಯದಲ್ಲಿ ಡಿಜಿಟಲೀಕರಣದ ಈ ಮುಂದಿನ ಅಂಶಗಳು ಪ್ರಭಾವ ಬೀರುತ್ತವೆ :

- * ಡಿಜಿಟಲೀಕರಣದ ಬದಲಾಗುತ್ತಿರುವ ಅಭಿರುಚಿ.
- * ಆಧಿಕ ಒಳಗೊಳ್ಳುವಿಕೆ ಮತ್ತು ಸರ್ಕಾರದ ಉಪಕ್ರಮಗಳು.
- * ಮತ್ತಿಮೀರಿದ ಸಾರ್ಕೋಫೋನ್ ಮತ್ತು ಮೊಬೈಲ್ ಬಳಕೆ.

ಕಡಿಮೆ ನಗದಿನ ಆಧಿಕತೆಯಲ್ಲಿ ಬಹುತೇಕ ವಹಿವಾಟಿಗಳು ಡಿಜಿಟಲ್ ಮಾಧ್ಯಮದ ಮೂಲಕವೇ ನಡೆಯುತ್ತವೆ. ಇಂಟರ್ನೇಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಡಿಬ್ಲೋ ಮತ್ತು ಕ್ರೆಡಿಟ್ ಕಾರ್ಡ್, ಪಾಯಿಂಟ್ ಆಪ್ ಸೇಲ್ಸ್ (ಪಿಂಟ್‌ಸ್) ಮತ್ತಿನ್ನು, ಏಕೀಕೃತ ಪಾವತಿ ಮಾಧ್ಯಮ (ಯುಪಿಎ) - ಭೀಮ್, ಕ್ರೌ ಆರ್ ಕೋಡ್ (ಕ್ರೆಕ್ ರೆಸ್ಪ್ನ್ಸ್) ಆಧರಿತ ವಹಿವಾಟಿ, ಟಿಪ್ ಅಂಡ್ ಗೋ ಕಾರ್ಡ್ ಮೊದಲಾದವರ್ಗಗಳು ಡಿಜಿಟಲೀಕರಣದ ವಿವಿಧ ಮಾಧ್ಯಮಗಳು.

ಭೀಮ್ ಯುಪಿಎ - ಭಾರತ ಇಂಟರ್ನೇಟ್ ಫಾರ್ಮ ಮನಿ - ಯೂನಿಪ್ಲೈಫ್ ಪೇಮೆಂಟ್ ಇಂಟರ್ನೇಟ್

ನಗದು ವರ್ಗಾವಣೆಯ ಆನ್‌ಲೈನ್ ಮಾಧ್ಯಮ ಭೀಮ್ - ಯುಪಿಎ ವಿಶ್ವದಲ್ಲಿ ಮೊದಲು ಎನ್ನಿಬಹುದಾದ ಭಾರತದಲ್ಲಿ ಆರಂಭಿಸಲಾಗಿರುವ ಒಂದು ಕ್ರಾಂತಿಕಾರಕ ಪಾವತಿ ವ್ಯವಸ್ಥೆ. ಸದ್ಯ ಅರವತ್ತು ಬ್ಯಾಂಕ್‌ಗಳು ಭೀಮ್ ಯುಪಿಎ ಭಾಗವಾಗಿದ್ದು, ಸುಮಾರು 21 ದಶಲಕ್ಷ ಬಳಕೆದಾರರು ಭೀಮ್ ಆಪ್ ಅನ್ನು ಡೋನ್‌ಲೋಡ್ ಮಾಡಿಕೊಂಡಿದ್ದಾರೆ. ಭೀಮ್ ವೇದಿಕೆಯಲ್ಲಿ ಪ್ರತಿ ತಿಂಗಳು ಸುಮಾರು 82 ಲಕ್ಷ ವಹಿವಾಟಿಗಳು ನಡೆಯುತ್ತವೆ.

ಭೀಮ್ ವಹಿವಾಟಿ

ಭೀಮ್ ಆಪ್ ಗೆ 2016ರ ಡಿಸೆಂಬರ್‌ನಲ್ಲಿ ಚಾಲನೆ ದೊರೆತ ನಂತರ, ವಹಿವಾಟಿಗಳ ಸಂಖ್ಯೆ ಸುಮಾರು 200

ಪಟ್ಟ ಹೆಚ್ಚಾಗಿದೆ. ಪ್ರತಿ ತಿಂಗಳು 40 ಸಾವಿರದಷ್ಟು ವಹಿವಾಟಿಗಳು ಎಂಭತ್ತೆರಡು ಲಕ್ಷಕ್ಕೆ ಏರಿಕೆಯಾಗಿದೆ.

ಸೈಬರ್ ಭದ್ರತೆ

ಡಿಜಿಟಲೀಕರಣಕ್ಕೆ ಬ್ಯಾಂಕಿಂಗ್ ವಲಯ ಹೇಗೆವಾಗಿ ಒಳಗಾಗುತ್ತಿರುವ ಪರಿಣಾಮ ಡಿಜಿಟಲ್ ವೇದಿಕೆಯಲ್ಲಿ ಸೈಬರ್ ಭದ್ರತೆ ಅಳವಡಿಕೆಗೆ ಒತ್ತು ನೀಡಬೇಕಾಗಿದೆ. ಡಿಜಿಟಲೀಕರಣದ ಇಡೀ ವ್ಯವಸ್ಥೆಯಲ್ಲಿ ಭಾಗೀದಾರರು : -

- * ಗ್ರಾಹಕರು / ಮೂಲ ವ್ಯಕ್ತಿಗಳು.
- * ಸಂಸ್ಥಾಪಕ ಸಂಸ್ಥೆ.
- * ಸಂಸ್ಕರಣಾ ವಿಜೆನ್ಸಿ (ವಹಿವಾಟಿ ಸಂಸ್ಕರಣಾ ಸಂಸ್ಥೆ).
- * ಘಲಾನುಭವ ಸಂಸ್ಥೆ.
- * ಘಲಾನುಭವ

ಡಿಜಿಟಲ್ ವಹಿವಾಟಿನ ಪ್ರತಿ ಹಂತದಲ್ಲಿ ಭದ್ರತೆಯನ್ನು ಖಾತ್ರಿಪಡಿಸಬೇಕಾದುದು ಅಶ್ವಗತ್ಯದೋಷರಹಿತವಾದ ಮತ್ತು ತ್ರಿಕೊನ ಭದ್ರತೆ ಅಂದರೆ ಗೌಪ್ಯತೆ, ಸಮಗ್ರತೆ ಮತ್ತು ಲಭ್ಯತೆ ಆಧಾರದಲ್ಲಿ ನಿಷ್ಕರ್ಷಪಾತದ ವಹಿವಾಟಿಗಳ ಮೂಲಕ ಇಡೀ ಆರ್ಥಿಕ ವ್ಯವಸ್ಥೆಯನ್ನು ಸೈಬರ್‌ಮಂಯವಾಗಿಸಬೇಕಿದೆ.

ಇಡೀ ಪ್ರತ್ಯೇಯಲ್ಲಿ ವಹಿವಾಟಿ ಹೇಗೆ ಅಡೆಡೆಗೊಳಿಲ್ಲದ ಸಾಗುವ ಬಗೆಯನ್ನು ಭಾಗೀದಾರರು ಹೇಗೆ ಖಾತ್ರಿಪಡಿಸಿಕೊಳ್ಳಬಹುದು ಎಂಬುದನ್ನು ನೋಡೋಣ.

ಗ್ರಾಹಕರು / ಮೂಲವ್ಯಕ್ತಿ

ಯಾವುದೇ ವಹಿವಾಟಿನ್ನು ಮೊದಲು ಆರಂಭಿಸುವ ವ್ಯಕ್ತಿಯ ತನ್ನ ಉಪಕರಣವು ಸಂಪೂರ್ಣ ಸೈಬರ್ ಸುರಕ್ಷತೆಯ ಹೊಂದಿರುವ ಅಂತರ್ಜಾಲ ಸಂಪರ್ಕ ಹೊಂದಿರುತ್ತದೆ ಎಂದು ಖಾತ್ರಿಪಡಿಸಿಕೊಳ್ಳಬೇಕು. ಆ ಉಪಕರಣದಲ್ಲಿ ಇತ್ತೀಚಿನ ಆರ್ಯಂಟಿ - ವೈರಸ್ ಲಭ್ಯವಿರಬೇಕು. ಅಂತರ್ಜಾಲ ವಹಿವಾಟಿ ನಡೆಸುವಾಗ ಇ-ಮೇಲ್ ನಲ್ಲಿ ಕೊಂಡಿಯನ್ನು ಬಳಸುವ ಬದಲು ಜಾಲತಾಣ ವಿಳಾಸವನ್ನು ನಮೂದಿಸುವ ಬಗ್ಗೆ ಎಚ್ಚಿಕೆ ವಹಿಸಬೇಕು.



“ಯಾವುದೇ ಆಹಾರವೂ ಉಚಿತವಲ್ಲ” - ಅಂತಹೇ ಉಚಿತವಾಗಿ ನೀಡಲ್ಪಡುವ ಯಾವುದೇ ಮೊಬೈಲ್ ಅಥವಾ ಸಲಕರಣಗಳನ್ನು ಹೆಚ್ಚು ವಿವೇಚನೆಯಿಂದ ಬಳಸಬೇಕು. ಗುಪ್ತ ಸಂಕೇತ/ಪಿನ್ ವೈಯಕ್ತಿಕ ಗುರುತು ಸಂಖ್ಯೆಯನ್ನು ವಹಿವಾಟಿ ನಡೆಸುವ ವ್ಯಕ್ತಿ ತನ್ನಲ್ಲಿಯೇ ಗುಪ್ತವಾಗಿರಿಸಿಕೊಳ್ಳಬೇಕು ಮತ್ತು ಯಾರೊಂದಿಗೂ ಹಂಚಿಕೊಳ್ಳಬಂತಿಲ್ಲ. ಅಥವಾ ಯಾವುದೇ ಲೀಂಕ್ (ಕೊಂಡಿ) ಮೂಲಕವೂ ವಿನಿಮಯ ಮಾಡಿಕೊಳ್ಳಬಂತಿಲ್ಲ. ಇದು ವಹಿವಾಟಿ ಪ್ರಕ್ರಿಯೆಯನ್ನು ಗೌಪ್ಯವಾಗಿ ನಡೆಸಲು ನೇರವಾಗುತ್ತದೆ.

ಸಂಸ್ಥಾಪಕ ಸಂಸ್ಥೆ

ವಹಿವಾಟಿ ಪ್ರಕ್ರಿಯೆ ವಹಿವಾಟಿ ಆರಂಭಿಸುವ ವ್ಯಕ್ತಿಯಿಂದ ಆ ವಹಿವಾಟಿಗೆ ಮಾಡುವುವಾಗಿರುವ ಹಣಕಾಸು ಸಂಸ್ಥೆಯ ತಂತ್ರಜ್ಞಾನ ವ್ಯವಸ್ಥೆಗೆ ವರ್ಗಾವಣೆಗೊಳ್ಳಲ್ಪಡುತ್ತದೆ. ಮನೆ ಯಾವುದೇ ಇರಲಿ, ಗುಡಿಸಲಾಗಲಿ ಅಥವಾ ಬಿಂಬಾರಾಮಿ ಬಂಗಲೆಯಾಗಲಿ ಅದಕ್ಕೆ ಬೀಗ ಮತ್ತು ಬೀಗದ ಕ್ಯೆ ಇರಬೇಕು. ಅಂತಹೇ ಯಾವುದೇ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಕೊಡ ಅದು ಪಾರಂಪರಿಕ ತಂತ್ರಜ್ಞಾನವಾಗಲಿ ಅಥವಾ ಆಧುನಿಕ ತಂತ್ರಜ್ಞಾನವಾಗಲಿ ಅವನ್ನು ಭದ್ರತಾ ನಿಯಂತ್ರಕಗಳಿಂದ ಬಿಂಬಾರಿಸುವುದು ಅಗತ್ಯ. ಈ ಭದ್ರತಾ ನಿಯಂತ್ರಕಗಳು ಇಡೀ ವಹಿವಾಟಿ ಪ್ರಕ್ರಿಯೆಯ ಸಮಗ್ರತೆಯನ್ನು ಈ ಭದ್ರತಾ ನಿಯಂತ್ರಕಗಳು ಖಾತ್ರಿಪಡಿಸುತ್ತವೆ.

ಮಾಹಿತಿಯ ಸ್ಥಿರತೆ, ನಿವಿರತೆ ಮತ್ತು ವಿಶ್ವಾಸಾರ್ಥಕತೆಯನ್ನು ಕಾಪಾಡುವಲ್ಲಿ ಸಮಗ್ರತೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಮಾಹಿತಿ ಹರಿದಾಡುವಾಗ ಅವುಗಳಲ್ಲಿ ಬದಲಾವಣೆ ತರಬಾರದು ಮತ್ತು ಅನಧಿಕೃತ

ವಿಧಾನದಿಂದ ಮಾಹಿತಿಯನ್ನು ತಿರುಜಲು ಸಾಧ್ಯವಿಲ್ಲ

ಸಂಸ್ಕರಣಾ ವಿಜೆನ್ಸಿ

ಬಹುತೇಕ ಡಿಜಿಟಲ್ ತಂತ್ರಜ್ಞಾನ ಅಧರಿತ ವಹಿವಾಟಿಗಳು ಪ್ರಥಮ ನೋಡೆಲ್ ವಿಚೆನ್ಸಿ ಮೂಲಕವೇ ನಡೆಯತ್ತದೆ. ಈ ಸಂಪರ್ಕ ಕೇಂದ್ರ ಮುಂಬ್ಯನೆ ಭಾರತದ ರಾಷ್ಟ್ರೀಯ ಪಾವತಿ ಸಂಸ್ಥೆ - ಎನ್‌ಪಿಸಿಎ(ನ್ಯಾಷನಲ್ ಪೇಮೆಂಟ್ ಕಾರ್ಡ್ ರೇಷನ್ ಆರ್ ಇಂಡಿಯಾ) ಅಥವಾ ಹೈದರಾಬಾದ್ ನ ಬ್ಯಾಂಕಿಂಗ್ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಐಡಿಆರ್‌ಬಿಟಿ (ಇಂಡಿಟ್ರಿಷನ್ ಫಾರ್ಮ ಡೆಲಿವರ್‌ಇಂಟ್ ಅಂಡ್ ರಿಸರ್ಚ್ ಇನ್ ಬ್ಯಾಂಕಿಂಗ್ ಟೆಕ್ನಾಲಜಿ) ಆಗಿರಬಹುದು. ಈ ನೋಡೆಲ್ ವಿಚೆನ್ಸಿಗಳು ರೂಪಿಸುವ ಮಾನದಂಡ ಮತ್ತು ವಿಧಾನಗಳನ್ನು ಅನುಸರಿಸುತ್ತಿರುವ ಬಗ್ಗೆ ಡಿಜಿಟಲ್ ವ್ಯವಸ್ಥೆಯೊಂದಿಗೆ ಆನ್‌ಲೈನ್ ಮೂಲಕ ಸಂಪರ್ಕಿಸುತ್ತಿರುವ ಹಣಕಾಸು ಸಂಸ್ಥೆಯ ಮಾಹಿತಿ ತಂತ್ರಜ್ಞಾನ ವಿಭಾಗ ಖಾತ್ರಿಪಡಿಸಿಕೊಳ್ಳಬೇಕು. ಈ ಮಾನದಂಡಗಳ ಪಾಲನೆಗೆ ಅಗತ್ಯವಾದ ವ್ಯವಸ್ಥೆಯನ್ನು ಹಣಕಾಸು ಸಂಸ್ಥೆಗಳು ಹೊಂದಿರುವ ಬಗ್ಗೆ ನೋಡೆಲ್ ವಿಚೆನ್ಸಿಗಳು ವಿಚೆಪಡಿಸಿಕೊಳ್ಳಬೇಕು.

ಘಲಾನುಭವ

ಘಲಾನುಭವವಿಗಳು ಕೇವಲ ಪಾವತಿ ಸ್ಪೀಕರಿಸುವವರಾದ್ದರಿಂದ ಸೈಬರ್ ಭದ್ರತೆಯಡಿ ಹೆಚ್ಚಿನ ಜವಾಬ್ದಾರಿ ಹೊಂದಿರುವುದಿಲ್ಲ. ಅವರು ಸರಿಯಾದ ಖಾತೆ ಸಂಖ್ಯೆ ಐಎಫ್‌ಎಸ್‌ಸಿ ಕೋಡ್ ಅಥವಾ ಪಾವತಿ ವಿಳಾಸ - ವೆಚಿಲ್ (ವಚ್ಚೆಯಲ್ ಪೇಮೆಂಟ್ ಅಡ್ಸ್) ಅನ್ನು ಪಾವತಿ ಮಾಡುವ ವ್ಯಕ್ತಿಗೆ ನೀಡಬೇಕಾದುದು ಮಾತ್ರ ಘಲಾನುಭವವಿಗಳ ಜವಾಬ್ದಾರಿಯಾಗಿರುತ್ತದೆ. ಸಂಪೂರ್ಣ ಡಿಜಿಟಲ್ ವ್ಯವಸ್ಥೆಯಡಿ ನಿರಂತರವಾಗಿ ಸೈಬರ್ ಭದ್ರತೆಯನ್ನು ಬಲಪಡಿಸಲು ಭಾರತ ಸರ್ಕಾರ ಮಂದಿನ ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರೀಯ ಸೈಬರ್ ಭದ್ರತಾ ನಿಯಮ, 2013 (ಎನ್‌ಸಿಎಸ್‌ಪಿ)

ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿದ್ಯುನ್‌ನಾನ್ ಮತ್ತು ಮಾಹಿತಿ

ತಂತ್ರಜ್ಞನ ವಿಭಾಗದಲ್ಲಿ ಸ್ಯೇಬರ್ ಭದ್ರತೆಗಾಗಿ ಜೊಪಚಾರಿಕ ಹೆಚ್ಚೆಯಾಗಿ 2013 ರಲ್ಲಿ ರಾಷ್ಟ್ರೀಯ ಸ್ಯೇಬರ್ ಭದ್ರತಾ ನಿಯಮವನ್ನು ಬಿಡುಗಡೆ ಮಾಡಲಾಯಿತು. ನಾಗರಿಕರು, ಉದ್ದಿಮೆಗಳು ಮತ್ತು ಸರ್ಕಾರಕ್ಕೆ ಭದ್ರ ಮತ್ತು ಸ್ಥಿತಿಸೂಪಕ ಅಂತರ್ಜಾಲ ಮಾಡರಿಯನ್ನು ನೀಡಲು ಈ ನಿಯಮ ರೂಪಿಸಲಾಯಿತು.

ಅಂತರ್ಜಾಲದ ಮಾಹಿತಿ ಮತ್ತು ಮೂಲಸೌಕರ್ಯವನ್ನು ರಕ್ಷಣೆಯಾಗಿ ಸ್ಯೇಬರ್ ದಾಳಿಗಳನ್ನು ತಡೆಯುವುದು ಮತ್ತು ತಕ್ಕು ಪ್ರತ್ಯುತ್ತರ ನೀಡುವುದು ಹಾಗೂ ಸಾಂಸ್ಕಿಕ ವ್ಯವಸ್ಥೆ, ಜನರು, ಪ್ರಕೃತಿಯ ಮತ್ತು ತಂತ್ರಜ್ಞನದ ಸಂಘಟಿತ ಪ್ರಯೋಗಗಳ ಮೂಲಕ ಹಾನಿಯನ್ನು ತಗ್ಗಿಸುವುದು ಈ ಸ್ಯೇಬರ್ ಭದ್ರತಾ ನಿಯಮದ ಗುರಿಯಾಗಿದೆ.

ಸ್ಯೇಬರ್ ಭದ್ರತೆ ಉಲ್ಲಂಘನೆಗಳ ವಿರುದ್ಧ ಹೋರಾಡಿ ಅವುಗಳ ಸಂಖ್ಯೆ ಹೆಚ್ಚಿದಂತೆ ತಡೆಗಟ್ಟಲು ಭಾರತ ಸರ್ಕಾರದ ಗೊಕರ್ಯಂತೆ ತುರ್ತು ಪ್ರತಿಕ್ರಿಯಾ ತಂಡ (ಕಂಪ್ಯೂಟರ್ ಎಮರ್ಜನ್ಸಿ ರೆಸ್ಪೋನ್ಸ್ ಟೀಮ್ - ಸಿಇಆರ್ಟಿ ಇನ್) 2017ರ ಫೆಬ್ರವರಿಯಲ್ಲಿ “ಸ್ಯೇಬರ್ ಸ್ವಚ್ಚತಾ ಕೇಂದ್ರ”ವನ್ನು ಉದ್ಘಾಟಿಸಿತು. (ಬಾಟನೆಚ್ ಕ್ಲೀನಿಂಗ್ ಮತ್ತು ಮಾಲ್ಟೀ ಅನಾಲಿಸಿಸ್ ಸೆಂಟರ್ ಅಂದರೆ ಭದ್ರತಾ ಅಪಾಯಿದ ತಂತ್ರಾಂಶಗಳು ಅಡಕವಾಗಿರುವ ಹಾಗೂ ಖಾಸಗಿ ಕಂಪ್ಯೂಟರ್‌ಗಳ ಜಾಲವನ್ನು ದುರುದ್ದೇಶಮಾರಿತವಾಗಿ ಬಳಕೆದಾರರ ಅರಿವಿಲ್ಲದಂತೆ ಬಳಸಲಾಗುತ್ತಿರುವ ಬಗ್ಗೆ ತಿಳಿದು ಅವುಗಳನ್ನು ತೊಡೆದು ಹಾಕಲು ರೂಪಿಸಿರುವ ಕೇಂದ್ರ). ಈ ಕೇಂದ್ರ ಸ್ಯೇಬರ್ ಭದ್ರತೆಗಾಗಿ ಹೊಸ ಮಾಡರಿಯ ಡೆಸ್ಕ್‌ಟಾಪ್ ಹಾಗೂ ಮೊಬೈಲ್ ಭದ್ರತಾ ಪರಿಹಾರಗಳನ್ನು ವಿನ್ಯಾಸಗೊಳಿಸಿದೆ.

ಮಾಹಿತಿ ತಂತ್ರಜ್ಞನ ಕಾಯ್ದೆ, 2000 ದ ನಿಯಮ 70 ಬಿ ಅಡಿಯಲ್ಲಿ ಸಿಇಆರ್ಟಿ -ಇನ್ ಈ ಕೇಂದ್ರದ ಕಾರ್ಯಾಚರಣೆಯ ನಿಗಾಹಹಿಸಿದೆ. ವಿದ್ಯುನ್ನಾನ ಮತ್ತು ಮಾಹಿತಿ ತಂತ್ರಜ್ಞನ ಸಚಿವಾಲಯದ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗವಾದ ಈ ಪರಿಹಾರ ಕ್ರಮ, ಭಾರತದಲ್ಲಿನ ದುರುದ್ದೇಶಮಾರಿತ ತಂತ್ರಾಂಶಗಳನ್ನು ಶೋಧಿಸಿ ಅವುಗಳ ಪಸರಿಸದಂತೆ ಮಾಹಿತಿ ನೀಡಿ, ಅದನ್ನು ನಾಶಪಡಿಸಿ ಮತ್ತು ಅಂತಿಮ



ಬಳಕೆದಾರರಿಗೆ ಭದ್ರತೆ ಒದಗಿಸಲಿದೆ. ಬಿಂಬ (ದುರುದ್ದೇಶಮಾರಿತ ತಂತ್ರಾಂಶ)/ ಅಪಾಯಕಾರಿ ಲಕ್ಷಣಗಳನ್ನು ಗುರುತಿಸಿ ಗ್ರಾಹಕರು ಅವುಗಳನ್ನು ತೆಗೆದುಹಾಕುವ ಬಗ್ಗೆ ಮಾಹಿತಿ ನೀಡಿ ಬಳಕೆದಾರರು ತಮ್ಮ ಡೇಟಾ, ಕಂಪ್ಯೂಟರ್, ಮೊಬೈಲ್ ಫೋನ್ ಮತ್ತು ಹೋಮ್ ರೂಟರ್ ಮೊದಲಾದ ಉಪಕರಣಗಳನ್ನು ಭದ್ರಪಡಿಸಿಕೊಳ್ಳಲು ಸೂಕ್ತ ಸಲಹೆ ನೀಡುತ್ತದೆ. ಭಾರತದಲ್ಲಿ ರಾಷ್ಟ್ರೀಯ ಸ್ಯೇಬರ್ ಭದ್ರತಾ ನಿಯಮದಿ ದೇಶದ ಸ್ಯೇಬರ್ ವ್ಯವಸ್ಥೆಗೆ ಭದ್ರತೆ ರೂಪಿಸುವ ನಿಟ್ಟನಲ್ಲಿ ಸ್ಯೇಬರ್ ಸ್ವಚ್ಚತಾ ಕೇಂದ್ರ ಒಂದು ಹೆಚ್ಚೆಯಾಗಿದೆ.

ಈ ಕೇಂದ್ರ ಈ ಮುಂದಿನ ಭದ್ರತಾ ಮತ್ತು ರಕ್ಷಣೆ ಸಲಕರಣೆಗಳನ್ನು ನೀಡುತ್ತದೆ

* “ಯುಎಸ್‌ಬಿ ಪ್ರತಿರೋಧ” ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಪೇನೋಡ್ಯೂವ್, ಎಕೋಟರ್‌ನಲ್ಲಿ ಹಾಡ್‌ಡಿಸ್‌ನ್ ಮೊದಲಾದ ತೆಗೆದು ಬಳಸಬಹುದಾದ ಸಂಗ್ರಹ ಮಾಡುವು ಹಾಗೂ ಯುಎಸ್‌ಬಿ ಬೆಂಬಲಿತ ಸಮೂಹದ ಸಂಗ್ರಹ ಸಾಧನಗಳ ಅನಧಿಕೃತ ಬಳಕೆಯನ್ನು ತಡೆಯುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ತಂತ್ರಜ್ಞನ ಮತ್ತು ವಿದ್ಯುನ್ನಾನ ಖಾತೆಯ ಸಚಿವ ಶ್ರೀ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

* ‘ಸಂವಿದ್ರೋ’ ಎಂಬ ಆಪ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಡೆಸ್ಕ್‌ಟಾಪ್ ಆಧಾರಿತ ತಂತ್ರಾಂಶ ಸಾಧನ ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ವೈಟ್‌ಲಿಸ್ಟಿಂಗ್ ಪರಿಹಾರವಾಗಿದೆ. (ವೈಟ್‌ಲಿಸ್ಟಿಂಗ್ ಎಂದರೆ ಸಾಮ್ ರಹಿತ ಇ-ಮೇಲ್‌ಗಳನ್ನು

ಹುಡುಕ ನೀಡುವ ಅಂದರೆ ನಿರ್ದಿಷ್ಟ ಇ-ಮೇಲ್‌ಗಳಿಗೆ ಮಾತ್ರ ಅವಕಾಶ ನೀಡುವ ಬಗೆ). ಅದು ಮೂರನಿಧಾರಿತ ಕಡತಗಳ ನಿರ್ವಹಣೆಗೆ ಮಾತ್ರ ಅವಕಾಶ ನೀಡುತ್ತದೆ ಹಾಗೂ ಸಂಶಯಾಸ್ವದ ತಂತ್ರಾಂಶಗಳು ಕಾರ್ಯಾಚರಣೆ ಮಾಡದಂತೆ ನಿರ್ಬಂಧ ವಿಧಿಸಿ ರಕ್ಷಣೆ ನೀಡುತ್ತದೆ.

* ಆಂತರಿಕ ಮೊಬೈಲ್ ಸಾಧನಗಳ ಭದ್ರತೆಗಾಗಿ ‘ಎಂ- ಕವಚ್’ ಎಂಬ ಭದ್ರತಾ ಸಾಧನವನ್ನೂ ಅಭಿವೃದ್ಧಿಪಡಿಸಲಾಗಿದೆ. ವೈ-ವೈ ಮತ್ತು ಬ್ಲೂಟೋ ಸಾಧನ, ಕಳೆದು ಹೋದ ಅಥವಾ ಕದ್ದ ಮೊಬೈಲ್ ಸಾಧನಗಳ ದುರುದ್ದೇಶಕ್ಕಿಂತ ತಡೆಯಲು, ಅನಗತ್ಯ ಸಂದರ್ಶ, ಬ್ರೈಮಿಯಂ ದರದ ಸಂದರ್ಶ ಅಥವಾ ಅನವಶ್ಯಕ/ಅನಪೇಕ್ಷಿತ ಕರೆ, ವೈಯೂಕೆ ಮತ್ತು ಪರಿಚಯಗಳನ್ನು ಕದಿಯುವ ದುರುದ್ದೇಶಮಾರಿತ ತಂತ್ರಾಂಶ ಸಂಬಂಧಿತ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ.

* ಅಂತರ್ಜಾಲ ಶೋಧನಾ ತಂತ್ರಾಂಶ ಅಂದರೆ ಬ್ರೌಸರ್‌ಗಳಿಗೆ ರಕ್ಷಣೆ ಜೆವಾಸ್‌ಗಾಡ್‌ ಸೌಲಭ್ಯ. ಜೆವಾಸ್‌ಗಾಡ್‌ ತಂತ್ರಾಂಶ ಸಾಧನ ಬ್ರೌಸರನ ಹೆಚ್ಚಿದ ಭಾಗವಾಗಿ ಕಾರ್ಯನಿರ್ವಹಿಸಿ ದುರುದ್ದೇಶಮಾರಿತ ಎಚ್‌ಟಿಎಮ್‌ಲ್‌ ಮತ್ತು ಜಾವಾಸ್ಕ್ರಿಪ್ಟ್ ಅಣ್ಕ್‌ಗಳನ್ನು ಜಾಲತಾಣ ಆಧಾರಿತ ಸ್ವ ನಿರ್ಧಾರದ ಮೇಲೆ ಶೋಧಿಸಿ ಅದನ್ನು ತಡೆಗಟ್ಟಿಸುತ್ತದೆ. ದೋಷಮಾರಿತ ಜಾಲತಾಣಗಳನ್ನು ನೋಡುವಾಗ ಅದು ಎಚ್‌ಟಿಎಸ್‌ತ್ರೀಡ್ ಮತ್ತು ಆವೋಪುಟದ ಸಂಭವನೀಯ ಅಪಾಯಗಳ ಬಗೆ ವಿವರವಾದ ವರದಿ ನೀಡುತ್ತದೆ.

ಮಾಹಿತಿ ತಂತ್ರಜ್ಞನ (ಪಟಿ) ಕಾಯ್ದೆ 2000, 2008

ಸ್ಯೇಬರ್ ಅಪರಾಧ ಮತ್ತು ವಿದ್ಯುನ್ನಾನ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದೆ ಮಾಹಿತಿ ತಂತ್ರಜ್ಞನ ಕಾಯ್ದೆ 2000 ಭಾರತದಲ್ಲಿನ ಪ್ರಾಥಮಿಕ ಕಾನೂನಾಗಿದೆ. ಇದನ್ನು 2008ರಲ್ಲಿ ಪರಿಷ್ಕರಿಸಲಾಯಿತು. ಈ ಮಾಹಿತಿ ತಂತ್ರಜ್ಞನ ಕಾಯ್ದೆಯಲ್ಲಿ ಈ ಮುಂದಿನವುಗಳ ಬಗೆ ವ್ಯಾಖ್ಯಾನವಿದೆ :

* ಡಿಜಿಟಲ್ ಮತ್ತು ವಿದ್ಯುನ್ನಾನ ಸಹಿ. * ವಿದ್ಯುನ್ನಾನ ಆಡಳಿತ. * ವಿದ್ಯುನ್ನಾನ ಮಾಹಿತಿಯ ಗುಣಲಕ್ಷಣ

ಮತ್ತು ವರ್ಗವಳೆಯ ಸ್ವೀಕೃತಿ ಪ್ರತಿ.
*ಪ್ರಮಾಣೀಕರ ಪ್ರಾಧಿಕಾರಗಳ ನಿಯಮಗಳು.
* ವಿದ್ಯಾನ್ಯಾನ ಸಹಿ ಪ್ರಮಾಣ ಪತ್ರ.

ಈ ಮುಂದಿನ ಅಪರಾಧಗಳಿಗೆ ವಿದ್ಯಾನ್ಯಾನ ಅಪರಾಧ ವಿವರ ಮತ್ತು ದಂಡದ ಬಗ್ಗೆ ಮಾಹಿತಿ ತಂತ್ರಜ್ಞನ ಕಾಯ್ದಿಯಲ್ಲಿ ವಿವರಿಸಲಾಗಿದೆ.

* ಕಂಪ್ಯೂಟರ್ ಮೂಲಕ ಮೂಲದಾಖಿಗಳ ತಿದ್ದುವಡಿ.

* ಕಂಪ್ಯೂಟರ್ ಹ್ಯಾಕಿಂಗ್ - ಗಣಕಯಂತ್ರಗಳ ಅನಿಯಂತ್ರಿತ ಬಳಕೆ ಅಂದರೆ ಅದರ ಮಾಲೀಕಕ್ಕೆ ಅಥವಾ ಅದರ ಬಳಕೆದಾರರಲ್ಲಿದೆ ಅದರಲ್ಲಿನ ಮಾಹಿತಿ ಕೆದಿಯುವಿಕೆ ಅಥವಾ ಮಾಪಾಡು ಮಾಡುವ ಪ್ರಕ್ರಿಯೆ. *

ಕದ್ದ ಗಣಕಯಂತ್ರ ಅಥವಾ ಯಾವುದೇ ಸಂಪರ್ಕ ಸಾಧನಗಳ ಸ್ವೀಕೃತಿ. * ಮತ್ತೊಬ್ಬರ ಗುಪ್ತಸಂಖ್ಯೆ ಬಳಕೆ. * ಕಂಪ್ಯೂಟರ್ ಆಧಾರಿತ ಸಂಪನ್ಮೂಲಗಳ ಬಳಸಿ ವಂಚನೆ.

* ಸ್ಯೂಬರ್ ಭಯೋತ್ಪಾಕ ಕೃತ್ಯಾಗಳು. *

ಕಡತ ನಿರ್ವಹಣೆ ಲೋಪ. * ಆದೇಶ ಪಾಲನೆ ಲೋಪ/ನಿರಾಕರಣ. * ಮಾಹಿತಿ ಸಂಕೇತಗಳ ಗ್ರಹಿಸಬಹುದಾದ ಭಾಷೆಗೆ ಪರಿವರ್ತಿಸುವಲ್ಲಿ ಲೋಪ/ನಿರಾಕರಣ (ಡೇಟಾ ಡಿಕ್ಟಿಫ್ ನಿರಾಕರಣ). * ಸಂರಕ್ಷಿತ ಸಾಧನದಲ್ಲಿ ಸುರಕ್ಷಿತ ಪ್ರವೇಶ ಅಥವಾ ಪ್ರವೇಶಕ್ಕೆ ಪ್ರಯೋಜಿಸುವುದು. *

ಮೀಥ್ಯೆ ನರೂಪಣ / ಸುಳ್ಳಾ ಪ್ರಾತಿನಿಧಿ.

ಅನ್ನಲೈನ್ ವಂಚನೆ ಮತ್ತು ಐಟಿ ಕಾಯ್ದೆ

ಐಟಿ ಕಾಯ್ದಿಯಲ್ಲಿ ವಿವಿಧ ಸ್ಯೂಬರ್ ಅಪರಾಧಗಳ ಬಗ್ಗೆ ವಿವರವಾದ ಮಾಹಿತಿ ನೀಡಿ ಅನ್ನಲೈನ್ ವಂಚನೆಗೆ ವಿಧಿಸುವ ದಂಡದ ಪ್ರಮಾಣವನ್ನು ಈ ಕಾಯ್ದಿಯಲ್ಲಿ ನಿರ್ದಿಷ್ಟಪಡಿಸಲಾಗಿದೆ. ಅತ್ಯಂತ ಸಾಮಾನ್ಯ ಅನ್ನಲೈನ್ ವಂಚನೆ ಎಂದರೆ ಫಿಶಿಂಗ್ (ಕಾನೂನುಬಧ್ಯ ಸಂಸ್ಥೆಯಂತೆ ತೋರ್ವೆದಿಸಿ ವಂಚಿಸುವ ಕ್ರಿಯೆ).

ಫಿಶಿಂಗ್

ಲಾಗಿನ್ ಮಾಹಿತಿ, ಕ್ರೆಡಿಟ್ ಕಾರ್ಡ್ ಸಂಖ್ಯೆ ಸೇರಿದಂತೆ ಇತರರ ಮಾಹಿತಿ ಕೆದಿಯಲು ಬಳಸುವ ಸಾಮಾಜಿಕ ತಂತ್ರಜ್ಞನ ದಾಳಿಯೇ ಫಿಶಿಂಗ್. ಈ ವಿಧಾನದಲ್ಲಿ ದಾಳಿ ನಡೆಸುವವರು ನಂಬಿಕ್ಷ ಸಂಸ್ಥೆಯ

ವೇಷ ತೊಟ್ಟು ಗ್ರಾಹಕರು ಇಮೇಲ್ ಖಾತೆ, ತರ್ಕೆಣಿ ಸಂದೇಶ ಸ್ವೀಕರಿಸುವ ನಕಲಿ ಖಾತೆ ತೆರೆದು ಬೆಷ್ಟುಗೊಳಿಸುವರು.

ಮಾಹಿತಿ ತಂತ್ರಜ್ಞನ ಕಾಯ್ದೆ 2000 ದ ಈ ಕೆಳಗಿನ ನಿಯಮಗಳು ಫಿಶಿಂಗ್ ಅಪರಾಧಕ್ಕೆ ಅನ್ವಯವಾಗುತ್ತವೆ.

ಸೆಕ್ಕನ್ 66 - ಹ್ಯಾಕಿಂಗ್ ವಿತ್ರ ಕಂಪ್ಯೂಟರ್ ಸಿಸ್ಟಂ (ಕಂಪ್ಯೂಟರ್ ವ್ಯವಸ್ಥೆಯ ಮೂಲಕ ನಿಯಂತ್ರಣ ಸ್ಥಾಪನೆ)

ಯಾವುದೇ ವ್ಯಕ್ತಿಯ ಸಾರ್ವತ್ರಿಕ ಅಥವಾ ಯಾವುದೇ ವ್ಯಕ್ತಿಯ ಗಣಕಯಂತ್ರದಲ್ಲಿನ ಮಾಹಿತಿ ನಾಶಪಡಿಸಿದರೆ ಅಥವಾ ಹಾನಿ ಮಾಡಿದರೆ ಅಥವಾ ಮಾಡಿ ಅದರ ಮೌಲ್ಯವನ್ನು ಅಥವಾ ಬಳಕೆಯ ಸಾಮರ್ಥ್ಯವನ್ನು ಕುಗಿಸಿದರೆ ಅಥವಾ ಇನ್ನಾವುದೇ ವಿಧದಲ್ಲಿ ಹಾನಿಮಾಡಿದರೆ ಅದನ್ನು ಹ್ಯಾಕ್ ಎಂದು ಪರಿಗಳಿಸಲಾಗುತ್ತದೆ. ಇದರಡಿ ಮೂರು ವರ್ಷಗಳವರೆಗೆ ಜೈಲು ಶಿಕ್ಕೆ ಮತ್ತು/ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಬಹುದಾಗಿದೆ.

ಸೆಕ್ಕನ್ 66 ಬಿ - ಕದ್ದ ಕಂಪ್ಯೂಟರ್ ಅಥವಾ ಸಂಪರ್ಕ ಸಾಧನದ ಸ್ವೀಕೃತಿ

ಕದ್ದ ಅಥವಾ ಕದ್ದಿರಬಹುದು ಎಂಬ ಸಂಶಯವಿರುವ ಕಂಪ್ಯೂಟರ್ ಸಂಪನ್ಮೂಲ ಅಥವಾ ಸಂಪರ್ಕ ಸಾಧನಗಳನ್ನು ಯಾವುದೇ ವ್ಯಕ್ತಿ ಪಡೆದರೆ ಅಥವಾ ತನ್ನಲ್ಲಿಯೇ ಉಳಿಸಿಕೊಂಡರೆ ಮೂರು ವರ್ಷಗಳವರೆಗೆ ಜೈಲು ಶಿಕ್ಕೆ ಮತ್ತು/ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು.

ಸೆಕ್ಕನ್ 66 ಸಿ - ಇತರರ ಗುಪ್ತಸಂಕೇತಗಳ ಬಳಕೆ

ವಂಚಿಸಲು ಯಾವುದೇ ವ್ಯಕ್ತಿಯ ಗುಪ್ತ ಸಂಕೇತ ಅಥವಾ ಡಿಜಿಟಲ್ ಸಹಿ ಅಥವಾ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬಳಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಕೆ ಮತ್ತು/ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು. ಗ್ರಾಹಕರಿಗೆ ಐಟಿ ಕಾಯ್ದೆ 2000/2008 ರಿಂದ ಈ ಮೇಲೆ ತಿಳಿಸಿರುವ ರಕ್ಷಣೆಗಳು ಇವೆಯಾದರೂ ಭಾರತೀಯ ರಿಸರ್ವ್ ಬ್ಯಾಂಕ್ - ಆರ್ಬಿಬ ಸ್ಯೂಬರ್ ಅಪರಾಧಗಳ ವಿರುದ್ಧ ರಕ್ಷಣೆಯನ್ನು ಮನ್ಯ ಖಾತರಿಪಡಿಸಿಕೊಳ್ಳುವಂತೆ ದೇಶಾದ್ಯಂತ ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಿದೆ. □

ಸೆಕ್ಕನ್ 66 ಡಿ - ಕಂಪ್ಯೂಟರ್ ಸಂಪನ್ಮೂಲಗಳ ಮೂಲಕ ವಂಚನೆ

ಕಂಪ್ಯೂಟರ್ ಸಂಪನ್ಮೂಲಗಳನ್ನು ಅಥವಾ ಸಂಪರ್ಕ ಸಾಧನಗಳನ್ನು ಬಳಸಿ ವಂಚಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಕೆ ಮತ್ತು/ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು.

ಕ್ರೆಡಿಟ್ ಕಾರ್ಡ್ ವಂಚನೆ

ಅನ್ನಲೈನ್ ಬ್ಯಾಂಕಿಂಗ್ ವಂಚನೆಯ ಮತ್ತೊಂದು ಮಾರ್ಗವೇ ಕ್ರೆಡಿಟ್ ಕಾರ್ಡ್ ವಂಚನೆ. ಗ್ರಾಹಕರ ಕ್ರೆಡಿಟ್ ಕಾರ್ಡ್ ಅನ್ನ ನಕಲಿಸಿ ಅದನ್ನು ಅನ್ನಲೈನ್ ನಲ್ಲಿ ಬಳಸಲಾಗುವುದು. ಈ ವಂಚನೆಯಲ್ಲಿ ಕೊಡ ಐಟಿ ಕಾಯ್ದೆ ಮತ್ತು ಐಟಿ ಕಾಯ್ದಿಯಲ್ಲಿ ಸಂತ್ರಸ್ತರಿಗೆ ಪರಿಹಾರ ದೊರೆಯುವುದು ಮತ್ತು ವಂಚಕರು ದಂಡ ಪಾವತಿಸಬೇಕಾಗುತ್ತದೆ.

ಐಟಿ ಕಾಯ್ದೆಯ ಈ ಮುಂದಿನ ಸೆಕ್ಕನ್ ಗಳು ಅನ್ವಯವಾಗುತ್ತವೆ :

* ಸೆಕ್ಕನ್ 66 : ಕಂಪ್ಯೂಟರ್ ವ್ಯವಸ್ಥೆ ಮೂಲಕ ಅಧಿಕಾರ ರಹಿತ ನಿಯಂತ್ರಣ (ಹ್ಯಾಕಿಂಗ್ ವಿತ್ರ ಕಂಪ್ಯೂಟರ್ ಸಿಸ್ಟಂ)

* ಸೆಕ್ಕನ್ 66 ಸಿ : ಇತರರ ಗುಪ್ತ ಸಂಕೇತಗಳ ಬಳಕೆ (ಯೂಸಿಂಗ್ ಪಾಸ್‌ವರ್ಡ್ ಆಥ್ ಅದರ್ ಪಸ್‌ವರ್)

* ಸೆಕ್ಕನ್ 66 ಡಿ : ಗಣಕಯಂತ್ರ ಸಂಪನ್ಮೂಲಗಳ ಮೂಲಕ ವಂಚನೆ (ಬೆಂಟಿಂಗ್ ವಿತ್ರ ಕಂಪ್ಯೂಟರ್ ರಿಸೋರ್ಸ್‌ಸೆಸ್)

ವಂಚನೆ ಮತ್ತು ಅಪ್ರಾಮಾಣಿಕತೆ ಪ್ರಚೋದಿಸುವ ಕ್ರೆಡಿಟ್ ಕಾರ್ಡ್ ವಂಚನೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಕನ್ 420 ಕೊಡ ಅನ್ವಯವಾಗುತ್ತದೆ. ಇದರಡಿ ಗರಿಷ್ಠ ಐಟಿ ವರ್ಷಗಳ ಜೈಲು ಶಿಕ್ಕೆ ಮತ್ತು ದಂಡ ವಿಧಿಸಲಾಗುವುದು. ಗ್ರಾಹಕರಿಗೆ ಐಟಿ ಕಾಯ್ದೆ 2000/2008 ರಿಂದ ಈ ಮೇಲೆ ತಿಳಿಸಿರುವ ರಕ್ಷಣೆಗಳು ಇವೆಯಾದರೂ ಭಾರತೀಯ ರಿಸರ್ವ್ ಬ್ಯಾಂಕ್ - ಆರ್ಬಿಬ ಸ್ಯೂಬರ್ ಅಪರಾಧಗಳ ವಿರುದ್ಧ ರಕ್ಷಣೆಯನ್ನು ಮನ್ಯ ಖಾತರಿಪಡಿಸಿಕೊಳ್ಳುವಂತೆ ದೇಶಾದ್ಯಂತ ಎಲ್ಲ ಬ್ಯಾಂಕ್‌ಗಳಿಗೆ ಸೂಚಿಸಿದೆ. □

ಬ್ಯಾಂಕಿಂಗ್ ಬಹುಮೆಯಲ್ಲಿ ಬೃಹತ್ ಮಾಹಿತಿ ವಿಶ್ಲೇಷಣೆ



ಬೃಹತ್ ಮಾಹಿತಿ ವಿಶ್ಲೇಷಣೆ ನಾವರೆಗೆ ಮಹತ್ವದ ಅವಕಾಶವನ್ನು ಒದಗಿಸುತ್ತಿದೆ.

ಇಂದ್ರಾಂಶು ಮತ್ತು ಅವರನ್ನು ಸಂಪರ್ಕಿಸಿ, ಕಾರ್ಯಕ್ರಮಗಳನ್ನು ಪ್ರಾರಂಭಿಸಿ, ಮತ್ತು ಸಾಮಾನ್ಯ ವಿಧಾನಗಳನ್ನು ಸ್ಥಾಪಿಸಿ.

ಬೃಹತ್ ಮಾಹಿತಿ ವಿಶ್ಲೇಷಣೆಯು ಮಾಹಿತಿಯನ್ನು ಸಂಗ್ರಹಿಸಿ, ವಿಶ್ಲೇಷಿಸಿ, ಮತ್ತು ಉದ್ದೇಶಗಳಾಗಿ ಉಪಯೋಗಿಸಿ, ಮತ್ತು ಮಾಹಿತಿಯನ್ನು ಸಂಪರ್ಕಿಸಿ, ಕಾರ್ಯಕ್ರಮಗಳನ್ನು ಪ್ರಾರಂಭಿಸಿ, ಮತ್ತು ಸಾಮಾನ್ಯ ವಿಧಾನಗಳನ್ನು ಸ್ಥಾಪಿಸಿ.

ಈ ಹಿಂದೆ ನಮ್ಮ ದೈನಂದಿನ ಆಹಾರದ ಕ್ಷೇತ್ರೋಧಿ ಬಳಕೆ ತಿಳಿಯಬೇಕಾದರೆ, ನಮ್ಮ ದೈನಂದಿನ ಚಟುವಟಿಕೆ ವಿವರ ತಿಳಿಗಿ, ಸಂಶೋಧನಾ ವಿಧಿ ತಜ್ಜರ ವಿಶ್ಲೇಷಣೆಗಾಗಿ ಬಹುಕಾಲ ಕಾದು ಕೂಡಿರಬೇಕಾಗಿತ್ತು. ಆದರೆ ಈಗ ಅಂದರೆ 2017ರಲ್ಲಿ ನಾವು ನಮ್ಮ ಮೊಬೈಲ್ ಫೋನಿನಲ್ಲಿ ಆರೋಗ್ಯದ ಒಂದು ಅಳಿಕೆಯನ್ನು ಅಳವಡಿಸಿದರೆ ಅದು ನಮ್ಮ ಚಲನೆಯನ್ನು ನಿಖಿಲವಾಗಿ ದಾಖಲಿಸುತ್ತದೆ ಮತ್ತು ಅದನ್ನು ಕಾರ್ಯೋರಿಯಾಗಿ ಪರಿವರ್ತಿಸಿ ತನ್ನ ಮೊರಿಯಲ್ಲಿ ಅದನ್ನು ಶೇಖರಿಸುತ್ತದೆ ಮತ್ತು ಸೂಕ್ತ ತೀವ್ರಾನಕಾಗಿ ಅದನ್ನು ವಿಶ್ಲೇಷಿಸುತ್ತದೆ. ಈ ತಂತ್ರಜ್ಞಾನದ ಹಿಂದಿರುವ ಅರ್ಥ ವಿಜ್ಞಾನದಿಂದ ಈಗ ನಾವು ಹೆಚ್ಚಿ ಮಾಹಿತಿಯನ್ನು ಸಂಗ್ರಹಿಸಬಲ್ಲವು, ಶೇಖರಿಸಬಲ್ಲವು ಹಾಗೂ ವಿಶ್ಲೇಷಿಸಬಲ್ಲವು. ತಾಂತ್ರಿಕ ಪರಿಭಾಷೆಯಲ್ಲಿ ಇದನ್ನು ಬಿಗ್ ಡಾಟಾ ಅಥವಾ ಬೃಹತ್ ಮಾಹಿತಿ ಎನ್ನುತ್ತಾರೆ. ಈ ಬಿಗ್ ಡಾಟಾಗೆ ಪ್ರೈರಕವಾದ ಪ್ರಮುಖವಾದ ಎರಡು ವಿಷಯಗಳಿಂದರೆ ನಮಗೆ ಯಾವುದೇ ವಿಷಯದ ಬಗ್ಗೆ ಹೆಚ್ಚಿ ಮಾಹಿತಿ ಇದೆ ಮತ್ತು ಯಾವುದೇ ಮಾಹಿತಿಯನ್ನು ಶೇಖರಿಸುವ ಮತ್ತು ವಿಶ್ಲೇಷಿಸುವ ನಮ್ಮ ಸಾಮಾಜಿಕ ಹಜ್ಞಾಗಿರುವುದು. ಬಿಗ್ ಡಾಟಾವನ್ನು ಗ್ರಾಹಕರ ವರ್ತನೆಗಳು ಮತ್ತು ಆಯೋಜನೆಗಳನ್ನು ಉತ್ಪನ್ನವಾಗಿ ಅರಿಯಲು ಬಳಸಬಹುದು. ತಮ್ಮ ಗ್ರಾಹಕರ ಇನ್ನೂ ವಿಶದವಾದ ಚಿತ್ರಣ ಪಡೆಯಲು ಇಂದು ಕಂಪನಿಗಳು ತಮ್ಮ ಸಾಂಪ್ರದಾಯಿಕ ಮಾಹಿತಿಯ ಜೊತೆಗೆ ಸಾಮಾಜಿಕ ಜಾಲ ತಾಣ ಮಾಹಿತಿ, ಬ್ರೌಸರ್ ಲಾಗಿಗಳನ್ನು ಹಾಗೂ ಟೆಕ್ನಿಕಲ್ ವಿಶ್ಲೇಷಕಗಳು

ಮತ್ತು ಸೆನ್ಸರ್ ಮೂಲಕ ತಮ್ಮ ಮಾಹಿತಿ ಪಡೆಯುವ ಸ್ಕ್ರೆತ್ವವನ್ನು ವಿಸ್ತರಿಸುವಲ್ಲಿ ಶೀಘ್ರಸ್ಥಾಪಿತ ತೋರಿಸುತ್ತಿದ್ದಾರೆ. ಬಿಗ್ ಡಾಟಾ ಅನಾಲಿಟಿಕ್ಸ್ ಎನ್ನುವುದು ದೊಡ್ಡ ಮತ್ತು ವಿಭಿನ್ನ ರೀತಿಯ ಮಾಹಿತಿ ಗುಂಪುಗಳನ್ನು ಪರಿಶೀಲಿಸುವ ಪ್ರಕ್ರಿಯೆಯಾಗಿದೆ. ಇಲ್ಲಿ ಅಡಕ ವಿನ್ಯಾಸಗಳು, ತಿಳಿಯಾದಿರದ ಸಹಸಂಬಂಧಗಳು, ಮಾರುಕಟ್ಟೆ ಪ್ರಪೃಶ್ಚಿಗಳು, ಗ್ರಾಹಕರ ಆಯೋಜನೆ ಮತ್ತು ಇತರೆ ಉಪಯುಕ್ತ ಮಾಹಿತಿಯನ್ನು ತಿಳಿಯಬಹುದಾಗಿದೆ. ಇದು ಸಂಸ್ಥೆಗಳಿಗೆ ಹೆಚ್ಚಿ ಮಾಹಿತಿ ಪ್ರಧ ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ನೇರವು ನೀಡುತ್ತದೆ. ಹಲವಾರು ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸುಧಾರಿಸಲು ಬಿಗ್ ಡಾಟಾವನ್ನು ಬಳಸುತ್ತಿವೆ. ಉದಾಹರಣೆಗೆ, ವಾಲೋಮಾಟ್, ನೆಟ್‌ಫ್ಲಿಕ್ಸ್, ಮ್ಯಾಕ್ಸ್‌ಸಾಫ್ಟ್, ಯುವಿಸ್‌ಎ ಸರ್ಕಾರದ ರಾಯಲ್ ಬ್ಯಾಂಕ್ ಆಫ್ ಸಾಟ್‌ಲ್ಯಾಂಡ್. ಅಮೆರಿಕ ಮತ್ತು ಭಾರತದ ಚುನಾವಣೆಗಳಲ್ಲಿ ನಿಜಕ್ಕೂ ಮಾಹಿತಿಗೆ ಸಂಬಂಧಿಸಿದಂತೆ ಬಹಳ ಸುಧಾರಣೆಯಂತಾಗಿದೆ. ಇತ್ತೀಚಿನ ಅಮೆರಿಕ ಮತ್ತು ಭಾರತದ ಚುನಾವಣೆಗಳಲ್ಲಿ ತಲುಮಾರ್ಪಿಕೆ ಮತ್ತು ಸಾಮಾಜಿಕ ಮಾಹಿತಿಯನ್ನು ಸುಧಾರಣೆ ಕಂಡುಬಂದಿದೆ.

ಬಿಗ್ ಡಾಟಾವನ್ನು ಹೇಗೆ ಬಳಸಲಾಗುತ್ತದೆ?

ಮುಂದಿನ ಪ್ರಮುಖ ವಲಯಗಳಲ್ಲಿ ಪ್ರಸ್ತುತವಾಗಿ ಬಿಗ್ ಡಾಟಾ ಅತ್ಯುತ್ತಮವಾಗಿ ಉಪಯುಕ್ತವಾಗಿ ಕಂಡುಬಂದಿದೆ. ಆ ವಲಯಗಳ ಮೀತಿಯೋಳಿಗೆ ಮಾಹಿತಿಯನ್ನು ವಿವಿಧ ಉದ್ದೇಶಗಳಿಗಾಗಿ

* ಬ್ಯಾಂಕ್ ** ಪ್ರಾಥಮಿಕವಾಗಿ, ಅತಿಸ್ಥಾಪಿತ, ಸಣ್ಣ ಮತ್ತು ಮಧ್ಯಮ ಶ್ರೇಣಿಗಳ ರಾಸ್ತೀಯ ಸಂಸ್ಥೆ.

E-mail : * chatupnb@gmail.com ** shreekant21@gmail.com

ಬಳಸಬಹುದಾಗಿದೆ. ಉದಾಹರಣೆಗೆ: 1. ಗ್ರಾಹಕರನ್ನು ಅರಿಯವುದು ಮತ್ತು ಅವರಕ್ಕೆ ಗಮನ ಕೇಂದ್ರೀಕರಿಸುವುದು. 2. ವ್ಯಾಪಾರದ ಪ್ರಸ್ತಾವಗಳನ್ನು ತೀವ್ರಗೊಳಿಸುವುದು 3. ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು. 4. ವಿಚಾನ ಮತ್ತು ಸಂಶೋಧನೆಗಳನ್ನು ಸುಧಾರಿಸುವುದು. 5. ನಗರಗಳು ಮತ್ತು ಹಳ್ಳಿಗಳನ್ನು ಸುಧಾರಿಸುವುದು. 6. ಸುರಕ್ಷತೆ ಹಾಗೂ ಕಾನೂನಿನ ಅನುಷ್ಠಾನ ಸರಳಗೊಳಿಸುವುದು.

ನಮ್ಮ ದೃಷ್ಟಿಯಿಂದ ಜೀವನದಲ್ಲಿ ಇದರ ಕೆಲವು ಪರಿಣಾಮಗಳು

ನಮ್ಮ ಡಿಜಿಟಲ್ ಬದುಕಿನಲ್ಲಿ ಬಿಗ್ ಡಾಟಾ ವಿಶ್ಲೇಷಕೆಯು ಹಲವಾರು ರೀತಿಯಲ್ಲಿ ಪ್ರಭಾವ ಬೀರುತ್ತದೆ. ನಾವು ಒಮ್ಮೆ ಇಂಟರ್‌ನೇಟ್ ಮೂಲಕ ಪ್ರಪಂಚದೊಂದಿಗೆ ಸಂಪರ್ಕ ಸಾಧಿಸಿದರೆ ವಿಭಿನ್ನ ಸ್ವೇಚ್ಛಾಗಳನ್ನು ಭೇಟಿ ಮಾಡುವ, ಸಮಯ ಕಳೆಯಿವ ಅಭ್ಯಾಸ ಮತ್ತು ಸಾಮಾಜಿಕ ವರ್ತನೆಗಳ ಮೂಲಕ ಮತ್ತು ಸಾಕಷ್ಟು ಪ್ರಮಾಣದ ಮಾಹಿತಿಯನ್ನು ಪ್ರಸರಿಸುತ್ತೇವೆ. ವಿಧಿ ಬೆಲೆಯನ್ನು ದಾಖಲಿಸುತ್ತಾ ಅಮೆಜಾನ್‌ನಲ್ಲಿ ಒಂದು ಪದಾರ್ಥವನ್ನು ನಾವು ಹುಡುಕಿದ್ದರೆ ನಮ್ಮ ಫೇಸ್‌ಬುಕ್‌ನಲ್ಲಿ ನಮಗೆ ಒಂದು ಇಮೇಲ್ ಅಥವಾ ಖಾಸಗಿ ಜಾಹಿರಾತು ದೊರಕಿರುತ್ತದೆಂದು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿಯತ್ತದೆ. ನಿಮ್ಮ ಇಂಟರ್‌ನೇಟ್ ಬಳಕೆ ಅಭ್ಯಾಸವನ್ನು ಗಮನಿಸಿ ನಿಮ್ಮನ್ನು ಗ್ರಾಹಕರಾಗಿ ಮಾಡಿಕೊಳ್ಳುವ ಉದ್ದೇಶದಿಂದ ಇದನ್ನು ಮಾಡಲಾಗುತ್ತದೆ. ಆದ್ದರಿಂದ ಡಿಜಿಲಟ್ ಕ್ರಾಂತಿಯೊಂದಿಗೆ 2020ರ ವೇಳೆಗೆ, ಈ ಪ್ರಪಂಚದಲ್ಲಿ 1.7 ಎಂ.ಬಿ/ಸರ್ಕಾರಿನಂತೆ ಪ್ರತಿಯೊಬ್ಬ ವ್ಯಕ್ತಿಯ ಹೋಸ ಮಾಹಿತಿ ಸ್ವಷ್ಟಿಯಾಗಿರುತ್ತದೆ ಎಂದು ಹೇಳಲಾಗಿದೆ. ಈ ಮಾಹಿತಿಯ ಕೇವಲ ನಿಮ್ಮ ಫೇಸ್‌ಬುಕ್, ವ್ಯಾಟ್ಸ್‌ಅಪ್ ಮಾತ್ರವಲ್ಲ ನಿಮ್ಮ ಹೋನಿನಲ್ಲಿರುವ ಜಿಪಿಎಸ್, ಅಪ್‌ಲೋಡ್ ಮಾಡುವ ಮತ್ತು ಡೋನ್‌ಲೋಡ್ ಮಾಡುವ ಚಿತ್ರಗಳು ಇತ್ಯಾದಿಗಳ ಮೂಲಕ ಎಲ್ಲವೂ ಸ್ನೇಹಿತ್ಯಾಗಿರುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ ನಮ್ಮ ಎಲ್ಲ ಮಾಹಿತಿಗಳನ್ನು ಆಧಾರಾಗೆ ಜೋಡಿಸಿರುವುದರಿಂದ ಇದು ಮಾರ್ಕೆಟಿಂಗ್‌ನಲ್ಲಿ ನಿಶಿರ ಮಾಹಿತಿ ಪಡೆದು ಗ್ರಾಹಕರನ್ನು (ಅವರ ಒಟ್ಟಿಗೆಯೊಂದಿಗೆ) ತಮ್ಮ ವ್ಯಾಪಾರಕ್ಕಾಗಿ ಉದ್ದೇಶಿಸಿದೆ.



ಬ್ಯಾಂಕಿಗ್ ವಲಯದಲ್ಲಿ ಭಾರತದ ಸ್ಥಿತಿ

ಹತ್ತೊಂಬತ್ತರ ದಶಕದಲ್ಲಿ ಕೇಂದ್ರಿತ ಬ್ಯಾಂಕಿಗಳ ಬರುವ ಮುನ್ನ ಬ್ಯಾಂಕುಗಳು ತಮ್ಮ ಶಾಖೆಗಳ ಸಿಬ್ಬಂದಿಗಳು ಮತ್ತು ಮಾನೇಜರುಗಳ ಮೂಲಕ ಗ್ರಾಹಕರನ್ನು ವ್ಯೇಯಿಸಿದ್ದಾಗಿ ತಿಳಿಯತ್ತಿತ್ತು. ಅವರಿಗೆ ಗ್ರಾಹಕರು ಯಾರು ಮತ್ತು ಅವರೇನು, ಅವರ ಕುಟುಂಬದವರು ಯಾರು ಹಾಗೂ ಅವರು ಏನು ಮಾಡುತ್ತಿದ್ದಾರೆಂಬುದೇಲ್ಲಾ ತಿಳಿದಿತ್ತು. ಕೇಂದ್ರ ಬ್ಯಾಂಕಿಗ್ ಅನುಷ್ಠಾನದ ಬಳಿಕೆ ಮತ್ತು ಚಿಲ್ಲರೆ ವ್ಯಾಪಾರದ ಮೇಲೆ ಒತ್ತು ನೀಡಿದ ನಂತರ ಮೂರನೆಯ ಪಕ್ಷದವರೆ ಪದಾರ್ಥಗಳತ್ತ ವಾಲುತ್ತಾ ನಾವು ನಾವು ಆ ಒಳನೋಟವನ್ನು ಕಳೆದುಕೊಂಡಿದ್ದೇವೆ. ಹಿಂದಿನ ಸನ್ನಿಹಿತದಲ್ಲಿ ನಾವು ಗ್ರಾಹಕರ ನಿರೀಕ್ಷೆಯನ್ನು ಮೂರ್ಕೆಸ್ತಿದ್ದೇವು. ಆದರೆ ಈಗ ನಾವು ಪದಾರ್ಥವನ್ನು ಹೊರತೆರುವಲ್ಲಿ ಹೆಚ್ಚು ಗಮನ ಹರಿಸುತ್ತಿದ್ದೇವೆ. ಈ ಪರಿವರ್ತನಾ ಹಂತದಲ್ಲಿ ನಾವು ಬ್ಯಾಂಕಿಗಿನ ತತ್ವಗಳ ಸುವರ್ಣಕಾಲದ ಹಿಂದಿನ ದಿನಗಳಿಗೆ ಹೋಗಬೇಕಾಗುತ್ತದೆ. ಈ ಬ್ಯಾಂಕಿಗಳನ್ನು ಆರ್ಥಿಕ ಅಸ್ತಿತ್ವ ಎನ್ನಬಹುದು. ಇಲ್ಲಿ ಮೊದಲೇ ಗ್ರಾಹಕರ ವ್ಯೇಯಿಸಿಕೆ ಅಗತ್ಯಗಳನ್ನು ತಿಳಿದಿರಬೇಕಾಗುತ್ತದೆ. ಪದಾರ್ಥಗಳನ್ನು ಮಾರಲು ಪ್ರಯತ್ನಮಾಡುವ ಬದಲಿಗೆ ಇಲ್ಲಿ ನಾವು ಗ್ರಾಹಕರಿಗೆ ಬೇಕಾದುದನ್ನು ಮಾತ್ರ ಮಾರಬೇಕಾಗುತ್ತದೆ. ಇಂದು ನಾವು ಈ ದೊಡ್ಡ ಹೊರೆಯನ್ನು ಬಿಗ್ ಡಾಟಾ ವಿಶ್ಲೇಷಣೆಯ ಸಹಾಯದಿಂದ ನಿರ್ವಹಿಸಬಹುದು. ಬೇರೆ ಉದ್ದಿಮೆಗಳಿಗೆ ಹೋಲಿಸಿದರೆ ಬ್ಯಾಂಕುಗಳಲ್ಲಿ ಹೆಚ್ಚು ಮಾಹಿತಿ ಇರುತ್ತದೆ. ಆದರೆ ನಾವು ಇದನ್ನು ಇನ್ನೂ ಬಳಸಲು ಆರಂಭಿಸಿಲ್ಲ. ನಾವು ಗ್ರಾಹಕರ ಪ್ರಮುಖ ಮಾಹಿತಿಯನ್ನು ಹೊಂದಿದ್ದು ಯಾವುದೇ ಇತರೆ ಸಂಸ್ಥೆಗಳಿಗಂತಹ ಹೆಚ್ಚು ಉತ್ತಮವಾಗಿ ನಿಮ್ಮ ಪದಾರ್ಥಗಳನ್ನು ಮಾರಬಲ್ಲೇವು. ಅಕೌಂಟುಗಳ ಸ್ವಾಮೀತ್ವ ಮತ್ತು ಸಿಬ್ಬಂದಿಗಳ ಧೋರಣೆಯಿಂದಾಗಿ ನಾವು ಇಂದು

ಮಾಹಿತಿ ಬಿಕ್ಕಣಿಗೆ ನಾವು ಸಿಲುಕೆದ್ದೇವೆ. ನಮ್ಮ ಸಿಸ್ಟಂಗಳಲ್ಲಿ ಸಮರ್ಪಕವಾಗಿ ಮಾಹಿತಿ ಸ್ವೀಕರಣೆಯಾಗಿಲ್ಲ. ಇದರಿಂದಾಗಿ ನಮ್ಮ ಹಾದಿ ಇಂದು ಸುಲಭವಾಗಿಲ್ಲ. ಆದ್ದರಿಂದ ಇಂದು ನಾವು ಬಿಗ್ ಡಾಟಾ ಧೋರಣೆಯನ್ನು ಅನುಸರಿಸಬೇಕೆಂದರೆ ಕೆಳಕಂಡ ಪ್ರಕ್ರಿಯೆಯನ್ನು ಪಾಲಿಸಬೇಕು.

1. ಮಾಹಿತಿ ಸಂಗ್ರಹ
2. ಮಾಹಿತಿ ಶೈಲಿರಣ್ಣ
3. ಮಾಹಿತಿ ವಿಶ್ಲೇಷಣೆ
4. ಮಾಹಿತಿ ಬಳಕೆ

ಇದರ ಸೂಕ್ತ ಅನುಷ್ಠಾನದ ತಿಳಿವಳಿಕೆಗಾಗಿ ನಾವು ಮಾಹಿತಿಯನ್ನು ಎರಡು ಗುಂಪಾಗಿ ವಿಂಗಡಿಸಬೇಕು. ಈಗಿರುವ ಗ್ರಾಹಕರು ಒಂದು ಗುಂಪು. ಇಲ್ಲಿ ನಮಗೆ ವಿಶ್ಲೇಷಣೆ ಬೇಕಾಗುತ್ತದೆ ಮತ್ತು ಇನ್ನೊಂದು ಗುಂಪೆಂದರೆ ಮುಂದೆ ನಾವು ಬಯಸುವ ಗ್ರಾಹಕರ ಗುಂಪು.

ಪ್ರಸ್ತುತ ಗ್ರಾಹಕ

ಮಾಹಿತಿ ಸಂಗ್ರಹ : ಹಲವಾರು ವಾಹಿನಿಗಳ ಮೂಲಕ ಮಾಹಿತಿ ಸಂಗ್ರಹ ತಾಣಗಳನ್ನು ಗುರುತಿಸುವುದು.

1. ಶಾಖೆಗಳು
2. ಅಪ್ಲಿಕೇಶನ್‌
3. ಇಂಟರ್ ನೇಟ್ ಬ್ಯಾಂಕಿಗಳ್
4. ಎಸ್ ಎಂಎಸ್ ಮತ್ತು ಇಮೇಲ್
5. ಕ್ರೆಡಿಟ್ ರೇಟಿಂಗ್ ಮತ್ತು ಕ್ರೆಡಿಟ್ ಮಾಹಿತಿ ಕಂಪನಿಗಳು

1. ಶಾಖೆಗಳು : ಈ ಉಪಭಿಂಡದಲ್ಲಿ ನಿಮ್ಮ ಶಾಖೆಗಳು ಹರಡಿವೆಯೆಂಬುದೇ ನಿಮ್ಮ ಸಂಘರ್ಷ ಅತಿ ದೊಡ್ಡ ಲಾಭವಾಗಿದೆ. ಇಂದು ನಾವು ಸಿಬ್ಬಂದಿಗಳನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಮಾಹಿತಿ ಸಂಗ್ರಹದ ಒಂದು ವಾಡಿಕೆಯನ್ನು ರೂಪಿಸಬೇಕಷ್ಟೆ.

2. ಅಪ್ಲಿಕೇಶನ್ ಬ್ಯಾಂಕಿಗಳ್ ಮತ್ತು ಇಂಟರ್ ನೇಟ್ ಬ್ಯಾಂಕಿಗಳ್ : ನಿಮ್ಮ ಸೌಲಭ್ಯಗಳಲ್ಲಿ ಈಗಾಗಲೇ ಗ್ರಾಹಕರು ಇರುವುದರಿಂದ ನಮಗೆ ಮಹದವಕಾಶ ಸಿಕ್ಕಿತ್ತೆಯೇ. ನಿಮ್ಮ ಆಪ್‌ಗಳಲ್ಲಿ ನಿರ್ದಿಷ್ಟ ಗುಣಲಕ್ಷಣಗಳನ್ನು ಸೇರಿಸಿ ನಾವು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಬಹುದು. ಇವು ಗ್ರಾಹಕರಿಗೆ ಸಂಬಂಧಿಸಬಹುದು. ಗ್ರಾಹಕರಿಗೆ ಸಂಬಂಧಿಸಬಹುದು ಮತ್ತು ಅವರಿಗೆ ಹೊಂದುವ ಗುಣಲಕ್ಷಣಗಳಾಗಿರುತ್ತದೆ. ಈ ಗುಣಲಕ್ಷಣಗಳಲ್ಲಿ ಒಬ್ಬ ತೆರಿಗೆದಾರ,

ಹಣಕಾಸು ಯೋಜಕ ಮತ್ತು ಚೆಕ್ ಬುಕ್ ಚಾಚುಗಳಲ್ಲಿ ವಿಶೇಷ ರಿಯಾಲಿಟಿ ನೀಡುವ ಒಂದು ಮಾದರಿ ಪದಾರ್ಥಗಳು ಸೇರಿರಬಹುದು ಅಥವಾ ಇತರೆ ಪ್ರಯೋಜನಗಳನ್ನು ನೀಡುವಂತೆ ಆಗಿರಬಹುದು. ಮೂಲವಾಗಿ ನಾವು ಗ್ರಾಹಕರ ಆಸಕ್ತಿ ಉಂಟುಮಾಡುವುದಾಗಿರಬೇಕು ಮತ್ತು ಅವರು ತಮ್ಮ ಆದಾಯ ಮತ್ತು ಉಳಿತಾಯಗಳ ಮೂಲ ಮಾಹಿತಿ ನೀಡುವಂತಹದ್ವಾಗಿರಬೇಕು.

3. ಎಸ್ ಎಂಎಸ್ ಮತ್ತು ಇಮೇಲ್‌ಗಳು: ಮಾಹಿತಿ ಕೇಂದ್ರವನ್ನು ಉಂಟುಮಾಡುವ ಸಾಮಾನ್ಯ ವಿಧಾನವೆಂದರೆ ಬ್ಯಾಂಕುಗಳು ಎಸ್‌ಎಂ ಎಸ್ ತಮ್ಮ ಗ್ರಾಹಕರಿಗೆ ಕಳುಹಿಸುವುದು. ಮತ್ತು ತಾವು ಪಡೆಯುವ ಸೇವೆಗಳ ಬಗ್ಗೆ ಪ್ರತ್ಯೇತ ಪಡೆಯಲು ಕೋರುವುದು. ಈ ಮೂಲಕ ಬ್ಯಾಂಕುಗಳು ಗ್ರಾಹಕರ ಮಾಹಿತಿ ಸಂಗ್ರಹಿಸಬಹುದು.

4. ಕ್ರೆಡಿಟ್ ರೇಟಿಂಗ್ ಏಜನ್ಸಿ: ಈ ಮೂಲಕ ನಾವು ಸಾಲ ನೀಡಲು ಬೇಕಾದ ಮಾಹಿತಿಯನ್ನು ಸಂಗ್ರಹಿಸಬಹುದು. ಅವರ ರೇಟಿಂಗ್ ಪ್ರಕಾರ ನಮಗೆ ನಾವು ಗ್ರಾಹಕರನ್ನು ಅಳೆಯಬಹುದು. ನಮ್ಮ ವ್ಯವಹಾರವನ್ನು ಅವರೊಂದಿಗೆ ಮಾಡಬಹುದು.

5. ಕ್ರೆಡಿಟ್ ಮಾಹಿತಿ ಕಂಪನಿಗಳು: ಈಗಿರುವ ಗ್ರಾಹಕರ ಸ್ಥಳ ಬದಲಾವಣೆ, ಸಂಪರ್ಕ ಬದಲಾವಣೆ, ಕ್ರೆಡಿಟ್ ಕಾರ್ಡ್ ಅಥವಾ ಅವರ ಇನ್‌ಪ್ರೋಡ್ ಅಗತ್ಯಗಳ ಮಾಹಿತಿ ಸಂಗ್ರಹಿಸಲು ಇದು ಬಹಳ ಉತ್ತಮ.

6. ಮಾಹಿತಿ ಶೇಖರಣೆ: ಬ್ಯಾಂಕುಗಳು ಬಿಗ್ ಡಾಟಾ ವಿಶೇಷಣೆ ಮಾಡುವ ಸಂಸ್ಥೆಗಳನ್ನು ಸಂಪರ್ಕಿಸಬಹುದು ಅಥವಾ ಅನುಸರಿಸಬಹುದು. 7. ಮಾಹಿತಿ ವಿಶೇಷಣೆ ಮತ್ತು ಬಳಕೆ: ಬ್ಯಾಂಕು ಪದಾರ್ಥಗಳಿಗೆ ಬಳಸಲಾಗದ ಮತ್ತು ವಿಶೇಷಿಸಲಾಗದ ಮಾಹಿತಿ ನಿರೂಪಣೆಯಾಗಿ. ಬ್ಯಾಂಕುಗಳು ಮಾಹಿತಿ ಬಳಕೆಯ ಕೆಲವು ಅಂಶಗಳತ್ತ ಗಮನಹರಿಸಬೇಕು. ಈ ಹಿಂದೆ ನಾವು ಚಚೆಸಿದಂತೆ ಆರ್ಥಿಕ ಅಸ್ತಿತ್ವ ಇಲ್ಲಿ ಬಹಿರುವು. ಈ ಮೂಲಕ ನಮಗೆ ಮಾಹಿತಿಯ ಇನ್‌ಪ್ರೋಡ್ ಆಗಿರುವುದು ಅಂಶಗಳನ್ನು ನಿರೂಪಿಸಬಹುದು.



ಕೆಲವು ಪ್ರಯೋಜನಗಳು

* ನಮ್ಮ ಬಿಸಿನೆಸ್ ಬ್ಯಾಂಕುಗಳಲ್ಲಿ ಅತಿದೊಡ್ಡ ಕೊಡುಗೆದಾರರ ಮಾಹಿತಿಯನ್ನು ಸಂಗ್ರಹಿಸಿ ಅವರಿಗೆ ವ್ಯೇಯಕ್ತವಾಗಿ ಕ್ಷಾಲೆಂಡರುಗಳನ್ನು ಕಾಣಿಸಿಕೊಂಡಿರುವುದು. ಅವರ ಮಟ್ಟಿಹಬ್ಬದ ದಿನ ಶುಭಾಶಯ ಕಾರ್ಡನ್ನು ನೀಡುವುದು ಇತ್ಯಾದಿಗಳ ಮೂಲಕ ಅವರಲ್ಲಿ ಮತ್ತುಪ್ರಾಚೀನ ಬೆಂಬಲ ಮತ್ತು ಸಹಕಾರವನ್ನು ಹಾಗೂ ನಮ್ಮ ಬಾಹ್ಯಾಂಡನ್ನು ಶಿಫಾರಸು ಮಾಡಲು ಕೋರುವುದು. ಇದರ ಜೊತೆಗೆ ಅವರ ಅಗತ್ಯಗಳನ್ನು ಪಟ್ಟಿಯನ್ನು ಸೇರಿಸಿ ಒಂದು ರಿಟಾರ್ನ್ ಮೇಲೂ ಮೂಲಕ ಮಾಡಬಹುದು. ಇದು ಬ್ಯಾಂಕುಗಳಿಗೆ ಆರ್ಥಿಕ ಅಸ್ತಿತ್ವ ನಿರ್ಧಾರಣೆಗಳಲ್ಲಿ ಕೆಲಸ ಮಾಡಲು ನೇರವು ನೀಡುತ್ತದ್ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಾಪಾರವನ್ನು ಹೆಚ್ಚಿಸುತ್ತದೆ ಮತ್ತು ಗ್ರಾಹಕರ ದೂರುಗಳು ಅಥವಾ ಸಮಸ್ಯೆಗಳನ್ನು ನಿರಾರಿಸುತ್ತದೆ.

ಯಾವುದೇ ಸಂಪರ್ಕ ಮಾರ್ಗದರ್ಶಕ ಗ್ರಾಹಕರು ತಮ್ಮ ಕೋಪವನ್ನು ಮನಬಿಜ್ಞಿ ಹೇಳುವಂತೆ ಅನುವಮಾಡಿಕೊಟ್ಟರೆ ಅದು ನೊಂದ ಗ್ರಾಹಕರನ್ನು ಮನವೊಲಿಸಿಕೊಳ್ಳಬಹುದು ಅತ್ಯುತ್ತಮ ಮಾರ್ಗಗಳಲ್ಲಿ ಒಂದು.

* ಕ್ರೆಡಿಟ್ ರೇಟಿಂಗ್ ಏಜನ್ಸಿಗಳ ಮೂಲಕ ಮಾಹಿತಿ ಪಡೆದರೆ ಬ್ಯಾಂಕುಗಳು ಬಹಳ ಅಪೇಕ್ಷಿತ ಗ್ರಾಹಕರನ್ನು ಮಹಡಿಕೆ ಅವರನ್ನು ತಮ್ಮ ಸೇರಿಯಲು ನೇರವಾಗುತ್ತದೆ. ಅವರನ್ನು ಮುಖ್ಯ ಸಾಲ ಪದಾರ್ಥ ಅಥವಾ ಯಾವುದೇ ಇನ್‌ಪ್ರೋಡ್ ಪದಾರ್ಥಗಳಿಗೆ ಆಕಾರಿಸಬಹುದು. ಬೇರೆ ಬ್ಯಾಂಕಿನ ಹಣಸಾಲ ಉರವಲುದಾರರನ್ನು ಮನೆ ಸಾಲ ನೀಡುವುದಕ್ಕಾಗಿ ಕೇಳಬಹುದು.

* ಕ್ರೆಡಿಟ್ ಬ್ಯಾಂಕುಗಳು ಬ್ಯಾಂಕುಗಳಿಗೆ ನಿಜಕ್ಕೂ ದೊಡ್ಡ ಬಿಗ್ ಡಾಟಾ ಯಾವುದೇ ಆಗಿರುವುದು ಅಂಶಗಳನ್ನು ನಿರೂಪಿಸಬಹುದು.

ಒಪ್ಪಂದದಿಂದ ನಾವು ಗ್ರಾಹಕರ ಒಂದು ಸವಿವರ ಮಾಹಿತಿಯನ್ನು ಪಡೆಯಬಹುದು. ಉದಾಹರಣೆಗೆ ನಾವು ನಮ್ಮ 25 ಲಕ್ಷಕ್ಕೂ ಮೀರಿ ಮನೆ ಸಾಲ ಎರವಲು ಪಡೆದವರ ಮಾಹಿತಿ ಪಡೆಯಬೇಕೆಂದರೆ ಈ ಎರವಲುದಾರರ ನಿಖಿಲ ಸಾಲ ವಿವರಗಳನ್ನು ಈ ಮೂಲಕ ನಾವು ಪಡೆಯಬಹುದು. ಇದನ್ನು ಕ್ರೆಡಿಟ್ ಕಾರ್ಡ್, ಕಾರ್ಯ ಸಾಲ (ಕಾರ್ಯ ಸಾಲ ಮಂಜೂರಾತಿ 5 ವರ್ಷಕ್ಕಿಂತ ಹಿಂದೆ ತೋರಿಸಿದ್ದರೆ) ಇತ್ಯಾದಿ ಹಲವಾರು ಪದಾರ್ಥಗಳಿಗೆ ನಾವು ಈ ಮಾಹಿತಿಯನ್ನು ಬಳಸಿ ವಿಶೇಷಿಸಬಹುದು. ಈ ಮೂಲಕ ನಾವು ಸಾಕಷ್ಟು ಯಶಸ್ವಿಯಾಗಿ ಗ್ರಾಹಕರನ್ನು ತಿಳಿಯಬಹುದು ಮತ್ತು ಅವರಿಗೆ ನಿಜಕ್ಕೂ ಏನು ಬೇಕೆಂಬುದನ್ನು ನಿಖಿಲವಾಗಿ ಉಂಟಿಸಬ್ಲೆವು. ಇದರೊಂದಿಗೆ ಆ ಗ್ರಾಹಕರ ದಿಫಾಲ್ (ಸರಿಯಾಗಿ ಪಾವತಿಸದಿರುವುದು) ಪ್ರಮಾಣವನ್ನು ನಾವು ಮೊದಲೇ ತಿಳಿಯಬಹುದು ಅಥವಾ ಅಕೌಂಟನ್ನು ಹಿಂಪಡೆಯಬಹುದಾದ ಸಾಧ್ಯತೆಯನ್ನು ತಿಳಿಯಬಹುದು.

ಹೊಸ ಗ್ರಾಹಕರು

ಇದನ್ನು ಬ್ಯಾಂಕುಗಳ ವೆಬ್‌ಸೈಟುಗಳು ಅಧ್ಯತಮನ್ನು ಮಾಡಬಲ್ಲವು. ನಮ್ಮ ವೆಬ್ ಪೇಜಿನಲ್ಲಿ ಕೆಲವು ಗ್ರಾಹಕ ಕೇಂದ್ರಿತ ಅಂಶಗಳನ್ನು ಹಾಕಬೇಕು. ಬಹುತೇಕ ಸಂದರ್ಭಗಳಲ್ಲಿ ತಮ್ಮ ಸ್ಯೇಟಿನ್ನು ಪ್ರವೇಶಿಸಲು ಕೆಲಸ ಪ್ರಮುಖ ಮೂಲ ಮಾಹಿತಿಯನ್ನು ನೀಡುವುದನ್ನು ಕಡ್ಡಾಯ ಪಡಿಸಲು ಬ್ಯಾಂಕುಗಳು ಪ್ರಯೋಜನಿಸುತ್ತಿರುತ್ತಾರೆ. ಈ ಮಾಹಿತಿಗಳಿಗಾಗಿ ಹಲವಾರು ಸಂಘರ್ಷ ಜೊತೆ ಸಹಯೋಗವನ್ನು ಟೈ ಅಪ್ ವಿರುದ್ಧಿಸಬೇಕು. www.fundoodata.com ನಂತರ ವೆಬ್ ಸೈಟುಗಳು ಕನಿಷ್ಠ ದರದೊಂದಿಗೆ ಇಂತಹ ಮಾಹಿತಿಯನ್ನು ಒದಗಿಸುತ್ತವೆ. ಇದನ್ನು ನಮ್ಮ ಪ್ರಯೋಜನಕ್ಕೆ ನಾವು ಬಳಸಬಹುದು.

ಉಪಸಂಹಾರ

ಬೃಹತ್ ಮಾಹಿತಿ ವಿಶೇಷಣೆ ನಮಗೆ ಮಹತ್ವದರ್ವಾದ ಅವಕಾಶವನ್ನು ಒದಗಿಸುತ್ತಿದೆ. ಇಂದು ನಮ್ಮ ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಗುರುತಿಸಲು ಮತ್ತು ಅವರನ್ನು ಸಂಪರ್ಕಿಸಲು ಈ ಆರ್ಥಿಕ ಅಸ್ತಿತ್ವ ಯನ್ನು ಒಳಗೊಂಡಿರುತ್ತದೆ. □

ಭ್ರಾಹರಕರ್ವಿಂಜ್ ಭ್ರಾಹರಕರ್ವಿ ಇರಣಿಖಣಿ



ಇತಿಹಾಸ ಬ್ಯಾಂಕ್
ಹಲವು ಸ್ಥಾಪನಾ
ಇವಾಭ್ಯಾಲಿಗಾಂಧಿನ್ಯ ಹೊಂಬಿನ್ಯ,
ಶ್ರಕಾರಗಾಂಡಿ
ಹಲವು
ಬ್ಯಾಂಕಿಂಗ್ ಲೈಂಗ್ರಾಂತ್ಯ
ಒದಗಿತ್ತುತ್ತದೆ.
ಶ್ರಕಾರದ ಬ್ಯಾಂಕರ್ ಆಗಿ,
ಶ್ರಕಾರದ
ನಾನಾ ಶ್ಲಾಷ್ಟಿಗಾಂತ ಪರಾಣಾ
ಹಾವಾನ್ಯ ಟೀಕಿಲಿತ್ತುತ್ತದೆ
ಮತ್ತು ಹಾವತಿತ್ತುತ್ತದೆ.
ಅಲ್ಲದೆ,
ಶ್ರಕಾರಗಾಂಡಿ
ತಾಲವಾನ್ಯ ತಂದ್ರಾಷ್ಟಿತ್ತುವುದಲ್ಲದೆ,
ಅದನ್ಯ ಲಿವಾಷಿತ್ತುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಬಿ) ನ್ಯೂ 1934ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ನಿಯಮಗಳ ಅನ್ವಯ ವಿಷಿಲ್ 1,1935ರಲ್ಲಿ ಸಾಫಿಸಲಾಯಿತು. ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿಯನ್ಯೂ ಮೊದಲು ಕೊಲ್ಕತ್ತಾದಲ್ಲಿ ಸಾಫಿಸಿ, ಬಳಿಕ 1937ರಲ್ಲಿ ಶಾಶ್ವತವಾಗಿ ಮುಂಬೆಗೆ ಸ್ಥಳಾಂತರಿಸಲಾಯಿತು. ಮೊದಲು ಖಾಸಗಿ ಒಡೆತನದಲ್ಲಿದ್ದರೂ, 1949ರಲ್ಲಿ ಬ್ಯಾಂಕ್ ಗಳ ರಾಷ್ಟ್ರೀಕರಣದ ಬಳಿಕ ರಿಸರ್ವ್ ಬ್ಯಾಂಕ್ ನ ಒಡೆತನವು ಸಂಪೂರ್ಣವಾಗಿ ಭಾರತ ಸರ್ಕಾರದ ಸ್ವಾಮ್ಯದಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನ ಪ್ರಸ್ತಾವನೆಯು ರಿಸರ್ವ್ ಬ್ಯಾಂಕ್ ನ ಮೂಲಭೂತ ಕೆಲಸಕಾರ್ಯ ಕುರಿತು ಹೇಳುವುದಿದು:

‘ಬ್ಯಾಂಕ್ ನೋಟಗಳ ಹೊರ ಹರಿವನ್ಯ ನಿಯಂತ್ರಿಸುವುದು ಮತ್ತು ಭಾರತದಲ್ಲಿ ಆರ್ಥಿಕ ಸ್ಥಿರತೆಯನ್ಯ ಕಾಯ್ದುಕೊಳ್ಳಲು ಕಾಪು ಹಣವನ್ಯ ಕಾಯ್ದುಕೊಳ್ಳುವುದು ಹಾಗೂ ದೇಶದ ಹಿತಕ್ಕಾಗಿ ಕರೆಸ್ತಿ ಮತ್ತು ನಾಲ ವ್ಯವಸ್ಥೆಯ ನಾಮಾನ್ಯ ನಿರ್ವಹಣೆ: ಜಣಲವಾಗುತ್ತ ನಡೆದಿರುವ, ಸಂಕೀರಣ ಆರ್ಥಿಕ ವ್ಯವಸ್ಥೆಯು ಒಡ್ಡುತ್ತಿರುವ ಸವಾಲುಗಳನ್ಯ ಎದುರಿಸಲು ಆಧುನಿಕ ಆರ್ಥಿಕ ಕಾರ್ಯನೀತಿಯನ್ಯ ರೂಹಿಸುವುದು, ಬೆಳವಣಿಗೆಯ ಗುರಿಯನ್ಯ ಇಟ್ಟುಕೊಂಡು ಬೆಲೆಯಲ್ಲ ಸ್ಥಿರತೆಯನ್ಯ ಕಾಯ್ದುಕೊಳ್ಳುವುದು’.

ರಿಸರ್ವ್ ಬ್ಯಾಂಕ್ ನ ವಹಿವಾಟನ್ಯ ನಿರ್ದೇಶಕರ ಕೇಂದ್ರೀಯ ಮಂಡಳ ನಿರ್ವಹಿಸುತ್ತದೆ. ಭಾರತೀಯ ರಿಸರ್ವ್

ಬ್ಯಾಂಕ್ ಕಾಯಿದೆಯನ್ಯ ಭಾರತ ಸರ್ಕಾರವು ಮಂಡಳಿಯನ್ಯ ನೇಮಿಸುತ್ತದೆ.

ಆರ್ಬಿಬಿ ಹಣಕಾಸು ನೀತಿ

ಕಾಯಿದೆಯಲ್ಲಿ ಸೂಚಿಸಿದ ಗುರಿಯನ್ಯ ಸಾಧಿಸಲು ಕೇಂದ್ರ ಬ್ಯಾಂಕ್, ತನ್ನ ನಿಯಂತ್ರಣದಲ್ಲಿರುವ ಹಣಕಾಸಿನ ಸಾಧನಗಳನ್ಯ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದೇ ಹಣಕಾಸು ನೀತಿ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಬಿ)ಗೆ ಹಣಕಾಸಿನ ನೀತಿಯನ್ಯ ರೂಪಿಸುವ ಜವಾಬ್ದಾರಿಯನ್ಯ ವಹಿಸಲಾಗಿದೆ. 1934ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯಡಿ ಈ ಜವಾಬ್ದಾರಿಯನ್ಯ ಸ್ವಷ್ಟವಾಗಿ ಆರ್ಬಿಬಿಗೆ ವಹಿಸಲಾಗಿದೆ.

ಹಣಕಾಸು ನೀತಿಯ ಪ್ರಾಥಮಿಕ ಉದ್ದೇಶವೇನೆಂದರೆ, ಬೆಳವಣಿಗೆಯ ಗುರಿಯನ್ಯ ಮನಸ್ಸಿನಲ್ಲಿಪ್ಪುಕೊಂಡು ದರದಲ್ಲಿ ಸ್ಥಿರತೆಯನ್ಯ ಕಾಯ್ದುಕೊಳ್ಳುವುದು. ಸುಸ್ಥಿರ ಬೆಳವಣಿಗೆಗೆ ದರದಲ್ಲಿ ಸ್ಥಿರತೆ ಎನ್ನುವುದು ಒಂದು ಮೂವೆ ಶರತ್ತು.

ಇತ್ತೀಚಿನ ಉಪಕ್ರಮಗಳು

ಹಣದುಬ್ಬರವನ್ಯ ಗುರಿಯಾಗುಳ್ಳ ಸ್ಥಿತಿಸ್ಥಾಪಕಕ್ಕೆರುವ ಚೌಕಟ್ಟನ್ಯ ಜಾರಿಗೇಳಿಸಲು ಶಾಸನಾತ್ಮಕ ಆಧಾರವನ್ಯ ಒದಗಿಸಲು 1934ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ ಗೆ ಮೇ 2016ರಲ್ಲಿ ತಿದ್ದುಪಡಿ ತರಲಾಯಿತು. ತಿದ್ದುಪಡಿಗೊಂಡ ಆರ್ಬಿಬಿ ಕಾಯಿದೆಯ ಭಾರತ ಸರ್ಕಾರವು ರಿಸರ್ವ್ ಬ್ಯಾಂಕ್ ನ ಸಲಹೆ-ಸೂಚನೆ ಮೇರೆಗೆ ಮುಂದಿಟ್ಟ ಹಣದುಬ್ಬರ ಗುರಿಯನ್ಯ ಪ್ರತಿ ಐದು ವರ್ಷಕ್ಕೊಮ್ಮೆ ನಿಗದಿಪಡಿಸುತ್ತದೆ. ಮೇ 2016ರ ತಿದ್ದುಪಡಿಗೆ ಮುನ್ನ ಸ್ಥಿತಿಸ್ಥಾಪಕಕ್ಕೆರುವ

* ಮೂಲ : ಆರ್ಬಿಬಿ ಅಧಿಕೃತ ವೆಬ್‌ಸೈಟ್

ಹಿಂದಿರುಗಿ ನೋಡಿದಾಗಿ.....

ಬ್ಯಾಂಕ್ ನೋಟು ನೀಡಿಕೆಯು ನಿಯಂತ್ರಣ, ಹಣಕಾಸು ಸ್ಥಿರತೆಯನ್ನು ಕಾಪಾಡಲು ಆಪಂದಿಸಬಹುದು ಕಾಯ್ದುಕೊಳ್ಳಲು ಮತ್ತು ನಾಲ ಹಾಗೂ ಕರೆಸ್ವಿ ವ್ಯವಸ್ಥೆಯನ್ನು ದೇಶದ ಒಳಿತಿಗಾಗಿ ಬಳಸಿಕೊಳ್ಳಲು ರಿಸರ್ವ್ ಬ್ಯಾಂಕ್‌ನ್ನು ಸ್ಥಾಪಿಸಲಾಯಿತು. ಇಂಹಿರಿಯಲ್ಲಾ ಬ್ಯಾಂಕ್ ಆಫ್ ಇಂಡಿಯಾದ ಕರೆಸ್ವಿ ನಿಯಂತ್ರಕರ ಹಿಡಿತದಲ್ಲಿದ್ದ ಸರ್ಕಾರದ ಖಾತೆಗಳು ಹಾಗೂ ಸಾರ್ವಜನಿಕ ನಾಲದ ನಿಯಂತ್ರಣವನ್ನು ಕೈಗೆತ್ತಿಕೊಳ್ಳಲಿದ್ದ ಮೂಲಕ ಬ್ಯಾಂಕ್ ಕಾರ್ಯಾರಂಭ ಮಾಡಿತು. ಕೊಲ್ಲತ್ತಾ, ಮುಂಬಯಿ, ಜನ್‌ಪ್ರಾ, ರಂಗೂನ್ (ಮಾನ್ಯನ್ಯಾರ್), ಕರಾಜಿ ಮತ್ತು ಕಾನ್‌ಪೋಲ್ (ಕಾನ್ಪುರ್) ದಲ್ಲಿ ಕರೆಸ್ವಿ ಕಚೇರಿಗಳು ನೀಡಿಕೆ ಇಲಾಖೆಯ ಶಾಖೆಗಳಾದವು. ಕೊಲ್ಲತ್ತಾ, ಮುಂಬಯಿ, ಮದ್ರಾಸ್. ಡೆಲ್ಲಿ ಮತ್ತು ರಂಗೂನ್‌ನಲ್ಲಿ ಬ್ಯಾಂಕಿಂಗ್ ಇಲಾಖೆಯ ಶಾಖೆಗಳನ್ನು ತೆರೆಯಲಾಯಿತು. ಬಮಾರವನ್ನು ಜಪಾನೀಯರು ಆಕ್ರಮಿಸುವವರೆಗೆ ಹಾಗೂ ಬಳಕೆ ಏಷ್ಟಿಲ್ 1947ರವರೆಗೆ, ರಿಸರ್ವ್ ಬ್ಯಾಂಕ್ ಬ್ಯಾಂಕ್ ಬಮಾರದ ಕೇಂದ್ರ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತಿತ್ತು. ಭಾರತದ ವಿಭಜನೆ ಬಳಕೆವೂ ಜೂನ್ 1948ರವರೆಗೆ, ಸ್ವೇಂಬ್ರ ಬ್ಯಾಂಕ್ ಆಫ್ ಪಾಕಿಸ್ತಾನ್ ಸ್ಥಾಪನೆ ಆಗುವವರೆಗೆ, ರಿಸರ್ವ್ ಬ್ಯಾಂಕ್ ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಶೇರುದಾರರ ಹೂಡಿಕೆಯಿಂದ ಆರಂಭವಾಗಿದ್ದ ಬ್ಯಾಂಕ್‌ನ್ನು 1949ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು.

ರಿಸರ್ವ್ ಬ್ಯಾಂಕ್‌ನ ವ್ಯೇಶಿಷ್ಟವೆಂದರೆ, ಆರಂಭದಿಂದಲೂ ಅಭವ್ಯಧಿ ಅದರಲ್ಲಿ ಕೃಷಿ ಕ್ಷೇತ್ರದ ಅಭವ್ಯಧಿಗೆ ವಿಶೇಷ ಒತ್ತು ನೀಡಿದೆ. ಭಾರತ ಹಂಚವಾಷಿಕ ಯೋಜನೆಯನ್ನು ರೂಪಿಸುತ್ತಿದ್ದ ವೇಳೆ ಬ್ಯಾಂಕ್ ಮನ್ಯಲೀಗೆ ಬಂದಿತು. ಅದರಲ್ಲಿ 100ರ ದಶಕದಲ್ಲಿ ರಿಸರ್ವ್ ಬ್ಯಾಂಕ್ ಹಲವು ರೀತಿಯಲ್ಲಿ ಹಣಕಾಸು ನೆರವು ನೀಡಲಿಲ್ಲ ಮನ್ಯಲೀಗೆ ಬಂದಿತು. ಅದರಲ್ಲಿ 100ರ ದಶಕದಲ್ಲಿ ರಿಸರ್ವ್ ಬ್ಯಾಂಕ್ ಹಣಕಾಸು ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಿಲ್ಲದೆ, ಭಾರತೀಯ ದಿಪಾಲಿ ಇನ್‌ರೂರ್ನ್ ಮತ್ತು ಕ್ರೀಡಿಟ್ ಗ್ರಾರಂಬ ಕಾರ್ಯೋರೆಣ್ನಾ, ಭಾರತೀಯ ಯೂನಿಟ್ ಪ್ರಿಸ್ಟ್(ಯುಟಿ). ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್, ನ್ಯಾಷನಲ್ ಬ್ಯಾಂಕ್ ಆಫ್ ಅರ್ಕಿಟ್‌ಲ್ ಆಂಡ್ ರೂರಲ್ ಡೆವಲಪ್‌ಮೆಂಟ್(ನಬಾಡ್‌). ಇನ್‌ರೂರ್ನ್ ಆಂಡ್ ಫ್ರೈನಾನ್ಸ್ ಹೌಸ್ ಆಫ್ ಇಂಡಿಯಾ ನೇರಿದಂತೆ ಹಲವು ಹಣಕಾಸು ಸಂಸ್ಥೆಗಳ ಸ್ಥಾಪನೆಯಲ್ಲಿ ಗಮನಾರ್ಹ ಪಾತ್ರ ವಹಿಸಿತು. ಉದಾರೀಕರಣದ ಬಳಕೆ ಅದರ ನೋಟವು ಕೇಂದ್ರ ಬ್ಯಾಂಕ್‌ನ ಕೆಲಸಗಳಾದ ಹಣಕಾಸು ನೀತಿ, ಬ್ಯಾಂಕ್‌ಗಳ ಮೇಲುಸ್ತುವಾರಿ ಹಾಗೂ ನಿಯಂತ್ರಣ, ಪಾವತಿ ವ್ಯವಸ್ಥೆಯ ಮೇಲ್ಪ್ರಜಾರಣ ಹಾಗೂ ಹಣಕಾಸು ಮಾರುಕಟ್ಟಿಯ ಅಭವ್ಯಧಿಯ ಕಡೆಗೆ ಗಮನ ಹರಿಯಿತು.

ಹಣದುಬ್ಬರದ ನಿಯಂತ್ರಣವನ್ನು ಹಣಕಾಸು ಕಾರ್ಯನೀತಿ ಜೊಕಟ್ಟು ಕುರಿತ ಭಾರತ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನಡುವಿನ ಫೆಬ್ರವರಿ 20,2015ರ ಒಪ್ಪಂದವು ನಿರ್ವಹಿಸುತ್ತಿತ್ತು. ದೇಶದ ಕರೆಸ್ವಿಯ ವಿನ್ಯಾಸ, ಉತ್ಪಾದನೆ ಮತ್ತು ಒಟ್ಟಾರೆ ನಿರ್ವಹಣೆಯ ಜವಾಬ್ದಾರಿಯ ಭಾರತ ಸರ್ಕಾರ ಹಾಗೂ ಆರೋಬಿಂ ಮೇಲೆ ಇತ್ತು. ಸ್ವಜ್ಞ ಹಾಗೂ ಸಾರ್ಕಾ ನೋಟುಗಳು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಪೂರ್ವೇಕೆಯಾಗುವಂತೆ ನೋಡಿಕೊಳ್ಳಬೇಕಿತ್ತು. ಬೇಡಿಕೆಗೆ ಅನುಗುಣವಾಗಿ ರಿಸರ್ವ್ ಬ್ಯಾಂಕ್‌ಗೆ ನೋಟುಗಳು ಹಾಗೂ ನಾಣ್ಯಗಳನ್ನು ಪೂರ್ವೇಸುವ ಜವಾಬ್ದಾರಿ ಭಾರತ ಸರ್ಕಾರದ ಮೇಲೆ ಇತ್ತು. ಸರ್ಕಾರದ ಸಲಹೆ-ಸೂಚನೆ ಮೇರಿಗೆ ಆರೋಬಿಂ, ಹೊಸ ವಿನ್ಯಾಸ ಹಾಗೂ ಸುರಕ್ಷೆ ಅಂಶಗಳನ್ನು ಒಳಗೊಂಡ ನೋಟಗಳನ್ನು ರೂಪಿಸುವ ಮೂಲಕ ನೋಟುಗಳ ಖಚಿತವನ್ನು ನಿರಂತರವಾಗಿ ಹೆಚ್ಚಿಸುವ ಕೆಲಸ ಮಾಡುತ್ತಿತ್ತು.

ನಿಯಂತ್ರಕನಾಗಿ ಆರೋಬಿಂ

ಗುರಿಗಳು: ಖಾತೆದಾರರ ಹಿತಾಸಕ್ತಿಯ ರಕ್ಷಣೆ, ಕ್ರಮಬದ್ಧ ಅಭಿವೃದ್ಧಿ ಮತ್ತು

ಬ್ಯಾಂಕಿಗೆ ವಹಿವಾಟುಗಳ ಸೂಕ್ತ ನಿರ್ವಹಣೆ, ಬ್ಯಾಂಕಿಗೆ ವ್ಯವಸ್ಥೆಯ ಒಟ್ಟಾರೆ ಆರೋಗ್ಯ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲಿದ್ದು.



ಆರೋಬಿಂ ವ್ಯಾಪ್ತಿ : ವಾರ್ಷಿಕ ಬ್ಯಾಂಕ್‌ಗಳು (91), ಅವಿಲ ಭಾರತ ಹಣಕಾಸು ಸಂಸ್ಥೆಗಳು (5), ಸಾಲ ಮಾಹಿತಿ ನೀಡುವ ಕಂಪನಿಗಳು (4), ಪ್ರಾಂತೀಯ ಗ್ರಾಮೀಣ ಬ್ಯಾಂಕ್‌ಗಳು (56) ಮತ್ತು ಸ್ಥಳೀಯ ಪ್ರಾದೇಶಿಕ ಬ್ಯಾಂಕ್‌ಗಳು (4)

ವಿಕಾಸ : ಭಾರತೀಯ ಬ್ಯಾಂಕಿಗೆ ವ್ಯವಸ್ಥೆ ಬೇಳೆದಂತೆ ನಿಯಂತ್ರಣ ವ್ಯವಸ್ಥೆಯೂ ಅಭಿವೃದ್ಧಿ ಹೊಂದಿದೆ ಮತ್ತು ಅಂತಾರಾಷ್ಟ್ರೀಯ ಉತ್ತಮ ಕಾರ್ಯಾಚರಣೆ ಅಂಶಗಳನ್ನು ಆಧರಿಸಿದ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಸಾರ್ವತ್ರಿಕ ಬ್ಯಾಂಕ್ ಪರವಾನಗಿ ಕಾರ್ಯನೀತಿ : ಖಾಸಗಿ ಬ್ಯಾಂಕ್‌ಗಳಿಗೆ ಪರವಾನಗಿ ನೀಡುವ ಕುರಿತು ಫೆಬ್ರವರಿ 22,2013ರಲ್ಲಿ ಹೊರಡಿಸಿದ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರ ಇಬ್ಬರು ಹೊಸ ಅಜೆದಾರರಾದ, ಐಡಿಎಫ್‌ಸಿ ಲಿಮಿಟೆಡ್ ಹಾಗೂ ಬಂಧನ್ ಫ್ರೈನಾನ್ಸ್‌ಪ್ಲೇಟ್ ಲಿ.ಗೆ ಏಷ್ಟಿಲ್ 2,2014 ರಂದು ನೂತನ ಬ್ಯಾಂಕ್ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಈ ಪರವಾನಗಿ ನೀಡುವಿಕೆಯಲ್ಲಿನ ಅನುಭವವನ್ನು ಆಧರಿಸಿ, ಮಾರ್ಗದರ್ಶಿ ಸೂತ್ರಗಳನ್ನು ಮನಾರಚಿಸಲು ಮತ್ತು ನಿಯತವಾಗಿ ಪರವಾನಗಿ ನೀಡಲು, ಅಂದರೆ, 'ಕೇಳಿದವರಿಗೆ ಅನುಮತಿ' ನೀಡಲು ನಿರ್ಧರಿಸಲಾಗಿದೆ. ಸಾರ್ವತ್ರಿಕ ಬ್ಯಾಂಕ್‌ಗಳನ್ನು ನಿರಂತರವಾಗಿ ಅಧಿಕೃತಗೊಳಿಸಲು ಅಗತ್ಯವಾದ ಮಾರ್ಗಸೂಚಿಗಳನ್ನು ರೂಪಿಸಲು ರಿಸರ್ವ್ ಬ್ಯಾಂಕ್ ಕೆಲಸ ಮಾಡುತ್ತಿದೆ.

ಒತ್ತಡದಲ್ಲಿರುವ ಆಸ್ತಿಗಳ ನಿರ್ವಹಣೆ

ಒತ್ತಡದಲ್ಲಿರುವ ಆಸ್ತಿಗಳ ನಿರ್ವಹಣೆ ಪರಿಣಾಮಕಾರಿ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ,

ಬ್ಯಾಂಕ್‌ಗಳಿಗೆ ನೀಡಲಾಗಿದೆ. ಆರ್ಥಿಕ ಸಂಕ್ರಾಂತಿಗಳನ್ನು ಅರಂಭದಲ್ಲೇ ಗುರುತಿಸಿ, ಅದನ್ನು ನಿರ್ವಾರಿಸಲು ಪ್ರಮಾಣಕ ಪ್ರಯತ್ನ ಮಾಡುವ ಅಗತ್ಯವನ್ನು ಬ್ಯಾಂಕಿಗೂ ವ್ಯವಸ್ಥೆಗೆ ತಿಳಿಸಿಕೊಡಲಾಗಿದೆ.

ಬ್ಯಾಂಕ್‌ಗಳ ಆಡಳಿತ ಮಂಡಳಿಯ ಮರುಪರಿಶೀಲನೆ

ರಿಸರ್ವ್ ಬ್ಯಾಂಕ್ ಪ್ರಸ್ತುತ ಬ್ಯಾಂಕ್‌ಗಳ ಆಡಳಿತ ಮಂಡಳಿಗಳ ಅವಲೋಕನವನ್ನು ಮಾಡುತ್ತಿದೆ.

ಸಹಕಾರ ಬ್ಯಾಂಕ್‌ಗಳ ನಿಯಂತ್ರಣೆ

ದೇಶದ ಗ್ರಾಮೀಣ ಸಹಕಾರ ಸಾಲ ವ್ಯವಸ್ಥೆಯನ್ನು ಸಾಫಿಸಲು ಇರುವ ಉದ್ದೇಶವೇನೆಂದರೆ, ಕೈಗೆ ಕ್ಷೇತ್ರಕ್ಕೆ ಸಾಲದ ಹರಿವನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಈ ಸಾಲ ವ್ಯವಸ್ಥೆಯು ಅಲ್ಲಾವಧಿ ಹಾಗೂ ದೀರ್ಘಾವಧಿ ಸಹಕಾರ ಸಾಲಗಳನ್ನು ಒಳಗೊಂಡಿದೆ. ಅಲ್ಲಾವಧಿಯ ಸಹಕಾರ ಸಾಲ ವ್ಯವಸ್ಥೆಯು ಮೂರು ಹಂತದಲ್ಲಿ ಕಾಯ್ದೆ ನಿರ್ವಹಿಸುತ್ತದೆ—ಗಾಮಗಳ ಹಂತದಲ್ಲಿ ಪ್ರಾಥಮಿಕ ಕೈಗೆ ಸಾಲ ಸೌಸ್ಯಟಿ (ಪಿಎಸಿಎಸ್), ಜೆಲ್ಲೆಗಳ ಹಂತದಲ್ಲಿ ಕೇಂದ್ರ ಸಹಕಾರ ಬ್ಯಾಂಕ್ (ಸಿಸಿಬಿ) ಗಳು ಹಾಗೂ ರಾಜ್ಯದ ಮಟ್ಟದಲ್ಲಿ ರಾಜ್ಯ ಸಹಕಾರ ಬ್ಯಾಂಕ್ (ಎಸ್‌ಎಸ್‌ಬಿ) ಗಳು ಇರಲಿವೆ. ಪಿಎಸಿಎಸ್‌ಗಳು 1949ರ ಬ್ಯಾಂಕಿಗೂ ನಿಯಂತ್ರಣ ಕಾಯದೆಯಡಿ ಬರುವುದಿಲ್ಲ. ಹೀಗಾಗೆ, ಅವನ್ನು ಆರೋಬಿಂ ನಿಯಂತ್ರಿಸುವುದಿಲ್ಲ. ನಗರ ಸಹಕಾರ ಬ್ಯಾಂಕ್ (ಯುಸಿಬಿ) ಎಂದೂ ಕರೆಯಲ್ಪಡುವ ಪ್ರಾಥಮಿಕ ಸಹಕಾರ ಬ್ಯಾಂಕ್ (ಪಿಸಿಬಿ)ಗಳು



ನಗರ ಮತ್ತು ಅರೆ ನಗರ ಪ್ರದೇಶದ ಜನರ ಆರ್ಥಿಕ ಅಗತ್ಯಗಳನ್ನು ಪೂರ್ಣವಾಗಿ ಮತ್ತು ಸುತ್ತಿದೆ.

ಬೇರೆ ನಿಯಂತ್ರಕರು ಅಂದರೆ, ಸಹಕಾರ ಸೌಸ್ಯಟಿಗಳ ರಿಜಿಸ್ಟ್ರಾರ್ ಮತ್ತು ಸಹಕಾರ ಸೌಸ್ಯಟಿಗಳ ಕೇಂದ್ರಿಯ ರಿಜಿಸ್ಟ್ರಾರ್ ಅವರ ಜತೆ ರಿಸರ್ವ್ ಬ್ಯಾಂಕ್ ಉತ್ತಮ ಸಂಪರ್ಕ ಉಳಿಸಿಕೊಂಡಿದೆ.

ಎನ್‌ಬಿಎಫ್‌ಸಿ ನಿಯಂತ್ರಣೆ

ದೇಶದಲ್ಲಿ ಹಣವನ್ನು ಸಂಗ್ರಹಿಸುವ ಮತ್ತು ಸಾಲವನ್ನು ನೀಡುವ, ಆದರೆ, ಬ್ಯಾಂಕ್‌ಗಳಲ್ಲದ ಹಣಕಾಸು ಸಂಸ್ಥೆಗಳಿವೆ. ಇವು ಬ್ಯಾಂಕ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ).

ಆರ್ಥಿಕ ಸ್ಥಿರತೆ, ಗ್ರಾಹಕರು ಮತ್ತು ಹೂಡಿಕೊರರ ರಕ್ಷಣೆ ಮತ್ತು ಬ್ಯಾಂಕಿಗೂ ಕ್ಷೇತ್ರದಲ್ಲಿ ಹೆಚ್ಚು ಸಂಸ್ಥೆಗಳ ಅಗತ್ಯವನ್ನು ಮನಗಂಡಿರುವ ರಿಸರ್ವ್ ಬ್ಯಾಂಕ್, ದೂರ ದೃಷ್ಟಿಯ ಹಣಕಾಸು ಕ್ಷೇತ್ರದ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಿದ್ದು. ಆ ವೇಳೆ ಎನ್‌ಬಿಎಫ್‌ಸಿಯ ಪ್ರಾಮುಖ್ಯವನ್ನು ಮರೆತ್ತಿಲ್ಲ. ರಿಸರ್ವ್ ಬ್ಯಾಂಕ್ ಪ್ರಸ್ತುತ ಎನ್‌ಬಿಎಫ್‌ಸಿಗಳ ನಿಯಂತ್ರಣೆ ಚೌಕಟ್ಟನ್ನು ಮನಾಪರಿಶೀಲಿಸುತ್ತಿದೆ.

ಗ್ರಾಹಕ ರಕ್ಷಣೆ ಮತ್ತು ಶಿಕ್ಷಣ

ಗ್ರಾಹಕರ ಹಿತರಕ್ಷಣೆಗಾಗಿ ರಿಸರ್ವ್ ಬ್ಯಾಂಕ್ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು, ಗ್ರಾಹಕರ ರಕ್ಷಣೆಗಾಗಿ 2006ರಲ್ಲಿ ಗ್ರಾಹಕ ಸೇವಾ ಇಲಾಖೆ, ಗ್ರಾಹಕರ ಸಮಸ್ಯೆ ನಿವಾರಣೆ ಕೋಶಪ್ರಾಂದನ್ನು ಆರಂಭಿಸಿದೆ. ಅದನ್ನೀಗ ಗ್ರಾಹಕ ಶಿಕ್ಷಣ ಮತ್ತು ರಕ್ಷಣೆ ಇಲಾಖೆ ಎಂದು ಮರುನಾಮಕರಣ ಮಾಡಲಾಗಿದೆ. ವಿವಾದಗಳನ್ನು ಬಗೆಹರಿಸುವ ಸಾಂಸ್ಕೃತಿಕ ವ್ಯವಸ್ಥೆಯನ್ನು ಬಲಪಡಿಸಲು, ರಿಸರ್ವ್ ಬ್ಯಾಂಕ್ 1995ರಲ್ಲಿ ಬ್ಯಾಂಕಿಗೂ ಓಂಬುಡ್‌ಮನ್ (ಬಿಂ) ಯೋಜನೆಯನ್ನು ರೂಪಿಸಿದೆ. ಬ್ಯಾಂಕ್ ಮತ್ತು ಗ್ರಾಹಕರ ನಡುವಿನ ವಿವಾದವನ್ನು ಬಗೆಹರಿಸಲು ರೂಪುಗೊಂಡ ಪರಾಯ ವ್ಯವಸ್ಥೆಯೇ ಬ್ಯಾಂಕಿಗೂ ಓಂಬುಡ್‌ಮನ್.

ದೇಶದಲ್ಲಿ ಪ್ರಸ್ತುತ ಇಪ್ಪತ್ತು ಬ್ಯಾಂಕಿಗೂ ಓಂಬುಡ್‌ಮನ್ ಕಚೇರಿಗಳಿವೆ. ಈ ವ್ಯವಸ್ಥೆಯ ವಾಣಿಜ್ಯ ಬ್ಯಾಂಕ್‌ಗಳು, ಶೈಕ್ಷಾಲ್ಯ ಪ್ರಾಥಮಿಕ ಸಹಕಾರ ಬ್ಯಾಂಕ್‌ಗಳು ಮತ್ತು ಪ್ರಾಂತೀಯ ಗ್ರಾಮೀಣ ಬ್ಯಾಂಕ್‌ಗಳ ಗ್ರಾಹಕರ ವಿವಾದಗಳನ್ನು ಒಳಗೊಂಡಿದೆ. ಮನಾರೂಪಿಸಿದ ನೀತಿ ಅನ್ವಯ, ರಿಸರ್ವ್ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ದೋಧಿಗಳನ್ನೇ ಬ್ಯಾಂಕಿಗೂ ಓಂಬುಡ್‌ಮನ್ ಮತ್ತು ಬಿಂ ಕಚೇರಿಗೆ ನೇಮಿಸಲಾಗುತ್ತದೆ.

ಗ್ರಾಹಕ ಶಿಕ್ಷಣ ಮತ್ತು ರಕ್ಷಣೆಗೆ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಪ್ರಾರಂಭಿಸಿದ ಕೆಲವು ಉಪಕ್ರಮಗಳಿಂದರೆ, ಬ್ಯಾಂಕ್‌ಗಳಿಗಾಗಿ ಗ್ರಾಹಕ ರಕ್ಷಣೆ ಕ್ಷೇತ್ರದಲ್ಲಿ ಜಾಗತಿಕವಾಗಿ ಅತ್ಯುತ್ತಮ ಎನ್ನಬಹುದಾದ ಆಚರಣೆಗಳನ್ನು ಆಧರಿಸಿದ ‘ಗ್ರಾಹಕ ಹಕ್ಕುಗಳ ಸನ್ನದು’ ಸೂತ್ರೀಕರಿಸಿದೆ. ಈ ಸನ್ನದು ಬ್ಯಾಂಕ್ ಗ್ರಾಹಕರ ರಕ್ಷಣೆಗೆ ವಿಶಾಲ ವ್ಯಾಪ್ತಿಯ ಕ್ರಮಗಳನ್ನು ಒಳಗೊಂಡಿದ್ದು. ಅದು ಸ್ವಷ್ಟಪಡಿಸುವ ಗ್ರಾಹಕರ ಐದು ಮೂಲಭಾಷೆಗಳನ್ನು ಹಕ್ಕುಗಳಿಂದರೆ,

1. ಎಲ್ಲರಂತೆ ನ್ಯಾಯಯುತ, ಸಮಾನವಾಗಿ ನಡೆಸಿಕೊಳ್ಳುವ ಹಕ್ಕು
2. ಉತ್ತರದಾಯಿತ್ವ, ನ್ಯಾಯಸಮೃತ ಮತ್ತು ಪ್ರಾಮಾಣಿಕ ವಹಿವಾಟಿನ ಹಕ್ಕು

ಗ್ರಾಹಕ ಸೇವೆ ಉತ್ತಮಗೊಳಿಸುವ ಉಪಕ್ರಮಗಳು

- * ಕತ್ತಲಿಸಿದ ಹಾಗೂ ಹಕ್ಕಿಯ ನೋಂಟುಗಳನ್ನು ಸ್ವೀಕರಿಸಲು ಬ್ಯಾಂಕ್‌ಗಳಿಗೆ ಉತ್ತೇಜಿಸಿ
- * ಬ್ಯಾಂಕ್ ಶಾಖೆಗಳಲ್ಲಿ ಹಣ ವರ್ಗಾವಣೆಯ ಸೌಲಭ್ಯ
- * ವ್ಯವಹಾರ ಅಭಿಪ್ರಾಯಗಳ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ಅನುಮತಿ ಹಾಗೂ ನೋಂಟು ಹಾಗೂ ನಾಣ್ಯಗಳ ವಿತರಣೆಗೆ ಮತ್ತು ಕೊನೆಯ ಹಂತದವರೆಗೂ ಸಂಪರ್ಕ ನಾಧಿಸಲು ಹಣಕಾಸು ಸಂಸ್ಥೆಗಳ ನೇಮಕತ್ವ ಅವಕಾಶ
- * ಅಂತಾರಾಷ್ಟ್ರೀಯ ಮಾದರಿಯಂತೆ 2005ಕ್ಕೆ ಮುನ್ನ ಜಡುಗಡೆಗೊಳಿಸಿದ ಹಕ್ಕಿಯ ಸರಣಿಯ ನೋಂಟುಗಳ ವಾಪಸು
- * ಬ್ಯಾಂಕ್ ನೋಂಟುಗಳ ಕುರಿತು ನಾವ್ಯಜಿಸಿಕರಲ್ಲಿ ಜಾಗ್ರತ್ತಿ ಮೂಡಿಸಲು ಕಿರು ಜಲನಜಿತ್ತ ನೇರಿದಂತೆ ಸೂಕ್ಷ್ಮ ಸೈಟ್ “ಪ್ರೇಸಾ ಬೋಲ್ತ್ರಾ ಹೈ” ನಿರೂಪಣೆ.

3. ತಮಗೆ ಸೂಕ್ತವಾದ ಸೇವೆಯ ಹಕ್ಕು
4. ಶಿಂಗಿತನದ ಹಕ್ಕು
5. ಸಮಸ್ಯೆ ನಿರಾರಣ ಮತ್ತು ಪರಿಹಾರದ ಹಕ್ಕು

ಸರ್ಕಾರದ ಬ್ಯಾಂಕರ್ ಹಾಗೂ ಸಾಲ ನಿರ್ವಹಕನಾಗಿ ಆರೋಬಿಂ ಪಾತ್ರ:

ಆರೋಬಿಂ ತನ್ನ ಆರಂಭ ಕಾಲದಿಂದಲೂ ಸರ್ಕಾರದ ಬ್ಯಾಂಕಿಂಗ್ ವಹಿವಾಟಿನ ನಿರ್ವಹಣೆ ಮಾಡುವ ಮೂಲಕ ಸಾಂಪ್ರದಾಯಿಕ ಕೇಂದ್ರ ಬ್ಯಾಂಕ್ ನ ಕರ್ತವ್ಯವನ್ನು ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರವು ದೇಶದಲ್ಲಿನ ತನ್ನ ಎಲ್ಲ ಹಣಕಾಸು, ಹಣ ರವಾನೆ, ವಿನಿಮಯ ಮತ್ತು ಬ್ಯಾಂಕಿಂಗ್ ವಹಿವಾಟಿಗಳನ್ನು ಹಾಗೂ ಸಾರ್ವಜನಿಕ ಸಾಲದ ನಿರ್ವಹಣೆಯನ್ನು ಆರೋಬಿಂ ಮೂಲಕವೇ ಮಾಡಬೇಕು ಎಂದು 1934ರ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ ನಿಗದಿಪಡಿಸಿದೆ. ಸರ್ಕಾರ ತನ್ನೇಲ್ಲ ನಗದು ಶಿಲ್ಪನ್ನು ಆರೋಬಿಂನಲ್ಲೇ ಇರಿಸುತ್ತದೆ.

ಆರೋಬಿಂ ರಾಜ್ಯ ಸರ್ಕಾರಗಳ ಜೊತೆಗೆ ಒಪ್ಪಂದ ಮಾಡಿಕೊಂಡು, ಅವುಗಳ ಬ್ಯಾಂಕರ್ ಹಾಗೂ ಸಾಲದ ನಿರ್ವಹಣೆಗಾರನಾಗಿಯೂ ಕಾರ್ಯ ನಿರ್ವಹಿಸುತ್ತದೆ. ಪ್ರಸ್ತುತ ಆರೋಬಿಂ ಸಿಕ್ಕಿಂ ಹೊರತುಪಡಿಸಿ, ದೇಶದ ಎಲ್ಲ ರಾಜ್ಯ ಸರ್ಕಾರಗಳ ಬ್ಯಾಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದೆ(ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ಸೇರಿದಂತೆ). ಸಾರ್ವಜನಿಕ ಸಾಲದ ನಿರ್ವಹಣೆಗೆ ಸಂಬಂಧಿಸಿದಂತೆ, ಅದು ಸಿಕ್ಕಿಂ ಜತೆ ನಿಯಮಿತ ಒಪ್ಪಂದವನ್ನು ಮಾಡಿಕೊಂಡಿದೆ.

ರಿಸರ್ವ್ ಬ್ಯಾಂಕ್ ಹಲವ ಸ್ವಷ್ಟವಾದ ಜವಾಬ್ದಾರಿಗಳನ್ನು ಹೊಂದಿದ್ದು, ಸರ್ಕಾರಗಳಿಗೆ ಹಲವು ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ. ಸರ್ಕಾರದ ಬ್ಯಾಂಕರ್ ಆಗಿ, ಸರ್ಕಾರದನಾನಾ ಇಲಾಖೆಗಳ ಪರವಾಗಿ ಹಣವನ್ನು ಸ್ವೀಕರಿಸುತ್ತದೆ ಮತ್ತು ಪಾವತಿಸುತ್ತದೆ. ಅಲ್ಲದೆ, ಸರ್ಕಾರಗಳಿಗಾಗಿ ಸಾಲವನ್ನು ಸಂಗ್ರಹಿಸುವುದಲ್ಲದೆ, ಅದನ್ನು ನಿರ್ವಹಿಸುತ್ತದೆ. ಸರ್ಕಾರಗಳ ಸ್ವೀಕೃತಿ ಮತ್ತು ಪಾವತಿಯಲ್ಲಿನ ತಾತ್ಕಾಲಿಕ ಹೊಂದಾಣಿಕೆ ಕೊರತೆಯನ್ನು ನಿರ್ವಹಿಸಲು ಅಲ್ಲಾವಧಿಯ ಬಡ್ಡಿಯಲ್ಲಿ ಮುಂಗಡ (ವೇಸ್ ಆಂಡ್ ಮೀನ್ ಅಡ್ವೆನ್ಸ್)ವನ್ನು ನೀಡುತ್ತದೆ. ಇಷ್ಟಿಲ್ಲದೆ,



ಸರ್ಕಾರದ ಖಾತಾ ವ್ಯವಸ್ಥೆಗೆ ಹೆಚ್ಚಿನ ನಗದಿನ ಹೂಡಿಕೆಗೆ ವ್ಯವಸ್ಥೆ ಮಾಡುತ್ತದೆ. ಹಣಕಾಸು ಮತ್ತು ಬ್ಯಾಂಕಿಂಗ್ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರವು ಆರೋಬಿಂ ಸಲಹೆ ಕೇಳಿದಾಗ, ಸಲಹೆಕಾರನ ಪಾತ್ರವನ್ನು ನಿರ್ವಹಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರೋಧಿಕ್ರತ ನಿಧಿ, ಅನುಷಂಗಿಕ ನಿಧಿ ಮತ್ತು ಸಾರ್ವಜನಿಕ ಲೆಕ್ಕಾದ ಹಣದ ಸ್ವೀಕೃತಿ, ಯಾರ ಬಳಿ ಇರಿಸಬೇಕು ಹಾಗೂ ಹಂಚಿಕೆ ಕುರಿತು ನಿಯಮಗಳನ್ನು ರೂಪಿಸಬಹುದು. ಈ ನಿಧಿಗಳ ಖಾತೆಗಳು ಆರೋಬಿಂನಲ್ಲಿ ಇರುವುದರಿಂದ, ಈ ಕಾನೂನುಗಳು ಆರೋಬಿಂಗ್ ಅನ್ನಯಾಗಿಲ್ಲವೆ.

ಸಾರ್ವಜನಿಕ ಸಾಲದ ನಿರ್ವಹಣೆ:

ಕೇಂದ್ರ ಸರ್ಕಾರ ವಾರ್ಷಿಕ ಎಷ್ಟು ಸಾಲ ತೆಗೆದುಕೊಳ್ಳಬಹುದು ಎನ್ನುವುದನ್ನು ಕೇಂದ್ರ ಆಯವ್ಯಯ ನಿರ್ದರಿಸುತ್ತದೆ. ಬಡ್ಡಿ ದರ ಎಷ್ಟಿರಬೇಕು, ಯಾವಾಗ ಮತ್ತು ಹೇಗೆ ಸಾಲವನ್ನು ಎತ್ತಬೇಕು ಎನ್ನುವುದನ್ನು ಮಾರುಕಟ್ಟಿಯ ನಿರೀಕ್ಷೆ ಹಾಗೂ ಖಣಿಸಂದಾಯದ ಸ್ಥಿತಿಗಳು ನಿರ್ದರಿಸುತ್ತವೆ. ಸಾಲ ಎತ್ತುವಿಕೆಯಲ್ಲಿ ವೆಚ್ಚ ಕಡತ, ಇನ್ನಿತರ ನಷ್ಟವನ್ನು ತಡೆಯುವುದು, ಸಾಲದ ಅವಧಿ ಮುಗಿದ ಬಳಿಕ ಹಿಂದಿರುಗಿಸುವಿಕೆಯನ್ನು ಸುಳಭಗೊಳಿಸುವುದು ಮತ್ತು ದ್ವಿತೀಯ ಮಾರುಕಟ್ಟಿಯನ್ನು ರೂಪಿಸುವ ಮೂಲಕ ಸರ್ಕಾರದ ಸೆಕ್ಯೂರಿಟಿ ಮಾರುಕಟ್ಟಿಗಳ ದ್ರವೀಕರಣ ಹಾಗೂ ವಿಸ್ತಾರವನ್ನು ಹೆಚ್ಚಿಸುವುದು ರಿಸರ್ವ್ ಬ್ಯಾಂಕ್ ನ ಸಾಲ ನಿರ್ವಹಣೆ ಕಾರ್ಯನೀತಿಯ ಗುರಿಯಾಗಿದೆ.

ಬ್ಯಾಂಕರ್ ಗಳ ಬ್ಯಾಂಕ್

ರಿಸರ್ವ್ ಬ್ಯಾಂಕ್ ಸಾಲ ಖಾತೆಗಳನ್ನು ನಿರಂತರವಾಗಿ ಪರಾಮರ್ಶ ನಡೆಸಿದ್ದು, ಬೇವಾವತಿ ಆಗದೆ ಇರುವಂತೆ ನೋಡಿಕೊಳ್ಳತ್ತದೆ. ಬೇರೆ ಕ್ರಮಗಳಲ್ಲದೆ, ಬ್ಯಾಂಕರ್ ಈ ಖಾತೆಗಳಲ್ಲಿ ಕನಿಷ್ಠ ಮೊತ್ತ ಇರುವಂತೆ ನೋಡಿಕೊಳ್ಳಬೇಕೆಂದು ರಿಸರ್ವ್ ಬ್ಯಾಂಕ್ ಹೇಳಿದೆ. ಬ್ಯಾಂಕರ್ ಗಳು

ತಮ್ಮತಮ್ಮಲ್ಲೇ ವಹಿವಾಟಿ ನಡೆಸಬೇಕಾಗಿ ಬರುವುದರಿಂದ, ದೇಶದ ನಾನಾ ಕಡೆ ಅವು ರಿಸರ್ವ್ ಬ್ಯಾಂಕ್ ಪ್ರಾಂತೀಯ ಕಚೇರಿಗಳಲ್ಲಿ ಖಾತೆಯನ್ನು ತರೆಯಲು ಅವಕಾಶ ಮಾಡಿಕೊಡಲಾಗಿದೆ.

ಬ್ಯಾಂಕ್ ಒಂದು ಸ್ಥಳದಲ್ಲಿರುವ ಮಿಗತೆ ಖಾತೆಯಿಂದ ಇನ್ನೊಂದು ಕಡೆಯ ಶೋತಾ ಖಾತೆಗೆ ಹಣದ ವರ್ಗಾವಣೆಗೆ ರಿಸರ್ವ್ ಬ್ಯಾಂಕ್ ನೇರವಾಗುತ್ತದೆ. ಇಂಥ ವರ್ಗಾವಣೆಯನ್ನು ಇ-ಕುಬೇರ್ ಹೆಸರಿನ ಕಂಪ್ಯೂಟರೀಕ್ರತ ವ್ಯವಸ್ಥೆಯ ಮೂಲಕ ವಿದ್ಯುನ್‌ನಾನ್ ರೀತಿಯಲ್ಲಿ ಮಾಡಲಾಗುತ್ತದೆ. ರಿಸರ್ವ್ ಬ್ಯಾಂಕ್ ಖಾತೆಗಳನ್ನು ಕಂಪ್ಯೂಟರೀಕರಣಗೊಳಿಸಿರುವುದರಿಂದ, ಬ್ಯಾಂಕರ್ ಗಳು ನಾನಾ ಕಡೆಯ ಶಾಖೆಗಳಲ್ಲಿ ಬೇರೆ ಬೇರೆ ಖಾತೆಗಳಲ್ಲಿ ವಹಿವಾಟಿ ಹೇಗೆ ಇದೆ ಎನ್ನುವುದನ್ನು ತಿಳಿದುಕೊಳ್ಳುವುದು ಸುಲಭವಾಗಿದೆ.

ಕಣ್ಟಾಪ್ಪಿನಿಂದಾದ ಪಾವತಿ ಮತ್ತು ಪರಿಹಾರ ವ್ಯವಸ್ಥೆ

ಕಣ್ಟಾಪ್ಪಿನಿಂದಾದ ಪಾವತಿ ಮತ್ತು ಪರಿಹಾರ ವ್ಯವಸ್ಥೆಗಳು ಕೇಂದ್ರೀಯ ಬ್ಯಾಂಕ್ ನ ಜವಾಬಾರಿಯಾಗಿದ್ದು, ಲಭ್ಯವಿರುವ ಮತ್ತು ಉದ್ದೇಶಿತ ವ್ಯವಸ್ಥೆಯ ಪರಾಮರ್ಶ ಮೂಲಕ ಸುರಕ್ಷೆ ಹಾಗೂ ಕ್ರಮತೆಯನ್ನು ಉತ್ತೇಜಿಸಲಾಗುತ್ತದೆ. ಜೊತೆಗೆ, ಉದ್ದೇಶ ಸಾಧನೆಗೆ ಇವು ಎಷ್ಟು ಸೂಕ್ತವಾಗಿವೆ ಎಂಬ ಬಗ್ಗೆ ಮೌಲ್ಯಮಾಪನ ನಡೆಸುವುದಲ್ಲದೆ, ಅಗತ್ಯವಿದ್ದಲ್ಲಿ ಬದಲಾವಣೆ ಮಾಡಲಾಗುತ್ತದೆ. ಕಣ್ಟಾಪ್ಪಿನಿಂದಾದ ಪಾವತಿ ಮತ್ತು ಪರಿಹಾರ ವ್ಯವಸ್ಥೆಯ ಮೇಲುಸ್ತವಾರಿ ಮೂಲಕ ಕೇಂದ್ರ ಬ್ಯಾಂಕ್ ವ್ಯವಸ್ಥೆಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ನೇರವಾಗುವುದಲ್ಲದೆ, ಸಾಂಕ್ಷಿಕ ಹಾನಿಯನ್ನು ಕಡಿಮೆಗೊಳಿಸುತ್ತದೆ ಹಾಗೂ ಪಾವತಿ ಮತ್ತು ಪರಿಹಾರ ವ್ಯವಸ್ಥೆ ಬಗ್ಗೆ ಸಾರ್ವಜನಿಕರ ನಂಬಿಕೆಯನ್ನು ಉಳಿಸಿಕೊಳ್ಳಲಾಗುತ್ತದೆ.

2007ರ ಪಾವತಿ ಮತ್ತು ಪರಿಹಾರ ವ್ಯವಸ್ಥೆಗಳ ಕಾಯಿದೆ ಹಾಗೂ 2008ರ ಪಾವತಿ ಮತ್ತು ಪರಿಹಾರ ವ್ಯವಸ್ಥೆಗಳ ನಿಯಂತ್ರಣ ನಿಯಮಗಳು, ದೇಶದಲ್ಲಿ ಪಾವತಿ ಮತ್ತು ಪರಿಹಾರ ವ್ಯವಸ್ಥೆಯ ಮೇಲುಸ್ತವಾರಿಗೆ ಅಗತ್ಯಮಾದ ಶಾಸನಾತ್ಮಕ ಬಂಬಲವನ್ನು ರಿಸರ್ವ್ ಬ್ಯಾಂಕ್ ನೀಡುತ್ತದೆ. □

ಬಿಬೋಬಣಿ ಕಲ್ಲು ಪಂಚಣಿ



‘ಭಾರತದಲ್ಲಿ ತಯಾರಿಸಿ’ ಉಪಕ್ರಮದಡಿ ಘ್ರಾನ್ ಸಹಯೋಗದಿಂದ ನಿರ್ಮಿಸಲಾದ ಮೊದಲ, ಬಿಬೋಬಣಿ ಕಲ್ಲು ಜಲಾಂತರಗಳಿಗೆ ನೋಕೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಡಿಸೆಂಬರ್ 14, 2017ರಂದು ದೇಶಕ್ಕೆ ಸಮರ್ಪಿಸಿದರು. ಈ ಸಂಬಂಧ ಮುಂಬಯಿಯಲ್ಲಿ ನಡೆದ ಸಮಾರಂಭದಲ್ಲಿ ಜನತೆಯನ್ನು ಅಭಿನಂದಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಕಲ್ಲುರಿ, ಮೇಕ್ ಇಂಡಿಯಾ ಸಾಥನೆಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದರು. ಈ ಜಲಾಂತರಗಳಿಗೆ ಸರಣಿ ನೋಕೆ ನಿರ್ಮಾಣದಲ್ಲಿ ನಿರತರಾಗಿರುವವರನ್ನು ಪ್ರಶಂಸಿಸಿದ ಅವರು, ಇದು ಭಾರತ- ಘ್ರಾನ್ ನಡುವಿನ ಬೆಳೆಯತ್ತಿರುವ ಕಾರ್ಯತಂತ್ರಕ್ಕ ಸಹಭಾಗಿತ್ವದ ಪ್ರತೀಕವಾಗಿದೆ; ಕಲ್ಲುರಿ ಸಚಾ ಮರಿನ್ ಸೇವೆದ ಭಾರತೀಯ ನೋಕಾ ಪಡೆಯ ಬಲವರ್ಧಿಸಲಿದೆ ಎಂದು ಹೇಳಿದರು. 21ನೇ ಶತಮಾನ ಏಶಿಯಾದ ಯುಗವಾಗಿದೆ; 21ನೇ ಶತಮಾನದ ಅಭಿವೃದ್ಧಿ ಪಥಗಳಲ್ಲಿ ಹಿಂದೂ ಮಹಾ ಸಾಗರದಲ್ಲಿ ಸಾಗುವುದು ನಿಶ್ಚಿತ. ಹೀಗಾಗೆ ಸರ್ಕಾರದ ಎಲ್ಲ ನೀತಿ ಮತ್ತು ಉಪಕ್ರಮಗಳಲ್ಲಿ ಹಿಂದೂ ಮಹಾ ಸಾಗರ ವಲಯಕ್ಕೆ ಸರ್ಕಾರ ವಿಶೇಷ ಒತ್ತು ನೀಡುತ್ತಿದೆ ಎಂದರು. ಈ ಪ್ರದೇಶದ ಎಲ್ಲರ ರಕ್ಷಣೆ ಮತ್ತು ಅಭಿವೃದ್ಧಿ ಎಂಬೆಂದು ಸರ್ಕಾರ ಕಾರ್ಯಕ್ರಮ ನಿರೂಪಣೆ, ಸರ್ಕಾರ ಈ ನಿಟ್ಟನಲ್ಲಿ ಕೈಗೊಂಡ ದೂರದೃಷ್ಟಿಯ ಉಪಕ್ರಮದ ಪ್ರತಿಬಿಂಬವಾಗಿದೆ ಎಂದರು. ರಕ್ಷಣೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ಎಲ್ಲ ಪಾರಿಸರಿಕ ವ್ಯವಸ್ಥೆ, ಕಳೆದ ಮೂರು ವರ್ಷಗಳಲ್ಲಿ ಬದಲಾವಣೆ ಕಾಣಲಾರಂಭಿಸಿದೆ. ಬಿಬೋಬಣಿ ಕಲ್ಲು ಜಲಾಂತರಗಳಿಗೆ ನೋಕೆ ನಿರ್ಮಾಣ ಸಂದರ್ಭದಲ್ಲಿ ಗಳಿಸಲಾದ ಕೌಶಲ್ಯ ಪರಿಣಿತಿ ದೇಶಕ್ಕೆ ಒಂದು ಸಂಪನ್ಮೂಲವಾಗಿದೆ ಎಂದು ಪ್ರಧಾನಿಯವರು ಹೇಳಿದರು.



ಬಿಬೋಬಣಿ ಕಲ್ಲುರಿ, ಡಿಸ್ಕ್ಯೂಲ್ - ವಿದ್ಯುತ್ ಆರ್ಥಿಕ ಪ್ರಮಾರ್ಜನೆ ಜಲಾಂತರಗಳಿಗೆ ಮಾರ್ಗವಾಗಿದ್ದ ಮೆಜಗಾಂವ್ ಡಾಕ್ ಶಿಪ್ಯಾರ್ಡ್ ಕಂಪನಿ, ಭಾರತೀಯ ನೋಕಾಪಡಗಾಗಿ ಇದನ್ನು ನಿರ್ಮಿಸಿದೆ. ಭಾರತದಲ್ಲೇ ತಯಾರಿಸಿ ಉಪಕ್ರಮದಡಿ ಪ್ರೇಂಚ್ ಸಹಯೋಗದಿಂದ ಕೈಗೊಳ್ಳಲಾಗಿರುವ ಈ ಯೋಜನೆಯಡಿ ಒಟ್ಟು ಆರು ಜಲಾಂತರಗಳಿಗೆ ನೋಕೆಗಳನ್ನು ಭಾರತೀಯ ನೋಕಾ ಪಡೆಗೆ ಸೇವೆದ ಮಾಡಿಕೊಳ್ಳಲಾಗುತ್ತಿದ್ದು, ಕಲ್ಲುರಿ ಈ ಸರಣಿಯ ಮೊದಲ ನೋಕೆಯಾಗಿದೆ.

ನಡೆನಡಿಹಿಡ ನಗರ - ರಘುಗಂಪುಹಿಡ ಏಳ



ಉತ್ತರದರ್ಶಯಾಗುವ

ನಿದ್ಯುತ್ತಾ ಅನ್ಯಾ

ಅಧಿಕರಣದಲ್ಲಿ ಮಾಲ್ಯ ಮಾಜರ
ಮಾಡುವುದಾದರೆ,

10 ಕೆ.ಎ.ಎ ನಿದ್ಯುತ್ತಾನ್ ಬೆಲೆ
ತ್ರಣ್ತುತ ಮಾರುಕಟ್ಟೆ ಬೆಲೆಯಲ್ಲಿ

ರೂ. 1,000 - 1,200

ಆಗಾಂ. ಅಲ್ಲದೆ ಗೃಹ ಒಳಕೆದೆ
ಬಂಡುವುದಾದರೆ

ಲುಮಾರು 20 ಮಾನ್ಯದಾನ್
ತೆ ಬೆಂಕಿಲಿಂದ
ಬೆಂಗಳುಹಾದು.

ಇದು ಅಧಿಕ ಲೆಕ್ಕಾಚಾರವಾಗ್ಣಿ.
ರಾಜ್ಯ ನಗರಾಳಿ ವ್ಯಾಪ್ತಿಯ
ಮೊದಲ ಯಾಶಾಲ್ಲಿ ತ್ರಯೋಳಗ
ಇದಾದೆ.

ರಾಮನಗರ ಜನರ ಮೊಗದ
ಮೇಲೆ ಈಗ ಮಂದಹಾಸ ಮೂಡಿದೆ.
ಕೊಳೆತು ಹಗಲು ಹೊತ್ತು ಮೂಗು
ಮುಚ್ಚಿಕೊಂಡು ತಿರುಗಾಡುವಂತೆ
ಮಾಡುತ್ತಿದ್ದು, ಹಸಿತ್ತಾಜ್ಞ ಈಗ
ರಾತ್ರಿ ಹೊತ್ತು ರಸ್ತೆಗಳನ್ನು ಬೆಳಗುವ
'ದಾರಿದೀಪ'ಗಳಾಗಿರುವುದೇ ಇದಕ್ಕೆ
ಕಾರಣ

ರಾಮನಗರ ನಗರಸಭೆ ಹಸಿತ್ತಾಜ್ಞ
ಬಳಸಿ ಜ್ಯೋತಿಕ ವಿದ್ಯುತ್ ಉತ್ಪಾದಿಸುವ
ಮೂಲಕ ಸ್ವಾವಲಂಬನೆಯತ್ತ ಹೆಚ್ಚಿ
ಹಾಕುತ್ತಿದೆ.

ಹಿನ್ನೆಲೆ

ರಾಮನಗರ ನಗರಸಭೆಯ
ವ್ಯಾಪ್ತಿಯ ಜನಸಂಖ್ಯೆ ಸುಮಾರು ೪೦೦೦

ಲಕ್ಷ್ಣ ಇಲ್ಲಿ 31 ವಾರ್ಡೆಗಳಿವೆ. ಕ್ರೆಡಿಟ್, ಮಾರುಕಟ್ಟೆ, ಸಂತೆ ಪ್ರದೇಶಗಳಿಗೆ. ಜಿಲ್ಲಾ ಕೇಂದ್ರವಾಗಿರುವ ಕಾರಣ ಸುತ್ತಮುತ್ತಲಿನ ಹಳ್ಳಿಗಳ ರ್ಯಾಶಾಪಿ ಜನರೂ ತಮ್ಮ ಉತ್ಪನ್ನಗಳನ್ನು ಜಿಲ್ಲಾ ಕೇಂದ್ರಕ್ಕೆ ತಂದು ಮಾರುತ್ತಾರೆ. ಹೀಗಾಗಿ ರಾಮನಗರ ಸಭೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸರಾಸರಿ 10 ಟನ್ ಹಸಿಕಸ/ತ್ವಾಜ್ಞದ ಉತ್ಪಾದನೆಯಾಗುತ್ತದೆ. ಹಸಿತ್ತಾಜ್ಞ ನಿರ್ವಹಣೆ ಯಾವುದೇ ಸಂಸ್ಥೆಗಳಿಗೆ ಸ್ವಾಲಿನ ಕೆಲಸ. ಹಸಿತ್ತಾಜ್ಞ ಜ್ಯೋತಿಕ ವಿಭಜನೆಯ ಹಂತದಲ್ಲಿ ಕೊಳೆತು ನಾರುತ್ತದೆ. ಇದು ನಾಗರಿಕ ಆರೋಗ್ಯ ಸಮಸ್ಯೆಯಾಗಿಯೂ ಪರಿಣಾಮಿಸಬಲ್ಲದು. ಈ ನಿಟ್ಟಿನಲ್ಲಿ ಹಸಿತ್ತಾಜ್ಞದ ಆರ್ಥಿಕ



* ಪೋರಾಯ್ಕುದು, ನಗರಸಭೆ, ರಾಮನಗರ.



ಸಂಪನ್ಮೂಲತೆಯನ್ನು ಬಳಸಿಕೊಳ್ಳಲು ನಗರಸಭೆ ದೃಢ ನಿರ್ಧಾರಕ್ಕೆಗೊಂಡಿತು. ಇದಕ್ಕಾಗಿ ಜ್ಯೇವಿಕ ವಿದ್ಯುತ್ ಉತ್ಪಾದನೆಯ ಯೋಜನೆಯೊಂದನ್ನು ರೂಪಿಸಿತು. ಯೋಜನೆಯಂತೆ ಆರಂಭಿಕವಾಗಿ ಒಂದು ವಿದ್ಯುತ್ ಫಟಕ ಸ್ಥಾಪಿಸಲಾಗಿದೆ.

ನಗರದ ಒಂದನೆ ವಾರ್ಡನ ದಾರ್ಶನ ಸೇಗೌಡನ ದೊಡ್ಡಿಂಗಲ್ಲಿ ನಿರ್ಮಾಣವಾಗಿರುವ ಮಿಥೇನ್ ಬಯೋ ಎಲೆಕ್ಟ್ರಿಕಲ್ ಫಟಕದಲ್ಲಿ ಪ್ರತಿದಿನ 10 ಕೆ.ವಿ.ಎ ವಿದ್ಯುತ್ ಉತ್ಪಾದಿಸಲಾಗುತ್ತದೆ. ಫಟಕಕ್ಕೆ ಬೇಕಾದ ವಿದ್ಯುತ್ ಇಲ್ಲೇ ತಯಾರಿಸಲಾಗುತ್ತದೆ. ಜೊತೆಗೆ ದ್ಯಾವರಸೇಗೌಡನದೊಡ್ಡ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ಯಾನವನ ಸೇರಿದಂತೆ ಸುಮಾರು 130 ಕ್ಕೂ ಹೆಚ್ಚು ವಿದ್ಯುತ್ ದೀಪಗಳನ್ನು ಇವುಗಳಿಂದಲೇ ಬೆಳಗುವ ಉದ್ದೇಶವನ್ನು ಹೊಂದಲಾಗಿದೆ. ಸಂಪರ್ಕ ವ್ಯವಸ್ಥೆ ಹಾಗೂ ಯಂತ್ರೋಪಕರಣ ಅಳವಡಿಕೆ



ಬಹುತೇಕ ಪೂರ್ತಿಯಾಗಿದ್ದು, ಸದ್ಯದಲ್ಲಿ ಹಸಿ ತ್ಯಾಜ್ಯಗಳು ನಗರದ ಮೂಲೆ ಮೂಲೆಯಲ್ಲೂ ಬೆಳಕನ್ನು ಪರಿಸರಿಸಲಿವೆ.

ಯೋಜನೆ ವಿವರ

ಫಟಕವನ್ನು ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 12 ಲಕ್ಷ ರೂ. ನಿರ್ಮಾಣ ಕಾಮಗಾರಿಗೆ ರೂ. 8 ಲಕ್ಷಗಳನ್ನು ಯಂತ್ರೋಪಕರಣ ವ್ಯವಸ್ಥೆಗೆ ಬಳಸಲಾಗಿದೆ. ಪ್ರತಿನಿತ್ಯ 1.5 ಟನ್ ಹಸಿ ತ್ಯಾಜ್ಯವನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾಲಾಬಾಗ ಪ್ರದೇಶದಲ್ಲಿ 4 ಟನ್ ಸಾಮಧ್ಯದ ಫಟಕ ನಿರ್ಮಿಸಲು ಉದ್ದೇಶಿಸಲಾಗಿದೆ. ಹಸಿತ್ಯಾಜ್ಯ ವಿಲೇವಾರಿಗೆ ಇದರಿಂದ ಪರಿಹಾರ ದೊರಕುತ್ತದೆ. ಅಲ್ಲದೆ ನಗರಸಭೆಗೆ ವಿದ್ಯುತ್ ಬಿಲ್ ಉಳಿತಾಯವು ಆಗುತ್ತದೆ.

ತ್ಯಾಜ್ಯದ ಆರ್ಥಿಕತೆ

ಉತ್ಪಾದನೆಯಾಗುವ ವಿದ್ಯುತ್ ಅನ್ನು ಆರ್ಥಿಕವಾಗಿ ಮೌಲ್ಯ ಮಾಪನ ಮಾಡುವುದಾದರೆ, 10 ಕೆ.ವಿ.ಎ ವಿದ್ಯುತ್ನ ಬೆಲೆ ಪ್ರಸ್ತುತ ಮಾರುಕಟ್ಟೆ ಬೆಲೆಯಲ್ಲಿ ರೂ. 1,000–1,200 ಆಗಲಿದೆ. ಅಲ್ಲದೆ ಗೃಹ ಬಳಕೆಗೆ ಬಳಸುವುದಾದರೆ ಸುಮಾರು 20 ಮನೆಗಳನ್ನು ಈ ಬೆಳಕಿನಿಂದ ಬೆಳಗಬಹುದು. ಪ್ರತಿದಿನ ರೂ.100 ವಿದ್ಯುತ್ ಉಳಿತಾಯವಾದರೆ, ತಿಂಗಳಿಗೆ 30,000, ವಾರ್ಷಿಕ ರೂ.3,60,000 ಉಳಿಯತ್ತದೆ. ಫಟಕದ ನಿರ್ಮಾಣಕ್ಕೆ ಮಾಡಲಾಗಿರುವ ಒಟ್ಟು ವೆಚ್ಚವನ್ನು ನಾಲ್ಕು ದು ವರ್ಷಗಳಲ್ಲಿ ಹಿಂಪಡೆಯಬಹುದು. ಇದು ಆರ್ಥಿಕ ಲೆಕ್ಕಾಚಾರವಷ್ಟೆ.

ಕಸ ವಿಲೇವಾರಿಗೆ ಸ್ಥಳಾವಕಾಶದ ಕೊರತೆ ಇರುವ ಕಾರಣ ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ವಿಲೇವಾರಿ ಮಾಡಲಾಗುತ್ತದೆ. ತ್ಯಾಜ್ಯ



ವಿಂಗಡಿಸಿ, ಸಂಸ್ಕರಿಸಿ, ಗೊಬ್ಬರ, ಗ್ಯಾಸ್ ವಿದ್ಯುತ್ ತಯಾರಿಸಿ ಕಸದಿನದ ರಸ ಎಂಬ ನಾಳ್ಬಿಡಿಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ.

ಉತ್ಪಾದನ ಹೇಗೆ?

ಉಟ, ಸೊಪ್ಪು, ತರಕಾರಿ ಸೇರಿದಂತೆ ಹಲವು ರೀತಿಯ ತ್ಯಾಜ್ಯಗಳನ್ನು ವಿಂಗಡನೆ ಮಾಡಿ ಬಯೋ ಗ್ಯಾಸ್ ತೊಟ್ಟಿಯಲ್ಲಿ ಸುರಿಯಲಾಗುವುದು. ಇದರಿಂದ ಮಿಥೇನ್ ಗ್ಯಾಸ್ ಹೊರಹೊಮ್ಮೆತ್ತದೆ. ಮಿಥೇನ್ ಗ್ಯಾಸ್ ಅನ್ನು ಪ್ರತ್ಯೇಕಿಸಿ ಮಿಥೇನ್ ಬಯೋ ಎಲೆಕ್ಟ್ರಿಕ್ ಜನರೇಟರ್‌ಗೆ ಹಾಯಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ.

ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಹಸಿಕಸ-ಒಣಕಸಗಳನ್ನು ಮನೆ ಮಟ್ಟದಲ್ಲಿಯೇ ಬೇವರ್ಡಿಸಿ ಪ್ರತಿನಿತ್ಯ ಸಂಗ್ರಹಿಸಲಾಗುತ್ತದೆ. ಹಸಿಕಸವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ನಿಶ್ಚಯಿಸಲಾಗಿದೆ. ಇನ್ನೂ 5 ರಿಂದ 6 ಸ್ಥಾವರಗಳ ಅಗತ್ಯವಿದೆ. ಈ ನಿಟ್ಟನಲ್ಲಿ ನಗರಸಭೆ ಆಡಳಿತ ಕಾರ್ಯತತ್ವರವಾಗಿದೆ. □

ದಿವ್ಯಾಂಗಜರ್ ಪ್ರತ್ಯೇಕಿತಣ ಪ್ರಶ್ನಾರ್ಥ ಪ್ರಧಾನ



ಪುರಸ್ಕಾರಕ್ಕೆ ಪಾತ್ರರಾದ ಕನಾಂಟಕದ ಸಂಸ್ಥೆ ಮತ್ತು ವ್ಯಕ್ತಿಗಳಿಂದರೆ.

- * ಉತ್ತಮ ಉದ್್ಯೋಗದಾತರು (ಖಾಸಗಿ)
- * ಉತ್ತಮ ಸಂಸ್ಥೆ (1. ಸಮಗ್ರ ಸೇವೆ)
ಉತ್ತಮ ಸಂಸ್ಥೆ (2. ಸೇವೆಯ ತೀಕ್ಷ್ಣಣ)
- * ಮಾದರಿ ಪುರಸ್ಕಾರ - ಅಂಧತ್ವ / ಮಂದದೃಷ್ಟಿ
- * ಚಲನ ಅಸಮಧಿತೆ / ಸರೆಬುಲ್ಲ ಪಾಲ್
- * ಅತ್ಯುತ್ತಮ ಶ್ರೀದಾಪಟು
- ಇಬಿಎಂ ಇಂಡಿಯಾ, ಬೆಂಗಳೂರು
- ಸಮಧಿನಂ ಟ್ರಿಸ್ಟ್, ಬೆಂಗಳೂರು
- ದ ಸೊಸ್ಯೆಟಿ ವೆಲ್ಫೇರ್ ಆಫ್ ಡಿಸೆಬಲ್ಡ್ - ಎಸ್‌ಡಿಎಂ ಮಂಗಳ ಜ್ಯೋತಿ ಇಂಟಿಗ್ರೇಟೆಡ್ ಸ್ಕೂಲ್ ವಾಮಂಜೂರು, ಮಂಗಳೂರು
- ಶ್ರೀ ಎಸ್.ಕೆ. ಪಾಲ್ಕುಮಾರ್, ಬೆಂಗಳೂರು
- ಶ್ರೀ ಭವಾನಿ ಶಂಕರ್ ರವೀಂದರ ದಾ. ರಾಜಲಕ್ಷ್ಮಿ ಎಸ್. ಜೆ. ಬೆಂಗಳೂರು.
- ಶ್ರೀ ಶೇಖನ್ ನಾಯ್ಕ, ಬೆಂಗಳೂರು.

ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ ಅವರು ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನದಂದು, 2017ರ ದಿವ್ಯಾಂಗಜನ ರಾಷ್ಟ್ರೀಯ ಪುರಸ್ಕಾರಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಸಂಪೂರ್ಣ ಸಾಮರ್ಥ್ಯದ ಕೊಡುಗೆ ನೀಡುವಂತಹ ಸಂರ್ವೇದನಾತೀಲ, ಸಾಮಾಜಿಕ ವಾತಾವರಣ ಕಲ್ಪಿಸಬೇಕೆಂದು ಕರೆ ನೀಡಿದರು.

ವಿಶೇಷ ಚೇತನರ ಸರ್ಕೀಕರಣ ಮತ್ತು ಮುಖ್ಯ ವಾಹಿನಿಯಲ್ಲಿ ಒಳಗೊಳ್ಳುವಿಕೆಗಾಗಿ ಸರ್ಕಾರ ವಿಧಿ ಕಾನೂನು ಹಾಗೂ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಸಾಲ ವಿಶ್ವಾಸಾಹಿತೆಯ ಶ್ರೇಣಿಗಳ ವರ್ಣನೆ



ಭಾರತದ
ಶ್ರೇಣಿಯಾಗಿ
ತಣ್ಣ ತಾಲ
ಮರುಷಾವತ್ತಾದ
ತಾಮ್ರಧ್ವಂಡವನ್ನು
ತಾಜೀತು ಪಡೆಯಿದೆ.

ಹಾಗೂ
ಪೂರ್ವಾಗೆ ಶಂಬಂಧಿತಾದಂತೆ
ಅಂತ್ರ ಒಲವು ತೋರಿತ್ತಾತ್ತವಿನೆ.
ಅದು

ತಣ್ಣ ಒತ್ತಡದ ಕಾರಣಗಳಾಗಿ
ಎಂದೂ ಒಷ್ಟಂದವನ್ನು
ಮುಖಿಯಿಲ್ಲ.
ಭಾರತಕ್ಕೆ
ಬೃಹತ್ ತಾಲದ ಹೊರೆಯನ್ನು
ಹೊತ್ತುಕೊಳ್ಳುವ
ತಾಮ್ರಧ್ವಂಡವಿನೆ.

ಪ್ರಸಕ್ತ ಸಾಲಿನ ಆರಂಭದ ದಿನಗಳಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ಅಂತಾರಾಷ್ಟ್ರೀಯ ಸಾಲ ಮೌಲ್ಯಮಾಪನ ಸಂಸ್ಥೆಗಳ (ಸಿಆರ್‌ಎಗ್ಜ್) ಗ್ರಹಿಕೆಯಲ್ಲಿ ದೋಷ ಇರುವುದನ್ನು ಗುರುತಿಸಲಾಯಿತು. 2016-17 ಸಾಲಿನ ಆರ್ಥಿಕ ಸಮೀಕ್ಷೆಯ ಸಂದರ್ಭದಲ್ಲಿ ಸಂಸ್ಥೆಗಳಿಗೆ ಪೊರುಗ್ರಹಿತ ಇರುವ ಅಂಶವು ದಾಖಿಲಾಯಿತು.

ಭಾರತದ ಸಾಲ ವಿಶ್ವಾಸಾಹಿತೆಯ ಶ್ರೇಣಾಂಕ ವರ್ಣನೆ ಆಗಬೇಕೆ ಅಥವಾ ಬೇಡವೇ ಎಂಬ ಚರ್ಚೆ ನಡೆದಿರುವಾಗಲೇ, ಮೂಡಿಯು ಭಾರತದ ಸಾಲ ವಿಶ್ವಾಸಾಹಿತೆಯ ಶ್ರೇಣಾಂಕವನ್ನು ಬಾ3 ದಿಂದ ಬಾ2 ಗೆ ಹೆಚ್ಚಿದೆ. ಈ ಉನ್ನತೀಕರಣಕ್ಕಾಗಿ ಮೂಡಿಯು ಹಲವು ಕಾರಣಗಳನ್ನು ನೀಡಿದೆ. ಉದಾಹರಣೆಗೆ ಸರಕು ಮತ್ತು ಸೇವಾ ತೆರಿಗೆ (ಜೀವಸೋಷಿ)ಯ ಮೂಲಕ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತಂದಿರುವುದು, ಸಾಲ ತೀರಿಸಲಾಗದ ದಿವಾಳಿ ಪ್ರಕರಣಗಳಲ್ಲಿ ದಿವಾಳಿತನ ಮತ್ತು ದಿವಾಳಿಗೆ ಸಂಬಂಧಿಸಿದ ನೀತಿ ರೂಪಿಸಿದ್ದು, ನಗದು ರಹಿತ ವಹಿವಾಟಿ ನಡೆಸುವುದರ ಪ್ರಮಾಣ ಹೆಚ್ಚಿಸುವುದಕ್ಕಾಗಿ ಭಾರತ ದೇಶವು ಕ್ರೇಗೊಂಡ ಸಾಂಸ್ಕಿಕ ಸುಧಾರಣೆಗಳು, ವಿವಿಧ ವಲಯಗಳಲ್ಲಿ ಹೇರುದಾರರ ಲಾಭಾಂಶ ಮಿತಿ ಹೆಚ್ಚಿಸುವುದಕ್ಕಾಗಿ ವಿದೇಶಿ ನೇರ ಬಂಡವಾಳ ಮೂಡಿಕೆಗೆ (ಎಫ್‌ಡಿಎಂ) ಅನುವು ಮಾಡಿದ್ದು, ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುವುದಕ್ಕಾಗಿ ನೂತನ ಯೋಜನೆಗಳನ್ನು ರೂಪಿಸಿದ್ದು.

ಭಾರತೀಯ ಆರ್ಥಿಕತೆಗೆ ಸಂಬಂಧಿಸಿದಂತೆ ಮತ್ತೊಂದು ಧನಾತ್ಮಕ ಬೆಳವಣಿಗೆಯೂ ಆಗಿದೆ. ವಿಶ್ವಭಾಂಕ್ ವಹಿವಾಟಿನಲ್ಲಿ 100ನೇ ಸ್ಥಾನದಲ್ಲಿದ್ದ ಭಾರತವು ಕಳೆದ ಒಂದು ವರ್ಷದ ಅವಧಿಯಲ್ಲಿ 30ನೇ ಸ್ಥಾನಕ್ಕೆ ಏರಿದೆ. ಅದೇ ವೇಳೆಗೆ ಇದಕ್ಕೆ ವ್ಯತಿರಿಕ್ತವಾಗಿ ಮತ್ತೊಂದು ಸಾಲ ಮೌಲ್ಯಮಾಪನ ಸಂಸ್ಥೆಯಾದ ಸ್ಪಾರ್ಟಿಡ್‌ (ಎಸ್-ಎಂ) ಕಳೆದ 5 ವರ್ಷಗಳಿಂದ ತನ್ನ ಶ್ರೇಣಾಂಕ ನೀಡಿಕೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಭಾರತದ ಆರ್ಥಿಕತೆಯಲ್ಲಿ ಗಮನಾರ್ಹವಾದ ಸರ್ಕಾರಿ ಬದಲಾವಣೆಗಳಿದ್ದರೂ ಸಾಲ ವಿಶ್ವಾಸಾಹಿತೆ ಶ್ರೇಣಾಂಕದಲ್ಲಿ ಹೆಚ್ಚಿಸುವನ್ನು ನೀಡಿಲ್ಲ. ಅಂದರೆ ಎಸ್-ಎಂ ಯು 2007ರಿಂದ ಇಲ್ಲಿಯವರೆಗೆ ಭಾರತದ ಶ್ರೇಣಾಂಕವನ್ನು ಬದಲಿಸಿಲ್ಲ.

ಶ್ರೇಣಾಂಕ ವರ್ಣನೆಯ ಪ್ರಯೋಜನ

ಮೂಡಿಕೆಯ ದರ ನಿಗದಿ ಪಡಿಸುವುದಕ್ಕಾಗಿ ಸಿಆರ್‌ಎ ಗಳು ವಿಶಾಲ ಮತ್ತು ಬೃಹತ್ ಆರ್ಥಿಕತೆ ಹಾಗೂ ಸಾಲ ಪಡೆದ ದೇಶಗಳ ಆರ್ಥಿಕ ಸ್ಥಿರತೆಯ ಸೂಕ್ತಗಳನ್ನು ಪರಿಗಣಿಸುತ್ತವೆ. ಮೇಲ್ಮೈಟಿಕ್ ಕಾಣಿಸುವಂತೆ ಸಾಲ ಮರಳಿಸುವ ಬಯಕೆ ಮತ್ತು ಮರಳಿಸುವ ಸಾಧ್ಯತೆಗಳನ್ನು ಹಾಗೂ ಸುಸ್ಥಿದಾರರಾಗುವ ಸಾಧ್ಯತೆಗಳನ್ನು ಅಂದಾಜಿಸಲಾಗುತ್ತದೆ. ಮೂರು ಅಂತಾರಾಷ್ಟ್ರೀಯ ಸಿಆರ್‌ಎಗ್ಜ್ ಜಗತ್ತಿನ ಮಾರುಕಟ್ಟೆಯನ್ನು ನಿಯಂತ್ರಿಸುತ್ತವೆ.

* ಸಹ ಪ್ರಾಧ್ಯಾಪಕರು, ಆರ್ಥಿಕ ಅಭಿವೃದ್ಧಿ ಸಂಸ್ಕೇತಿ ದೇಹಲಿ. ** ಐಟಿ ಹೈದರಾಬಾದ್. E-mail : * pravakarfirst@gmail.com ** pravakarfirst@gmail.com

ಸ್ವಾಂಡದ್ದು ಅಂದ್ರ ಮಾರ್ಕೆ (ಎಸ್-ಪಿ) ಮೂಡಿಸೋ ಮತ್ತು ಭಿಕ್ಷಗಳು ಸಾಲ ಶೈಯಾಂಕ ನೀಡುವಾಗ ಸಾಲದ ಗುಣಮಟ್ಟಕೆ ಖಾತ್ರಿಯನ್ನೇನೂ ನೀಡುವುದಿಲ್ಲ. ಹಾಗೆಯೇ ಮಾರುಕಟ್ಟೆಯ ಭವಿಷ್ಯದ ಬಗ್ಗೆ ಖಚಿತವಾಗಿ ಹೇಳುವುದಿಲ್ಲ. ಈ ಶೈಯಾಂಕಗಳನ್ನು ಮಾರುಕಟ್ಟೆಯ ಕೇವಲ ಸೂಚಕಗಳಿಂದ ಪರಿಗಳಿಸಲಾಗುತ್ತದೆ. ಹಾಗೆಯೇ ವಿವಿಧ ಸಿಆರ್‌ಎಗಳು ಸಾಲ ವಿಶ್ವಾಸಾಹಾರತೆಯ ಶೈಯಾಂಕ ನಿಗದಿ ಪಡಿಸುವಾಗ ಏಕರೂಪಿ ಅಳತೆಗೊಳಿಗಳನ್ನು ಬಳಸುವುದಿಲ್ಲ. ಇದನ್ನು ಮತ್ತೊಂದು ಸ್ವಾಷಿಕಾರಿ ಪಡೆಯುವ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತದೆ. ಉದಾ: ಸುಸ್ಥಿರಾರಾಗುವ ಸಾಧ್ಯತೆ. ಮೂಡಿಯ ಮತ್ತೊಂದೆಡೆಗೆ ನಷ್ಟದ ಪ್ರಮಾಣಕ್ಕೆ ಆದ್ಯತೆ ನೀಡುತ್ತದೆ. ವಿಶಾಲವಾದ ಅರ್ಥದಲ್ಲಿ ಸುಸ್ಥಿರಾರಾಗುವುದರ ಪ್ರಮಾಣವನ್ನು ಪರಿಶೀಲಿಸುತ್ತದೆ. ಆರ್ಥಿಕ ಬಿಕ್ಷಿಷಿನ ನಂತರದ ದಿನಗಳಲ್ಲಿ ಸಾಲ ಮೌಲ್ಯಮಾಪನ ಸಂಸ್ಥೆಗಳು ನೀಡಿದ ೧೦೦ ಶೈಯಾಂಕ ಪಡೆದವರ್ಗಳು ಕೂಡ ಸುಸ್ಥಿರಾರಾಗಿದ್ದವು. ಆದರೂ ಮೌಲ್ಯಮಾಪನ ಸಂಸ್ಥೆಗಳ ಮಹತ್ವವೇನೂ ಕಡಿಮೆಯಾಗಿಲ್ಲ. ಸಾಲ ವಿಶ್ವಾಸಾಹಾರತೆ ಶೈಯಾಂಕಗಳು ಖಚಿತ ನಿಯಮ ಆಧರಿಸಿದವರ್ಗಳೇನಲ್ಲ. ಅವು ಸಾಪೇಕ್ಷವಾದವರ್ಗಳು. ಆದರೆ ಅವು ಅಂತಾರಾಷ್ಟ್ರೀಯ ಬಂಡವಾಳ ಮಾರುಕಟ್ಟೆಯ ಮೇಲೆ ಪ್ರಭಾವ ಜೀರುವಂತಹವರ್ಗಳಾಗಿವೆ. ಆದುದರಿಂದಲೇ ದೇಶಗಳು ಈ ಶೈಯಾಂಕದ ಮೇಲೆ ಅವಲಂಬಿತವಾಗಿವೆ. (ಕ್ವಾರ್ಟ್ 2005)

ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಬಂಡವಾಳ ಹೆಚ್ಚಿಸಿಕೊಳ್ಳಲು ಮತ್ತು ವಿದೇಶಿ ಹೂಡಿಕೆದಾರರನ್ನು ಆರ್ಕಿಫೀಸಲು ಭಾರತದಂತಹ ವಿಕಸನಶೀಲ ಮಾರುಕಟ್ಟೆ ಆಧಾರಿತ ಆರ್ಥಿಕತೆ (ಇವಂಜಿ) ಹೊಂದಿರುವ ದೇಶಗಳು ಈ ಅಂತಾರಾಷ್ಟ್ರೀಯ ಸಿಆರ್‌ಎಗಳ ಶೈಯಾಂಕದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆದುದರಿಂದ ಸಾಲ ವಿಶ್ವಾಸಾಹಾರತೆಯ ಶೈಯಾಂಕವು ಬಂಡವಾಳ ಹೂಡಿಕೆ ಆರ್ಕಿಫೀಸಲು ಮತ್ತು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೂಡಿಕೆಯ ದರ ನಿಗದಿ ಪಡಿಸಲು ಸಿಆರ್‌ಎಗಳು ಒಟ್ಟು ಮತ್ತು ಬಾಹ್ಯಸಾಲ - ಜಿಡಿಪಿ (ಆರ್ಥಿಕ ವ್ಯಾಧಿದರ) ಅನುಪಾತ, ಜಿಡಿಪಿ ಬೆಳವಣಿಗೆ, ತಲಾವಾರು

ಕೋಷ್ಟಕ-1 ಭಾರತದ ಆರ್ಥಿಕತೆಯ ಬೃಹತ್ ಆರ್ಥಿಕ ಸೂಚಕಗಳು				
ವರ್ಷ	ಪ್ರಸ್ತುತಿಕ್ಕಾರತೆ (ಜಿಡಿಪಿ ಪ್ರತಿಶತ ಆಧರಿಸಿ)	ಆರ್ಥಿಕ ಕೊರತೆ (ಜಿಡಿಪಿ ಪ್ರತಿಶತ ಆಧರಿಸಿ)	ಎಫ್‌ಡಿಎಂ ಒಳಹರಿವು (ಅಮೆರಿಕನ್ ಡಾಲರ್, ಶತಕೋಟಿಗಳಲ್ಲಿ)	ಒಟ್ಟು ಸಾಲ (ಜಿಡಿಪಿ ಪ್ರತಿಶತ ಆಧರಿಸಿ)
2007	1.0	5.1	22.826	74.027
2008	1.3	4.0	34.844	74.536
2009	2.3	8.3	41.903	72.527
2010	2.8	9.3	37.745	67.458
2011	2.8	6.9	36.047	69.643
2012	4.2	7.8	46.551	69.105
2013	4.8	6.9	34.298	68.529
2014	1.7	6.7	36.047	68.576
2015	1.3	6.7	45.147	69.551
2016	1.1	7.5	55.558	69.537

ಆಧಾರ: ಆರ್ಬಿಎ ಮತ್ತು ಇವಂಬರ್-ಎಫ್‌ಡಿಎ


ಜಿಡಿಪಿ, ಬಂಡವಾಳ ಮತ್ತು ವಿದೇಶಿ ನೇರ ಬಂಡವಾಳ, ಕೊರತೆ ಮತ್ತು ಚಾಲ್ ಖಾತ್ರಿಯ ಕೊರತೆ ಮತ್ತು ಆರ್ಥಿಕತೆಯ ಸುಸ್ಥಿರಿತ್ಯಾಗಿ ಸೂಚಕಗಳಾಗಿ ಪರಿಗಳಿಸುತ್ತವೆ.

ಮೂಡಿಯ ನೀಡಿರುವ ಭಾರತದ ಶೈಯಾಂಕ ವರ್ಧನೆಯು ಭಾರತಕ್ಕ ಹಲವು ಬಗೆಯ ಲಾಭಗಳನ್ನು ಉಂಟು ಮಾಡಲಿದೆ. ಭಾರತವು ಬಂಡವಾಳ-ಬೆಳಿಕೆಯ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದ್ದು, ಈ ಶೈಯಾಂಕ ವರ್ಧನೆಯೆಂದ ವಿದೇಶಿ ಬಂಡವಾಳ ಆರ್ಕಿಫೀಸಲು ನೇರವಾಗಲಿದೆ. ಹಾಗೆಯೇ ಹೆಚ್ಚಿಪರಿ ಆರ್ಥಿಕ ಬೆಳವಣಿಗೆಗೂ ಕಾರಣವಾಗಲಿದೆ. ಎರಡನೆಯದಾಗಿ, ಹೂಡಿಕೆಯನ್ನು ಕಡಿಮೆ ವೆಚ್ಚದಲ್ಲಿ ತರಬಹುದು. ಸಾಲದ ಮರುಪಾವತ್ತಿಯ ಸಂಕ್ಷಿಪ್ತ ಎದುರಿಸಲು ಅಗತ್ಯವಿರುವ ವಿಮೆಯ ಕಂತು ಕಟ್ಟಿಪುದರ ಪ್ರಮಾಣ ಕಡಿಮೆಯಾಗಲಿದೆ. ಮೂರನೆಯದಾಗಿ, ಬಾಹ್ಯ ಕೊರತೆಯನ್ನು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ತುಂಬಿಕೊಳ್ಳಬಹುದು. ಹೂಡಿಕೆಯ ಪ್ರಮಾಣ ಹೆಚ್ಚಿಪುದರಿಂದ ಸ್ವಾಕ್ಷರ ಮಾರುಕಟ್ಟೆಯ ಸಾಮರ್ಥ್ಯ ಹಾಗೂ ಒಟ್ಟಾರೆಯಾಗಿ ಆರ್ಥಿಕತೆಯೂ ಸುಧಾರಿಸಲಿದೆ.

ಭಾರತೀಯ ಆರ್ಥಿಕತೆಯ ಕಾರ್ಯ ನಿರ್ವಹಣೆ

ಕಳೆದ ದಶಕದಲ್ಲಿ ಭಾರತೀಯ ಆರ್ಥಿಕ ಸ್ಥಿತಿಯು ಉತ್ತಮವಾಗಿದೆ. ಆರ್ಥಿಕತೆಯ ಕಳೆದ 10 ವರ್ಷಗಳ ಅವಧಿಯಲ್ಲಿ ಶೇ 7. 68 ರಷ್ಟು ಬೆಳವಣಿಗೆ ಕಂಡಿದೆ. ಆದರೆ, ವಾಸ್ತವವಾಗಿ, ಭಾರತದ್ದು ಅತೀ ವೇಗವಾಗಿ ಬೆಳೆಯುತ್ತಿರುವ ಮತ್ತು ಹೊರಹೊಮ್ಮೆತ್ತಿರುವ ಆರ್ಥಿಕತೆಯಾಗಿದೆ. 2017-18ರ ಆರ್ಥಿಕ ಸಾಲಿನಲ್ಲಿ ಶೇ 7.2 ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಸುಧಾರಿಸಿಕೊಳ್ಳುತ್ತಿರುವದಕ್ಕೆ ಪ್ರಮುಖ ಕಾರಣ ರಷ್ಟು ವಹಿವಾಟಿ ಹೆಚ್ಚಿರುವುದು ಮತ್ತು ಸರ್ಕಾರ ಮಾಡುತ್ತಿರುವ ವೆಚ್ಚ. ಭಾರತವು ಅಭಿವೃದ್ಧಿಹೊಂದುತ್ತಿರುವ ಮತ್ತು ಹೊರಹೊಮ್ಮೆತ್ತಿರುವ ಇತರೆ ಆರ್ಥಿಕತೆಯು ನಿರೀಕ್ಷಿತ ಬೆಳವಣಿಗೆಯಾದ ಶೇ 4.1 ರಷ್ಟನ್ನು ಮೇರಿ ಬೆಳೆದಿದೆ. (ವಿಶ್ವಾಂಕ್-2017)

ಭಾರತೀಯ ಆರ್ಥಿಕತೆಯ ಬೃಹತ್ ಹಣಕಾಸಿನ ಮಹತ್ವದ ಸೂಚಕಗಳನ್ನು ಕೋಷ್ಟಕ-1 ವಿವರಿಸುತ್ತದೆ. ಜಾಗತಿಕ ಆರ್ಥಿಕ ಬಿಕ್ಷಿಪ್ಪಿ ತಲೆದೊರಿದಾಗಿನಿಂದ ಸದ್ಯದ ಖಾತ್ರಿಯ ಸಾಫ್ಟ್ವೇರ್ ಗಣನೀಯವಾಗಿ ಸುಧಾರಿಸಿದ್ದನ್ನು ಕಾಣಬಹುದು. 2013ರ ಜಿಡಿಪಿಯಲ್ಲಿ, ಚಾಲ್ ಖಾತ್ರಿ ಖಾತ್ರಿಯ ಆರ್ಥಿಕತೆಯ ಅಂದಾಜಿಸದ ಶೇ 4.8ರ



ಮಟ್ಟಕ್ಕೆ ತಲುಪಿತ್ತು. ಜಿಡಿಪಿಯ ಶೇ 7 ರಷ್ಟು ಆರ್ಥಿಕ ಕೊರತೆಯು ಸುಸ್ಥಿರತೆಯ ಸಾಧ್ಯವಾಗಿದೆ ಇರುವ ಆತಂಕ ಹೆಚ್ಚಿಲು ಕಾರಣವಾಗಿತ್ತು. 2014ರ ಸೆಪ್ಟೆಂಬರ್‌ನಲ್ಲಿ ಭಾರತ ಸರ್ಕಾರವು 'ಭಾರತದಲ್ಲಿ ತಯಾರಿಸಿ' (ಮೇಕ್ ಇನ್ ಇಂಡಿಯಾ) ಕಾರ್ಯಕ್ರಮ ಪ್ರಕಟಿಸಿದ ನಂತರ ಭಾರತದ ಉತ್ಪಾದನಾ ವಿಭಾಗವು ಜೀತರಿಕೆ ಕಂಡುಕೊಂಡಿತು. ಉದ್ಯೋಗವಾಕ್ಯಗಳ ಸೃಷ್ಟಿ ಮತ್ತು ಉತ್ಪಾದನೆ ಅರ್ಥಕ್ಕೆ ಬೆಳವಣಿಗೆಗಳಿಗೆ ಕಾರಣವಾಯಿತು. ಗಣನೀಯ ಪ್ರಮಾಣದಲ್ಲಿದ್ದ ಕೊರತೆಯ ಪ್ರಮಾಣವನ್ನು ನಿಭಾಯಿಸುವಲ್ಲಿ ಭಾರತದ ಆರ್ಥಿಕತೆಯು ಯಶ ಕಂಡಿತು. ಸುಸ್ಥಿರ ಬಂಡವಾಳ ಹರಿದು ಬರುವಿಕೆಯು ಅದಕ್ಕೆ ಪೂರಕವಾಗಿತ್ತು. ಬಂಡವಾಳ ಹೂಡಿಕೆಯಲ್ಲಿ ಸ್ಥಿರತೆ ಇರುವ ವಿದೇಶಿ ನೇರ ಬಂಡವಾಳ ಹೂಡಿಕೆಯ ಸ್ವರೂಪವು, ಬಹುತೇಕ ಸ್ಥಿರತೆಗೊಂಡಿದ್ದ ಸ್ಥಿತಿಯಿಂದ ದ್ವಿಗುಣಗೊಂಡಿತು. 2007ರಲ್ಲಿ 22.826 ಶತಕೋಟಿ ಅಮೆರಿಕನ್ ಡಾಲರ್‌ಗಳಿಂದ 2016ರ ವೇಳಿಗೆ 55.558 ಶತಕೋಟಿ ಅಮೆರಿಕನ್ ಡಾಲರ್‌ಗಳಿಗೆ ಹೆಚ್ಚಿತು. ಮೇಕ್ ಇನ್ ಇಂಡಿಯಾ ಯೋಜನೆಯು 2020ರ ವೇಳಿಗೆ ಭಾರತದ ಜಿಡಿಪಿಯಲ್ಲಿ ಉತ್ಪಾದನಾ ವಲಯ ಪ್ರಮಾಣ ಶೇ 25 ರಷ್ಟು ಮಾಡುವುದು ಹಾಗೂ 25 ವಿವಿಧ ವಿಭಾಗಗಳಲ್ಲಿ 100 ಶತಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ. ಈ ಯೋಜನೆಯನ್ನು ಪ್ರಕಟಿಸಿದಾಗಿನಿಂದ ಭಾರತ ಸರ್ಕಾರವು ಮೂಲಸೂಕ್ತರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ವ್ಯಾಪಕ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಪರಿಸರಕ್ಕೆ ಸಂಬಂಧಿಸಿದ ಪರವಾನಗಿ ಪಡೆಯುವುದನ್ನು ಹಾಗೂ ವ್ಯಾಪಾರ - ವಹಿವಾಟಿ ಮಾಡುವುದನ್ನು ಸುಲಭಗೊಳಿಸಲಾಗಿದೆ. ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳಿಗೆ ಮೋತ್ತಾದ ನೀಡುವುದು, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದು, ಕಾರ್ಮಿಕ ಕಾನೂನುಗಳ ಸರಳೀಕರಣ, ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಕ್ರಿಯೆ ಸುಲಭಗೊಳಿಸಿರುವುದು,

ಕೋಷ್ಟಕ-2 : ಭಾರತದ ಭಾಷ್ಯ ಸಾಲಗಳ ಪ್ರಮುಖ ಸೂಚಕ ಮತ್ತು ಅನುಪಾತ

ವರ್ಷ	ಭಾಷ್ಯ ಸಾಲ (ಅಮೆರಿಕನ್ ಡಾಲರ್‌ಗಳಲ್ಲಿ)	ಭಾಷ್ಯ ಸಾಲ ಜಡಿಪಿಗಾಗಿ	ದೀರ್ಘಾವಧಿ ಸಾಲ ಒಟ್ಟು ಭಾಷ್ಯ ಸಾಲಕ್ಕಾಗಿ	ಅಲ್ಲಾವಧಿ ಸಾಲ ಒಟ್ಟು ಭಾಷ್ಯ ಸಾಲಕ್ಕಾಗಿ	ಸಾಲ-ಸೇವೆ ಅನುಪಾತ
2007	172.36	17.5	83.7	16.3	4.7
2008	224.407	18.0	79.6	20.4	4.8
2009	224.498	20.3	80.7	19.3	4.4
2010	260.935	18.2	79.9	20.1	5.8
2011	317.891	18.2	79.6	20.4	4.4
2012	360.766	21.1	78.3	21.7	6.0
2013	409.374	22.4	76.4	23.6	5.9
2014	446.178	23.8	79.5	20.5	5.9
2015	474.675	23.8	82.0	18.0	7.6
2016	485.023	23.7	82.8	17.2	8.2

ಆಧಾರ: ಆರ್‌ಬಿಎ

ಮುಕ್ತ ಆರ್ಥಿಕತೆಗೆ ಮೋತ್ತಾದ ನೀಡುವ ಸೂಕ್ತ ವಹಿವಾಟಿ ನೀತಿಗಳ ಸುಧಾರಣೆ ಮಾಡಲಾಗಿದೆ. ಸುಸ್ಥಿರ ವ್ಯಾಪಾರ ವಹಿವಾಟಿ ನಡೆಸುವುದಕ್ಕೆ ಮೂರಕವಾದ ವಾತಾವರಣ ನಿರ್ಮಾಣಸುವುದಕ್ಕಾಗಿ ಭಾರತ ಸರ್ಕಾರವು ಕಳೆದ ಐದು ವರ್ಷಗಳಲ್ಲಿ ನಿಯಮಿತವಾಗಿ ಆರ್ಥಿಕ ನೀತಿಯ ಸುಧಾರಣೆ ಮಾಡುತ್ತಿದೆ. ಬಂಡವಾಳ ಹರಿದು ಬರುವಿಕೆಯ ಪ್ರಮಾಣ ಹೆಚ್ಚಿರುವುದು ಹೂಡಿಕೆಯಿಂದ ಲಾಭ ಮರಳುವುದರ ವಿಚಿತ್ರತೆಯನ್ನು ಸೂಚಿಸುತ್ತದೆ. ನೇರ ವಿದೇಶಿ ಬಂಡವಾಳವು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಗಳ ಸೃಷ್ಟಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಆಶಾದಾಯಿಕ ಬೆಳವಣಿಗೆಗಳಿಗೆ ಕಾರಣವಾಗಿದೆ. ಹಣಕಾಸು ಸ್ಥಿತಿಯ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದ್ದರೂ ಆರ್ಥಿಕ ಸಮರ್ಪೋಲನ ಕಾಪಾಡುವುದಕ್ಕಾಗಿ ಮತ್ತು ಆರ್ಥಿಕ ಬಲವರ್ಧನೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಭಾರತದ ಪ್ರಮಾಣದಲ್ಲಿ ಸಾಲ ಹಾಗೂ ಜಡಿಪಿ ಮಧ್ಯದ ಅನುಪಾತವನ್ನು ಅಂತರಿಸಿದಾಗಿ ಪ್ರಾರಂಭಿಸಿದೆ. 2003 ರಲ್ಲಿ ಶೇ.84.2ಕ್ಕೆ ತಲುಪಿದ್ದ ಪ್ರಮಾಣವು ಕ್ರಮೇಣ ಪ್ರತಿ ವರ್ಷ ಸುಧಾರಣೆ ಕಂಡು, 2016ರಲ್ಲಿ ಶೇ. 69.5ಕ್ಕೆ ಬಂದು ನಿಂತಿದೆ. ಭಾರತದ ಒಟ್ಟು ಸಾಲದ ಶೇ. 42ರಷ್ಟು ಪ್ರಮಾಣವು ಕೇವಲ ಸಾರ್ವಜನಿಕ ಪ್ರಮಾಣವು ಕ್ರಮೇಣ ಸುಲಭಗೊಳಿಸಿರುವುದು,

ಸಾಲದಾಗಿದೆ ಹಾಗೂ ಅದರ ಬಹುಪಾಲು ಆಂತರಿಕವಾದದ್ದು. 2007ರಲ್ಲಿ, ಎಸ್ ಆಂಡ್ ಪಿ ಸಂಸ್ಥೆಯ ಸಾಲ ಹಾಗೂ ಜಡಿಪಿ ಮಧ್ಯದ ಅನುಪಾತವನ್ನು ಶೇ. 77.1ಕ್ಕೆ ಹೆಚ್ಚಿಸಿತ್ತು. ಆದರೆ, 2016ರ ಹೊತ್ತಿಗೆ ಅದು ಶೇ. 69.5ಕ್ಕೆ ಇಳಿದಿದೆ. ಆರ್ಥಿಕ ಹೊಣೆಗಾರಿಕೆ ಹಾಗೂ ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಸಮಿತಿಯ ಸಾಲ ಹಾಗೂ ಜಡಿಪಿ ಮಧ್ಯದ ಅನುಪಾತವನ್ನು 2023ರ ಹೊತ್ತಿಗೆ ಶೇ.60 ರಷ್ಟು ಕಡಿಮೆ ಮಾಡಲು ಬಧ್ಯವಾಗಿದೆ. ವಾಸ್ತವವಾಗಿ ಎಂದರೆ, ಭಾರತದ ಆರ್ಥಿಕ ಬಲವರ್ಧನೆಯ ವಿಷಯದಲ್ಲಿ ಆರ್ಥಿಕ ನಿರ್ವಹಣೆಯ ರೀತಿಯು ಪ್ರಾರ್ಥಮಿಕ ಮೂಲ ಕೊರತೆಗಳನ್ನು ಸ್ವಷ್ಟವಾಗಿ ಪ್ರತಿಧಲಿಸುತ್ತದೆ. ಆದಾಗ್ಯೇ, ಬಡ್ಡಿ ನೀಡುವುದಕ್ಕಾಗಿಯೇ ಹೆಚ್ಚಿನ ಹಣ ವಿನಿಯೋಗವಾಗುತ್ತದೆ. ದೇಶವು ಸತತ ಆರ್ಥಿಕತೆ ತಲುಪಲು ಆರ್ಥಿಕ ಕೊರತೆಗಳನ್ನು ಅಂದಾಜಿಸುವುದು ವಿವೇಕಯುತ ನಡೆ ಎಂದು ಎಫ್‌ಆರ್‌ಬಿಎಂ ಹೇಳುತ್ತದೆ.

ಭಾಷ್ಯ ಸಾಲ ಸೂಚಕಗಳ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿವರಗಳು

ಒಟ್ಟು ಭಾಷ್ಯ ಸಾಲಗಳ ಪ್ರಮುಖ ಅಂಶ ಅವಧಿಯವು ಹಾಗೂ ಶೇ. 17ರಷ್ಟು ಕೆರು

ಅವಧಿಯ ಸಾಲಗಳಾಗಿವೆ. (ಕೋಪ್ತುಕ-2) 2014ರಲ್ಲಿ ಸಾಲ- ಸೇವೆಯ ಅನುಪಾತವು ಶೇ.5.9ರಷ್ಟಿದ್ದು, 2016ರಲ್ಲಿ ಶೇ. 8.8 ರಷ್ಟಿ ಹೆಚ್ಚಿದೆ. ಇದು ಸ್ವಲ್ಪ ಆತಂಕಕ್ಕೆ ಕಾರಣವಾಗುವ ಸಂಗತಿ. 2007 ರಿಂದ 2016ರ ಅವಧಿಯಲ್ಲಿ ಜಡಿಪಿಯಿಂದ ಸುದೀರ್ಘ ಹಾಗೂ ಈರು ಅವಧಿಯ ಒಟ್ಟು ಬಾಹ್ಯ ಸಾಲಗಳ ಶೇ. 6 ರಷ್ಟಿ ಹೆಚ್ಚಿಂದಾಗಿದೆ. ಆದರೆ, ಅದೇ ಅವಧಿಯಲ್ಲಿ ದೀರ್ಘಾರವಧಿ ಮತ್ತು ಅಲ್ಲಾವಧಿ ಸಾಲಗಳ ನಡುವಿನ ಅನುಪಾತವು ಶೇ.1 ಕ್ಕಿಂತ ಕಡಿಮೆಯಾಗಿದೆ. ದೀರ್ಘಾರವಧಿ ಮತ್ತು ಅಲ್ಲಾವಧಿ ಸಾಲಗಳ ಮಿಶ್ರಿಂದ ವಿಶೇಷಣೆಯ ಪ್ರಕಾರ ಸಂಪೂರ್ಣ ಅಂತಿ ಅಂಶಗಳು ಸ್ವಲ್ಪ ಆತಂಕ ಹುಟ್ಟಿಸುತ್ತವೆ. ವಾಸ್ತವವಾಗಿ 2013ರಿಂದ 2017ರ ಅವಧಿಯಲ್ಲಿ ದೀರ್ಘಾರವಧಿ ಮತ್ತು ಅಲ್ಲಾವಧಿ ಸಾಲಗಳ ನಡುವಿನ ಅನುಪಾತವು ಶೇ. 6 ರಷ್ಟಿ ಸುಧಾರಿಸಿದೆ. ಮತ್ತು ಬಾಹ್ಯ ಸ್ಥಿರತೆಗೆ ಸಂಬಂಧಿಸಿದ ಆತಂಕ ಕಡಿಮೆ ಮಾಡಿದೆ.

ವಿದೇಶಿ ವಿನಿಮಯವು ಸಾಲ ಶ್ರೇಯಾಂಕಕ್ಕೆ ಸಂಬಂಧಿಸಿದಂತಹ ಮತ್ತೊಂದು ಸ್ಥಿರ ಸೂಚಕವಾಗಿದೆ. ಭಾರತದ ವಿದೇಶಿ ವಿನಿಮಯವು 2007ರಲ್ಲಿ 199.179 ಶತಕೋಟಿ ಅಮೆರಿಕಾ ಡಾಲರ್ ಗಳಷ್ಟು ಇದ್ದಿದ್ದು, 2016ರ ವೇಳೆಗೆ ಅದು 360.176 ಶತಕೋಟಿ ಡಾಲರ್ ಗಳಷ್ಟಕ್ಕೆ ಹೆಚ್ಚಿದೆ. ಮುಂಬಯಿ ದಿನಗಳಲ್ಲಿ ಬಂಡವಾಳ ಹರಿವು ಮತ್ತು ವಿದೇಶಿ ವಿನಿಮಯದ ಒತ್ತಡ ಹೆಚ್ಚಿದರೂ ಸಮಾಧಾನಕರ ರೀತಿಯಲ್ಲಿ ಪ್ರತಿಕ್ರಿಯಿಸುವ ಸ್ಥಿತಿ ರೂಪಗೊಂಡಿದೆ. ಉತ್ತಮ ವಿದೇಶಿ ವಿನಿಮಯದಿಂದ 2017ರ 12 ತಿಂಗಳಲ್ಲಿ 400 ಶತಕೋಟಿ ಡಾಲರ್ ಮೀರಿ ಉತ್ತಮ ಸ್ಥಾನ ಪಡೆದಿದೆ. ಅದೇ 2013ರ 7 ತಿಂಗಳಲ್ಲಿ ವಿಫಲವಾಗಿದ್ದನ್ನೂ ಗಮನಿಸಬಹುದು. ಒಟ್ಟಾರೆ ಬೃಹತ್ ಆರ್ಥಿಕತೆಯ ಸೂಚಕಗಳಲ್ಲಿ ಮಹತ್ವದ ಸುಧಾರಣೆಗಳಲ್ಲದ ಸರ್ಕಾರವು ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ಹೂಡಿಕೆ ಮಾಡುವುದು ಮತ್ತು ಬೆಳವಣಿಗೆಗಾಗಿ ಸಂಪನ್ಮೂಲಗಳ ವಿನಿಯೋಗ, ಮಹತ್ವದ ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಲಾಭಾಂಶದಲ್ಲಿ ಹೆಚ್ಚಿ, ಶೀಪ್ತ ಪರವಾನಗಿ ಹಾಗೂ ವಿಲೇವಾರಿ, ಕಾರ್ಮಿಕ ಕಾನೂನುಗಳ ಸುಧಾರಣೆಗಾಗಿ ರಾಜ್ಯಗಳ ಮನ ಒಲಿಸುವುದು, ವಹಿವಾಟು ಸುಲಭಗೊಳಿಸುವುದಕ್ಕಾಗಿ ದಿವಾಳಿತನ

ವಹಿವಾಟು ಸರಾಗವಾಗಿ ನಡೆಯಲು ಇತ್ತಿಳಿಗೆ ಕೈಗೊಂಡ ಕ್ರಮಗಳು

- * ಈ ಹಿಂದೆ ಇದ್ದ ಪರವಾನಗಿ ಮೂವೆ ಕ್ರಮಗಳನ್ನು ತೆಗೆಯಲು ಪರಿಣಿತರ ಸಮಿತಿ ನೇಮಿಸುವುದು
- * ಪರವಾನಗಿ ನಿಳಿತ 14 ನಿಯಂತ್ರಣಾ ಸಂಸ್ಥೆಗಳನ್ನು ಒಂದೇ ಸೂರಿನಡಿ 24*7 ಮಾದರಿಯಲ್ಲ ಕಾರ್ಯ ನಿರ್ವಹಿಸುವ ಇ-ವಹಿವಾಟು ಮೋಟಾರ್ ಪ್ರಾರಂಭಿಸುವುದು.
- * ಬರಾತುವ 4 ವರ್ಷಗಳ ಅವಧಿಯಲ್ಲ ಕಾರ್ಬೋರೆಟ್ ತೆರಿಗೆ ದರವನ್ನು ಶೇ.30 ರಿಂದ ಶೇ. 25ಕ್ಕೆ ಇಂತಹ ಮಾಡಿಕೊಂಡಿರುವುದು.
- * ಎರಡು ವರ್ಷಗಳ ಪರೀಗೆ ತಡೆ-ವಿರೋಧಿ ನಿಳಿತ ಮುಂದುಡಿಯಲ್ಲಿ ಮತ್ತು ಮೋವಾಷ್ಟೆಯ ತೆರಿಗೆಯನ್ನು ಬಹುತೇಕ ಹೊಸ್ಟೆಲ್‌ಸಲಾಗಿರುವುದು
- * ಹೂಡಿಕೆದಾರರು ದಿವಾಳಿತನದಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ನೂತನ ಕಾನೂನಿಗಾಗಿ ಪ್ರಸ್ತಾವನೆ ಸಲ್ಲಿಸಿರುವುದು. 2015ರ ದಿವಾಳಿತನ ಸಂಹಿತೆಗೆ ಪೂರ್ವಕವಾಗಿ 2016ರಲ್ಲಿ ದಿವಾಳಿತನ ಕುರಿತ ವ್ಯಾಪಕ ಕಾಯ್ದಿ ರೂಹಿಸಿರುವುದು
- * ವಾಣಿಜ್ಯ ವ್ಯಾಖ್ಯಾಗಳ ಶೀಳಣೆ ವಿಲೇವಾರಿಗಾಗಿ ನೂತನ ಕಾನೂನು ಕಾರ್ಯವಿಧಾನದ ವ್ಯವಸ್ಥೆ ಜಾರಿಗೆ ಪ್ರಸ್ತಾವನೆ.
- * ತೆರಿಗೆಗಳ ವ್ಯಾಖ್ಯಾಗಳನ್ನು ಒಂದೇ ಸಲ ಇತ್ಯಾರ್ಥಗೊಳಿಸುವ ಕ್ರಮ.
- * ಕಂಪನಿಗಳ ಕಾಯ್ದಿಗೆ ಸರಿಸುಮಾರು 50 ತಿಂದುಪಡಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವುದು.
- * ಕಂಪನಿಯ ನೊಂದಣಿಗೆ ಬೀಳಕಾಗುತ್ತಿದ್ದ 15ರಿಂದ 20 ದಿನಗಳ ಅವಧಿಯನ್ನು ಒಂದೇ ದಿನದಲ್ಲಿ ಮೂರಂಗೊಳಿಸಲು ಅನುವಾಗುವಂತೆ ಮಾಡುವ ಪ್ರಕ್ರಿಯೆಗೆ ಪ್ರಸ್ತಾವನೆ ಸಿದ್ಧಪಡಿಸಿರುವುದು
- * ರಾಷ್ಟ್ರೀಯ ಕೌಶಲ ಅಭಿವೃದ್ಧಿ ಪರಿಷತ್ತಿನ ಕ್ರಮಗಳಿಗೆ ಹೊರತಾಗಿ 1500 ಭಾರತೀಯ ಯುವಕರಿಗೆ ಬಹು ಕೌಶಲ ತರಬೇತಿಗೆ ಹೆಚ್ಚಿನ ಅನುದಾನ ನೀಡುವುದು.
- * 2016 ಮಾರ್ಚ್ 1ರ ನಂತರ ನೊಂದಣಿಯಾದ ನೂತನ ಸಂಸ್ಥೆಗಳಿಗೆ ಕಾರ್ಬೋರೆಟ್ ತೆರಿಗೆ ದರವನ್ನು ಶೇ. 25 ನಿಗದಿ ಪಡಿಸುವುದು ಮತ್ತು ಸ್ವಾರ್ಥಾರ್ಥಾರ್ಪಾಗಳಿಗೆ ಮೊದಲ ರ ವರ್ಷಗಳಲ್ಲಿ ಮೂರು ವರ್ಷ ತೆರಿಗೆ ವಿನಾಯಕಿ.
- * ‘ಭಾರತದಲ್ಲಿ ನಿಮಾಂತ’ (ಮೇಕ್ ಇನ್ ಇಂಡಿಯಾ) ಮತ್ತು ಮಧ್ಯಂತರ ಕ್ರಮವಾಗಿ ಅಧಿಕ ಪ್ರಮಾಣದಲ್ಲಿ ತೆರಿಗೆ ಮತ್ತು ಸುಂಕಗಳ ಕಡಿತ
- * ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಆಡಳಿತ ವ್ಯವಸ್ಥೆಯಲ್ಲ ಸುಧಾರಣೆ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಶ್ವಾಸಾರ್ಥಕ ಹೆಚ್ಚಿದಂತೆ ಮಾಡಿರುವುದು
- * ರಪ್ತಿ ಹಾಗೂ ಆಮದುಗಳಿಗೆ ಅಗತ್ಯವಿರುವ 11 ದಾಳಿತಾತೀಗಳ ಸಂಖ್ಯೆ ಇತ್ತು ಕಡಿಮೆ ಮಾಡಿರುವುದು.
- * ರಕ್ಷಣೆಗೆ ಸಂಬಂಧಿಸಿದ ಬೀಳಕಾಗಿದ್ದ ಪರವಾನಗಿಗಳ ಪೈಕಿ ಶೇ. 56 ಪರವಾನಗಿರಹಿತಗೊಳಿಸಿರುವುದು.
- * ಅನಿವಾಸಿ ಭಾರತೀಯರ (ಎನ್‌ಆರ್‌ಎ) ಹೂಡಿಕೆಗಳನ್ನು ಭಾರತೀಯರ ಹೂಡಿಕೆ ಎಂದು ಪರಿಗೆಂಡಿಸುವುದು.

ನೀತಿಯನ್ನು ಸಡಿಲಗೊಳಿಸುವುದು, ನೀಡಲಾಗಿದೆ ಹಾಗೂ ಉದ್ಯೋಗವಕಾಶಗಳ ಅಜಿತಿಮಾವಾಗಿ ಸರಕು ಮತ್ತು ಸೇವಾ ಪ್ರಮಾಣವೂ ಹೆಚ್ಚಿದೆ. ಹೂಡಿಕೆಯ ಪ್ರಮಾಣ ಹೆಚ್ಚುವುದಕ್ಕೆ ಅತ್ಯುತ್ತಮ ರೀತಿಯಲ್ಲಿ ಇನ್ ಇಂಡಿಯಾ ಯೋಜನೆಯನ್ನು ಜಾರಿಗೆ ಪ್ರಕಟಿಸುವುದರ ಜೊತೆಗೆ ಅದಕ್ಕೆ ತಂದೆದ್ದು. ಇದರಿಂದಾಗಿ ಸ್ಥಿರಗೊಂಡಿದ್ದ ತಂತ್ರಜ್ಞಾನ ಬಳಸಿಕೊಳ್ಳುವ ಮನರಾರಂಭವಾದವು. ಯೋಜನೆಗಳು ನ್ಯಾಯ ಮತ್ತು ಬೃಹತ್ ಇಂಡಿಯಾ ವಲಯದ ಉದ್ದೇಶ ನಡುವಿನ ಹೊಂದಾಣಿಕೆ ಸಮಸ್ಯೆಯನ್ನು ಮೂಲಕ ಬಂಡವಾಳ ಹೂಡಿಕೆಗೆ ಉತ್ತೇಜನ ಬಗೆಹರಿಸಲಾಯಿತು.

ಬಯಲಿಗೆ ಬಂದ ಪ್ರಾರ್ಥನೆಗಳು: ಚೇನಾ ವರ್ಷಸ್ವಾ ಭಾರತ

ಭಾರತದಲ್ಲಿ ನೀತಿ ನಿರೂಪಕರು ಸಿಆರ್‌ಎಗಳ ಅಸಮಂಜಸ ಮಾನದಂಡಗಳನ್ನು ಗುರುತಿಸಿದ್ದಾರೆ. ಅದರಲ್ಲಿ ವಿಶೇಷವಾಗಿ ಚೇನಾ ಮತ್ತು ಭಾರತಕ್ಕೆ ಸಂಬಂಧಿಸಿದಂತೆ ಈ ಮಾತುಗಳು ಹೆಚ್ಚಿಗೆ ಅನ್ವಯಿಸುತ್ತದೆ. ಹಾಗೆಯೇ ಸಾಲ ವಿಶ್ವಸಾಹಕರೆಯ ಶ್ರೇಯಾಂಕವನ್ನು ಒಟ್ಟಿಕೊಂಡಿಲ್ಲ (ಜಿಬಿ 2017)

ಪ್ರಸ್ತುತ ವರ್ಷದ ಆರಂಭದಲ್ಲಿ ಸ್ವೀಂಡ್ರೋಂ ಅಂಡ್ ಪ್ರೂರ್ನ್ ಸಂಸ್ಥೆಯು ಸೂಕ್ತ ರೀತಿಯಲ್ಲಿ ಚೇನಾಕ್ಕೆ ನೀಡಿದ್ದ ಶ್ರೇಣಿ ಎ+ ದಿಂದ ಎಂ-ಗೆ ಕಡಿಮೆ ಮಾಡಿದೆ. ಅಂದರೆ ಸ್ಥಿರ ದಿಂದ ನಕಾರಾತ್ಮಕದೆಗೆ ಶ್ರೇಯಾಂಕ ನೀಡಲಾಗಿದೆ. ಹಾಗೆಯೇ, ಬೃಹತ್ ಆರ್ಥಿಕತೆಯಲ್ಲಿ ಮಹತ್ವದ ಸುಧಾರಣೆಯ ನಂತರವೂ ಭಾರತದ ಶ್ರೇಯಾಂಕವನ್ನು ಹೆಚ್ಚಿಸಿರಲಿಲ್ಲ. ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹಾಗಾರರು ಸಿಆರ್‌ಎ ಸಂಸ್ಥೆಗಳ ಅಸಮಂಜಸ ಮಾನದಂಡಗಳನ್ನು ಕುರಿತು ಪ್ರಸ್ತಾಪಿಸಿದ್ದರು. ಅದರಲ್ಲಿ ವಿಶೇಷವಾಗಿ ಎಸ್ ಆಂಡ್ ಹಿ ನೀಡಿದ ‘ಸಾಮಾನ್ಯ’ ಶ್ರೇಣಿಯ ಬಗ್ಗೆ ಆಕ್ಸೇಪ್ ವ್ಯಕ್ತಪಡಿಸಿದ್ದರು. ಎಸ್ ಆಂಡ್ ಹಿ ಸಂಸ್ಥೆಯು 2007ರಲ್ಲಿ ಭಾರತದ ಸಾಲ ವಿಶ್ವಸಾಹಕರೆಯ ಶ್ರೇಯಾಂಕವನ್ನು ಬಿಬಿಬಿ ಗೆ ಹೆಚ್ಚಿಸಿತು. ಅಲ್ಲಿಂದಿಚೆಗೆ ಎಸ್ ಆಂಡ್ ಹಿಯು ಕೆಳದ 10 ವರ್ಷಗಳ ಅವಧಿಯಲ್ಲಿ ಆಂಡ್ ಹಿ ಸಂಸ್ಥೆಯು ಭಾರತಕ್ಕೆ 4 ಬಾರಿ ಶ್ರೇಯಾಂಕ ನೀಡಿದೆ. (ಫೆಬ್ರವರಿ 2009, ಮಾರ್ಚ್ 2010, ಏಪ್ರಿಲ್ 2012 ಹಾಗೂ ಸೆಪ್ಟೆಂಬರ್ 2014) ಮತ್ತು ಶ್ರೇಯಾಂಕ ನೀಡಿಕೆಯಲ್ಲಿ ಯಥಾಸ್ಥಿತಿ ಮುಂದುವರೆಸಿದೆ. ಮೂಡಿಯು ಸಹ ಶ್ರೇಯಾಂಕ ವರ್ಧನೆಗೆ 13 ವರ್ಷ ತೆಗೆದುಕೊಂಡಿದೆ. ಆದರೂ ನೀತಿ ವಿಶ್ಲೇಷಕರು ಮತ್ತು ಮಾರುಕಟ್ಟೆ ತಜ್ಞರು ಅರ್ಥತೆಗಿಂತ ಕಡಿಮೆ ಶ್ರೇಯಾಂಕ ನೀಡಲಾಗಿದೆ ಮತ್ತು ಶ್ರೇಯಾಂಕ ವರ್ಧನೆಯು ಸಾಕಷ್ಟು ಮುಂಬಿತವಾಗಿಯೇ ಆಗಬೇಕಿತ್ತು ಎಂದು ಅಭಿಪ್ರಾಯಪಡುತ್ತಾರೆ.

ಎಸ್ ಆಂಡ್ ಹಿಯು ಕೆಲವು ವಿಕಸನಶೀಲ ಮಾರುಕಟ್ಟೆ ಹೊಂದಿರುವ ದೇಶಗಳಿಗೆ (ಇಂಡಿಯಾ) ಬಿಬಿಬಿ ಶ್ರೇಯಾಂಕ ನೀಡಿದೆ. ಈ ಇಂಡಿಯಾಗಳನ್ನು ಭಾರತದ ಜೊತೆಗೆ ಹೊಂದಿಸಿದರೆ, ಅವುಗಳು ಭಾರತದ



ಆರ್ಥಿಕತೆಗೆ ಸಮನಾದವುಗಳಲ್ಲ. 2014-16ರಲ್ಲಿ ಹಂಗರಿಯಲ್ಲಿ ಸರಾಸರಿ ಶೇ.3 ರಷ್ಟು ಜಿಡಿಪಿ ಇದೆ. ಇಂಡೋನೇಷಿಯಾದಲ್ಲಿ ಶೇ.4.96, ರಷ್ಯಾದಲ್ಲಿ ಶೇ.- 0.79 ಹಾಗೂ ಉರುಗ್ಗೆದಲ್ಲಿ ಶೇ. 1.88 ರಷ್ಟಿದೆ.

(ಎಲ್ಲ ಇಂಡಿಯಾಗಳಿಗೆ ಎಸ್ ಆಂಡ್ ಹಿ ಶ್ರೇಯಾಂಕ- ಬಿಬಿಬಿ). ಆದರೆ, ಭಾರತದಲ್ಲಿ ಸುಮಾರು ಶೇ. 7.3 ರಷ್ಟಿದೆ. ಇದು ಭಾರತವು ಇತರೆ ದೇಶಗಳನ್ನು ಮೀರಿಸಿದೆ ಎಂಬುದನ್ನು ಸ್ವಷ್ಟಪಡಿಸುತ್ತದೆ. ಹಣದುಬ್ಬರದ ಸಮಯದಲ್ಲಿಯೂ ಭಾರತವು ರಶಿಯಾ, ಉರುಗ್ಗೆ ಹಾಗೂ ಇಂಡೋನೇಷಿಯಾಗಳಿಗಿಂತ ಉತ್ತಮ ರೀತಿಯಲ್ಲಿ ನಿರ್ವಹಿಸಿದೆ. ಒಟ್ಟು ಸಾಲ ಮತ್ತು ಜಿಡಿಪಿ ಅನುಪಾತಕ್ಕೆ ಸಂಬಂಧಿಸಿದಂತೆ ಹಂಗರಿ (2016ರಲ್ಲಿ 74.19) ಹಾಗೂ ಇಟಲಿ (2016 ರಲ್ಲಿ 132.6) ದೇಶಗಳಿಗಿಂತ ಭಾರತವನ್ನು ಉತ್ತಮ ಸಾಫನದಲ್ಲಿದೆ. ಇಷ್ಟಿದ್ದರೂ, ಹಂಗರಿ, ರಶಿಯಾ, ಉರುಗ್ಗೆ ಹಾಗೂ ಇಟಲಿ ದೇಶಗಳ ಚಾಲ್ತಿ ಖಾತೆಗಳು ಹೆಚ್ಚಿಗಿವೆ. ಎಲ್ಲ ಇಂಡಿಯಾಗಳಿಗೆ ಹೊಂದಿಸಿದರೆ, 2016ರಲ್ಲಿ ಭಾರತದ ಚಾಲ್ತಿ ಖಾತೆಯ ಕೊರತೆಯು ಶೇ.1 ರಷ್ಟಿದ್ದರೆ 2013ರಲ್ಲಿ ಶೇ. 4.8 ರಷ್ಟಿತ್ತು. ಶೇಷ್ಟ ಬಿಕ್ಕಣಿನ ಸಂದರ್ಭದಲ್ಲಿ ಭಾರತ ಎಂದೂ ಸುಸ್ಥಿದಾರ ಆಗಿರಲಿಲ್ಲ. ಮತ್ತು ತನ್ನದೇ ಆದ ಬದ್ಧತೆಗಳಿಂದಾಗಿ ಭಾರತವು ಸಾಲವನ್ನು ಮರು ಪಾವತಿಸುವ ಯೋಗ್ಯತೆ ಹೊಂದಿದೆ ಹಾಗೂ ದಿವಾಲಿ ಆಗುವ ಸಾಧ್ಯತೆಗಳಿಲ್ಲ ಎಂಬುದನ್ನು ಸ್ವಷ್ಟಪಡಿಸುತ್ತದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಂತಹ ಸ್ಥಿರ ಬಂಡವಾಳದಿಂದಲೂ ಭಾರತವು ಬಾಹ್ಯ ಕೊರತೆಗಳನ್ನು ನೀಗಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಾಬಿತು ಪಡಿಸಿದೆ.

ಎಸ್ ಆಂಡ್ ಹಿ ಸಂಸ್ಥೆಯು ಚೇನಾದ ಶ್ರೇಯಾಂಕವನ್ನು ಎ+ ದಿಂದ ಎಂ-ಗೆ ಕಡಿಮೆ ಮಾಡಿತ್ತು. ಸ್ಥಿರತೆಯಿಂದ ನಕಾರಾತ್ಮಕದೆಡೆಗೆ ಪ್ರಮಾಣ ಶೇಳಿಸಲಾಗಿತ್ತು. ಚಾಲ್ತಿ ಖಾತೆಯ ಕೊರತೆ, ಬಂಡವಾಳ ಒಳಹರಿವೆ ಹಾಗೂ ಸಾಲದ ಅನುಪಾತಗಳಲ್ಲಿ ಭಾರತವು ಪ್ರಗತಿ ಶೇರಿದ್ದರೂ ಶ್ರೇಯಾಂಕ ನೀಡುವಿಕೆಯಲ್ಲಿ

ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ವಿದೇಶಿ ನೇರ ಬಂಡವಾಳ ಒಳಹರಿವಿಗೆ ಸಂಬಂಧಿಸಿದಂತೆ ಚೇನಾ ಹಾಗೂ ಭಾರತ ಬಹು ದೊಡ್ಡ ದೇಶಗಳು. ಆದರೆ, ಈ ದೇಶಗಳ ಬೃಹತ್ ಆರ್ಥಿಕ ಮೂಲಗಳು ಹಾಗೂ ಅಂತಾರಾಷ್ಟ್ರೀಯ ಹೂಡಿಕೆಯಲ್ಲಿ ಅವುಗಳ ಸ್ಥಾನ ಬೇರೆ ಬೇರೆಯಾಗಿವೆ. ಹೀಗಾಗೆ, ಅವೆರದನ್ನು ಹೊಂದಿಸುವುದು ಸರಿಯಲ್ಲ.

ಲುದಾರೀಕರಣದ ನಂತರ ಭಾರತವು ಅನುಸರಿಸಿದ ಮಾರುಕಟ್ಟೆ ಆಧಾರಿತ ವಿನಿಮಯ ದರಕ್ಕೆ ವಿರುದ್ಧವಾಗಿ ಚೇನಾವು 1990ರ ಆರಂಭದಿಂದಲೂ ಬಹು ವರ್ಷಗಳವರೆಗೆ, ಆರ್ಥಿಕತೆಯನ್ನು ಬಲಪಡಿಸಿದೇ, ಹೊರತೆ ಖಾತೆಯನ್ನು ಮಂಂದುವರೆಸಿತ್ತು. ಆದುದರಿಂದ ಪ್ರಸಕ್ತ ಸಾಲನಲ್ಲಿ ಕೇವಲ ಬೃಹತ್ ಆರ್ಥಿಕತೆಯ ಸೂಚಕಗಳನ್ನು ಆಧರಿಸಿ ಶ್ರೇಯಾಂಕ ನೀಡಿರುವುದು ಯಾಕೆ ಎಂಬ ಅಂಶದ ಬಗ್ಗೆ ನಾವು ಗಮನ ಸೆಳೆಯುತ್ತೇವೆ.

ಬಹಳಷ್ಟು ದೇಶಗಳಲ್ಲಿ ಜಿಡಿಪಿ ಮತ್ತು ಸಾಲದ ಅನುಪಾತವು ಕಡಿಮೆಯಾಗುತ್ತಿದೆ ಎಂಬುದು ನಿರ್ಣಾಯಕ ಅಂಶವಾಗಿದೆ. ಈ ಅನುಪಾತವು, ಜಪಾನಿನಲ್ಲಿ ಶೇ. 239.2 ರಷ್ಟಿದ್ದರೆ, ಸಿಂಗಾಪೂರ್ ನಲ್ಲಿ ಶೇ. 112 ರಷ್ಟಿದೆ. ಅಮೆರಿಕದಲ್ಲಿ ಶೇ. 107 ರಷ್ಟಿದ್ದರೆ ಸ್ವೇನ್ಸನಲ್ಲಿ ಶೇ.99 ರಷ್ಟಿದೆ. ಆದರೆ, ಸಿಆರ್‌ಎ ಸಂಸ್ಥೆಗಳು ಈ ಕುರಿತು ಯಾವುದೇ ಗಮನ ನೀಡಿಲ್ಲ ಹಾಗೂ ಆ ದೇಶಗಳ ಶ್ರೇಯಾಂಕವನ್ನು ಮಂಂದುವರೆಸಿವೆ. ಭಾರತದ ಜಿಡಿಪಿ ಮತ್ತು ಒಟ್ಟು ಸಾಲದ ಅನುಪಾತವು ಈ ಎಲ್ಲ ದೇಶಗಳಿಗಿಂತಲೂ ಕಡಿಮೆ ಇದೆ. ಆದರೆ, ಚೇನಾಕ್ಕಿಂತಲೂ ಹೆಚ್ಚಿದೆ. ಭಾರತದ ಪ್ರಸ್ತುತ ಸಾಲ ಶ್ರೇಯಾಂಕವನ್ನು ಸಿಆರ್‌ಎ ಸಮರ್ಥಿಸಿಕೊಳ್ಳುತ್ತದೆ. ವಾಸ್ತವ ಸಂಗತಿಯೇನಂದರೆ, ವಿಶ್ವ ಬ್ಯಾಂಕ್ ಸಮೂಹದ 2016ರ ಅಂತರ ರಾಷ್ಟ್ರೀಯ ಸಾಲ ಅಂತಿ ಅನ್ವಯ, ಚೇನಾ ಹಾಗೂ ಬ್ರಿಟಿಂಗ್ ನಂತರದ ಸ್ಥಾನ ಭಾರತಕ್ಕಿಂತೆ. ಇದು ಬಾಹ್ಯ ಸಾಲದ ಪ್ರಮಾಣ ಸೂಚಿಸುತ್ತದೆ. ಆದರೂ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಎಂದೂ ಸುಸ್ಥಿದಾರ ಆಗಿರಲಿಲ್ಲ ಮತ್ತು ಬಾಹ್ಯ ಸಾಲವು ಶ್ರೇಯಾಂಕ ವರ್ಧನೆಗೆ ಸೂಕ್ತ ಕಾರಣ ಬದಗಿಸುತ್ತದೆ. ಚಾಲ್ತಿ ಖಾತೆ ಮತ್ತು ಹಣಕಾಸು ಕೊರತೆಗಳನ್ನು ಹೊಂದಿಸಿದರೆ ಕಳೆದ ಕೆಲವು ವರ್ಷಗಳಲ್ಲಿ ಅಂತರ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಭಾರತವು ಬಹು ದೇಶಗಳಿಗಿಂತಲೂ ಕಡಿಮೆ ಇದೆ.

ಕಡಿಮೆಯಾಗಿದೆ. ಈ ನಿಯತಾಂಕಗಳಲ್ಲಿ ಸುಧಾರಣೆ ಕಂಡು ಬಂದಿರುವುದನ್ನು ಸೂಚಿಸುತ್ತದೆ.

ಒಟ್ಟು ಹಣಕಾಸು ಕೊರತೆ ಹಾಗೂ ಚಾಲ್ತಿ ಖಾತೆಯ ಒಟ್ಟು ಕೊರತೆಯು ಹಲವು ವರ್ಷಗಳ ಅವಧಿಯಲ್ಲಿ ಸಾಮಾನ್ಯ ಮಟ್ಟಕ್ಕಿಂತ ಶೇ. 10ರಷ್ಟು ಕಡಿಮೆ ಇದೆ. ಆದರೆ ಹೆಚ್ಚುವರಿಯಾಗಿದ್ದ ಜೀನಾದ ಚಾಲ್ತಿ ಖಾತೆಯು 2007ರಲ್ಲಿ ಸುಮಾರು ಶೇ. 10ರಷ್ಟು ಕಡಿಮೆಯಾದರೆ 2016ರಲ್ಲಿ ಸರಿಸುಮಾರು ಶೇ.2 ಕ್ಕೆ ಸೀಮಿತಗೊಂಡಿತ್ತು. ಭಾರತದ ಜೊತೆಗೆ ಹೋಲಿಸಿದರೆ ಜೀನಾವು ಉತ್ತಮ ಸ್ಥಾನದಲ್ಲಿ ಇದ್ದರೂ ಭಾರತದ ಆರ್ಥಿಕತೆಯಲ್ಲಿ ನಡೆದ ಧನಾತ್ಮಕ ಬದಲಾವಣೆಗೆ ಶ್ರೇಯಾಂಕ ವರ್ಧನನೆಯನ್ನು ಸಮರ್ಥಿಸುತ್ತದೆ. ವಿದೇಶಿ ನೇರ ಬಂಡವಾಳದ ಒಳಹರಿವು 2007ರಲ್ಲಿ 23 ಶತಕೋಟಿ ದಾಲರ್‌ಗಳಷ್ಟಿತ್ತು. 2016ರಲ್ಲಿ ಅದು ದ್ವಿಗೂಗೊಂಡು 56 ಶತಕೋಟಿ ದಾಲರ್‌ನಷ್ಟು ಒಳಹರಿವು ಹೆಚ್ಚಿದೆ. ಇದು ಒಂದು ವರ್ಷದ ಅವಧಿಯಲ್ಲಿ ಬಂದ ಈ ವರ್ಗಿನ ಅತ್ಯಂತ ಹೆಚ್ಚು ವಿದೇಶಿ ನೇರ ಬಂಡವಾಳ ಆಗಿದೆ. ಭಾರತದ ಒಟ್ಟು ಸಾಲದ ಪ್ರಮೆ ಸಾರ್ವಜನಿಕ ಸಾಲದ ಪಾಲು ಜಡಿಪಿಯ ಶೇ.42ರಷ್ಟಿದೆ. ಆ ಪ್ರಮೆ ಬಾಹ್ಯ ಸಾಲವು ಕೇವಲ ಶೇ. 4ರಷ್ಟಿದೆ. ಜೀನಾದ ಜಡಿಪಿ ಹಾಗೂ ಸಾಲದ ಅನುಪಾತವು 2010ರಲ್ಲಿ ಶೇ. 142 ರಷ್ಟಿದ್ದರೆ 2016ರಲ್ಲಿ ಶೇ. 205ರಷ್ಟು ಹೆಚ್ಚಿದೆ. ಆದರೆ, ಭಾರತದಲ್ಲಿ ಈ ಅನುಪಾತವು ಶೇ.70ರಷ್ಟು ಕಡಿಮೆಯಲ್ಲಿಯೇ ನಿಂತಿದೆ. ಆದಾಗ್ಯೂ ಈ ಎರಡೂ ದೇಶಗಳ ಹೋಲಿಕೆಗಳು ದಾರಿ ತಪ್ಪಿಸುವಂತಿದೆ.

ಸಮಾರ್ಪೋಪ

ಭಾರತದ ಬೃಹತ್‌ಆರ್ಥಿಕತೆಯ ಅರೋಗ್ಯವು ಅದರಲ್ಲಿ ವೀರೇಷವಾಗಿ,



ಅದರ ಹೂಡಿಕೆಯ ಸ್ಥಾನ ಹಾಗೂ ಸಾಲದ ಸೂಚಕಗಳು (ಆರ್ಥಿಕ ಪ್ರಗತಿ, ಪ್ರಸಕ್ತ ಆರ್ಥಿಕ ಸಮತೋಲನ, ನೇರ ವಿದೇಶ ಬಂಡವಾಳದ ಒಳಹರಿವು ಹಾಗೂ ವಿದೇಶಿ ವಿನಿಮಯ) 2013 ರಿಂದ ಈಚೆಗೆ ಸುಧಾರಣೆ ಕಂಡಿತೆ.

ಭಾರತವು ನಿಸಂಶಯವಾಗಿ ತನ್ನ ಸಾಲದ ಮರುಪಾವತಿಸುವ ಸಾಮರ್ಥ್ಯವನ್ನು ಸಾಬಿತು ಪಡೆಸಿದೆ. ಹಾಗೂ ಪಾವತಿಗೆ ಸಂಬಂಧಿಸಿದಂತೆ ಶೀಷ್ವ ಒಳವು ತೋರಿಸುತ್ತಿದೆ. ಅದು ತನ್ನ ಒತ್ತಡದ ಕಾರಣಗಳಿಂದಾಗಿ ಎಂದೂ ಒಪ್ಪಂದವನ್ನು ಮುದಿತ್ತಿದ್ದು. ಭಾರತಕ್ಕೆ ಬೃಹತ್ ಸಾಲದ ಹೊರೆಯನ್ನು ಹೊತ್ತುಕೊಳ್ಳುವ ಸಾಮರ್ಥ್ಯವಿದೆ. ಹಾಗೆಯೇ ಅದು ದಿವಾಳಿಯಾಗದಂತೆ ಆರ್ಥಿಕತೆಯನ್ನು ರಕ್ಷಿಸುತ್ತದೆ. ಸ್ಥಿರತೆ ಹೊಂದಿದೆ ಹಾಗೂ ವಿಶೇಧಲ್ಲಿಯೇ ಶೀಷ್ವಗತಿಯ ಆರ್ಥಿಕ ಬೆಳವಣಿಗೆ ಹೊಂದಿದೆ. ಅದು ಕಳೆದ ಕೆಲವು ವರ್ಷಗಳಿಂದ ಬಂಡವಾಳ ಹೂಡಿಕೆದಾರರ ತೋರುತ್ತಿರುವ ಧನಾತ್ಮಕ ಪ್ರತಿಕ್ರಿಯೆಯಲ್ಲಿ ವರ್ಕವಾಗುತ್ತದೆ.

ಆದರೆ, ಇದುವರ್ಗಿಗೆ ಅಂತಾರಾಷ್ಟ್ರೀಯ ಶ್ರೇಯಾಂಕ ನೀಡುವ ಸಂಸ್ಥೆಗಳು ಭಾರತಕ್ಕ ಸೂಕ್ತ ನ್ಯಾಯ ಒದಗಿಸಿರಲಿಲ್ಲ. ಸದ್ಯ ಮೂಡಿಯು ನೀಡಿರುವ ಶ್ರೇಯಾಂಕ ವರ್ಧನನೆಯು ರಾಜಕೀಯ ಸ್ಥಿರತೆಯ ಕಾರಣಕ್ಕಾಗಿ ಬಂದಿರುವ ಭಾರತದ ಆರ್ಥಿಕ ಸ್ಥಿತಿಯ ಸ್ಥಿರತೆ ಮತ್ತು ಹೂಡಿಕೆದಾರರು ಕಳೆದಿರುವ ಧನಾತ್ಮಕ ನಿಲವನ್ನು ಬಿಂಬಿಸುತ್ತದೆ.

ಆದರೆ, ಈ ಶ್ರೇಯಾಂಕ ಸಿಸಂಫೇದ್ಯ ಈ ಬದಲಾವಣೆಗಳನ್ನು ಗಂಭೀರವಾಗಿ ಪರಿಗಣಿಸದೇ ಭಾರತದ ಸಾಲ ವಿಶ್ವಸಾಹಿತೆಗೆ ಸಂಬಂಧಿಸಿದಂತೆ ಹಿಂದಿನ ಶ್ರೇಯಾಂಕವನ್ನೇ ಮಂದುವರೆಸಿದೆ. ಈ ಹಿನ್ನೆಲೆಯಲ್ಲಿ ಸಾಲ ಪೂಲ್ಯಮಾಪನ ಸಂಸ್ಥೆಗಳು (ಸಿಆರ್‌ಎಲ್) ಭಾರತದ ಬಗ್ಗೆ ತಳೆದಿರುವ ನಿಲವು ಮೂವರ್ಗಹಗಳಿಂದ ಕೂಡಿದೆ ಎಂಬುದು ದೃಢಪಡುತ್ತದೆ. ಈ ಮೂವರ್ಗಹದ ಬಗ್ಗೆ ಭಾರತಕ್ಕ ತೀವ್ರ ವಿಷಾದವಿದೆ. ಏಕೆಂದರೆ, ಭಾರತದ ಆರ್ಥಿಕತೆಯು ಶೀಷ್ವಗತಿಯಲ್ಲಿ ಬೆಳೆಯುತ್ತಿದೆ ಹಾಗೂ ಮತ್ತೂ ಹೆಚ್ಚಿನ ಬೆಳವಣಿಗೆಗಾಗಿ ವಿದೇಶಿ ಬಂಡವಾಳ ಹೂಡಿಕೆಯ ಕಡೆಗೆ ವಿಶೇಷ ಗಮನ ಹರಿಸಿದೆ. ಅದಕ್ಕಾಗಿಯೇ ವಿದೇಶಿ ವಲಯಗಳಲ್ಲಿ ಎದುರಾಗಬಹುದಾದ ಅಪಾಯ ಎದುರಿಸಲು ಸಜ್ಜಾಗಿದೆ.

ಸಾಲ ವಿಶ್ವಸಾಹಿತೆ ಶ್ರೇಯಾಂಕ ನೀಡುವ ಇತರೆ ಸಂಸ್ಥೆಗಳು ಭಾರತದೊಂದಿಗೆ ನ್ಯಾಯಯುತವಾಗಿ ನಡೆದುಕೊಂಡು ಸೂಕ್ತ ರೀತಿಯಲ್ಲಿ ಬಿಂಬಿಸಿದರೆ ಅದರ ಬಂಡವಾಳ ಕೊರತೆ ನೀಗಿಸಿಕೊಳ್ಳಲು ಸಾಧ್ಯವಾಗುತ್ತದೆ.

ಹಣದುಬ್ಬರವನ್ನು ಸಮರ್ಥವಾಗಿ ಎದುರಿಸುವ ಹಾಗೂ ಬೆಳೆಯುತ್ತಿರುವ ಆರ್ಥಿಕ ಪ್ರಗತಿಯೊಂದಿಗೆ ಬಾಹ್ಯ ವಲಯಗಳ ಜೊತೆಗೆ ಸ್ಥಿರತೆಯನ್ನು ಭಾರತ ಕಾರ್ಯಕ್ರಮದಲ್ಲಿ ಬರುತ್ತಿದೆ. ಜಗತ್ತಿನ ಇತರೆ ದೇಶಗಳೊಂದಿಗೆ ಹೋಲಿಸಿದರೆ ಭಾರತವು ಹೊಂದಿರುವ ಸ್ವಯಂ ಮೌಲ್ಯಗಳಿಂದಾಗಿ ಅದು ಜಾಗತಿಕ ಆರ್ಥಿಕತೆಯಲ್ಲಿ ವಿಭಿನ್ನವಾಗಿ ಕಾಣಿಸುತ್ತದೆ. ಹೀಗಾಗಿ, ಭಾರತಕ್ಕ ನೀಡಲಾಗಿರುವ ಶ್ರೇಯಾಂಕ ವರ್ಧನನೆಯು ಸೂಕ್ತ ಮತ್ತು ಸಮಂಜಸ. ಭಾರತ ಅದಕ್ಕೆ ಅರ್ಹವಾಗಿದೆ. □

ಯೋಜನಾ

ಫೆಬ್ರವರಿ 2018 ನಂಜಿಕೆಯ ವಿಷಯ ಸಾರ್ವಜನಿಕ ಕುಂಡು ಕೂರತೆ ನಿರಾರಣೆ

ಭಾರತದೊಡ್ಡಾದ್ಯಾಯ ಹೆದ್ದಾರಿದ ಕಾರಣಕ್ಕೆ



* ಯದುವೀರೋಸಿಂಗ್ ಮಲ್ಲಿಕ್

ಭಾರತ್ ಮಾಲಾ

ಹಂತ-1 ರಾಜ್

ಕಾಲಿಕಾರ್ ಇಲ್ಲಿ ವ್ಯವಸ್ಥೆಯ
24,800 ಕಿಮೀ ದೀರ್ಘಾತ್ಮಕ
ನೆಲ್ಲಿಂಜಂಗೆ ಸಲಲುವುದಾಲಂದ
34 ಕೊಳಿ

ಮಾನವ - ಬಿಂದುಗಳ

ಉದ್ದೇಶ್ಯಾರ್ಥಿರು

ಇಮಾಂಡಾ ಅನಧಿಯಾಜ್ಞ

ಶ್ರೀಮಿ ಆಗ್ನೇಯ

ಎಂದು ಇಲಿಂಕ್ಲಿಫಲಾರ್ಹಿ.

ಅಂದಾಜಿನಂತೆ

ಆರ್ಥಿಕ ಉಟ್ಪನ್ನಕೆಂಡಿ

ಮಾನ್ಯವನ್ನು ಕೆಳಕ್ಕಿಳ್ಳಿಸುವುದಾಲಂದ

22 ನಿಱಾರ್ಥುನ್ನಾ

ಮಾರ್ಯಾದ ಉದ್ದೇಶ್ಯಾರ್ಥಿಗಳು

ಶ್ರೀಮಿ ಆಗ್ನೇಯ.

ಭಾರತ್ ಮಾಲಾ ಪರಿಯೋಜನೆಯ ಒಂದನೇ ಹಂತದ ಪ್ರಸ್ತಾಪಕ್ಕೆ, ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಮಂತ್ರಿ ಮಂಡಳ ಸಮಿತಿಯು, ಅಕ್ಟೋಬರ್ 24, 2017 ರಂದು ನಡೆದ ಸಭೆಯಲ್ಲಿ ಅನುಮತಿ ನೀಡಿದೆ. ಭಾರತ್ ಮಾಲಾ ದೇಶದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದ ಒಂದು ಸಮಗ್ರ ಕಾರ್ಯಕ್ರಮವಾಗಿದೆ. ರಾಷ್ಟ್ರೀಯ ಹೆದ್ದಾರಿ ಘಟಕವು ಭಾರತ ದೇಶದ ಅತ್ಯಂತ ನಿಣಾಯಕವೆನ್ನುವಂತಹ ಮೂಲಭೂತ ಸೌಕರ್ಯದ ಘಟಕವಾಗಿದೆ. ರಸ್ತೆ ಸಂಪರ್ಕದ ಬೇಡಿಕೆ ಮತ್ತು ಪೂರ್ವಿಕೆ ನಡುವೆ ಅಗಾಧ ಅಂತರ ಇರುವ ಕಾರಣ ಈ ಪರಿಯೋಜನೆ ಅನುಷ್ಠಾನ ಮಹತ್ವ ಪಡೆದಿದೆ. ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಲಭ್ಯಗಳಿಗೆ ಸಂಬಂಧಿಸಿದ ಹೊಸ ಯುಗದ ಚಾಲನಾ ಚಿಹ್ನೆಯಾಗಿದೆ.

ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಯೋಜನೆ (ಎನ್.ಎಚ್.ಡಿ.ಎ) ಯು 1998ರಲ್ಲಿ ಎನ್‌ಡಿ‌ಎ ಸರ್ಕಾರ ಹೆದ್ದಾರಿ ಅಭಿವೃದ್ಧಿಗಾಗಿ ರೂಪಿಸಿದ ಮೊದಲ ಮುಂಚೂಳಿ ಕಾರ್ಯಕ್ರಮವನಿಸಿದೆ. ಎನ್‌ಎಚ್‌ಡಿ‌ಎ ಜಾರಿಗೊಳಿಸಿದ ಅನುಭವವನ್ನು ಬಳಸಿಕೊಂಡು, ಭಾರತ್ ಮಾಲಾ ಯೋಜನೆಯು, ಕಾರಿಡಾರ್ ದೃಷ್ಟಿಕೋನದ ಯೋಜನೆ ಹಾಗೂ ಕಾರ್ಯಗತಗೊಳ್ಳಬಿಕೆಗೆ ಸಂಬಂಧಿಸಿದ ಆಧಾರದ ಮೇಲೆ, ದೇಶದುದ್ದಕ್ಕೂ ಇರುವ ರಾಷ್ಟ್ರೀಯ ಹೆದ್ದಾರಿಗಳ (ಎನ್‌ಎಚ್)

ಅಭಿವೃದ್ಧಿ, ಕಾರ್ಯನಿರ್ವಹಣೆ ಹಾಗೂ ಉಸ್ತುವಾರಿಗೆ ಸಂಬಂಧಿಸಿದ ರಸ್ತೆ ಅಭಿವೃದ್ಧಿ ಪರಿಕಲ್ಪನೆಯನ್ನು ಮನರ್ ವ್ಯಾಖ್ಯಾನ ಗೊಳಿಸುವ ಸಲುವಾಗಿ ದೊಡ್ಡ ಹೆಚ್ಚೆಯನ್ನು ಹಾಕುವತ್ತೆ ದೃಷ್ಟಿ ಹರಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದೇಶದುದ್ದಕ್ಕೂ ಚಲಿಸುವ ಸರಕುಸಾಗಣ ಮತ್ತು ಪ್ರಯಾಣಿಕ ಸಂಚಾರ ಎರಡೂ ವ್ಯವಸ್ಥೆಗಳಲ್ಲಿ ಸೂಕ್ತ ಮಧ್ಯಪ್ರವೇಶದ ಮೂಲಕ ವ್ಯವಸ್ಥೆಗೆ ದಕ್ಕಿ ತರುವ ಉದ್ದೇಶ ಭಾರತಮಾಲಾದ್ದು.

ಭಾರತ್ ಮಾಲಾ ವಿನ್ಯಾಸದ ಸುಲಭ ಗಮ್ಯತೆ

ಸರಕು ಚಾಲನೆಗೆ ಸಂಬಂಧಪಟ್ಟಂತೆ, ಹೆಚ್ಚಿನ ಸಾಂದ್ರತೆಯಿಂದ್ರಿ ಮೂಲ ಗಮ್ಯ ಸ್ಥಾನ (ಆರಿಜ್‌ನ್ ಡೆಸ್ಟಿನ್‌ಷನ್ - ಓ.ಡಿ) ಜೋಡಿಗಳ ಬಗ್ಗೆ ವ್ಯಜಾನಿಕ ರೀತಿಯಲ್ಲಿ ಒಂದು ವಿಸ್ತೃತ ಅಧ್ಯಯನವನ್ನು ನಡೆಸಲಾಗಿದೆ. ಅದಾದ ನಂತರ ಒಂದು ನಿರ್ದಿಷ್ಟ ಕಾರ್ಯತಂತ್ರವನ್ನು ಹೊಸ ಆರ್ಥಿಕ ಕಾರಿಡಾರ್ ಗಳನ್ನೂ ಗುರುತಿಸಿ, ಅಭಿವೃದ್ಧಿ ಪಡೆಸುವ ರೂಪುರೇಷ್ ರೂಪಿಸಿದೆ. ಇದರ ಪರಿಣಾಮವಾಗಿ ಸಾಗಾಣಿಕೆ ವ್ಯವಸ್ಥಾಪನಾ ತಂತ್ರದ ಕಾರ್ಯಕ್ರಮ ಅಧಿಕವಾಗಿದೆ. ಆರ್ಥಿಕ ಶಕ್ತಿ ದ್ವಿಗುಣಗೊಳ್ಳುವ ಪರಿಣಾಮವುಂಟಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಎನ್‌ಎಚ್‌ಡಿ‌ಎಯ ನೇತ್ಯಾತ್ಮಕದಲ್ಲಿ ಸಾಗುತ್ತಿರುವ ಯೋಜನೆಗಳೊಂದಿಗೆ ಆರ್ಥಿಕ ಕಾರಿಡಾರ್ ಒಗ್ಗೂಡಿಸುವುದನ್ನು ನಿರೂಪಣೆಯಲ್ಲಿ ಗಣನೆಗೆ ತಂದುಕೊಳ್ಳಲಾಗಿದೆ.

* ಕಾರ್ಯದರ್ಶಿ, ರಸ್ತೆಸಾರಿಗೆ ಮತ್ತು ಹೆದ್ದಾರಿಗಳು, ಕೇಂದ್ರ ಸರ್ಕಾರ. E-mail : Secy-road@nic.in

ಗಡಿಪ್ರದೇಶ ಹಾಗೂ ಸಮುದ್ರತೀರಗಳ ಉದ್ದಕ್ಕೂ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಭಾರತದ ರಸ್ತೆ ಮತ್ತು ಆಮದು ವ್ಯಾಪಾರವನ್ನು ಚುರುಕುಗೊಳಿಸುವಲ್ಲಿ ನಿರ್ವಾಯಕ ವಿಷಯವಾಗಿದೆ. ಗಡಿಯಲ್ಲಿನ ರಸ್ತೆಗಳು ಕಾರ್ಯ ತಂತ್ರ ಪ್ರಾಧಾನ್ಯತೆಯ ಆಧಾರದ ಮೇಲೆ ಗುರುತಿಸಲ್ಪಟ್ಟಿದ್ದು. ಜೊತೆಗೆ ಭಾರತದ ನೇರೆ ರಾಷ್ಟ್ರಗಳೊಂದಿಗೆ ವಾರ್ಷಿಕ ಪಾಯಿಂಟ್‌ಗಳ ಸಂಪರ್ಕವನ್ನು ಸುಧಾರಿಸುವ ಉದ್ದೇಶಿತ ಗುರಿಯನ್ನು ಹೊಂದಿದೆ. ಉದಾಹರಣೆಗೆ : ನೇಪಾಳ, ಬಾಂಗ್ಲಾದೇಶ ಮತ್ತು ಭೂತಾನ್.

ಸಮುದ್ರ ತೀರಕ್ಕೆ ಸಂಬಂಧಿಸಿದ ರಸ್ತೆ ಅಭಿವೃದ್ಧಿ ಹಾಗೂ ಬಂದರು ಸಂಪರ್ಕಸುವ ರಸ್ತೆ ವಿಶ್ವೀಣ್ವ ಕಾರ್ಯವು ನೋಕಾವ್ಯವಸ್ಥೆ ಸಚಿವಾಲಯದ ಸಾಗರ ಮಾಲಾ ಕಾರ್ಯಯೋಜನೆಯೊಂದಿಗೆ ಸೇರಿದೆ.

ಮಾರ್ಗ ಆಧರಿತರಸ್ತೆ ಅಭಿವೃದ್ಧಿಯಿಂದ ಕಾರಿಡಾರ್ ಆಧರಿತ ಉದ್ದೇಶಕ್ಕೆ ಕೇಂದ್ರದೃಷ್ಟಿಯನ್ನು ವರ್ಗಾಯಿಸುವ ಪ್ರಾಧಾನ್ಯತೆಯನ್ನು ಗುರುತಿಸಿ, ಅಲ್ಲಿನ ನಿರ್ವಾಯಕ ಅಂತರಗಳನ್ನು ಜೋಡಿಸುವ ಉದ್ದೇಶವಿಟ್ಟುಕೊಂಡೇ ಮೊದ್ದು (ಎಂಟರ್‌ಟಿನ್‌ಮೆಚ್) 'ಭಾರತಮಾಲಾ ಯೋಜನೆ' ಯನ್ನು ರೂಪಿಸಿದೆ.

ಭಾರತ ಮಾಲಾ-ಆರು ಅಂಶಗಳು

1. ಆರ್ಥಿಕತೆಯ ಕಾರಿಡಾರ್‌ಗಳು: ಆರ್ಥಿಕ ಪ್ರಾಮುಖ್ಯತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳನ್ನೂ ಗುರುತಿಸಲಾಗಿದ್ದು. ಮುಂಬಯಿ ವರ್ಷ 25% ರಷ್ಟು ಸರಕು ಸಾಗಣೆಯನ್ನು ಕೊಂಡೊಯ್ದುಪುವೆಂದು ನಿರೀಕ್ಷಿಸಲಾಗಿದೆ. ಒಮ್ಮೆ ನಿರ್ಮಾಣ ಕಾರ್ಯ ಮುಗಿದಲ್ಲಿ, ರಾಷ್ಟ್ರೀಯ ಮತ್ತು ಆರ್ಥಿಕತೆಯ ಕಾರಿಡಾರ್‌ಗಳು, ಅವುಗಳ ಒಳ ಕಾರಿಡಾರ್‌ಗಳು ಹಾಗೂ ಫೀಡರ್ ಮಾರ್ಗಗಳೊಂದಿಗೆ ಸರಕು ಸಾಗಣೆ ದಟ್ಟಣೆಯ 80% ರಷ್ಟನ್ನು ಹೊತ್ತೊಯ್ದುವ ನಿರೀಕ್ಷೆಯಿಡಲಾಗಿದೆ. ಒಟ್ಟಾರೆ 26,200 ಕಿಲೋಮೀಟರುಗಳಷ್ಟು ಕ್ರಮಿಸುವ ಕಾರಿಡಾರ್‌ಗಳನ್ನು ಆರ್ಥಿಕತೆಯ ಕಾರಿಡಾರ್‌ಗಳನ್ನಾಗಿ ಅಭಿವೃದ್ಧಿಪಡಿಸಲೆಂದು ಗುರುತಿಸಲಾಗಿದ್ದು, ಅವುಗಳಲ್ಲಿ 9000

ಕಿಲೋಮೀಟರುಗಳನ್ನು ಹಂತ-1 ರಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

2. ಇಂಟರ್ ಕಾರಿಡಾರ್‌ಗಳು ಮತ್ತು ಫೀಡರ್ ಮಾರ್ಗಗಳು : ಇಂಟರ್ ಕಾರಿಡಾರ್ ನ ಸುಮಾರು 8000 ಕಿಲೋಮೀಟರುಗಳು ಹಾಗೂ ಫೀಡರ್ ಮಾರ್ಗದ ಸುಮಾರು 7500 ಕಿಲೋಮೀಟರುಗಳನ್ನು ಗುರುತಿಸಲಾಗಿದ್ದು, ಅದರಲ್ಲಿ 6000 ಕಿಲೋ ಮೀಟರ್‌ಗಳನ್ನು ಹಂತ-1 ರಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

3. ರಾಷ್ಟ್ರೀಯ ಕಾರಿಡಾರ್‌ಗಳು

ಕಾರ್ಯದಕ್ಷತೆಯ ಸುಧಾರಣೆ : ಗೋಲ್ಡನ್ ಕ್ವಾಲಿಲ್ಯಾಟ್‌ರಲ್ ಮತ್ತು ಉತ್ತರ -ದಕ್ಷಿಣ ಹಾಗೂ ಮಾರ್ಗ-ಪಟ್ಟಿಮು ಕಾರಿಡಾರ್‌ಗಳು ದೇಶದ ಸರಕು ರವಾನೆಯ 35% ರಷ್ಟನ್ನು ಸಾಗಿಸುತ್ತವೆ. ಆರು ರಾಷ್ಟ್ರೀಯ ಕಾರಿಡಾರ್‌ಗಳಲ್ಲಿನ ಸರಾಸರಿ ಟ್ರೈಫೀಕ್ 30,000 ಏ.ಸಿ.ಯು. ಗಳಿಗಿಂತ ಹೆಚ್ಚು ಈ ಕಾರಿಡಾರ್‌ಗಳ 6/8 ಪಥಗಳನ್ನು ಅಗತ್ಯತೆ ಆಧರಿಸಿ ಕೈಗೆತ್ತಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಕಾರಿಡಾರ್‌ಗಳು ವೇಳಿಗೆ ಸಂಬಂಧಿಸಿದ ಜೋಕ್ ಪಾಯಿಂಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಅದು ಸರಕು ವ್ಯವಸ್ಥಾಪನಾ ತಂತ್ರದ ದಕ್ಷತೆ ಮೇಲೆ ಪ್ರಭಾವ ಬೀರುತ್ತದೆ. ರಿಂಗ್ ರೋಡ್ ಮತ್ತು ಬೈಪಾಸ್‌ಗಳನ್ನು ಇಲ್ಲವೇ ಎಲಿವೇಚೆಡ್ ಕಾರಿಡಾರ್‌ಗಳನ್ನು ಪಥ ವಿಸರಣೆಯ ಹೆಚ್ಚುವರಿಯಾಗಿ ಕಟ್ಟಬೇಕಾದ ಅಗತ್ಯತೆಯಿದ್ದು ಇವು ರಾಷ್ಟ್ರೀಯ ಕಾರಿಡಾರ್‌ಗಳ ದಟ್ಟಸ್ಯಯನ್ನು ಕಡೆಮೆ ಮಾಡುತ್ತವೆ. ಮುಂದಿನ ವರ್ಷಗಳಲ್ಲಿ ಸರಕು ವ್ಯವಸ್ಥಾಪನಾ ತಂತ್ರಕ್ಕೆ ಸಂಬಂಧಿಸಿದಂತೆ ಉದ್ದಾನಗಳನ್ನು ಆಯಿಕಟ್ಟಿನ ಸ್ಥಳಗಳಲ್ಲಿ ಅಭಿವೃದ್ಧಿಪಡಿಸಲು ಆಯೋಜಿಸಲಾಗಿದ್ದು, ಅದರಿಂದ ಸಮುಧ್ರೀಯ ಚಾಲನೆ ವರ್ಗಾವಣೆಯನ್ನೂ ಸರಕು ರವಾನೆಯ ಒಗ್ಗಾಡುವಿಕೆ ಮತ್ತು ಬೇವೆದುವಿಕೆಯನ್ನೂ ಸಾಧ್ಯವಾಗಿಸಬಹುದಾಗಿದೆ. ಹಂತ-1ರಲ್ಲಿ ಸುಮಾರು 5000 ಕಿಲೋಮೀಟರ್‌ ಮಾರ್ಗಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

4. ಗಡಿಪ್ರದೇಶಗಳು ಮತ್ತು ಅಂತಾರಾಷ್ಟ್ರೀಯ ಮಾರ್ಗಗಳನ್ನು ಸಂಪರ್ಕಸುವ ರಸ್ತೆಗಳು : ಅಂತಾರಾಷ್ಟ್ರೀಯ ಗಡಿಪ್ರದೇಶಗಳ ಸುಮಾರು 3300 ಕಿಲೋ ಮೀಟರುಗಳ ಮಾರ್ಗವನ್ನು

ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗಮನಿಸಿ ಅಭಿವೃದ್ಧಿಪಡಿಸಲು ಸುರುತಿಸಲಾಗಿದೆ. ನೇಪಾಳ, ಭೂತಾನ್, ಮ್ಯಾನ್‌ಝಾರ್, ಬಾಂಗ್ಲಾದೇಶದ ಪರಿಸರದ ಸರಹಿರೆಯವರೊಡನೆ ಆಮದು-ರಷ್ಟಿಗೆ ಸಂಬಂಧ ಪಟ್ಟಂತೆ ರಾಷ್ಟ್ರೀಯ ವಾರ್ಷಿಕ ಪಾಯಿಂಟ್‌ಗಳಿಗೆ ಭಾರತದ ಪ್ರಥಾನ ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳನ್ನು ಸಂಪರ್ಕಸುವ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು 2000 ಕಿಲೋ ಮೀಟರ್‌ ಮಾರ್ಗವನ್ನು ಹಂತ-1 ವರ್ಗದ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

5. ಸಮುದ್ರ ತೀರಗಳು ಮತ್ತು ಬಂದರುಗಳನ್ನು ಸಂಪರ್ಕಸುವ ರಸ್ತೆಗಳು : ಭಾರತದ ಬಂದರು ಪ್ರದೇಶಗಳುದ್ದಕ್ಕೂ ಸುಮಾರು 2100 ಕಿಲೋಮೀಟರುಗಳಷ್ಟನ್ನು ಅಭಿವೃದ್ಧಿಪಡಿಸಬೇಕೆಂದು ಗುರುತಿಸಲಾಗಿದೆ. ಈ ರಸ್ತೆಗಳು ಸಮುದ್ರ ತೀರ ಪ್ರದೇಶದ ಪ್ರವಾಸೋದ್ಯಮ ಹಾಗೂ ಕ್ರೊರಿಕಾ ಅಭಿವೃದ್ಧಿಯನ್ನು ಬೆಳೆಸುತ್ತವೆಂದು ನಿರೀಕ್ಷಿಸಲಾಗಿದೆ. ಸುಮಾರು 2000 ಕಿಲೋಮೀಟರುಗಳನ್ನು ಬಂದರು ಸಂಪರ್ಕಸುವ ರಸ್ತೆಗಳನ್ನು ಗುರುತಿಸಲಾಗಿದ್ದು, ಇವುಗಳು ಎಕ್ಸಿಪ್ ವ್ಯಾಪಾರವನ್ನು ಕಿರು ಬಂದರುಗಳಿಗೆ ಸಂಪರ್ಕಕಲ್ಪಿಸುವ ಮೂಲಕ ಸುಧಾರಿಸುವೆಡೆಗೆ ಒತ್ತುನೀಡಲಿವೆ. ಈ ರೀತಿ ಗುರುತಿಸಲ್ಪಟಿರಸ್ತೆಗಳು ನೋಕಾಯಾನದ ಸಚಿವಾಲಯದ ಸಂಬಂಧಿಸಿದ ಸಾಗರಮಾಲಾ ಕಾರ್ಯಯೋಜನೆಯೊಂದಿಗೆ ಅಂತರ್ಗತಗೊಂಡಿದೆ ಸುಮಾರು 2000 ಕಿಲೋಮೀಟರುಗಳನ್ನು ರಸ್ತೆಯನ್ನು ಈ ವರ್ಗದ ಹಂತ-1 ರಾಷ್ಟ್ರೀಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.

6. ಗ್ರೈನ್ ಫೀಲ್ಡ್ ಎಕ್ಸ್‌ಪ್ರೈಸ್ ಮಾರ್ಗಗಳು : ರಾಷ್ಟ್ರೀಯ ಹಾಗೂ ಆರ್ಥಿಕ ಕಾರಿಡಾರ್ ಗಳಲ್ಲಿ ಕೆಲವು ವಿಭಾಗಗಳು 50000 ಲಿಸಿಯುಗಳನ್ನು ಮೇರಿದ ಟ್ರೈಫೀಕ್ ಅನ್ನು ಒಳಗೊಂಡಿದ್ದು, ಹಲವಾರು ಜೋಕ್ ಪಾಯಿಂಟ್‌ಗಳು ಇವೆ. ಸುಮಾರು 1900 ಕಿಲೋಮೀಟರುಗಳಷ್ಟು ಮಾರ್ಗಗಳನ್ನು ಗ್ರೈನ್ ಫೀಲ್ಡ್ ಎಕ್ಸ್‌ಪ್ರೈಸ್ ಮಾರ್ಗಗಳಾಗಿ ಅಭಿವೃದ್ಧಿಪಡಿಸಲು ಗುರುತಿಸಲಾಗಿದೆ. ಇದರಲ್ಲಿ 800 ಕಿಲೋಮೀಟರುಗಳಷ್ಟನ್ನು ಈ ವರ್ಗಕ್ಕೆ ಸೇರಿದ ಹಂತ-1 ರಾಷ್ಟ್ರೀಯ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.



ಭಾರತ್ ಮಾಲಾ ಹಂತ-1 ರ ಘಟಕಗಳು ಮತ್ತು ಗಮನದಲ್ಲಿರುವ ಬಂಡವಾಳಗಳು

ಭಾರತ್ ಮಾಲಾ ಹಂತ-1 ರಲ್ಲಿ ಒಟ್ಟಾರೆಯಾಗಿ 24,800 ಕೆಲೋಮೀಟರು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಇದರ ಜೊತೆಗೆ ಹಂತ-1, ಎನ್ ಎಚ್‌ಡಿ‌ಪಿ ಅಡಿಯಲ್ಲಿ ಉಳಿದುಕೊಂಡಿದ್ದ ಸುಮಾರು 10,000 ಕೆಲೋಮೀಟರು ಗಳಷ್ಟು ರಸ್ತೆಗಳ ಕಾಮಗಾರಿಯನ್ನು ಇದು ಒಳಗೊಂಡಿದೆ. ಇದು ವರ್ಷಗಳ ಅವಧಿಗೆ ವಿಸ್ತಾರಗೊಂಡಿರುವ ಹಂತ-1 ರ ರೂಪಾಯಿ 5,35,000 ಕೋಟಿ ಅಂದಾಜಿನ ರೂಪ-ರೇಷ್ನೆ ಮುಂದಿನಂತಿದೆ :

24800 ಕೆಮೀ ಗಳಿಗೂ ಹೆಚ್ಚಿನ ಮಾರ್ಗಗಳ ಗುರುತಿಸುವಿಕೆಗೆ ಸಂಬಂಧಪಟ್ಟಂತೆ ಸಾಕಷ್ಟು ಸಾಂದರ್ಭಿಕ ಬದಲಾವಣೆಗಳು ಆಗುವುದಿದ್ದು, ಅದಕ್ಕೆ ಆಟಿಕ ಮತ್ತು ಎಚ್ ಸಚಿವಾಲಯ, ಇತರೆ

ಯೋಗ್ಯ ರೀತಿಯ ಯೋಜನೆಗಳೊಂದಿಗೆ ಈ ಅಂತರವನ್ನು 15% ಬದಲಿ ವ್ಯವಸ್ಥೆ ಮಾಡುವ ಅಧಿಕಾರ ಹೊಂದಿರುತ್ತದೆ. ಕೆಲವು ಸಲ ಗುರುತಿಸಲ್ಪಟ್ಟ ಕೆಲವು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಇದಕ್ಕೆ ಕಾರಣ ಭೂಸ್ವಾಧೀನ ಸಮಸ್ಯೆಗಳೊಂದಿಲ್ಲವೇ ಮುಂಗಾಣಿಗೆ ಒದಗಿದ ಅಂಶಗಳೂ ಇರಬಹುದಾಗಿದೆ.

ಮೌಲ್ಯ ನಿರ್ಣಯ ಹಾಗೂ ಅನುಮೋದನೆ ಅಧಿಕಾರ

ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಬಿಡಿ ಮಾರ್ಗಗಳ ಮೌಲ್ಯ ನಿರ್ಣಯ / ಅನುಮೋದನೆಗೆ ಸಂಬಂಧಿಸಿದ ಪರಿಣಾಮಕಾರಿ ಅಧಿಕಾರ ಈ ಕಾರ್ಯಕ್ರಮದ ಅಶ್ಯಂತ ವಿಶಿಷ್ಟವಾದ ಲಕ್ಷಣವಾಗಿದೆ. ನಿಗದಿತ ಕಾಲಮಿತಿಯನ್ನೊಳಗೊಂಡು ನೀಡಲ್ಪಟ್ಟ ಗುರುತಿಸಲ್ಪಟ್ಟ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳ್ಳಲು ದಾರಿಮಾಡಿಕೊಡುವ ಹಾಗೂ ಸ್ವೀಮ್ ಟೈನ್ ಮಾಡುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಬಿ) ವು ಯೋಜನೆಗಳ ಮೌಲ್ಯ ನಿರ್ಣಯ ಹಾಗೂ ಅನುಮೋದನೆ ನೀಡುವ ಅಧಿಕಾರ ಕೇಂದ್ರವಾಗಿದೆ. ಅದೇ ವೇಳೆಯಲ್ಲಿ ಮೌಲ್ಯನಿರ್ಣಯ / ಅನುಮೋದನೆಯ ಯಾಂತ್ರಿಕ ವ್ಯವಸ್ಥೆಯನ್ನೊಳಗೊಂಡಂತೆ ಗುಣಮಟ್ಟದ ನಿರ್ಧಾರದಲ್ಲಿ, ಯಾವುದೇ

ರೀತಿಯ ಸಡಿಲೀಕರಣ ಇರುವುದಿಲ್ಲ ಎಂಬ ಭರವಸೆಯನ್ನು ಪಡೆಯಲು ಸಾಕಷ್ಟು ಇಚ್ಛಿರ ವಹಿಸಲಾಗಿದೆ. ಎಲ್ಲಾ ಯೋಜನೆಗಳೂ ತಾಂತ್ರಿಕವಾಗಿ, ಅರ್ಥಕವಾಗಿ ಯೋಜನಾ ಗುಣಮಟ್ಟ ನಿರ್ಣಯ ಮತ್ತು ತಾಂತ್ರಿಕ ಪರಿಶೀಲನಾ ಸಮಿತಿಗಳು ಎನ್‌ಎಚ್‌ಎಬಿಯಿಂದ ರಾಮಗೋಳ್ಯವ ಸಮಿತಿಗಳಿಂದ ನಿರ್ಧರಿತವಾಗುತ್ತವೆ ಹಾಗೂ ನೀತಿ ಆಯೋಗದ ತಜ್ಞರನ್ನೊಳಗೊಂಡ ಮೋಫ್‌ (ಎಂಟ್‌ಆರ್ಟಿಎಚ್) ನಿಂದ ನಿರ್ಧರಿಸಲ್ಪಡುತ್ತದೆ. ಯೋಜನೆಗೆ ಸಂಬಂಧಪಟ್ಟ ಸಿದ್ಧತೆಗಳು ಈಗಾಗಲೇ ಗುತ್ತಿಗೆ ನೀಡಿ, ಜಾರಿಗೊಳ್ಳುವ ಹಾದಿಯಲ್ಲಿವೆ. ನೀತಿ ಆಯೋಗದ ಸಿಜಿ ಅವರು ಎನ್‌ಎಚ್‌ಎಬಿ (ಮಂಡಳಿ) ಪ್ರಾಧಿಕಾರಕ್ಕೆ ಅರೆಕಾಲಿಕ ಸದಸ್ಯರಾಗಿ ಸೇರಿಸಲ್ಪಟಿದ್ದಾರೆ.

ಸಾಂಸ್ಕಿಕ ಸಾಮಾಜಿಕ ವಿಸ್ತರಣೆ

ಸುಸಂಬಂಧಿತಯೊಳ್ಳು ಕಾರಿಡಾರ್ ಯೋಜನೆಯಲ್ಲಿ ಸುಲಭಗಮ್ಯತೆಯನ್ನು ಅಳವಡಿಸಿಕೊಳ್ಳುವ ಮೂಲಕ, ದೇಶದುದ್ದಕ್ಕೂ ಇರುವ ರಸ್ತೆಗಳಲ್ಲಿನ ಟ್ರಾಫಿಕ್ ಜಾಲನೆಯಲ್ಲಿ ಅತ್ಯುತ್ತಮ ಕಾರ್ಯದರ್ಶಕತೆಗೆ ತರಲಾಗುತ್ತದೆ. ಗುರುತಿಸಲ್ಪಟಿರುವ ಜಾಲ ವ್ಯವಸ್ಥೆಯ ದೇಶದಲ್ಲಿರುವ ಅಂತರ-ಜಿಲ್ಲೆ ಸರಕು ಸಾಗಣಿಕೆಯ 80% ರಷ್ಟನ್ನು ನಿರ್ವಹಣೆ ಮಾಡುವುದೆಂದು ನಿರೀಕ್ಷಿಸಲಾಗಿದೆ. ದೇಶದಲ್ಲಿನ ವಾಹನಗಳ ಸರಾಸರಿ ವೇಗವನ್ನು ಸುಮಾರು 20-25% ರಷ್ಟು ಸುಧಾರಣೆಗೊಳ್ಳಲು ಇದರಿಂದ ಸಾಧ್ಯವಾಗಬಹುದಾಗಿದೆ. ಆರ್ಥಿಕ ಕಾರಿಡಾರ್ಗಳನ್ನು ಮತ್ತು ಅದಕ್ಕೆ ಸಾಹಜೆಯರುವೊಳ್ಳು ಅಂತರ ಕಾರಿಡಾರ್ ಮತ್ತು ಫೀಡರ್ ಮಾರ್ಗಗಳನ್ನು ಅಭಿವೃದ್ಧಿ-ಪಡಿಸುವುದರಿಂದ, ಸುಧಾರಣೆಗೊಂಡ ರಸ್ತೆ ಮೂಲಭೂತ ಸೌಕರ್ಯವು ಬೈಪಾಸ್ / ರಿಂಗ್ ರೋಡ್‌ಗಳ ಮೂಲಕ ಜಾಲವ್ಯವಸ್ಥೆಯಲ್ಲಿರುವ ದಟ್ಟತೆಯ ಪಾಯಿಂಟ್‌ಗಳ ನಿರ್ಗಮನವಾಗಿ ಪರಿಣಾಮಿಸುತ್ತದೆ. ಪ್ರತಿ ಕಾರಿಡಾರ್ನಲ್ಲಿ ಪ್ರವೇಶ / ನಿರ್ಗಮನ ಆಧಿಕ ಟೋಲಿಂಗ್‌ನಿಂದಾಗಿ ಹೆದ್ದಾರಿಗಳಲ್ಲಿನ ಸರಾಸರಿ ವೇಗವು ಮುಂದಿನ ದಿನಗಳಲ್ಲಿ ತ್ವರಿತಗೊಳ್ಳಲು ಸಾಧ್ಯವಾಗುತ್ತದೆ. ಸರಕು ಸಾಗಣೆ ವಾಹನಗಳ ಸರಾಸರಿ ವೇಗವು

(51 ಪುಟಕ್ಕೆ)

ಕ್ರಮ ಸಂಖ್ಯೆ	ಘಟಕಗಳು	ಕೆಲೋಮೀಟರು ಉದ್ದ	ರೂಪ ರೇಷ್ನೆ ಕೋಟಿ ರಾಗಳಲ್ಲಿ
1	ಅಧಿಕ ಕಾರಿಡಾರ್ಗಳ ಅಭಿವೃದ್ಧಿ	9000 ಕೆಮೀ	1,20,000
2	ಅಂತರ ಕಾರಿಡಾರ್ ಮತ್ತು ಫೀಡರ್ ರಸ್ತೆಗಳು	6000 ಕೆಮೀ	80000
3	ರಾಷ್ಟ್ರೀಯ ಕಾರಿಡಾರ್ ಗಳ ಕಾರ್ಯದರ್ಶಕತೆ ಸುಧಾರಣೆಗಳು	5000 ಕೆಮೀ	1,00,000
4	ಗಡಿಪ್ರದೇಶ ಹಾಗೂ ಅಂತರ ರಾಷ್ಟ್ರೀಯ ಸಂಪರ್ಕ ರಸ್ತೆಗಳು	2000 ಕೆಮೀ	25,000
5	ಬಂದರುಗಳ ಮತ್ತು ಸಮುದ್ರ ತೀರ ಪ್ರದೇಶಗಳ ಸಂಪರ್ಕ ರಸ್ತೆಗಳು	2000 ಕೆಮೀ	20000
6	ಎಕ್ಸ್‌ಪ್ರೈಸ್ ಮಾರ್ಗಗಳು ಒಟ್ಟು ಉಳಿದ ರಸ್ತೆಗಳ ಕಾಮಗಾರಿ (ಎನ್‌ಎಚ್‌ಎಬಿ ಅಡಿಯಲ್ಲಿ)	24,800 ಕೆಮೀ	3,85,000
	ಒಟ್ಟು	10000 ಕೆಮೀ	1,50,000
			5,35,000

ಖಚಿತ್ವ ಇರಾದ್ವಾರೆ



* ಡಿ.ಎಸ್. ಮಣಿಕ್ಷ

INDRADHANUSH

PLAN FOR REVAMP OF PUBLIC SECTOR BANKS

DEPARTMENT OF FINANCIAL SERVICES
MINISTRY OF FINANCE

ಕೇಂದ್ರ ಸರ್ಕಾರ
2015ರ ಅಧ್ಯಾತ್ಮ 14ರಂದು
ಆವಾಜಾರ್ಥಿಕ ವಲಯುದ
ಬ್ಯಾಂಕುಗಳ
ಪ್ರಾರ್ಥಾ ರಚನೆ
ಮತ್ತು
ಮರು ಬಂಡವಾಳ ಹಾಜಿಕೆ
ಯೋಜನೆಯನ್ನು
ಕ್ರಾತಿಗ್ರಹಿಸಿ.
ಈ ಕ್ರಾತಿ
ಬ್ಯಾಂಕುಗಳ
ರಾಷ್ಟ್ರೀಕರಣವಾದ
ನಾಂತರ
ಕ್ರೇಂಡ್‌ರೂಪ
ಅವಾದ
ಲುಧಾರಣಾ ಕ್ರಮವೆಲ್ಲಿದೆ.

ಕೇಂದ್ರ ಸರ್ಕಾರ ಮುಂದಿನ ವರದು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ (ಪಿಎಸ್.ಎಸ್.)ಗಳಿಗೆ 2.11 ಲಕ್ಷ ಕೋಟಿ ರೂ. ಭಾರಿ ಪ್ರಮಾಣದ ಬಂಡವಾಳ ಹೊಡುವುದಾಗಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕಳೆದ ವರದು ತಿಂಗಳಿನಿಂದ ಹಣಕಾಸು ಸೇವಾ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಸುಸ್ಥಿರಾರ್ಥ ಮತ್ತು ದಿವಾಳಿತನ ಕಾಯ್ದೆಗೆ ತಿದ್ದುಪಡಿ, ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನಕ್ಕೆ ಗಮನಹರಿಸಿರುವುದು ಮತ್ತಿತರ ಕ್ರಮಗಳಿಂದ ಸಾರ್ವಜನಿಕ ವಲಯದ ಬ್ಯಾಂಕುಗಳ ಬಲವರ್ಧನೆ ಕ್ರಮಗಳನ್ನು ತ್ವರಿತಗೊಳಿಸಲಾಗಿದ್ದು. ಅದಕ್ಕಾಗಿ ಪರ್ಯಾಯ ಕಾರ್ಯತಂತ್ರಗಳನ್ನು ಅನುಸರಿಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ವಲಯದ ಬ್ಯಾಂಕುಗಳ ಮೂಲಸೌಕರ್ಯದಲ್ಲಿ ಹಣಕಾಸು ತೊಡಗಿಸುವಿಕೆ ಪ್ರಮಾಣ ಹಲವು ಕಾರಣಗಳಿಂದಾಗಿ ಕುಸಿದಿದೆ. ಅವುಗಳಿಗೆ ಭೂಸ್ಥಾಧೀನ ಮತ್ತು ಅನುಮೋದನೆ ವಿಳಂಬ ಜಾಗತಿಕ ಮತ್ತು ದೇಶೀಯ ಬೇಡಿಕೆ ಕುಸಿತ, ಮತ್ತಿತರ ಅಂಶಗಳು ಕಾರಣವಾಗಿವೆ. ಇದರಿಂದಾಗಿ ಲಾಭಾಂಶ ಕೊಡ ಕುಸಿತ ಕಂಡಿದೆ. ಈ ಸವಾಲುಗಳನ್ನು ಎದುರಿಸಲು ಸರ್ಕಾರ 2015ರಲ್ಲಿ ಯೋಜನೆಯನ್ನು ರೂಪಿಸಿತು. ಅದು 'ಇಂದ್ರಧನುಷ್ ಯೋಜನೆ' ಎಂದು ಜನಪ್ರಿಯವಾಗಿದೆ. ಕೇಂದ್ರ ಸರ್ಕಾರ 2015ರ ಆಗಸ್ಟ್ 14ರಂದು ಸಾರ್ವಜನಿಕ ವಲಯದ ಬ್ಯಾಂಕುಗಳ ಪುನರ್ ರಚನೆ ಮತ್ತು ಮರು ಬಂಡವಾಳ ಹೊಡಿಕೆ ಯೋಜನೆಯನ್ನು ರಾಜಧಾನಿ ದೇಹಲಿಯಲ್ಲಿ ಪ್ರಕಟಿಸಿದೆ. ಈ ಕ್ರಮ ಬ್ಯಾಂಕುಗಳ ರಾಷ್ಟ್ರೀಕರಣವಾದ

ನಂತರ ಕ್ರೇಂಡ್‌ರೂಪ ಸಮಗ್ರ ಸುಧಾರಣಾ ಕ್ರಮವಾಗಿದೆ.

ನೇಮಕಾತಿಗಳು : ಸರ್ಕಾರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರು ವರದು ಹುದ್ದೆಗಳನ್ನು ಪ್ರತ್ಯೇಕಗೊಳಿಸಲು ನಿರ್ಧರಿಸಿತು. ಮತ್ತು ಆ ಹುದ್ದೆಗಳು ತೆರವಾದ ಕೂಡಲೇ ಅವುಗಳ ಭೂತಿಗೆ ನಿಗದಿತ ಸೂಚನೆ ನೀಡಲಾಯಿತು. ಜತೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯನ್ನು ಸೃಷ್ಟಿಸಲಾಗಿದ್ದು, ಅದನ್ನು ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಜಂ ಎಂದು ಕರೆಯಲಾಗುವುದು ಮತ್ತು ಆ ಹುದ್ದೆ ಜತೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮತ್ತೊಬ್ಬ ಅಧಿಕಾರಿಯೇತರ ಅಧ್ಯಕ್ಷರನ್ನೂ ಸಹ ನೇಮಿಸಲಾಗುವುದು.

ಬ್ಯಾಂಕುಗಳ ಬೋರ್ಡ್ ಬ್ಯಾರ್ಮೆಟ್ (ಬಿಬಿಬಿ): ವ್ಯಾಪಕ ಗ್ರಾಹಕ ಮತ್ತು ಅಧಿಕಾರಿಗಳನ್ನು ಒಳಗೊಂಡಿದ್ದು, ಇದು ಹಿಂದಿನ ನೇಮಕ ಮಂಡಳಿಯ ಬದಲಿಗೆ ಮೂರ್ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆ. ಅದು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮೂರ್ ಕಾಲಿಕ ನಿರ್ದೇಶಕರು ಮತ್ತು ಅಧಿಕಾರೇತರ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಿಸಲಿದೆ. ಅಲ್ಲದೆ ಬ್ಯಾರ್ಮೆಟ್ ಸಾರ್ವಜನಿಕ ವಲಯದ ಬ್ಯಾಂಕುಗಳ ನಿರ್ದೇಶಕರ ಜತೆ ಸೇರಿ ಬ್ಯಾಂಕುಗಳ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸೂಕ್ತ ಕಾರ್ಯತಂತ್ರಗಳನ್ನು ರೂಪಿಸಲಿದೆ.

ಬಂಡವಾಳ ಹೊಡಿಕೆ: ಪ್ರಸ್ತುತ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸಾಕಷ್ಟು ಬಂಡವಾಳವಿದೆ. ಅವು ಬಾಸೆಲ್-3 ಮತ್ತು ಆರ್ಬಿಬಿ ನಿಯಮಗಳನ್ನು ಪಾಲಿಸುತ್ತಿವೆ. ಅದರೂ ಭಾರತ ಸರ್ಕಾರ

* ಮಹಾನಿರ್ದೇಶಕರು (ಎಂ & ಶಿ ವಿಭಾಗ), ಹಣಕಾಸು.. E-mail : dprfinance@gmail.com

ಬ್ಯಾಂಕುಗಳಲ್ಲಿ ಇನ್ನೂ ಹೆಚ್ಚಿನ ಬಂಡವಾಳ ಇರುವಂತೆ ನೋಡಿಕೊಳ್ಳಲು ಮತ್ತು ಭಾಸೆಲ್-3 ಕನಿಷ್ಠ ನಿಯಮಗಳನ್ನು ಏರಿ ವಹಿವಾಟಿ ನಡೆಸಲು ಅನುಕೂಲವಾಗುವಂತೆ ಮರು-ಬಂಡವಾಳ ಹೂಡಲು ಬಯಸಿದೆ. 2019ನೇ ಸಾಲಿನ ಹಣಕಾಸು ವರ್ಷದ ವೇಳೆಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಬಂಡವಾಳದ ಅಗತ್ಯತೆಯ ಪ್ರಮಾಣ ಸುಮಾರು 1.80 ಲಕ್ಷ ಕೋಟಿಯಷ್ಟುಗಳಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತು ವರ್ಷದ ಸಾಲ ಪ್ರಗತಿದರ ಶೇಕಡ 12ರಷ್ಟಿದ್ದು, ಅದನ್ನು ಆಧರಿಸಿ, ಈ ಅಂದಾಜು ಮಾಡಲಾಗಿದೆ. ಬ್ಯಾಂಕುಗಳ ಗಾತ್ರ ಮತ್ತು ಅವುಗಳ ಬೆಳವಣಿಗೆ ಸಾಮಾನ್ಯ ಆಧರಿಸಿ ಮುಂದಿನ ಮೂರು ವರ್ಷಗಳಲ್ಲಿ 12 ರಿಂದ 15ರಷ್ಟು ಪ್ರಗತಿ ಸಾಧಿಸಲಿವೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಅಗತ್ಯತೆ ಷೇಕ್ಡಿ ಭಾರತ ಸರ್ಕಾರ ನಾಲ್ಕು ವರ್ಷಗಳಲ್ಲಿ ಬಜೆಟ್ ಹಂಚಿಕೆ ಮೂಲಕ 70 ಸಾವಿರ ಕೋಟಿ ರೂಪಾಯಿಗಳನ್ನು ತೊಡಗಿಸಲು ಉದ್ದೇಶಿಸಿದೆ.

(ఎ) సావజనిక వలయద బ్యాంకుగళ మేలిన ఒత్తడ తగ్గిస్తుపుదు: సావజనిక వలయద బ్యాంకుగళు కళేద కెలవు దత్కగళల్లి ప్రముఖవాగి మూలసౌకయ్ వలయ మత్తు హోరా వలయద యోజనాగళల్లి బిండవాళ హండివే. హలవు కారణగళిందాగి ఈ యోజనాగళు స్థిరగొండివే మత్తు ఒత్తడక్కే సిలుకింపే. ఇదరిందాగి బ్యాంకుగళ మేలిన అసాధక స్ఫుర్తు ఎనోపిల హోరే హేచ్చాగిదే. ఇత్తీచిన పునరావలోకనదల్లి విద్యుత్, లుక్కు మత్తు రస్తే వలయగళల్లి లంటాగిరువ ఒత్తడక్కే కారణగళన్న విల్హేషిసలాయితు. నిగదిత వలయక్కే సంబంధిసిదవర జతే సమాలోజనసేగళన్న నడిసలాయితు. ఆ సభిగళల్లి క్యోగొండ కెలవు క్రమగళు ఈ కేళగిపుంతివే.



* ಯೋಜನಾ ನಿಗಾ ಸಮಿತಿ (ಸಂಪುಟ ಸಚಿವಾಲಯ)/ ಸಂಬಂಧಿಸಿದ ಸಚಿವಾಲಯಗಳು ಅನುಮೋದನೆಗೆ ಬಾಕಿ ಇರುವ ಯೋಜನೆಗಳು ಮತ್ತು ತೈರಿತ ಅನುಮತಿಗಳನ್ನು ದೊರಕಿಸಿಕೊಡಲು ಸಂಬಂಧಿಸಿದ ಸಂಸ್ಥೆಗಳ ಜತೆ ಸಮಾಲೋಚಿಸುವುದು. *

ಸಂಬಂಧಿಸಿದ ಸಚಿವಾಲಯಗಳು/ಇಲಾಖೆಗಳು ಯೋಜನೆ ಅನುಷ್ಠಾನ ಮತ್ತು ಕಾರ್ಯಾಚರಣೆಗೆ ಅನುಕೂಲವಾಗುವಂತೆ ಬಾಕಿ ಇರುವ ನೀತಿ ನಿರ್ಧಾರಗಳನ್ನು ಕೈಗೊಳ್ಳುವುದು.

* ಕಲ್ಲಿದ್ದಲು ಸಚಿವಾಲಯ/ಪಿಎನ್‌ಜಿ ಈ ಯೋಜನೆಗಳಿಗೆ ದೀರ್ಘಾವಧಿಯಲ್ಲಿ ಇಂಥನ ಲಭ್ಯವಾಗುವಂತೆ ಮಾಡಲು ಅಗತ್ಯ ನೀತಿಗಳನ್ನು ರೂಪಿಸುವುದು.

* ಸಂಬಂಧಿಸಿದ ವಿದ್ಯುತ್ ಮಾರ್ಕೆಟ್ ಕಂಪನಿಗಳು ಸುಧಾರಣೆಗಳನ್ನು ಕೈಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.

* ಈ ಯೋಜನೆಗಳ ಯಾಂತ್ರಿಕ ಲಾಭಾಂಶ ಅನುಪಾತ ಸರಿದೂಗಿಸಲು ಯೋಜನೆ ಜಾರಿಗೊಳಿಸುತ್ತಿರುವ ಪ್ರಮೋಟರ್‌ಗಳು, ಹೆಚ್ಚುವರಿ ಪೇರುಗಳನ್ನು ಹೂಡುವಂತೆ ಪ್ರಯತ್ನಿಸುತ್ತಿರುತ್ತಾರೆ. ಯಾವಾಗ ಪ್ರಮೋಟರ್‌ಗಳು ಅಗತ್ಯತೆಯನ್ನು ಪಾಲಿಸುವಲ್ಲಿ ವಿಫಲರಾಗುತ್ತಾರೋ ಅಂತಹ ಸಂದರ್ಭದಲ್ಲಿ ಬ್ಯಾಂಕುಗಳು ಕಾರ್ಯ ಸಾಧುವಾದ ಅಯ್ಮೆಗಳನ್ನು ಮಾಡಿಕೊಳ್ಳುವುದು, ಒದಲಾಯಿಸುವುದು,

ಇಲ್ಲವೇ ಆ ಯೋಜನೆ ನಿರ್ವಹಣೆ
ಹೊಣೆಯನ್ನು ತಾನೇ ವಹಿಸಿಕೊಳ್ಳುವ ಬಗ್ಗೆ
ಪರಿಶೀಲನೆಯನ್ನು ಮಾಡುತ್ತಿರುವ ಪರಿಗೆ
ಪದ್ಧತಿಗಳ ಸಾಧ್ಯತೆಗಳಿಂದಾಗಿ ಕೆಳವಂತದ
ಕ್ಷೇತ್ರಕಾರಿಕಾ ಬಳಕೆದಾರರ ಮೇಲೆ ಪ್ರತಿಕೂಲ
ಪರಿಣಾಮಗಳಾಗದಂತೆ ನೋಡಿಕೊಳ್ಳುವ
ಬಗ್ಗೆ ಸರ್ಕಾರ ಪರಿಶೀಲನೆಯನ್ನು ಮಾಡುತ್ತಿರುವ
ಆಮದಿನ ಮೇಲೆ ಆಮದು ಸುಂಕ ಹೆಚ್ಚಿಸುವ
ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ.
* ಎಲ್ಲೆಲ್ಲ ಸಾಧ್ಯವೋ ಅಂತಹ ಕಡೆ
ಬ್ಯಾಂಕುಗಳು ಹಾಲಿ ಇರುವ ಸಾಲಗಳನ್ನು
ಮರು ವ್ಯವಸ್ಥೆಗೊಳಿಸುವ ಪ್ರಸ್ತಾವಗಳ ಬಗ್ಗೆ
ಪರಿಶೀಲನೆಯಲ್ಲಿ ಬ್ಯಾಂಕುಗಳಿಗೆ ಆರೋಬಿನ
ಮನವಿ ಮಾಡಿದೆ.

(బి) అపాయ నియంత్రణ క్రమగళ బలవధనే మత్తు ఎన్నాచివ బహిరంగ

ಸಾಲ	ವಸೂಲಾತಿ	ನ್ಯಾಯ
ಮಂಡಳಿಗಳು	ಮತ್ತು	ಸರ್ವಫಾಸಿ
ಕಾರ್ಯ-ತಂತ್ರವಲ್ಲದೆ	ಸಾಲ	ವಸೂಲಿಗೆ
ಮತ್ತು ನಿರುಪಯುಕ್ತ ಆಸ್ತಿ -		ಎನ್ನಿಟಿವ
ಸಮಸ್ಯೆ ಹತ್ತಿಕ್ಕಲು ಈ ಮುಂದಿನ ಹೆಚ್ಚಿದರಿ		
ಕ್ರಮಗಳನ್ನು ಕೈಗೊಳ್ಳಲಾಗಿದೆ.		

* ಭಾರತೀಯ ರಿಸರ್ವ್ ಬ್ಯಾಂಕ್
 2014ರಲ್ಲಿ ‘ಹಣಕಾಸು ಒತ್ತಡಗಳನ್ನು
 ಆರಂಭಿಕ ಹಂತದಲ್ಲೇ ಗುರುತಿಸುವುದು,
 ನ್ಯಾಯಯುತವಾಗಿ ಸಾಲಗಾರರಿಂದ ವಸೂಲಿ
 ಮತ್ತು ಇತ್ಯಾದ್ಯ ಕ್ರಮಗಳನ್ನು ಕೈಗೊಳ್ಳುವುದು,
 ಆರ್ಥಿಕತೆಯಲ್ಲಿನ ಒತ್ತಡಕ್ಕೆ ಸಿಲುಕಿರುವ
 ಆಸ್ತಿಗಳನ್ನು ಮನಃ ಶಕ್ತಿಯುತಗೊಳಿಸಲು
 ನಿದೇಶನ’ ಬಿಡುಗಡೆ ಮಾಡಿತ್ತು. ಅದರಿಂದ
 ಶೀವಗತಿಯಲ್ಲಿ ಹಲವು ಕ್ರಮಗಳನ್ನು
 ಕೈಗೊಳ್ಳುವ ಸಲಹೆಗಳು ಮತ್ತು ಒತ್ತಡಕ್ಕೆ
 ಸಿಲುಕಿರುವ ಆಸ್ತಿಗಳ ಇತ್ಯಾದ್ಯಕ್ಕೆ ನಿರಾಯ
 ಕೈಗೊಳ್ಳುವ ಕ್ರಮಗಳನ್ನು ಸೂಚಿಸಲಾಗಿತ್ತು.
 * ಆರೋಬಿಷ ಇಡೀಗ ಹೊಸ ವಿಭಾಗದ
 ಸಾಲಗಾರರನ್ನು ಗುರುತಿಸಿದ್ದು, ಅವರನ್ನು
 ಅಸಹಕಾರ ನೀಡುವ ಸಾಲಗಾರರು ಎಂದು
 ಕರೆಯಲಾಗುತ್ತದೆ..

* ଅନ୍ତିମ ମୁଦ୍ରା ନିମ୍ନାଳୋ କଂପନିଗଳୁ
 (ଏଇରାଶି): ଭାରତୀୟ ରିସଵ୍ୱ୍ୱ ବ୍ୟାଂକ
 ଅନ୍ତିମ ମୁଦ୍ରା ନିମ୍ନାଳୋ କଂପନିଗଳ
 (ଏଇରାଶିଗଳ) ମାନଦଙ୍ଦଗଳନ୍ତୁ
 କଠଣଗୋଲିଖିଦେ. ମୋଦଲୁ କନିଷ୍ଠ ଭଦ୍ରତା
 ଶ୍ରୀକୃତି ଶେକଦ 5ରଷିମ୍ବୁ ଅଦନ୍ତୁ ଶେକଦ

ಹಣಕಾಸು ವರ್ಷ 2015–16	ಹಣಕಾಸು ವರ್ಷ 2016–17	ಹಣಕಾಸು ವರ್ಷ 2017–18	ಹಣಕಾಸು ವರ್ಷ 2018–19
–25,000 ಕೋಟಿ ರೂ.	25,000 ಕೋಟಿ ರೂ.	– 10,000 ಕೋಟಿ	–10,000 ಕೋಟಿ

15ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮದಿಂದಾಗಿ ಎಆರ್‌ಸಿಗಳಿಗೆ ತಾವು ವಿರೀದಿಸಿದ ಆಸ್ತಿಯ ಮೇಲಿನ ನಗದು ಪ್ರಮಾಣ ಹೆಚ್ಚಾಗಲಿದೆ. ಇದರಿಂದಾಗಿ ಹೆಚ್ಚಿನ ನಗದು ಲಭ್ಯವಾಗುವುದರಿಂದ ಬ್ಯಾಂಕುಗಳು ತಮ್ಮ ಲಾಭ-ನಷ್ಟ ತಿಂಬಿಂದ ಪಟ್ಟಿಯನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತದೆ.

* ಆರು ಹೊಸ ಡಿಆರ್ಟಿಗಳ ಸಾಫ್ಟ್‌ಪನೆ: ಕೇಂದ್ರ ಸರ್ಕಾರ ಚಂಡಿಗಢ, ಬೆಂಗಳೂರು, ಎನ್‌ಎಸ್‌ಕುಲಂ, ಡೆಹೂಡೂನ್, ಸಿಲಿಗುರಿ ಮತ್ತು ಹೈದರಾಬಾದಾಗಳಲ್ಲಿ ಹೊಸದಾಗಿ ಆರು ಸಾಲ ವಸೂಲಾತಿ ನ್ಯಾಯಾಧಿಕರಣ (ಡಿಆರ್ಟಿ)ಗಳನ್ನು ಸ್ಥಾಪಿಸಲು ನಿರ್ದರ್ಶಿಸಿದೆ. ಆ ಮೂಲಕ ಬ್ಯಾಂಕಿಂಗ್ ವಲಯದಲ್ಲಿ ಕೆಟ್ಟ ಸಾಲಗಳ ವಸೂಲಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗುವುದು.

* ಸಬಲೀಕರಣ: ಸರ್ಕಾರ ತನ್ನ ಕಡೆಯಿಂದ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸುತ್ತೋಲೆಯನ್ನು ಹೊರಡಿಸಿದೆ. ವಾಣಿಜ್ಯ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಬ್ಯಾಂಕುಗಳೇ ಸ್ಪಾರ್ಟಂಶಿಪ್‌ವಾಗಿ ನಿರ್ಧಾರವನ್ನು ಕೈಗೊಳ್ಳಲು ಉತ್ತೇಜಿಸಲಾಗುತ್ತಿದೆ.

ಹೊಣೆಗಾರಿಕೆ ನೀತಿ

* ಸಾರ್ವಜನಿಕ ವಲಯದ ಬ್ಯಾಂಕುಗಳ ಸಾಧನಗಳನ್ನು ಅಳೆಯಲು ಹೊಸದಾಗಿ ಪ್ರಮುಖ ಸಾಧನ ಮಾನದಂಡ(ಕೆಪಿಎ)ನೀತಿಯ ಚೋಕಟನ್ನು ರೂಪಿಸಲಾಗಿದೆ. * ವಿತ್ತ ಸಚಿವಾಲಯದ ಹಣಕಾಸು ಸೇವಾ ವಿಭಾಗ(ಡಿಎಫ್‌ಎಸ್‌) ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸುತ್ತೋಲೆಯನ್ನು ಹೊರಡಿಸಿದ್ದು, ವಂಚನೆ ಪ್ರಕರಣಗಳಲ್ಲಿ ಸಿಬಿಎನಲ್ಲಿ ದೂರು ದಾಖಲಿಸಲು ಕರಿಣ ವೇಳಾಪಟ್ಟಿಯನ್ನು ಪಾಲನೆ ಮಾಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ ದಿನವಹಿ ಆಧಾರದ ಮೇಲೆ ಪ್ರತಿಯೊಂದು ಪ್ರಕರಣಗಳ ಮೇಲೆ ನಿಗಾಹಿಸಬೇಕು ಎಂದು ತಿಳಿಸಲಾಗಿದೆ.

* ಸಿಬ್ಬಂದಿಗಳ ಶಾಮೀಲು ಸೇರಿದಂತೆ ಹಲವು ಪ್ರಮುಖ ವಂಚನೆಗಳನ್ನು ತಡೆಯಲು ಜಾಗೃತದಳಿಂದ ತ್ವರಿತ ಕ್ರಮ ಕೈಗೊಳ್ಳವ ವ್ಯವಸ್ಥೆ ಉನ್ನತೀಕರಿಸಬೇಕು. ಈ ಕುರಿತಂತೆ ಆರ್‌ಬಿಎ 2015ರ ಮೇ ತಿಂಗಳಲ್ಲಿ ಮಾರ್ಗ ಸೂಚಿಯನ್ನು ಹೊರಡಿಸಿದ್ದು, ಸಾಲ

ವಂಚನೆ ಪ್ರಕರಣಗಳನ್ನು ಹತ್ತಿಕ್ಕಲು ಹತ್ತಿಕ್ಕುವ ಕ್ರಮಗಳನ್ನು ಬಲಪಡಿಸಲಾಗಿದೆ.

ಆಡಳಿತಾತ್ಮಕ ಸುಧಾರಣೆಗಳು

2015ರ ಆರಂಭದಲ್ಲಿ ಮಜ್ಜೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ವಲಯದ ಬ್ಯಾಂಕುಗಳ ಮತ್ತು ಹಣಕಾಸು ಸಂಸ್ಥೆಗಳ ಸಮಾವೇಶ ‘ಗ್ಯಾನ್‌ಸಂಗಮ್’‌ದಲ್ಲಿ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಆರಂಭವಾಯಿತು. ಅದರಲ್ಲಿ ಆರ್‌ಬಿಎ ಗವನರ್‌ರ್ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರುಗಳು ಭಾಗವಹಿಸಿದ್ದರು. ಅಲ್ಲದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಹಣಕಾಸು ಸಚಿವ ಶ್ರೀ ಅರುಣ ಜೇಟ್ಟಿ ಅವರು ಈ ಸಭೆಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದರಲ್ಲದೆ, ಅವರುಗಳ ಸಮಸ್ಯೆಗಳನ್ನು ಅಧ್ಯ ಮಾಡಿಕೊಳ್ಳುವ ಸಲುವಾಗಿ ಅವರ ಜತೆ ಸಮಾಲೋಚನೆ ನಡೆಸಿದರು. ಪ್ರಧಾನಮಂತ್ರಿಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಲು ಸರ್ಕಾರದ ಒಟ್ಟಾರೆ ಕ್ರಮಗಳ ಚಿತ್ರಣ ನೀಡಿ, ಬ್ಯಾಂಕುಗಳಿಗೆ ಸ್ವಾಯತ್ತತೆ ನೀಡಲಾಗುವುದು ಮತ್ತು ದಿನನಿತ್ಯದ ವಾಣಿಜ್ಯ ವಹಿವಾಟುಗಳಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಅಲ್ಲದೆ ಅವರು, ಹೊಣೆಗಾರಿಕೆಯ ಬಗ್ಗೆ ತಿಳಿಸಿಕೊಟ್ಟು, ತಮ್ಮಿಂದ ಏನು ನಿರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

ಅಪಾಯ ನಿರ್ವಹಣೆ ಪದ್ಧತಿಗಳ ಬಲವರ್ಧನೆ ಸೇರಿದಂತೆ ಹಲವು ಶಿಫಾರಸುಗಳನ್ನು ‘ಗ್ಯಾನ್‌ಸಂಗಮ್’ ಮಾಡಿತ್ತು. ಪ್ರಮುಖವಾಗಿ ಮಾನವಸಂಪನ್ಮೂಲ ನಿರ್ವಹಣೆ ಪದ್ಧತಿಗಳನ್ನು ಸುಧಾರಿಸುವುದು ಮತ್ತು ಬ್ಯಾಂಕುಗಳು ಸಾಮಾನ್ಯ ಸಂಪನ್ಮೂಲಗಳ ಮೂಲಕ ಒಗ್ಗೂಡಿ ಹಂಚಿಕೆ ಮಾಡಿಕೊಂಡು ಕೆಲಸ ಮಾಡಲು ಇರುವ ಅಡೆತಡೆಗಳನ್ನು ನಿವಾರಿಸುವುದಕ್ಕೆ ಹೆಚ್ಚಿನ ಗಮನಹರಿಸಲಾಗಿತ್ತು. ಬ್ಯಾಂಕುಗಳ ಆಡಳಿತ ಮಂಡಳಿಯನ್ನು ಸಬಲೀಕರಣಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಕಳೆದ ಒಂದು ವರ್ಷದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ತಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆಗಳನ್ನು

ಜಾರಿಗೊಳಿಸಲಾಗಿದೆ. ಸುಸ್ತಿದಾರರು ಮತ್ತು ದಿವಾಳಿತನ ಸಂಹಿತೆ - 2016ರ ಮೇ 28ರಂದು ಅಂಗೀಕರಿಸಲಾಗಿತ್ತು. ಅದರಿಂದ ಕಂಪನಿಗಳಿಂದ ಸಾಲ ಪಡೆದು ಸುಸ್ತಿದಾರರಾಗಿರುವವರ ಕುರಿತೆ ಎಲ್ಲ ಕಾನೂನುಗಳನ್ನು ಒಂದೆಡೆ ಏಕೀಕೃತಗೊಳಿಸಲಾಗಿತ್ತು. ಅಲ್ಲದೆ ಸೀಮಿತ ಉತ್ತರದಾಯಿತ್ವದಿಂದ (ಸೀಮಿತ ಉತ್ತರದಾಯಿತ್ವ ಸಹಭಾಗಿತ್ವ ಮತ್ತು) ಪಾಲುದಾರಿಕೆ ಮತ್ತು ವ್ಯಕ್ತಿಗಳ ಕುರಿತಂತೆ ಇದ್ದ ಹಲವು ಶಾಸನಗಳನ್ನು ತೆಗೆದು ಒಂದೇ ಶಾಸನ ರೂಪಿಸಲಾಯಿತು. ಇತ್ತೀಚೆಗೆ ಬಬಿಸಿಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಅದರಿಂದ ಉದ್ದೇಶಮೂರ್ವಕವಾಗಿ ಸಾಲ ಪಾವತಿಸದ ಸುಸ್ತಿದಾರರಿಗೆ ಉತ್ತೇಜನ ನೀಡದಿರುವುದು ಮತ್ತು ಸ್ತತಃ ಒತ್ತಡಕ್ಕೆ ಒಳಗಾಗಿ ನಿರುಪಯುಕ್ತ ಆಸ್ತಿ ಸ್ವಷ್ಟಿಯಾಗುವುದನ್ನು ತಡೆಯುವ ಉದ್ದೇಶವಿದೆ.

* ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರು ಬಂಡವಾಳ ಹೂಡಿಕೆ: ಸಾಲ ಪಾವತಿ ಉತ್ತೇಜಿಸಲು ಮತ್ತು ಉದ್ದೋಗ ಸ್ವಷ್ಟಿಸಲು ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಮರು ಬಂಡವಾಳ ಹೂಡುತ್ತಿದೆ. ಈ ವರ್ಷ ಗಿರಿಷ್ಟ ಬಂಡವಾಳವನ್ನು ಹೂಡಿಕೆ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 2,11,000 ಕೋಟಿ ರೂಪಾಯಿ ಬಂಡವಾಳ ಹೂಡಲಾಗುವುದು, ಈ ವರ್ಷದ ಬಜೆಟನಲ್ಲಿ 18,139 ಕೋಟಿ ರೂಪಾಯಿ ಮೀಸಲಿಡಲಾಗಿದೆ. 13,500 ಕೋಟಿ ಮೊತ್ತದ ಮರು ಬಂಡವಾಳ ಹೂಡಿಕೆ ಬಾಂಡಗಳನ್ನು ನೀಡಲಾಗುತ್ತಿದೆ. ಉಳಿಕೆ ಹಣವನ್ನು ಬ್ಯಾಂಕುಗಳು ಮಾರುಕಟ್ಟಿಯಲ್ಲಿ ಸರ್ಕಾರ ಷೇರುಗಳನ್ನು(ಅಂದಾಜು 58 ಸಾವಿರ ಕೋಟಿ ರೂಪಾಯಿ ಮೊತ್ತ) ಮಾರಾಟ ಮಾಡುವ ಮೂಲಕ, ಸಾಲ ಪಾವತಿ ಪ್ರಗತಿ ಮತ್ತು ಉದ್ದೋಗ ಸ್ವಷ್ಟಿಯನ್ನು ಬೆಂಬಲಿಸಲಿವೆ.

* ಬ್ಯಾಂಕುಗಳ ಒಗ್ಗೂಡಿಸುವಿಕೆ : ಬ್ಯಾಂಕುಗಳನ್ನು ವಿಲೀನಗೊಳಿಸುವುದು ಅಧಿವಾ ಒಗ್ಗೂಡಿಸುವುದು ಭಾರತೀಯ ರಿಸರ್ವ್ ಬ್ಯಾಂಕನ ಒಂದು ಪ್ರಮುಖ ಉದ್ದೇಶವಾಗಿದೆ. ಆದರೂ ಕಳೆದ ಕೆಲವು ವರ್ಷಗಳಿಂದಿಚೆಗೆ ಬ್ಯಾಂಕುಗಳ ವಲಯದಲ್ಲಿ

ಸೈಂಟ್ ಬ್ಯಾಂಕ್ ಆಪ್ ಇಂಡಿಯಾದ ಆರು ಸಹವರ್ತಿ ಬ್ಯಾಂಕುಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕುಗಳನ್ನು ಎಸೋಬಿಬ ಜತೆ ವಿಲೀನಗೊಳಿಸಿದ್ದು ಬಿಟ್ಟರೆ ಅಂತಹ ಮಹತ್ವದ ವಿಲೀನ ಪ್ರಕ್ರಿಯೆಗಳಾವುವು ನಡೆಯಲಿಲ್ಲ. ಖಾಸಗಿ ವಲಯದಲ್ಲಿ ಕೆಲವೇ ಕೆಲವು ಬ್ಯಾಂಕುಗಳ ವಿಲೀನಕ್ಕೆ ಸರ್ಕಾರ ಸೇಮಿತವಾಗಿದೆ. ಅದು ಎಸೋಬಿಬನ ಸಹವರ್ತಿ ಬ್ಯಾಂಕುಗಳನ್ನು ಮಾತ್ರ ಒಂದುಗೂಡಿಸಿತು.

ಆರೋಬಿಬ ಗವರ್ನರ್ ಡಾ. ಉಜ್ಜಿತ್ ಪಟೇಲ್, ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಒಗ್ಗಾಡಿಸಿದರೆ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಇನ್ನಷ್ಟು ಸುಧಾರಣೆಯಾಗುತ್ತದೆ, ಆರೋಗ್ಯಕರ ಸ್ಥಳೀಯ ಪರಿಷಣೆ ಒತ್ತಡದ ಅಸ್ತಿತ್ವ ಸಮಸ್ಯೆ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದರು. ಈ ಮಧ್ಯೆ ಕೇಂದ್ರ ಸರ್ಕಾರ, ಸಾರ್ವಜನಿಕ ವಲಯದ ಬ್ಯಾಂಕುಗಳ ಒಗ್ಗಾಡಿಸಿದರೆ ಪರಿಷಣೆಯ ಕಾರ್ಯತಂತ್ರ ರೂಪಿಸಲು ಕೇಂದ್ರ ಹಣಕಾಸು ಮತ್ತು ಕಾರ್ಮೋರೇಚ್ ವ್ಯವಹಾರಗಳ ಖಾತೆ ಸಚಿವ ಶ್ರೀ ಅರುಣ ಜೇಟ್ಟಿ, ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ರಕ್ಷಣಾ ಸಚಿವರಾದ

ಶ್ರೀಮತಿ ನಿಮಿಂತಾ ಸೀತಾರಾಮನ್, ರೈಲ್ವೆ ಮತ್ತು ಕಲ್ಲಿದ್ದಲು ಸಚಿವರಾದ ಶ್ರೀ ಪಿಯೂಷ್ ಗೋಯಲ್ ಇದರ ಸದಸ್ಯರಾಗಿರುತ್ತಾರೆ. ಬ್ಯಾಂಕುಗಳ ವಿಲೀನ ಪ್ರಕ್ರಿಯೆಗಳ ತಮ್ಮ ಪ್ರಸ್ತಾವಗಳ ತಾತ್ಕಾಳಿಕ ಒಪ್ಪಿಗೆಗಾಗಿ ಪರ್ಯಾಯ ಕಾರ್ಯತಂತ್ರ ಸಮಿತಿಯ ಮುಂದೆ ಇಡಬೇಕು. ಮೂರು ತಿಂಗಳಿಗೊಮ್ಮೆ ಆ ಪ್ರಸ್ತಾವಗಳನ್ನು ಪರಿಶೀಲಿಸಿ, ಸಚಿವ ಸಂಪುಟಕ್ಕೆ ಕಳುಹಿಸಬೇಕು. ಸಚಿವರ ಸಮಿತಿ ಬ್ಯಾಂಕುಗಳ ಪ್ರಸ್ತಾವಗಳ ಬಗ್ಗೆ ಪರಿಶೀಲಿಸುವಂತೆ ಬ್ಯಾಂಕುಗಳಿಗೆ ಮತ್ತೆ ನಿರ್ದೇಶನ ನೀಡಬಹುದು.

ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ತಾತ್ಕಾಳಿಕ ಒಪ್ಪಿಗೆ ನೀಡುವ ಮುನ್ನ ಸಮಿತಿ ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುವುದು ಮತ್ತು ಸಮಿತಿ ಬ್ಯಾಂಕುಗಳು ಸಲ್ಲಿಸುವ ವಿಲೀನ ಪ್ರಕ್ರಿಯೆ ಪರಿಶೀಲಿಸಿ ತನ್ನದೇ ಆದ ನಿಯಮಗಳನ್ನು ರೂಪಿಸಿಕೊಳ್ಳುವುದು ಮತ್ತು ಅದು ಬ್ಯಾಂಕುಗಳ ರಾಷ್ಟ್ರೀಕರಣ ಕಾಯ್ದೆ(ಬ್ಯಾಂಕಿಂಗ್) ಕಂಪನಿಗಳ ವಿಲೀನ ಮತ್ತು ವರ್ಗಾವಣೆ ಕಾಯ್ದೆ - 1970 ಮತ್ತು 1980)ಗಳನ್ನು ಅನುಸರಿಸುವುದು.

ಅಂತಿಮವಾಗಿ ವಿಲೀನ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಮೋದಿಸುತ್ತದೆ ಮತ್ತು ಅದನ್ನು ಸಂಸ್ಥಿತ ಎರಡೂ ಸದನಗಳ ಮಂದಿರ ಮಂಡಿಸಲಾಗುವುದು. ಈ ಉದ್ದೇಶಕ್ಕಾಗಿ ಸಮಿತಿ ಹಣಕಾಸು ಸೇವೆಗಳ ಇಲಾಖೆ ನೇರವು ಪಡೆದುಕೊಳ್ಳಬಹುದು.

ಇದಲ್ಲದೆ, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಮರು ಬಂಡವಾಳ ಹೂಡಿಕೆಗೆ ಸಮಗ್ರ ಯೋಜನೆ ‘ಇಂದ್ರಧನುಷ್ 2.0’ ಜಾರಿಗೊಳಿಸುವ ಚಿಂತನೆ ಇದೆ. ಜಾಗತಿಕ ಬಂಡವಾಳ ಹೂಡಿಕೆ ನಿಯಮ - ಬಾಸೆಲ್ 3, ಸಂಮಾರ್ಜಣವಾಗಿ ಪಾಲಿಸಿ ಅದರನ್ನು ಈ ಯೋಜನೆ ಜಾರಿಗೊಳಿಸುವ ಉದ್ದೇಶವಿದೆ. ಆದರೆ, ಈ ಇಂದ್ರಧನುಷ್ - 2.0, ಯೋಜನೆಯನ್ನು ಅಂತಿಮಗೊಳಿಸುವುದು ಭಾರತೀಯ ರಿಸರ್ವ್ ಬ್ಯಾಂಕ್ ಅಸ್ತಿತ್ವ ಗೂಡಿಸುವ ಮನರಾವಣೋನ (ವಕ್ಕೂಆರ್) ವಿಶೇಷಿಸಿದ ನಂತರ. ಇಂದ್ರಧನುಷ್-2 ಕಾರ್ಯಕ್ರಮದ ಅಂಗವಾಗಿಯೇ ಸಾರ್ವಜನಿಕ ವಲಯದ ಬಂಡವಾಳ ಹೂಡಿಕೆ ಪರಿಷ್ಕತ ಕಾರ್ಯಕ್ರಮ ಜಾರಿಗೊಳಿಸುವ ಸಾಧ್ಯತೆ ಇದೆ. □

ಭಾರತೀಯ ಮಾರ್ಕೆಟ್; ರಾಷ್ಟ್ರೀಯ ಹೆದ್ದಾರಿದ ಕಾರ್ಯಕ್ಲಾಸ್

(47 ನೇ ಪ್ರಾಣಿದಿಂದ)

ಸುಧಾರಣೆಗೊಳ್ಳುವುದರಿಂದ ಮೂರು ಪ್ರಥಮ ರೀತಿಯ ಅನುಕೂಲಗಳು ಉಂಟಾಗುತ್ತವೆ

(1) ಸುಧಾರಣೆಗೊಂಡ ವಾಹನ ಬಳಕೆಯು, ತ್ವರಿತವಾಗಿ ನಷ್ಟವಾಗುವುದರನ್ನು ಸರಿದೂಗಿಸುತ್ತದೆ. ಇದರಿಂದ ಕೀಮೆ ಒಂದಕ್ಕೆ ಟನ್‌ಗೆ ಆಗುವ ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ.

2) ಕಾಲಹರಣ ಕಡಿಮೆಯಾಗುವುದರಿಂದ ಇಂಥನ ಕಾರ್ಯ ಸಾಮರ್ಥ್ಯದಲ್ಲಿ ಸುಧಾರಣೆಯಾಗಿ ಸರಕು ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ತ್ವರಿತ ಹಾಗೂ ವಿಶ್ವಾಸಾರ್ಥ ಸರಕು ಸಾಗಣೆಯು, ಸಾಗಣೆ ಮಾಡುವಲ್ಲಿ ಆಗುವ ಸರಾಸರಿ ದಾಸ್ತಾನು / ತಪಶೀಲುಪಟ್ಟಿ ವೆಚ್ಚವನ್ನು ಕಡಿಮೆ ಮಾಡುತ್ತದೆ. ಜಾಲವ್ಯವಸ್ಥೆಯು ಒಮ್ಮೆ ಅಭಿವೃದ್ಧಿಗೊಂಡಲ್ಲಿ, ಆರ್ಥಿಕತೆಗೆ



ಸಂಬಂಧಿಸಿದ ಒಟ್ಟಾರೆ ಮೂರೆಕೆ ವೆಚ್ಚವನ್ನು ಕಡಿಮೆಮಾಡುವುದೆಂದು ನಿರೀಕ್ಷಿಸಲಾಗಿದೆ. ಇದು ದೇಶದ ಲಾಜಿಸ್ಟಿಕ್ ಪರ್ ಫಾರ್ಮೆನ್ಸ್ ಇಂಡೆಸ್ (ಎಲ್‌ಪಿಬಿ) ಮೇಲೆ ಇತ್ತೂತ್ತಕ ಪರಿಣಾಮ ಬೀರಲಿದೆ.

3) ರಾಷ್ಟ್ರೀಯ ಹೆದ್ದಾರಿ ಸಂಪರ್ಕ ವ್ಯವಸ್ಥೆಯ ಮೂಲಕ 550 ಜಿಲ್ಲೆಗಳನ್ನು ಜೋಡಣೆಗೊಳಿಸಿದಲಾಗುತ್ತದೆ. ಪ್ರಸ್ತುತ 300 ಜಿಲ್ಲೆಗಳು ಈ ವ್ಯವಸ್ಥೆಯನ್ನು ಹೊಂದಿದೆ.

4) ಬಂಡವಾಳಕ್ಕೆ ಪ್ರಥಮ ಅವಕಾಶಗಳನ್ನು ಸೃಷ್ಟಿಸುವುದು - ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಾಣ ಕಾರ್ಯವನ್ನು ಸೃಷ್ಟಿಸುವುದು, ಸಾರ್ವಜಯಿಕ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಕಾರ್ಯಾಚರಣ ಹಾಗೂ ನಿರ್ವಹಣೆಯನ್ನು ಕೈಗೊಳ್ಳುವುದು ಇದರಲ್ಲಿ ಸೇರಿದೆ.

5) ಭಾರತ್ ಮಾಲಾದ ಹಂತ-1 ರಲ್ಲಿ ಕಾರಿಡಾರ್ ಜಾಲ ವ್ಯವಸ್ಥೆಯ 24,800 ಕೀಮೆ ಗಳನ್ನು ಮೇಲ್ಜೆರ್ಗೆ ಪರಿಸುವುದರಿಂದ 34 ಕೋಟಿ ಮಾನವ ದಿನಗಳ ಉದ್ಯೋಗವನ್ನು, ನಿರ್ಮಾಣದ ಅವಧಿಯಲ್ಲಿ ಸೃಷ್ಟಿ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಂದಾಜಿನಂತೆ ಆರ್ಥಿಕ ಜಟಿಲಾರ್ಥಕೆ ಮಣಿವಟಕೆಗಳ ಮಟ್ಟಮಾನ ಹೆಚ್ಚಿಸುವುದರಿಂದ 22 ಮೆಲೀಯನ್ ಖಾಯಂ ಉದ್ಯೋಗಗಳು ಸೃಷ್ಟಿ ಆಗಲಿವೆ. □

ಆರ್ಥಿಕ ಪಾರ್ಯಾಂಕ್ ವಿಕಿರ್ಯಾತ್ಮೆ ಭಾಗಿರಂದು ಹಾತ್



ವಾರ್ಷಿಕ್
ಭಾಗಿರಂದು
ಉತ್ತರ ವಲಯಾದಳಿ
ಅನರಂಧ್ರ
ಮುಖ್ಯಾಧಿಕಾರಿ
ನ್ಯಾಂಚಿಂ ಮತ್ತು
ಅರೆ ನಾರ ಪ್ರದೇಶದಾಳಿ
ತಾಲ ನಿತ್ರಾರಣೆಯಾದಳಿ
ಮಾಹಾತ್ಮದ ಹಾತ್ ವಹಿಣಿ.
ಜೊತೆಗೆ
ಕಾಂಶಾದ್ಯ ವಲಯಾದಳಿ
ತಾಲ ಲೀಜಿಕೆಯಾದಳಿ
ಡಾಣಲೀಯ ಏರಿಕೆ
ಕಂಡು ಬಂಧಿದೆ.

ಸಮಾಜದ ಎಲ್ಲಾ ವರ್ಗಕ್ಕೆ ಅದರಲ್ಲಿ ಮುಖ್ಯವಾಗಿ ದುರ್ಬಲ ವರ್ಗಕ್ಕೆ ಕಡಿಮೆ ವೆಚ್ಚದಲ್ಲಿ, ನ್ಯಾಯಯುತ ಹಾಗೂ ಪಾರದರ್ಶಕವಾಗಿ ಹಾಗೂ ಮುಖ್ಯವಾಹಿನಿಯ ಸಾಂಸ್ಕೃತಿಕ ಸಂಸ್ಥೆಗಳ ಮೂಲಕ ನಿಯಂತ್ರಿತ ರೀತಿಯಲ್ಲಿ ಹಣಕಾಸು ಸೌಲಭ್ಯ ಲಭ್ಯತೆಯನ್ನು ಖಾತರಿಪಡಿಸುವ ಪ್ರಕ್ರಿಯೆಯನ್ನು ಹಣಕಾಸು ಒಳಗೊಳ್ಳುವಿಕೆ ಎಂದು ಹೇಳುತ್ತಾರೆ (ಜಿಬಿಎ, 2008). ಹಣಕಾಸು ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆಯ ಮುಖ್ಯ ಗುರಿಯಿಂದರೆ, ದುರ್ಬಲ ವರ್ಗಕ್ಕೆ ಮುಖ್ಯವಾಗಿ ಬಡವರಿಗೆ ಭಾಗಿರಂಗ್ ಹಣಕಾಸು ಸೌಲಭ್ಯ ಸುಲಭವಾಗಿ ಸಿಗುವಂತೆ ಮಾಡಿ ಅವರ ಆದಾಯದಲ್ಲಿ ಸ್ಥಿರತೆಯನ್ನು ತರುವುದಾಗಿದೆ (ರೆಡ್ಡಿ, 2017).

ವಾಸ್ತವವಾಗಿ ಸಾಮಾನ್ಯ ನಂಬಿಕೆಗೆ ಪ್ರತಿಯಾಗಿ, ಐತಿಹಾಸಿಕವಾಗಿ ಭಾರತವು ಆರ್ಥಿಕ ಒಳಗೊಳ್ಳುವಿಕೆಯ ಪ್ರವರ್ತಕ ಎಂದು ಹೇಳಬಹುದು. ಸಹಕಾರಿ ಸಾಲ ಸಂಘ ಕಾಯ್ದೆ 1904, ಭಾರತದಲ್ಲಿ ಸಹಕಾರಿ ಸಂಘ ಆಂದೋಲನಕ್ಕೆ ಮುನ್ಮಡಿ ಬರೆಯಿತು (ರಾಯ್, 2011). ಲೇವಾದೇವಿದಾರಿಗೆ ಹೋಲಿಸಿದರೆ ಸುಲಭ ಮತ್ತು ಸರಳವಾಗಿ ಸಾಲ ಸೌಲಭ್ಯವು ಸಿಗುವಂತೆ ಮಾಡುವ ನಿಟ್ಟನಲ್ಲಿ ಭಾಗಿರಂಗ್ ಸೌಲಭ್ಯವನ್ನು ವಿಸ್ತರಿಸುವುದು ಸಹಕಾರಿ ಭಾಗಿರಂಗ್ ಮುಖ್ಯ ಉದ್ದೇಶವಾಗಿದೆ. 1955ರಲ್ಲಿ ಸೈಂಟ್ ಬಾಗಿರಂಗ್ ಆರ್ಥಿಕ ಇಂಡಿಯಾದ ರಾಷ್ಟ್ರೀಕರಣದೊಂದಿಗೆ ಹಣಕಾಸು ಒಳಗೊಳ್ಳುವಿಕೆಯ ಪ್ರಕ್ರಿಯೆ ಆರಂಭವಾಯಿತು. 1967ರಲ್ಲಿ ಸಾಮಾಜಿಕ

ಭಾಗಿರಂಗ್ ಬಗ್ಗೆ ಚೆಚ್ಚೆ ಆರಂಭವಾದ ಪರಿಣಾಮವಾಗಿ ಭಾಗಿರಂಗೇತರಿಗೆ ಸೇವೆ ಮಾಡಲು 1969ರಲ್ಲಿ ಖಾಸಗಿ ವಲಯದ 14 ಭಾಗಿರಂಗೆಗಳನ್ನು ರಾಷ್ಟ್ರೀಕರಣ ಮಾಡಲಾಯಿತು. 1974ರ ಹೊತ್ತಿಗೆ ಭಾಗಿರಂಗೇತರ ವಲಯಕ್ಕೆ ಸಾಲ ಸೌಲಭ್ಯ ಒದಗಿಸುವ ಆದ್ಯತೆಯ ವಲಯ ಎಂಬ ಪರಿಕಲ್ಪನೆಗೆ ರೂಪ ಸಿಕ್ಕಿತು. 1980ರಲ್ಲಿ ಖಾಸಗಿ ವಲಯದ ಮತ್ತೆ ಎಂಟು ಭಾಗಿರಂಗೆಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಗ್ರಾಮೀಣ ಪ್ರದೇಶ ಮತ್ತು ಸಮಾಜದ ದುರ್ಬಲ ವರ್ಗಕ್ಕೆ ಭಾಗಿರಂಗ್ ಸೌಲಭ್ಯ ಒದಗಿಸುವಂತೆ ಮಾಡಲಾಯಿತು. ಆರ್ಥಿಕತೆಯ ಆದ್ಯತಾ ವಲಯಕ್ಕೆ ಈ ಮೊದಲು ಸಿಗದ ಗಮನವು ಆ ಬಳಿಕ ಸಿಗಲಾರಂಭಿಸಿ ಭಾಗಿರಂಗ್ ಸಾಲ ಸೌಲಭ್ಯ ಒದಗಿಸುವ ಪ್ರಕ್ರಿಯೆಯಲ್ಲಿ ಗಣನೀಯ ಸುಧಾರಣೆ ಕಂಡು ಅಭಿವೃದ್ಧಿಗೆ ಉತ್ತೇಜಿಸ ದೂರೆಯಿತು.

ರಿಸರ್ವ್ ಭಾಗಿರಂಗ್ ಆರ್ಥಿಕಿಯಾ (ಆರ್ಬಿಎ) ಮತ್ತು ಕ್ಯಾಸ್ಟ್ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಭಾಗಿರಂಗ್ (ನಬಾಡ್ರ್) ಕೂಡ ಭಾಗಿರಂಗ್ ಸೇವೆಗಳನ್ನು ದೇಶಾದ್ಯಂತ ಒದಗಿಸುವ ಪ್ರಯೋಗಗಳನ್ನು ಆದ್ಯತೆ ಮೇಲೆ ನಡೆಸುತ್ತಿದ್ದು. ಈ ನಿಟ್ಟನಲ್ಲಿ ಜನರನ್ನು ತಲುಪಲು ಕೆರು ಹಣಕಾಸು ಸೌಲಭ್ಯ ಮತ್ತು ವ್ಯಾಪಾರಿ ಪ್ರತಿನಿಧಿಗಳಂತಹ (ಬಿಸಿ) ಯೋಜನೆಯ ಮೂಲಕ ಯಶ್ವಿಸುತ್ತಿವೆ. ಇದಲ್ಲದೆ ಪ್ರಾದೇಶಿಕ ಗ್ರಾಮೀಣ ಭಾಗಿರಂಗ್ (1975) ಸಾಫ್ಟ್ ಸೇವಾ ವಲಯ ನೀತಿ ಅಳವಡಿಕೆ (1989) ಮತ್ತು

* ಆರ್ಥಿಕ ತಜ್ಞರು. ** ಸಂಶೋಧನಾ ವಿಶ್ವೇಷಕರು, ಇವಾಂ, ಚಿಂಗಳೂರು. E-mail : * charansingh@iimb.ac.in ** shivakumara.reddy@iimb.ac.in



* ಚರಣ್ ಸಿಂಗ್

** ಶಿವಕುಮಾರ ರೆಡ್ಡಿ ಕೆ.

ಕೋಷ್ಟಕ 1 : ಬ್ಯಾಂಕಿಗೆ ಸೇವೆ ಸಿಗುತ್ತಿರುವ ಕುಟುಂಬ ವಿವರ (ಕುಟುಂಬ ಸಂಖ್ಯೆ ಕೋಟಿಗಳಲ್ಲಿ)						
ಕುಟುಂಬ	2001ರ ಜನಗಣತಿ ಪ್ರಕಾರ			2011ರ ಜನಗಣತಿ ಪ್ರಕಾರ		
	ಒಟ್ಟು ಕುಟುಂಬಗಳ ಸಂಖ್ಯೆ	ಬ್ಯಾಂಕಿಗೆ ಸೇವೆ ಲಭ್ಯವಿರುವ ಕುಟುಂಬಗಳ ಸಂಖ್ಯೆ	ಶೇಕಡಾವಾರು	ಒಟ್ಟು ಕುಟುಂಬಗಳ ಸಂಖ್ಯೆ	ಬ್ಯಾಂಕಿಗೆ ಸೇವೆ ಲಭ್ಯವಿರುವ ಕುಟುಂಬಗಳ ಸಂಖ್ಯೆ	ಶೇಕಡಾವಾರು
ಗ್ರಾಮೀಣ	13.8	4.2	30.1	16.8	9.1	54.4
ನಗರ	5.4	2.7	49.5	7.9	5.3	67.8
ಒಟ್ಟು	19.2	68	35.5	24.7	14.5	58.7


ಮೊತ್ತ : ಚಿಂದಿ

ಸ್ವಯಂ ಸಹಾಯ ಗುಂಪುಗಳಿಗೆ ಬ್ಯಾಂಕುಗಳ ಸಂಪರ್ಕ (1989, 1990)ದಂತಹ ಇನಿತರ ಕ್ರಮಗಳನ್ನು ಕೂಡ ಕೈಗೊಂಡಿದೆ. ಇತ್ತೀಚೆನವ ವರ್ಷಗಳಲ್ಲಿ ಅದರಲ್ಲೂ ಮುಖ್ಯವಾಗಿ 2005ರ ನವೆಂಬರ್ ಬಳಿಕ ಹಣಕಾಸು

ವ್ಯವಸ್ಥೆಯಲ್ಲಿ ಎಲ್ಲರ ಒಳಗೊಳ್ಳುವಿಕೆಯನ್ನು ಖಾತೆಗೊಳಿಸುವ ನಿಟ್ಟಿನಲ್ಲಿ ವಿಶೇಷ ಯಶ್ವಗಳನ್ನು ನಡೆಸಲಾಯಿತು. ಈ ನಿಟ್ಟಿನಲ್ಲಿ ಆರೋಬಿಂ ನಿಮ್ಮಿಗ್ರಾಹಕರ ಅವಶ್ಯಕತೆಯನ್ನು ತಿಳಿಯಿರಿ (ನೋ -ಯುವರ್‌ಕಸ್ಟಮರ್

ರಿಕ್ವಯರ್‌ಮೆಂಟ್) ಮತ್ತು ಕನಿಷ್ಠ ಶೇವಣಿಯ ಸಾಕಾಗುವ ನೋ-ಪ್ರೀಲ್ಸ್ ಅಕೊಂಟ್ ಶೇರೆಯಲು ಸಾಧ್ಯವಾಗುವಂತೆ ನಿಯಮಗಳನ್ನು ಸರಳಗೊಳಿಸಿತು. ಹಣಕಾಸು ಒಳಗೊಳ್ಳುವಿಕೆಯಲ್ಲಿ ಈಶ್ವರಿ ಮತ್ತು ಕಾರ್ಯಕ್ರಮತೆಯ ನಡುವೆ ಸಮರ್ಪೋಲನವನ್ನು ಖಾತರಿ ಮಾಡಿಕೊಂಡು ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಆರೋಗ್ಯದಾಯಕವಾಗುವಂತೆ ನೋಡಿಕೊಳ್ಳುವ ಎಚ್ಚರಿಕೆಯ ಕ್ರಮವನ್ನೂ ಆರೋಬಿಂ ತೆಗೆದುಕೊಂಡಿದೆ. ಬ್ಯಾಂಕ್ ಆರ್ಥಿಕ ಸಂಪರ್ಕ ಮತ್ತು ಕುಗ್ರಾಮಗಳಲ್ಲಿ ಬ್ಯಾಂಕುಗಳು ಬಳಸಬಹುದಾದ ಹ್ಯಾಂಡ್-ಹೆಲ್ಡ್ ಡಿವೆಸ್‌ನಂತಹ ತಂತ್ರಜ್ಞಾನ ಆವಿಷ್ಕಾರಗಳಿಗೆ ಉತ್ತೇಜನ ನೀಡಿದೆ.

ಕೋಷ್ಟಕ 1: ಸಾಂಸ್ಥಿಕ ಮತ್ತು ಸಾಂಸ್ಕೃತಿಕ ಗ್ರಾಮೀಣ ಸಾಲ



ಸೂಚನೆ : ಅನೋಪಚಾರಿಕ ಮೂಲಗಳು ಲೇವಾಡೇವಿದಾರರನ್ನು ಒಳಗೊಂಡಿದೆ. ಜಿಪಚಾರಿಕ ಮೂಲಗಳು ಸರಕಾರಿ ಸಂಘಗಳು/ಬ್ಯಾಂಕು ಮತ್ತು ಆರೋಬಿಂ ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳನ್ನು ಒಳಗೊಂಡಿದೆ.

ಮೂಲ: ಅಧಿಕ ಭಾರತ ಸಾಲ ಮತ್ತು ಹಾಡಿಕ ಸಮೀಕ್ಷೆ, ನಾನಾ ನಿಯತಕಾಲಿಕಗಳು, ಎನ್‌ಎಸ್‌ಎಸ್‌ಒ

ಬ್ಯಾಂಕುಗಳ ಸೀಮಿತ ವಾಪ್ತಿ

ದೇಶದ ಆರ್ಥಿಕತೆಯ ಬೆಂಧುವನ್ನೇ ಬದಲಾಯಿಸುವ ನಿಟ್ಟಿನಲ್ಲಿ ಹಣಕಾಸು

ಬ್ಯಾಂಕ್ ಹೆಸರು/ನಮೂನೆ	ಫಲಾನುಭವಿಗಳ ಸಂಖ್ಯೆ			ಖಾತೆಗಳಲ್ಲಿ ಶೇವಣಿ (ರೂ. ಕೋಟಿಗಳಲ್ಲಿ) ಕಾಡ್‌ಗಳ ಸಂಖ್ಯೆ	(ಕೋಟಿಗಳಲ್ಲಿ)
	ಗ್ರಾಮೀಣ	ನಗರ	ಒಟ್ಟು		
ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು	13.3	11.5	24.8	55646.6	18.6
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು	4.2	0.8	4.9	12.033.9	3.6
ಶಾಸಗಿ ವಲಯದ ಬ್ಯಾಂಕುಗಳು	0.6	0.4	1.0	2160.6	0.9
ನಿವ್ವಳ ಮೊತ್ತ	18.1	12.7	30.7	69841.2	23.1

ಮೂಲ: ಚಿಂದಿ <https://pmjdy.gov.in/account>

ಕೋಷ್ಟಕ 3 : ಜನಸಂಖ್ಯೆ ಗುಂಪಿಗೆ ಅನ್ವಯ ಬ್ಯಾಂಕ್ ಶಾಖೆಗಳ ಸಂಖ್ಯೆ

ವರ್ಷ	ಗ್ರಾಮೀಣ	ಅರೆ ನಗರ	ನಗರ	ಮಹಾನಗರ	ಒಟ್ಟು
1969	1833	3342	1584	1503	8262
1979	13337	7889	5037	3939	30202
1989	33014	11166	7524	5995	57699
1999	32857	14168	9898	8016	64939
2009	30943	19282	15356	14288	79869
2017	48806	38201	24574	26478	138059

ಸಂಖೇತಿ : ದತ್ತಾಂಶಗಳಲ್ಲಿ 'ಆಡಳಿತಾತ್ಮಕ ಕಚೇರಿಗಳು' ಒಳಗೊಂಡಿಲ್ಲ.

ಮೂಲ : ಆರೋಬಿಬ, ಭಾರತೀಯ ಅಧಿಕಾರಿಕ ಕುರಿತ ಕ್ಷೇತ್ರದಿಯಲ್ಲಿರುವ ಅಂಕ ಅಂಶಗಳು

ಕೋಷ್ಟಕ 4 : ಬ್ಯಾಂಕು ಗುಂಪುಗಳ ಅನುಸಾರ ಬ್ಯಾಂಕ್ ಶಾಖೆಗಳ ಸಂಖ್ಯೆ -2015

ಬ್ಯಾಂಕುಗಳ ನಮೂನೆ	ಗ್ರಾಮೀಣ	ಅರೆ ನಗರ	ನಗರ	ಮಹಾನಗರ	ಒಟ್ಟು
ಎಸೋಬಿಬ ಮತ್ತು ಸಮೂಹ	8029	6593	4304	3622	22548
ರಾಷ್ಟ್ರೀಕೃತ ಬ್ಯಾಂಕುಗಳು	21605	16956	13083	11703	63347
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು	14613	3748	1071	228	19660
ಖಾಸಗಿ ವಲಯದ ಬ್ಯಾಂಕುಗಳು	4302	6457	4521	4698	199978
ವಿದೇಶಿ ಬ್ಯಾಂಕುಗಳು	8	12	57	247	324
ಅಂತಿಮ ಭಾರತ	48557	33766	23036	20498	125857

ಮೂಲ : ಜಿಬಿ

ಕೋಷ್ಟಕ 5: ಗುಂಪು ಅನ್ವಯ ಬಾಕಿ ಸಾಲ ಉಳಿಸಿಕೊಂಡ ವರ್ಗೀಕೃತ ವಾಣಿಜ್ಯ ಬ್ಯಾಂಕುಗಳು

ಶಾಖೆಗಳು ದಶಲಕ್ಷಗಳಲ್ಲಿ ಹಾಗೂ ಮೊತ್ತ ತತ್ವ ಕೋಟಿಗಳಲ್ಲಿ

	1996 ಮಾರ್ಚ್	2016 ಮಾರ್ಚ್
	ಶಾಖೆಗಳ ಸಂಖ್ಯೆ	ಬಾಕಿ ಮೊತ್ತ
ಎಸೋಬಿಬ ಮತ್ತು ಸಮೂಹ	14.2	742
ರಾಷ್ಟ್ರೀಕೃತ ಬ್ಯಾಂಕ್	25.7	1300
ಖಾಸಗಿ ವಲಯದ ಬ್ಯಾಂಕುಗಳು	2.4	202
ವಿದೇಶಿ ಬ್ಯಾಂಕುಗಳು	1.2	229
ಎಲ್ಲಾ ಬ್ಯಾಂಕುಗಳು	56.7	2547

* 1996ರಲ್ಲಿ : ಇತರ ವರ್ಗೀಕೃತ ವಾಣಿಜ್ಯ ಬ್ಯಾಂಕುಗಳು

ಮೂಲ : ಆರೋಬಿಬ, ಭಾರತದಲ್ಲಿ ವರ್ಗೀಕೃತ ಬ್ಯಾಂಕುಗಳ ಬಾಕಿ ಮೊತ್ತದ ಮೂಲ ಅಂಕ ಅಂಶ

ತಲುಪದೆ ಉಳಿಯವಂತಾಗಿದೆ. 2011ರ ಜನಗಣತಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯ ಶೇ. 58.7ರಷ್ಟು ಕುಟುಂಬ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 54.4 ಕುಟುಂಬಗಳಿಗೆ ಮಾತ್ರ ಜಿವಿಪಾರಿಕ ಬ್ಯಾಂಕಿಂಗ್ ವ್ಯವಸ್ಥೆಯ ಸೇವೆ ಪಡೆಯಲು ಸಾಧ್ಯವಾಗಿದೆ.

ಭಾರತದಲ್ಲಿ ಬ್ಯಾಂಕಿಂಗ್ ವಿಸ್ತರಣೆ ಮತ್ತು ಶೇವಾದೇವಿದಾರರ ಪಾತ್ರ


ಸರ್ಕಾರ ಮತ್ತು ಆರೋಬಿಬನ ಪ್ರಯೋಜನಿಗಳಿಂದಾಗಿ ಬ್ಯಾಂಕ್ ಶಾಖೆಗಳ ಸಂಖ್ಯೆ ಹೆಚ್ಚಳವಾದರೂ ಲೇವಾದೇವಿದಾರರ ಪ್ರಮುಖ ಪಾತ್ರ ಮುಂದುವರಿಯುತ್ತಿದೆ ಹೋಗಿದೆ. 1935ರಲ್ಲಿ ಆರೋಬಿಬ ಸ್ಥಾಪನೆಯಾದ ಸಂದರ್ಭದಲ್ಲಿ ಭಾರತದಲ್ಲಿ ಬ್ಯಾಂಕು ಕಚೇರಿಗಳ ಸಂಖ್ಯೆ 946 ಆಗಿತ್ತು.

ರಾಷ್ಟ್ರೀಕರಣಗೊಂಡಾಗ ಗ್ರಾಮೀಣ ಪ್ರದೇಶಗಳಲ್ಲಿ 1,833, ಅರೆ ಪಟ್ಟಣ ಪ್ರದೇಶಗಳಲ್ಲಿ 3,342 ಸೇರಿ ಒಟ್ಟು 8,262 ಕಚೇರಿಗಳಿದ್ದವು. ಇವುಗಳ ಪ್ರಕ್ರಿಯೆ 160 ಇಂಟೀರಿಯಲ್ ಬ್ಯಾಂಕ್, 98 ವಿನಿಯಮ ಬ್ಯಾಂಕ್ ಮತ್ತು 688 ಇಂಡಿಯನ್ ಜಾಯಿಂಟ್ ಸಾರ್ಕ್ ಬ್ಯಾಂಕ್‌ಗಳಾಗಿದ್ದವು. ಅಂದರೆ ಪ್ರತಿ 3 ಲಕ್ಷ ಜನರಿಗೆ ಒಂದು ಬ್ಯಾಂಕ್ ಶಾಖೆ ಇತ್ತು. ಇಂತಹ ಸ್ನಿವೇಶದಲ್ಲಿ ಲೇವಾದೇವಿದಾರರು ದೊಡ್ಡ ಪ್ರಮಾಣದಲ್ಲಿ ವ್ಯವಹಾರ ನಡೆಸುತ್ತಿದ್ದರು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದರು. ಬ್ಯಾಂಕ್ ರಾಷ್ಟ್ರೀಕರಣದ ಬಳಿಕವೂ ಬ್ಯಾಂಕುಗಳ ಸಂಖ್ಯೆ ಕಡಿಮೆ ಅಥವಾ ಅವುಗಳು ದೂರ ಪ್ರದೇಶದಲ್ಲಿದ್ದರಿಂದ ಅವರ ಪಾತ್ರ ಹಾಗೆಯೇ ಮುಂದುವರಿಯಿತು. ಬ್ಯಾಂಕು ಶಾಖೆಗಳ ವಿಸ್ತರಣೆ ಗಣನೀಯ ಪ್ರಮಾಣದಲ್ಲಿ ಹೆಚ್ಚಿದರೂ, ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಸ್ತರಿಸಿ, ಸಾಲ ಸೌಲಭ್ಯವನ್ನು ಇನ್ನುಷ್ಟು ವಿಸ್ತಾರಗೊಳಿಸಿದರೂ ವೃತ್ತಿಪರ ಲೇವಾದೇವಿರಿಂದ ಸಾಲ ಪಡೆಯುವ ಪ್ರಮಾಣ 1991ರ ಬಳಿಕ ಹೆಚ್ಚಲು ಅರಂಭವಾಯಿತು (ಕೋಷ್ಟಕ 1).

ವಿಶೇಷ ಪ್ರಯೋಜನಿಗಳು

ಪ್ರಥಮ ಮಂತ್ರಿ ಜನ್ ಧನ್ ಯೋಜನಾ (ಪಿಎಂಜಿಡಿಪ್)ದಡಿ ಪ್ರತಿಯೊಂದು ಕುಟುಂಬಕ್ಕೂ ಕನಿಷ್ಠ ಒಂದು

ಒಳಗೊಳ್ಳುವಿಕೆಯ ವಿಸ್ತಾರವನ್ನು ಹೆಚ್ಚಿಸಲು ಕ್ರೇಸ್ಟೊಂಡ ಸಾಕಷ್ಟು ಕ್ರಮಗಳ ಹೊರತಾಗಿಯೂ ಬ್ಯಾಂಕಿಂಗ್ ಎಲ್ಲಾ ಕಡೆಗೆ ತಲುಪಲು ವಿಫಲವಾಗಿದೆ. ಬಡತನ, ಕಡಿಮೆ



ಮೂಲಭೂತ ಬ್ಯಾಂಕ್ ಖಾತೆಯನ್ನು ಖಾತರಿ ಪಡಿಸಿ ಬ್ಯಾಂಕಿಗೆ ಸೇವೆ ಲಭ್ಯವಾಗುವ ಕುಟುಂಬಗಳ ಸಂಖ್ಯೆ ಹೆಚ್ಚುವಂತೆ ಮಾಡಿತು.

2017ರ ಡಿಸೆಂಬರ್ 6ರ ಹೊತ್ತಿಗೆ ಈ ಯೋಜನೆಯಡಿ ಒಟ್ಟು 30.7 ಕೋಟಿ ಖಾತೆಗಳು ತೆರೆಯಲ್ಪಟ್ಟವು. ಅವುಗಳ ಪ್ರಮಾಣ 18.1 ಕೋಟಿ ಗ್ರಾಮೀಣ ಪ್ರದೇಶದಲ್ಲಿದ್ದರೆ, 12.7 ಕೋಟಿ ನಗರ ಪ್ರದೇಶದಲ್ಲಿ ತೆರೆಯಲ್ಪಟ್ಟತ್ತು. ರುಪೇ ಕಾರ್ಡ್ ಸಂಖ್ಯೆಯೂ 23.1 ಕೋಟಿಗೆ ಏರಿತು.

2017ರ ಡಿಸೆಂಬರ್ 6ರ ಹೊತ್ತಿಗೆ ವಾರ್ಷಿಕ ಬ್ಯಾಂಕುಗಳಲ್ಲಿ ತೇವಣಿಯಾದ ಒಟ್ಟು ಹಣ 69,841.2 ಕೋಟಿಗೆ ಏರುವ

ಮೂಲಕ ಈ ಯೋಜನೆ ಉತ್ತೇಜನದಾಯಕ ಪ್ರಗತಿಯನ್ನು ದಾಖಲಿಸಿದೆ.

ಪ್ರಗತಿಯ ದರ ನಗರ ಮತ್ತು ಮಹಾನಗರ ಪ್ರದೇಶಗಳಲ್ಲಿ ಹೆಚ್ಚು ಇದ್ದರೂ, ಶಾಖೆಗಳ ವ್ಯೂಹದ ಗಾತ್ರ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯ ವೇಗದಲ್ಲಿ ಹೆಚ್ಚಿತ್ತದೆ (ಕೋಷ್ಟಕ-3). 2015ರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಎಸೋಬಿಬ ಮತ್ತದರ ಸಮೂಹದ ಅಸ್ತಿತ್ವ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಯಿತು (ಕೋಷ್ಟಕ-4).

ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಸಾಂಪ್ರದಾಯಿಕವಾಗಿ ಸಾಮಾಜಿಕ ಬ್ಯಾಂಕಿಗಳನಲ್ಲಿ ತೊಡಗಿಸಿಕೊಂಡಿದ್ದು, ಬ್ಯಾಂಕೋರ್ಪೊರೇಟ ಪ್ರದೇಶಗಳಲ್ಲಿ ಬ್ಯಾಂಕಿಗೆ ಸೇವೆಯನ್ನು ವಿಸ್ತರಿಸುವಲ್ಲಿ ಮಹತ್ವ ಪಾತ್ರವನ್ನು ಮುಂದುವರಿಸಿದೆ. ಆದರೆ ಖಾತೆ ಸಂಖ್ಯೆ ಮತ್ತು ಮೊತ್ತ ಬಾಕಿಯ ವಿಚಾರದಲ್ಲಿ ಖಾಸಗಿ ಬ್ಯಾಂಕುಗಳ ಪಾಲು ಕೆಳೆದ ದಶಕದಿಂದ ಗಣನೀಯವಾಗಿ ಏರಿಕೆ ಕಂಡಿದೆ. ಕೆಲವು ಬ್ಯಾಂಕುಗಳು



ಬೇಗನೆ ಹಿಗ್ಗಿ ಮತ್ತು ಹನಿ ರೇವಣಿ ಅಥವಾ ಜೀವನೆ ನಿಧಿ ಯೋಜನೆಗಳನ್ನು ಅಳವಡಿಸಿಕೊಂಡಿರುವುದರಿಂದ ಲಾಭ ಪಡೆದುಕೊಂಡಿದೆ. ಇವು ಇತ್ತೀಚಿನ ವರ್ಷಗಳಲ್ಲಿ ಮೂಲ ಉಳಿತಾಯ ಖಾತೆಗಳಿಗೆ ವರ್ಗಾವಣೆಯಾಗಿವೆ.

ವಾರ್ಷಿಕ ಬ್ಯಾಂಕುಗಳು ಉತ್ತರ ವಲಯದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಸಾಲ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಜೊತೆಗೆ ಈಶಾನ್ಯ ವಲಯದಲ್ಲಿ ಸಾಲ ನೀಡಿಕೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. □

ಸುದ್ದಿ ತುಳುಕು

ಕೆಲವೇರಾಕ್ಕು

ಹಣಕಾಸು ಸಿಣಾಯಗಳು ಮತ್ತು ಪಾವತಿ ವಿಮೆ ಮನೂದೆ ಎಫ್‌ಆರ್‌ಡಿಬ್ - 2017 ಹಣ ತೇವಣಿದಾರರಿಗೆ ಹೆಚ್ಚು ಪಾರದಶ್ವಕ ರೀತಿಯಲ್ಲಿ ಭದ್ರತೆ ಒದಗಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಸ್ತುತ ತೇವಣಿದಾರರಿಗೆ ಒದಗಿಸಿರುವ ಭದ್ರತೆ ಯಾವುದೇ ರೀತಿಯಲ್ಲಿ ಬದಲಾಗುವುದಿಲ್ಲ. ಆದರೆ ಈ ಬಗ್ಗೆ ಕೆಲವು ಮಾರ್ಘಮಂಗಳೆಲ್ಲ ಅದರಲ್ಲೂ ನಾಮಾಜಿಕ ಜಾಲತಾಣಗಳೆಲ್ಲ ಆಧಾರರಹಿತ ವದಂತಿ ಪ್ರಸಾರವಾಗುತ್ತಿದೆ. ಇವುಗಳಲ್ಲ ಯಾವುದೇ ಹುರುಳೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಪ್ರಸ್ತುತ 1 ಲಕ್ಷ ರೂಪಾಯಿವರೆಗಿನ ಬ್ಯಾಂಕ್ ತೇವಣಿಗೆ ವಿಮೆ ಒದಗಿಸಿದ್ದು, ನೂತನ ಮನೂದೆಯಲ್ಲಿ ಇದನ್ನು ಮುಂದುವರಿಸಲಾಗಿದೆ. 1 ಲಕ್ಷ

ರೂಪಾಯಿಗಿಂತಲೂ ಹೆಚ್ಚಿನ ಹಣಕ್ಕೂ ನೂತನ ಮನೂದೆಯಲ್ಲಿ ಇದೇ ರೀತಿಯ ಭದ್ರತೆ ಒದಗಿಸಲಾಗುತ್ತಿದೆ. ವಿಮೆ ರಹಿತ ತೇವಣಿದಾರರಿಗೂ ಹೆಚ್ಚುವರಿ ಭದ್ರತೆ ಒದಗಿಸುವ ನಿಟ್ಟನಲ್ಲ ಎಫ್‌ಆರ್‌ಡಿಬ್ ಮನೂದೆಯನ್ನು ಮಂಡಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

* * *

ಮುಂದಿನ ಹಣಕಾಸು ವರ್ಷದಲ್ಲಿ ‘ಷೆಟ್ಟೆ ಭಾರತ್’ ಅಭಿಯಾನ್ ಕ್ಕೆ ಸಾಂಸ್ಕೃತಿಕ ಸಾಮಾಜಿಕ ಜವಾಬ್ದಾರಿ-ಸೀವ್ಸ್‌ಆರ್ ಅಡಿ ಹೆಚ್ಚು ದೇಣಿಗೆ ನೀಡಲು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಮೃತಿಸಿದೆ. ಗ್ರಾಮೀಣ ಪ್ರದೇಶದ ಸ್ನೇಮಿಂಲ್ಯಾ ವಲಯಕ್ಕೆ ದೇಣಿಗೆ ಒದಗಿಸುವ ಸಲುವಾಗಿ ಹಣಕಾಸು ನೇವಾ ಕಾರ್ಯಾದಶೀ ಶ್ರೀ ರಾಜೀವ್ ಕುಮಾರ್ ಮತ್ತು ಕುಡಿಯುವ

ನೀರು ಇಲಾಖೆ ಕಾರ್ಯಾದಶೀ ಶ್ರೀ ಪರಮೇಶ್ವರನ್ ಅಯ್ಯ್ಯರ್ ನಡೆಸಿದ ಸಭೆಯಲ್ಲಿ, ಸಾರ್ವಜನಿಕ ಬ್ಯಾಂಕುಗಳು ದೇಣಿಗೆ ನೀಡುವ ನಿರ್ಧಾರ ತಿಳಿಸಿದೆ.

* * *

ಮಹಿಳಾ ಸಬಾಲಕರಣ ಉದ್ದೇಶದ ನಾರಿ ಆನ್‌ಲೈನ್ ಪೋಲಿಟ್‌ಲ್ ಅಸ್ತಿತ್ವಕ್ಕೆ ಬಂದಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಮೇನಕಾ ಗಾಂಧಿ ಇತ್ತೀಂಜಿಗೆ ಈ ಪೋಲಿಟ್‌ಲ್‌ಗೆ ಜಾಲನೆ ನೀಡಿದರು. ಮಹಿಳೆಯರ ಅಭಿವೃದ್ಧಿಗಾಗಿ ಇರುವ ಸರ್ಕಾರದ ಯೋಜನೆಗಳ ಬಗ್ಗೆ ಈ ಪೋಲಿಟ್‌ಲ್ ಎಲ್ಲಾ ಮಾಹಿತಿ ನೀಡುತ್ತದೆ. 350ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳು ಮತ್ತು ಇತರ ಮಹತ್ವ ಮಾಹಿತಿಯನ್ನು ಈ ಪೋಲಿಟ್‌ಲ್‌ನಲ್ಲಿ ಪ್ರದರ್ಶಿಸಲಾಗಿದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. □

ಸಹಕಾರ ಭಾಗಂಕುದಳ ಹೆಚ್ಚಿ ದುರುತ್ತು



ಉತ್ತರ ಕ್ಷೇತ್ರ
ಧ್ಯಾಪಕಾದ
ಶ್ರೀಭರಾಪತ್ರಪಾಠ,
ಅಂಬಾಲೂಲ್‌ನಾಡ
ಮಾರುತರ್ಮೋಳನ,
ಬ್ರಹ್ಮಾಕಾರ,
ರಾಜಕೀರ್ಯ ಪಾಠಗಳ
ನೇರ ಕಾರ್ತ್ಯಕ್ಷೇತ್ರಗಳಾಗಿ
ಬಳಲುತ್ತಿದೆ.
ಆಲ ಮಾರುತಾವಾತಿ
ವಿಜಾರಣಾಳ
ಉತ್ತರ ಭಾಗಂಕುದಳ
ಎಲ್ಲಾದ
ಅರ್ಥಕ ಇಕ್ಕೆಟ್ಟಾಗಳನ್ನು
ಎದುರಿಸುತ್ತಿದೆ.

ಸೂರ್ಯಜನಿಕರಿಗೆ ಆಧುನಿಕ ಸರ್ಕಾರಗಳು ವಿವಿಧ ಪರಿಕರಗಳು ಮತ್ತು ಸೇವೆಗಳನ್ನು ಮೂರ್ಕೆಸುತ್ತಿದ್ದರೂ, ಜನರ ನೇರ ಸಹಭಾಗಿತ್ವದ ಉತ್ಪಾದನೆ ಮತ್ತು ಹಂಚಿಕೆ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ. ಈ ವ್ಯವಸ್ಥೆಯನ್ನು ಸಹಕಾರ ಕ್ಷೇತ್ರ ಎಂದು ಹೆಸರಿಸಲಾಗಿದೆ. ವ್ಯಕ್ತಿ ಅಧರಿತ ಸಮಾಜವು ಪರಸ್ಪರ ನಂಬಿಕೆ-ವಿಶ್ವಾಸಗಳಿಂದ ನಿರ್ವಹಿಸುವ ಕ್ಷೇತ್ರವೇ ಸಹಕಾರವಾಗಿದೆ. ಸಹಕಾರ ಸಂಸ್ಥೆಗಳು ಸ್ವಯಂ ಪ್ರಜಾತಾಂತ್ರಿಕ ನಿಯಂತ್ರಣ ಮಾಡರಿಯಲ್ಲಿವೆ. ಅವುಗಳ ಉತ್ಪಾದನೆ ಮತ್ತು ಅನುಭೋಗಗಳನ್ನು ಸಮಾನ ಹಂಚಿಕೆ ಮತ್ತು ಪರಸ್ಪರವಾಗಿ ಸದಸ್ಯರ ಹಿತಾಶಕ್ತಿಗಳನ್ನು ಮೌಲ್ಯಾಂಶಿಸುವ ಆರ್ಥಿಕ ಚೆಟುವಟಿಕೆಗಳಾಗಿವೆ. ಜಾಗತಿಕವಾಗಿಯೂ ಸಹ ಸಹಕಾರ ಕ್ಷೇತ್ರ ಅಷ್ಟೇ ಅಭಿವೃದ್ಧಿ ಕಂಡಿದೆ. ಭಾರತದಲ್ಲಿ ಸಹ ಇದರ ಭಾಗ ಸ್ವಾತಂತ್ರ್ಯ ಮೂವೆಂದಿಂಲೂ ವಿಕಸನಗೊಳ್ಳುತ್ತಾ ಬಂದಿದೆ.

1. ಸಹಕಾರ ಕ್ಷೇತ್ರದ ಬೀಜ ನೀತಿಗಳು

ಭಾರತದಲ್ಲಿ ಸಹಕಾರ ಕ್ಷೇತ್ರ ಬೆಳವಣಿಗೆಯು ಇಂದ್ರಿಂದಿನ ಸ್ವೇಚ್ಛ ಸಂಘಗಳ ಕಾಯಿದೆ 1794 ಮೂಲಕ ಅಸ್ತಿತ್ವ ಕಂಡುಕೊಂಡಿದೆ. ಸಾಂವಿಧಾನಿಕವಾಗಿ ಸಹಕಾರ ಕ್ಷೇತ್ರ ರಾಜ್ಯದ ವಿಷಯವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ನಿಯಂತ್ರಣ ಇದರ ಮೇಲಿರುತ್ತದೆ. ಸಹಜವಾಗಿ ತನ್ನ ಅಭಿವೃದ್ಧಿ ಪಥದ ಮುನ್ದೆಗೆಗಾಗಿ ತಾಫಾರಿತ ನೀತಿಗಳನ್ನು ಅಳವಡಿಸಿಕೊಂಡಿದೆ. 1. ಸ್ವಯಂ ಮತ್ತು ಮುಕ್ತ ಸದಸ್ಯತ್ವ 2. ಪ್ರಜಾತಾಂತ್ರಿಕವಾಗಿ ಸದಸ್ಯರಿಂದ ನಿಯಂತ್ರಣ 3. ಸದಸ್ಯರು ಆರ್ಥಿಕವಾಗಿ ಭಾಗವಹಿಸುವಿಕೆ

4. ಸ್ವಾಯತ್ತತೆ ಮತ್ತು ಸ್ವತಂತ್ರ ನಿರ್ವಹಣೆ
5. ಶೈಕ್ಷಣಿಕ ತರಬೇತಿ ಮತ್ತು ಮಾಹಿತಿ ಹಾಗೂ
6. ಸಹಕಾರಿಗಳ ಒಳಗೊಂಡು ಸಹಕಾರ ಎಂಬ ಬೀಜ ಮೂಲತತ್ವಗಳನ್ನು ಆಳವಡಿಸಿಕೊಂಡಿದೆ. ಮುಂಬೆಯ ಕನಾಟಕದಲ್ಲಿ ಮೊದಲ ಸಹಕಾರ ಸಂಘಗಳ ಕಾಯಿದೆ 1904ರಲ್ಲಿ ಜಾರಿಗೆ ಬಂದಿತು. ಧಾರವಾಡ ಜಿಲ್ಲೆಯ ಕಣಿನಾಳ (ಗದಗ ಜಿಲ್ಲೆಯಲ್ಲಿದೆ) ಗಾಮದಲ್ಲಿ ಶ್ರೀ ಸಿದ್ಧನಗೌಡ ಶರಣಗೌಡ ಪಾಟೀಲ 1905ರಲ್ಲಿ ಮೊದಲ ಕೃಷಿ ಸಹಕಾರ ಸಂಘ ಆರಂಭಿಸಿದ್ದರು. ಇದು ಏಶಿಯಾದಲ್ಲೇ ಮೊದಲ ಸಹಕಾರ ಸಂಘವಾಗಿದೆ. ಧಾರವಾಡ ಜಿಲ್ಲೆಯ ಬೆಟ್ಟಗೇರಿ ನಗರ ಸಹಕಾರ ಪತ್ತು ಸಂಘ 1905ರಲ್ಲಿ ಸ್ಥಾಪಿತವಾಗಿದ್ದರೆ, ಮಾರುಕಟ್ಟೆ ಸಹಕಾರ ಸಂಘ 1915ರಲ್ಲಿ, ಸಂಸ್ಕರಣ ಸಹಕಾರ ಸಂಘ 1907ರಲ್ಲಿ ಮತ್ತು 1955ರಲ್ಲಿ ಮೊದಲ ಗೃಹ ನಿರ್ಮಾಣ ಸಹಕಾರ ಸಂಘ ಆರಂಭವಾದವು. ಮೈಸೂರು ಸಹಕಾರ ಕಾಯಿದೆ 1905 ಜಾರಿಗೆ ಬಂದೆರೇಲೆ, 1914–15 ರವೇಳಿಗೆ 725 ಸಂಘಗಳು ಅಸ್ತಿತ್ವಕ್ಕೆ ಬಂದಿದ್ದವು. 56267 ಸದಸ್ಯರನ್ನು ಒಳಗೊಂಡು, 30.85 ಲಕ್ಷ ರೂ. ಕಾರ್ಯನಿರತ ಬಂಡವಾಳವನ್ನು ಹೊಂದಿದ್ದವು. (ಇವುಗಳಲ್ಲಿ 661 ಕೃಷಿ ಪತ್ತಿನ ಸಹಕಾರ ಸಂಘಗಳಾಗಿದ್ದವು) 1915ರಲ್ಲಿ ಬೆಂಗಳೂರು ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಮೈಸೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಒಕ್ಕೂಟ ಮಾಡರಿಯಲ್ಲಿ ಕಾರ್ಯ ಆರಂಭಿಸಿದ್ದವು. 1916ರಲ್ಲಿ ಸ್ವೇಚ್ಛ ಬ್ಯಾಂಕ್ ಆಪ್ ಮೈಸೂರು ಆರಂಭವಾಯಿತು. ನಿಧಾನವಾಗಿ ರಾಜ್ಯದ್ವಾರಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು.

* ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಸಂಸ್ಥೆ, ಬೆಂಗಳೂರು-72.



* ದಾಸನೂರು ಕೊಷ್ಟು



ಸಹಕಾರ ಕ್ಷೇತ್ರ ಬೆಳವಣಿಗೆಯನ್ನು ವೃದ್ಧಿಸಲು ಮೈಸೂರು ಸರ್ಕಾರ ಶ್ರೀ ಲಲ್ಹೂಭಾಯಿ ಶಮಲದಾಸ್ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಸಹಕಾರ ತನಿಖಾ ಆಯೋಗ ರಚಿಸಿತು. ಅದು ಬೆಂಗಳೂರು ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಮೈಸೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳನ್ನು ವಿಲೀನಮಾಡಲು ಶಿಫಾರಸ್ಸು ಮಾಡಿ ಹೊಸದಾಗಿ ರಾಜ್ಯ ಅಪೇಕ್ಷೆ ಬ್ಯಾಂಕ್, ಮತ್ತು ನಗರ ಸಹಕಾರ ಬ್ಯಾಂಕುಗಳನ್ನು ತೆರೆಯಲು ಸಲಹೆ ನೀಡಿತ್ತು. ಈ ಶಿಫಾರಸ್ಸಿನಂತೆ ಮೈಸೂರು ಸರ್ಕಾರ ಪ್ರಾಂತೀಯ ಸಹಕಾರ ಅಪೇಕ್ಷೆ ಬ್ಯಾಂಕ್‌ಅನ್ನು 1925 ರಲ್ಲಿ ತೆರೆಯಿತು. ಮುಂದೆ ಅಪೇಕ್ಷೆ ಬ್ಯಾಂಕ್ ಎಂದು ಜನಪ್ರಿಯವಾಯಿತು. ಮೈಸೂರು ಸರ್ಕಾರ ಸಹಕಾರ ಕ್ಷೇತ್ರಕ್ಕೆ ವಿಶೇಷವಾದ ಕೊಡಿಗೆ ನೀಡಿದೆ. ಸಹಕಾರ ಕ್ಷೇತ್ರವನ್ನು ಹೀಗೆ ವಿಂಗಡಿಸಬಹುದು; ಉತ್ಪಾದನೆ ಆಧಾರಿತ ಸಹಕಾರ ಕ್ಷೇತ್ರ, ಅನುಭೋಗಿ ಅಥವಾ ಬಳಕೆದಾರರ ಸಹಕಾರ ಕ್ಷೇತ್ರ, ಉತ್ತೇಜನ ಆಧಾರಿತ ಆರ್ಥಿಕ ಸಹಕಾರ ಕ್ಷೇತ್ರ, ಹಾಗೂ ಇತರೆ ಸಹಕಾರ ಕ್ಷೇತ್ರ ಸೇರಿವೆ. ಕನಾರ್ಟಿಕ ರಾಜ್ಯ ಸಹಕಾರ ಕ್ಷೇತ್ರದ ಬೀಜ ಮಂತ್ರಗಳನ್ನು ಸರ್ಕಾರಗೊಳಿಸಲು ಸ್ಪಷ್ಟವಾದ ಅನುಷ್ಠಾನ ಗುರಿಗಳನ್ನು ಹೊಂದಿದೆ. ಅವುಗಳು ಹೀಗಿವೆ:

1. ರಾಜ್ಯದ ಜನತೆಯಲ್ಲಿ ಸಹಕಾರ ತತ್ವದ ಸ್ವೀಕಾರ್ಯವನ್ನು ತುಂಬಿಸುವುದು.
2. ಸಹಕಾರ ಕ್ಷೇತ್ರದ ಮೂಲಕ ಬಡತನ ನಿರ್ಮಾರ್ಥನಾಗಿ ದುರುಪಾಲ ವರ್ಗಗಳಿಗೆ ಆರ್ಥಿಕ ಮತ್ತು ಸೇವಾ ಆಧಾರಿತ ವ್ಯಾಪಾರ ಯೋಜನೆಗಳನ್ನು ಜಾರಿಗೊಳಿಸುವುದು.
3. ವಿವಿಧೋದ್ದೇಶ ಕಾರ್ಯನಿರತ ಸಹಕಾರ ಘಟಕಗಳನ್ನು ತೆರೆಯುವುದು.
4. ನಾಗರಿಕರು ಸಹಕಾರ ಕ್ಷೇತ್ರದಲ್ಲಿ ತೇವಣಿ ಮಾಡುವ ಪ್ರಪೂತಿ ಬೆಳೆಸುವುದು.
5. ದೃಕ್ ರೀತಿಯಲ್ಲಿ ಮಾನವ

ಕೋಷ್ಟಕ-1 : ಕನಾರ್ಟಿಕ ಜನಸಂಖ್ಯೆ ವಿವರಗಳು : 2011

	ಒಟ್ಟು ಜನರು	ಗ್ರಾಮೀಣ	ನಗರ	ದಶಕ ಶೇಕಡವಾರು ಬದಲಾಣ (2001-2011)
ಒಟ್ಟು ಜನರು	61095297	61.3	38.7	15.6
ಮರಿಷ್	30966657	61.1	38.9	15.1
ಮಹಿಳೆ	30128640	61.5	38.5	16.1

ಮೂಲ : ಜನಗಣತಿ - 2011.

ಸಂಪನ್ಮೂಲಗಳನ್ನು ಸಹಕಾರ ಕ್ಷೇತ್ರದಲ್ಲಿ ಬಳಸಿಕೊಳ್ಳುವುದು. 6. ಸಹಕಾರ ಕ್ಷೇತ್ರದಲ್ಲಿ ದುರುಪಾಲಕ ತಡೆಯುವುದು. 7. ಸ್ವತಂತ್ರ ಲೆಕ್ಕ ಪರಿಶೋಧನೆಗಳನ್ನು ಖಾತರಿಗೊಳಿಸುವುದು. 8. ವೃತ್ತಪರ ನಿರ್ವಹಣೆಗಳನ್ನು ಅಳವಡಿಸುವುದು. 9. ರಾಷ್ಟ್ರೀಯ ಉದ್ದೇಶಗಳನ್ನು ಸಾಕಾರಗೊಳಿಸುವುದು. 10. ಸಹಕಾರ ಕ್ಷೇತ್ರ ಸರ್ವಜನರ ಆಸ್ತಿ ಎಂಬ ಜಾಗೃತಿಯಿಂದ ದುಡಿದು ಸಂಘಟಿಸುವುದು. ಸಹಕಾರ ಕ್ಷೇತ್ರದಲ್ಲಿ ಜನರ ಪ್ರಭುತ್ವಾದರೂ, ಶಾಸನಬದ್ಧವಾದ ನಿಯಂತ್ರಣಾವನ್ನು ಸಹಕಾರ ಹೊಂದಿದೆ.

2. ಆರ್ಥಿಕ ಚಟುವಟಿಕೆ ಆಧರಿತ ಸಹಕಾರ ಕ್ಷೇತ್ರ

ಸಹಕಾರ ಕ್ಷೇತ್ರ ಅಭಿವೃದ್ಧಿ ಹೊಂದಲು ಆರ್ಥಿಕ ಸಹಕಾರ ಅರ್ಥವಶ್ಚಕವಾಗಿದೆ. ದೇಶಾದ್ಯಂತ ಸ್ಥಳೀಯ ಜನರ ಅಲ್ಲಾವಧಿ ಮತ್ತು ಮಧ್ಯಮಾವಧಿ ಸಾಲಸೋಲ ನೀಡುವಂತಹ ಹಣಕಾಸು ಮಾರ್ಕೆಟ್ ಕೆಲಸಗಳನ್ನು ಸಹಕಾರಿ ಸಂಘ ಮತ್ತು ಬ್ಯಾಂಕುಗಳನ್ನು ನಿರ್ವಹಿಸುತ್ತಿವೆ. ದೇಶಾದ್ಯಂತ ಸಹಕಾರ ಕ್ಷೇತ್ರ ಒಂದು ಕ್ರಾಂತಿಕಾರಿಯಾಗಿ ಹಣಕಾಸು ವಹಿವಾಟಿಗಳನ್ನು ನಿರ್ವಹಣ ಮಾಡುತ್ತಿವೆ. ಇವುಗಳಲ್ಲಿ ಅತಿಮುಖ್ಯವಾಗಿ ಸಹಕಾರಿ ಬ್ಯಾಂಕು ಮತ್ತು ಸಹಕಾರಿ ಪತ್ತಿನ ಸಂಘಗಳು ಅರ್ಥಕೃತವಾಗಿ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿವೆ. ಕನಾರ್ಟಿಕದಲ್ಲಿಯೂ ಸಹಕಾರ ಬ್ಯಾಂಕು ಮತ್ತು ಪತ್ತಿನ ಸಹಕಾರ ಸಂಘಗಳು ವಾಣಿಜ್ಯ ವ್ಯವಹಾರಗಳಲ್ಲಿ ತಮ್ಮ ಪಾತ್ರ ನಿರ್ವಹಿಸುತ್ತಿವೆ. ಕನಾರ್ಟಿಕ ರಾಜ್ಯದ ಸಾಮಾನ್ಯ ಸಚಿತ್ರಣಾವನ್ನು ಅವಲೋಕಿಸಿದಾಗ ಸಹಕಾರ ಬ್ಯಾಂಕುಗಳ ಅಗತ್ಯತೆಗಳನ್ನು ಗುರುತಿಸಲು ಸಾಧ್ಯವಿದೆ. ಕನಾರ್ಟಿಕ ಶೀಷುಗಳಿಗೆ ನಗರೀಕರಣದತ್ತ ದಾಖಲಾಲಿಡುತ್ತಿರುವುದನ್ನು ಕೋಷ್ಟಕ-

1ರಲ್ಲಿರುವ ಮಾಹಿತಿಗಳು ದೃಢೀಕರಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಶೇ.61.3ರಷ್ಟು ಜನರಿದ್ದು, ಇದರಲ್ಲಿ ಅನುಕ್ರಮವಾಗಿ ಪುರುಷರು ಶೇ.61.1 ಮತ್ತು ಮಹಿಳೆಯರು ಶೇ.61.5 ರಷ್ಟಿದ್ದಾರೆ. ನಗರ ಪ್ರದೇಶದಲ್ಲಿ ಶೇ.38.7ರಷ್ಟು ಜನರಿದ್ದು, ಇದರಲ್ಲಿ ಅನುಕ್ರಮವಾಗಿ ಪುರುಷರು ಶೇ.38.9 ಮತ್ತು ಮಹಿಳೆಯರು ಶೇ.38.5 ರಷ್ಟಿದ್ದಾರೆ. ಕಳೆದ ಏರಡು ದಶಕಗಳಲ್ಲಿ ನಗರೀಕರಣ ವ್ಯಾಪಕವಾಗುತ್ತಿರುವುದನ್ನು ಕೋಷ್ಟಕ-1 ಮಾಹಿತಿಗಳು ಸಾದರವಡಿಸುತ್ತಿವೆ.

3. ರಾಜ್ಯದ ಕೃಷಿ ವಲಯದ ಸ್ಥಾಲ ಪರಿಚಯ

ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಕನಾರ್ಟಿಕ ರಾಜ್ಯವು ಶೇ.5.83ರಷ್ಟು ಭೂಪ್ರದೇಶವನ್ನು ಹೊಂದಿದೆ. ಈ ರಾಜ್ಯವು ಬಹು ಶತಮಾನಗಳಿಂದಲೂ ಕೃಷಿ ಪ್ರಧಾನ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇಂದಿಗೂ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.23.6ರಷ್ಟು ಉಳಿಮೆಗಾರರು, ಶೇ.25.7 ರಷ್ಟು ಕೃಷಿ ಕಾರ್ಮಿಕರಿದ್ದು (2011) ಒಟ್ಟಾರೆ ಶೇ.52.6 ರಷ್ಟು ಮಂದಿ ನೇರ ಕೃಷಿಯನ್ನೇ ಅವಲಂಬಿಸಿದ್ದಾರೆ. ಕೃಷಿ ಗ್ರಾಮೀಣ ಜನತೆಯ ಜೀವನಾಡಿ ಎಂದರೆ ತಪ್ಪಾಗದು. ಈ ವಲಯದೊಳಗೆ ಶೇ.56ರಷ್ಟು ಕೃಷಿ ಕಾರ್ಮಿಕರಿದ್ದಾರೆ. ರಾಜ್ಯದ ಒಟ್ಟು ಭೂಪ್ರದೇಶದಲ್ಲಿ ಶೇ.66ರಷ್ಟು ಅಂದರೆ 114 ಲಕ್ಷ ಹಕ್ಕೇರ್ ಉಳಿಮೆ ಭೂಮಿಯಿದ್ದು, ಇದರಲ್ಲಿ ಶೇ.72ರಷ್ಟು ಮಳೆ ಆಶ್ರಿತವಾಗಿದೆ. ಇನ್ನುಳಿದದ್ದು ನೀರಾವರಿ ಆಧರಿತ. ರಾಜ್ಯದ ಕೃಷಿ ಹವಾಮಾನವನ್ನು 10 ವಲಯಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳಿಂದರೆ; (1) ಈಶಾನ್ಯ ಮಲೆನಾಡು ವಲಯ-7 ತಾಲ್ಲೂಕುಗಳು. (2) ಈಶಾನ್ಯ

ಕೋಷ್ಟಕ-2 : ಕರ್ನಾಟಕ ಹಿಡುವಳಿ ಹಂಚಿಕೆ ಮತ್ತು ದುಡಿಮೆಗಾರರ ವಿವರಗಳು : 2011

ವರ್ಗಗಳು	ಹಿಡುವಳಿಗಳ ಸಂಖ್ಯೆ (000')			ಕಾರ್ಯನಿರತ ಹಿಡುವಳಿಗಳು (000' ಹಿಡ್ಸೇರ್)		
	2010-11	2005-06	ಶೇಕಡವಾರು ಬದಲಾಣಿ	2010-11	2005-06	ಶೇಕಡವಾರು ಬದಲಾಣಿ
ಸೀಮಾಂತ ಹಿಡುವಳಿ	49.1	48.2	5.3	15.2	13.3	12.1
ಅತಿ ಸಣ್ಣ ಹಿಡುವಳಿ	27.3	26.6	6.2	24.8	23.2	5.0
ಅರೆ ಮಧ್ಯಮ ಹಿಡುವಳಿ	16.2	16.9	-0.9	27.9	28.0	-2.2
ಮಧ್ಯಮ ಹಿಡುವಳಿ	6.5	7.3	-7.9	23.9	25.9	-94
ದೊಡ್ಡ ಹಿಡುವಳಿ	0.9	1.0	-15.2	8.2	9.6	-16.0
ಎಲ್ಲಾ ಗಾತ್ರ	7832	7581	3.3	12162	12385	-18.0

ಮೂಲ : ಕೃಷಿ ಜನಗಣತಿ - 2010 - 11.

ಒಳವಲಯ-11 ತಾಲ್ಲೂಕುಗಳು (3) ಉತ್ತರ ಒಳವಲಯ-35 ತಾಲ್ಲೂಕುಗಳು (4) ಕೇಂದ್ರ ಒಳವಲಯ-17 ತಾಲ್ಲೂಕುಗಳು (5) ಪೂರ್ವ ಒಳವಲಯ-24 ತಾಲ್ಲೂಕುಗಳು (6) ದಕ್ಷಿಣ ಒಳವಲಯ-18 ತಾಲ್ಲೂಕುಗಳು (7) ದಕ್ಷಿಣ ಅರೆಮಲೆನಾಡು ವಲಯ-14 ತಾಲ್ಲೂಕುಗಳು (8) ಉತ್ತರ ಮಲೆನಾಡು ವಲಯ-14 ತಾಲ್ಲೂಕುಗಳು (9) ಗುಡ್ಡಗಾಡು ವಲಯ-22 ತಾಲ್ಲೂಕುಗಳು ಹಾಗೂ (10) ಕರಾವಳಿ ವಲಯ-13 ತಾಲ್ಲೂಕುಗಳು.

ಕರ್ನಾಟಕ ಹೊಂದಿರುವ ತಾಲ್ಲೂಕುಗಳನ್ನು ಅವುಗಳ ಹವಾಮಾನವನ್ನು ಗಮನಿಸಿ ಹೀಗೆ ವಿಂಗಡಿಸಲಾಗಿದೆ. ಈ ಎಲ್ಲಾ ವಲಯಗಳಲ್ಲಿ ಸರ್ವೇಸಾಮಾನ್ಯವಾಗಿ ಕೆಂಪು ಮತ್ತು ಕಪ್ಪು ಮಣಿಣಿಂದ ಕೂಡಿದ ಭೂಪ್ರದೇಶ ಅತಿ ಹೆಚ್ಚಾಗಿದೆ.


4. ಕೃಷಿ ಹಿಡುವಳಿ ಹಂಚಿಕೆ

ರಾಜ್ಯದಲ್ಲಿರುವ ಒಟ್ಟು 7832 ಸಾರಿರ ಹಿಡುವಳಿಗಳಿವೆ (2010-11). ಇವುಗಳಲ್ಲಿ ಸೀಮಾಂತ ಮತ್ತು ಸಣ್ಣ ಹಿಡುವಳಿಗಳೇ ಜಾಸ್ತಿ. ಇವೆರಡೂ ಒಟ್ಟಾರೆ ಶೇ. 76.4 ರಷ್ಟು ಹಿಡುವಳಿಗಳನ್ನು ಹಂಚಿಕೊಂಡಿವೆ. (ಕೋಷ್ಟಕ-2). ಶೇ. 23.6ರಷ್ಟು ಉಳಿದ ವರ್ಗಗಳಲ್ಲಿ ಹಂಚಲಪಟಿವೆ. ವಿವಿಧ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಮಧ್ಯಮ ಮತ್ತು ದೊಡ್ಡ ಹಿಡುವಳಿ ಸಂಖ್ಯೆಗಳಲ್ಲಿ ಇಲ್ಲಿಮುಖಿಸಿದಿದ್ದಾಗಿ ಹಾಗೇಯೇ ಸಾಗುವಳಿ ಪ್ರದೇಶಗಳ ಹಿಡುವಳಿ ಗಾತ್ರಗಳಲ್ಲಿಯೂ ಸಹ ವೈರುಧ್ಯಗಳು ಕಾಣಿಸಿರುತ್ತವೆ. ಕೋಷ್ಟಕ-2ರಲ್ಲಿರುವ ಮಾಹಿತಿಗಳಂತೆ, 2005-06 ಶೇ 37 ಸೀಮಾಂತ ಮತ್ತು ಅತಿ

ಸಣ್ಣ ಹಿಡುವಳಿಗಳ ಗಾತ್ರ ಕಾರ್ಯನಿರತ ಹಿಡುವಳಿಗಳಾಗಿದ್ದರೆ, 2010-11ರಲ್ಲಿ ಶೇ. 40ರಷ್ಟು ಈ ವರ್ಗದಲ್ಲಿವೆ. ಶೇ. 66ರಷ್ಟು ಕಾರ್ಯನಿರತ ಅರೆಮಧ್ಯಮ ಹಾಗೂ ಮಧ್ಯಮ ಹಿಡುವಳಿಗಳಲ್ಲಿ ಹಂಚಿಕೆಯಾಗಿದೆ. (ಕೋಷ್ಟಕ-2). ಒಟ್ಟಾರೆ, ದೊಡ್ಡ ಹಿಡುವಳಿಗಳು ಗಂಭೀರ ಸ್ವರೂಪದಲ್ಲಿ ಇಲ್ಲಿಮುಖಿವಾಗುತ್ತಿವೆ. ಇದರಿಂದ ಕೃಷಿ ಉತ್ಪಾದನೆ ಮತ್ತು ಅದರ ಉತ್ಪಾದಕತೆ ಮೇಲೆ ಶೀವ್ರದಾದ ಅಡ್ಡ ಪರಿಣಾಮಗಳಾಗುತ್ತಿವೆ.

5. ಗ್ರಾಮೀಣ ಸಹಕಾರ ಕ್ಷೇತ್ರಾಭಿವೃದ್ಧಿ

ರಾಜ್ಯದ ಕೃಷಿ ವೈವಸ್ತ್ವಯನ್ನು ಮೌಲ್ಯಾಧಿಸಲು ಸಹಕಾರ ಕ್ಷೇತ್ರ ಅವಿರತವಾಗಿ ದುಡಿಯುತ್ತಾ ಬಂದಿದೆ. ಅದರಲ್ಲಿ ಭಾರತದ ಸಹಕಾರ ಬ್ಯಾಂಕಿಗೂ ವೈವಸ್ತ್ವ



ಕೋಷ್ಟಕ-3 : ಕನಾಡಿಕ ರಾಜ್ಯದಲ್ಲಿರುವ ಸಹಕಾರಿ ಕ್ಷೇತ್ರಗಳ ಮಾದರಿ ಚಿತ್ರಣ

ವಿವರಗಳು	2010–11	2011–12	2012–13	2013–14	2014–15	2015–16
ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ (ಪಿ.ಎಲ್.ಡಿ.ಬಿ)	175	175	175	175	175	175
ಪ್ರಾಥಮಿಕ ಕ್ಷೇತ್ರ ಪತ್ತಿನ ಸಂಖ್ಯೆಗಳು	4811	4838	4901	5040	5268	5268
ಗ್ರೇನ್ ಬ್ಯಾಂಕ್	101	102	103	101	95	95
ನಗರ ಬ್ಯಾಂಕ್	248	247	246	250	248	248
ನೋಕರರ ಮತ್ತು ಇತರೆ ಪತ್ತಿನ ಸಂಖ್ಯೆಗಳು	3443	3439	3514	3650	3791	4138
ಮಾರುಕಟ್ಟೆ ಸಹಕಾರ ಸಂಖ್ಯೆಗಳು	170	179	180	180	93	93
ವಿಶೇಷ ಪರಿಕರಗಳ ಮಾರುಕಟ್ಟೆ ಸಹಕಾರ ಸಂಖ್ಯೆಗಳು	126	106	105	99	180	180
ಸಂಸ್ಕರಣೆ ಸಹಕಾರ ಸಂಖ್ಯೆಗಳು	105	105	115	109	111	121
ಉಳಿಮೆ ಸಹಕಾರ ಸಂಖ್ಯೆಗಳು	70	71	64	61	55	57
ಹಾಲು ಉತ್ತಾದಕರ ಸಹಕಾರ ಸಂಖ್ಯೆಗಳು	12075	12630	13183	13524	13946	14315
ಹೈನುಗಾರಿಕ ಸಹಕಾರ ಸಂಖ್ಯೆಗಳು	333	370	384	408	382	445
ನೀರಾವರಿ	113	105	100	103	94	112
ಮೀನುಗಾರಿಕ ಸಹಕಾರ ಸಂಖ್ಯೆಗಳು	516	536	568	576	571	570
ಗ್ರಾಹಕರ ಸಹಕಾರ ಸಂಖ್ಯೆಗಳು	1312	1301	1265	1277	1330	1298
ಗೃಹ ಸಹಕಾರ ಸಂಖ್ಯೆಗಳು	1252	1280	1308	1305	1524	1574
ನೇರಾರರ ಸಹಕಾರ ಸಂಖ್ಯೆಗಳು	670	678	703	735	701	617
ಕ್ರೊಗಾರಿಕ ಸಹಕಾರ ಸಂಖ್ಯೆಗಳು	700	430	412	406	582	557
ನೀರು ಬಳಕೆದಾರರ ಸಹಕಾರ ಸಂಖ್ಯೆಗಳು	2714	2735	2766	2836	2907	3070
ಎಲ್ಲಾ ಇತರೆ ಸಹಕಾರ ಸಂಖ್ಯೆಗಳು	4265	4908	5089	5221	4276	4438
ಸಮಾಪನೆಗೊಂಡಿರುವ ಸಹಕಾರ ಸಂಖ್ಯೆಗಳು	2370	2230	2288	2374	3298	3287
	35569	36465	37469	38430	39627	40658

ಮೂಲ : Statistical Abstract-2015-16, DES, GoK

ಒಂದು ಸಂಕೀರ್ಣತೆಯ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ವರದು ಸ್ವರೂಪದಲ್ಲಿ ವಿಂಗಡಿಸಬಹುದು. ಒಂದು ಗ್ರಾಮೀಣ ಅಧರಿತ ಮತ್ತು ಇನ್ನೊಂದು ನಗರ ಪ್ರದೇಶ ಅಧರಿತ. ಐತಿಹಾಸಿಕವಾಗಿ, ಗ್ರಾಮೀಣ ಸಹಕಾರ ಪತ್ತಿನ ಸಂಸ್ಥೆಗಳು ಕ್ಷೇತ್ರ ಮತ್ತು ಗ್ರಾಮೀಣ ಅಭಿವೃದ್ಧಿಗೆ ಸಾಂಸ್ಕೃತಿಕ ಸಾಲಸೌಲಭ್ಯ ನೀಡುವಲ್ಲಿ ಯಶೋಗಾಢಿಯನ್ನು ಸೃಷ್ಟಿಸಿದೆ. ಇವುಗಳು ಅಲ್ಲಾವಧಿ ಮತ್ತು ದೀರ್ಘಾರ್ಥಿ ಸಾಲಗಳನ್ನು ನೀಡುತ್ತವೆ. ಸಾಮಾನ್ಯವಾಗಿ ಪ್ರಾಥಮಿಕ ಕ್ಷೇತ್ರ ಪತ್ತಿನ ಸಂಖ್ಯೆಗಳು ಗ್ರಾಮೀಣ ಹಂಡಲಲ್ಲಿ ಸಾಲ ನೀಡಿದರೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮಧ್ಯಾಂತರ ಹಂಡಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಉಚ್ಚ ಸ್ಥಾನದಲ್ಲಿ ರಾಜ್ಯ ಸಹಕಾರ ಬ್ಯಾಂಕುಗಳು ಬೆಳೆಸಾಲ ಮತ್ತು ಕಾರ್ಯನಿರ್ತ ಬಂಡವಾಳ ಮಾರ್ಪೆಸುತ್ತವೆ. ಅವುಗಳ ಶೇಣಿ ರಚನೆಯನ್ನು ಸಚಿತ ಪಟ್ಟ-1ರಲ್ಲಿ ನೀಡಲಾಗಿದೆ.

ಭಾರತದಲ್ಲಿ ಸಹಕಾರ ಪತ್ತಿನ ಸಂಸ್ಥೆಗಳ ಕಾರ್ಯನಿರ್ತ ಸಂರಚನೆ

2010–11ರಲ್ಲಿ 35569 ಸಹಕಾರ ಸಂಖ್ಯೆಗಳಿದ್ದವು; ಅವುಗಳಲ್ಲಿ ಶೇ.7.7ರಪ್ಪು ಸಮಾಪನವಾಗಿದ್ದರೂ ಸಹ 2015–16ರಲ್ಲಿ 40 ಸಾವಿರದಪ್ಪು ಸಂಖ್ಯೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಪ್ರಧಾನವಾದವು ನೀರವಾಗಿ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿಗೆ ಮೂರಕವಾದ ಸಹಕಾರ ಬ್ಯಾಂಕುಗಳ ಸಂರಚನೆ ಪ್ರವರ್ಗ ಎರಡರಲ್ಲಿರುವಂತೆ ಪ್ರಾಥಮಿಕ ಕ್ಷೇತ್ರ ಪತ್ತಿನ ಸಹಕಾರ ಸಂಖ್ಯೆಗಳು ಸ್ಥಾನಿಕವಾದವು.

6. ಗ್ರಾಮೀಣ ಕ್ಷೇತ್ರ ಪತ್ತಿನ ಸಹಕಾರ ಸಂಖ್ಯೆಗಳ ಬೆಳವಣಿಗೆ (ಪಿಎಂಪಿಎ)

ಕ್ಷೇತ್ರ ಪತ್ತಿನ ಸಹಕಾರ ಸಂಖ್ಯೆಗಳು ಗ್ರಾಮೀಣ ಪ್ರದೇಶಗಳ ಸಾಲಮಿತ್ರ

ಒಂದು ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಒಂದು ಘಟಕವಿದೆ. 2010–11 ರಲ್ಲಿ 4811 ಸಂಖ್ಯೆಗಳಿದ್ದವು; 2015–16ರಲ್ಲಿ 5268ಕ್ಕೇರಿವೆ. ಈ ಸಾಲುಗಳಲ್ಲಿ ಸದಸ್ಯತ್ವ ಸಂಖ್ಯೆಯು 90 ಲಕ್ಷದಿಂದ 62 ಲಕ್ಷಕ್ಕೇ ಹುಸಿದಿದೆ. ಅಂದರೆ, ದಶಕದ ಪ್ರಗತಿಯಲ್ಲಿ 26 ಲಕ್ಷದಪ್ಪು ಸದಸ್ಯರು ಅಲ್ಲಿಂದ ದೂರವಾಗಿದ್ದಾರೆ. 2004–05ರಲ್ಲಿ ಪ್ರತಿಯೊಂದು ಪತ್ತಿನ ಸಂಖ್ಯೆ ಒಬ್ಬ ರೈತನಿಗೆ ಸರಾಸರಿ ರೂ.17949 ಸಾಲ ನೀಡಿದ್ದು; ಪ್ರತಿ ಪತ್ತಿನ ಸಂಖ್ಯೆ ಸರಾಸರಿ 45 ಲಕ್ಷದಪ್ಪು ಸಾಲವನ್ನು ರೈತರಿಗೆ ನೀಡಿವೆ. ಅದರ ಪ್ರಮಾಣ 2015–16ರ ವೇಳೆಗೆ ದ್ವಿನುಂಬಾಗಿದೆ (ಕೋಷ್ಟಕ-4).

ಕ್ಷೇತ್ರ ಪತ್ತಿನ ಸಹಕಾರ ಸಂಖ್ಯೆಗಳು ಅತಿ ಹೆಚ್ಚಾಗಿ ಅಲ್ಲಾವಧಿ ಸಾಲ ಅಂದರೆ ಬೆಳೆ ಸಾಲವನ್ನು ರೈತರಿಗೆ ನೀಡುತ್ತವೆ. ಮಧ್ಯಾಂತರ ಸಾಲವನ್ನು ಕ್ಷೇತ್ರ ಅಭಿವೃದ್ಧಿ

ಕೋಷ್ಟಕ-4 : ಕನಾಟಕ ರಾಜ್ಯದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘಗಳ ಆರ್ಥಿಕ ಪ್ರಗತಿ (ಲಕ್ಷ ರೂ. ಗಳಲ್ಲಿ)

ವರ	2010-11	2011-12	2012-13	2013-14	2014-15	2015-16
ಕೃಷಿ ಪತ್ತಿನ ಸಹಕಾರ ಸಂಘಗಳ ಸಂಖ್ಯೆ	4811	4838	4901	5040	5268	5268
ಸದಸ್ಯರು	8991885	7807472	6027966	6121743	6174567	6233720
ಕಾರ್ಯನಿರತ ಬಂಡವಾಳ	939394	1224314.53	1626404	1356000.13	1767117.33	1767805.00
ಮುಂಗಡ ಸಾಲ ವಿತರಣೆ	657934	743412.00	896552	1008769.27	1383470.82	1410075.00
ಮರುಪಾವತಿ ಆಗದ ಹಿಂಬಾಕೆ	594635	573524.92	949345	996284.64	1450030.31	1407780.00

ಮೂಲ : Statistical Abstract-2015-16, DES, GoK

ಮತ್ತು ಕುಶಲಕರ್ಮಿಗಳ ಉದ್ಯೋಗ ಉತ್ತೇಜಿತ ಯೋಜನೆಗಳಿಗೆ ಆರ್ಥಿಕ ನೇರವು ನೀಡುತ್ತದೆ. ಬಹುತೇಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರತ ಬಂಡವಾಳದ ಕೊರತೆಯಿಂದ ಬಳಲ್ತಿತವೆ. ಅವಗಳ ಹೇರುಬಂಡವಾಳ ಅತ್ಯಲ್ಪ. ಸಾಂಸ್ಕಿಕ ಸಮಸ್ಯೆಗಳಿಂದ ಕಾರ್ಯವಹಿಸದ ಅಸಾಧಕ ಸ್ವತ್ತು (ಎನೋಪಿಲಿ) ಹೆಚ್ಚಿತ್ತದ್ದು ಲಾಭಾಂಶ ಇಳಿಮುಖಿಸಾಗುತ್ತದೆ. ಹೆಸರಿಗೆ ಕಾರ್ಯನಿರ್ವಹಿಸುವಂತಹ ಅನಿವಾರ್ಯ ಸ್ಥಿತಿಗೆ ಇವುಗಳು ಬಂದು ನಿಂತಿವೆ. ೨೧೧೦೦ ರಷ್ಟು ಗ್ರಾಮಗಳಿಗೆ ವಿಸ್ತರಣೆ ಆಗಿದ್ದರೂ ಸಕಾಲದಲ್ಲಿ ಇವುಗಳಿಂದ ಸಾಲ ಸಿಗದಿರುವುದರಿಂದ ರ್ಯಾತರು ಖಾಸಗಿ ಮೂಲಗಳಿಂದ ಅಧಿಕ ಬಡ್ಡಿ ತೆತ್ತು ಹಣಪಡೆಯುತ್ತಾರೆ.

7. ಪ್ರಾಧಿಕ ಭೂ ಅಭಿವೃದ್ಧಿ ಬ್ಯಾಂಕ್ (ಪಿಲಾಡಿಬಿ) ಬೆಳವಣಿಗೆ

ರಾಜ್ಯದ 175 ತಾಲ್ಲೂಕುಗಳಲ್ಲಿ ಈ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ. ಈ ಬ್ಯಾಂಕುಗಳು ಕೃಷಿ ಅಭಿವೃದ್ಧಿಗೆ ಅಗತ್ಯವಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ನೀಡುತ್ತವೆ. ರಾಜ್ಯ ಸರ್ಕಾರದ ಸಾಲ ಹಂಚಿಕೆಯ ಕ್ರಿಯಾ ಯೋಜನೆಗಳಿಗೆ

ಅನುಗುಣವಾಗಿ ಸಾಲವನ್ನು ರ್ಯಾತರಿಗೆ ವಿತರಿಸುತ್ತಾ ಬಂದಿವೆ. ಸಾಮಾನ್ಯವಾಗಿ ಭೂ ಅಡಮಾನ ಬ್ಯಾಂಕುಗಳಿಂದ ಪರಿಚಿತವಾದವು. ರಾಜ್ಯಾದ್ಯಂತ 6 ವರ್ಷಗಳಲ್ಲಿ ಸರಿಸುಮಾರು 11 ಲಕ್ಷ ಸದಸ್ಯರನ್ನು ಹೊಂದಿವೆ. ಕೇಂದ್ರ ಸಹಕಾರ ಬ್ಯಾಂಕುಗಳಿಂದ ಅಥವಾ ರಾಜ್ಯ ಅರ್ವಾ ಬ್ಯಾಂಕುಗಳಿಂದ ಮುಂಗಡ ಸ್ವೀಕರಿಸುತ್ತವೆ. ಈ ಬ್ಯಾಂಕುಗಳು ಮಧ್ಯಮಾವಧಿ ಸಾಲಗಳಿಗೆ ಹೆಚ್ಚಿನ ಒತ್ತಾಸೆ ನೀಡುತ್ತವೆ. ಭೂ ಸಮರ್ಪಣೆ, ನೀರಾವರಿ, ತೋಟಗಾರಿಕೆ, ಹನಿ ನೀರಾವರಿ, ಮತ್ತು ಆರ್ಥಿಕವಾಗಿ ದುರ್ಬಲರಾಗಿರುವ ಪರಿಶೀಲನೆಗೂ ಸಹ ಅವರ ಉಪಯೋಜನೆಗಳನ್ನು ಜಾರಿಗೊಳಿಸುತ್ತವೆ.

8. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್

ಕನಾಟಕದಲ್ಲಿ ಒಟ್ಟು 21 ಡಿ.ಸಿ.ಸಿ ಬ್ಯಾಂಕುಗಳಿಂದ್ದು, ಇವುಗಳು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯನ್ನು ಮೇಲ್ತಾಪಿಸಲು ಮಂಜೂರಾತಿ, ಶಿಫಾರಸ್ಸು, ತಪಾಸಣೆ, ಅನುಷ್ಠಾನ, ಕ್ಷೇತ್ರ ಆಧಾರಿತ ಬೆಂಬಲ ಮತ್ತು ಸಂಪನ್ಮೂಲ ಕ್ಷೇತ್ರಾರ್ಥಕರಣವನ್ನು ಹೊಂದಿವೆ. ಇದರ ಆಡಳಿತ ಮಂಡಳಿ ರಚನೆಯಲ್ಲಿ ಹಾಲು ಉತ್ತಾದಕರ, ನಗರ ಬ್ಯಾಂಕು, ಗ್ರಾಮೀಣ ಸಹಕಾರ ಸಂಘ, ಕೃಷಿ

ಸಹಕಾರ ಸಂಘ ಮತ್ತು ಇತರೆ ಸಂಘಗಳ ಪ್ರತಿನಿಧಿಗಳಿಂದ ಆಯ್ದು ನಡೆಯುತ್ತದೆ. ಈ ಬ್ಯಾಂಕುಗಳು ರಾಜ್ಯ ಅರ್ವಾ ಬ್ಯಾಂಕಿನ ಮಧ್ಯವರ್ತಿಯಂತೆ ಕೆಲಸಮಾಡುತ್ತವೆ. ಸಾಮಾನ್ಯವಾಗಿ ಈ ಬ್ಯಾಂಕುಗಳು ತಮ್ಮ ಸಾಲನೀತಿಯಲ್ಲಿ ಶೇ. 54ರಷ್ಟು ಹಣಕಾಸನ್ನು ಅಲ್ಲಾವಧಿ ಸಾಲಸೋಲ ರೂಪದಲ್ಲಿ ನೀಡುತ್ತವೆ. ಇನ್ನುಳಿದ ಸಂಪನ್ಮೂಲಗಳನ್ನು ಮಧ್ಯಮಾವಧಿ ಮತ್ತು ದೀರ್ಘಾವಧಿ ಅಭಿವೃದ್ಧಿ ಸಾಲಗಳನ್ನು ನೀಡುತ್ತವೆ. ಆದ್ದರಿಂದ ಡಿ.ಸಿ.ಸಿ ಬ್ಯಾಂಕುಗಳನ್ನು ಇಂಟರ್ ಮೀಡಿಯೇಟ್ ಸ್ಟ್ರಾನಿಕ ಹಣಕಾಸು ಸಹಕಾರ ಸಂಘಗಳಿಂದ ಗುರುತಿಸಲಾಗಿದೆ. ಕೋಷ್ಟಕ-6ರಲ್ಲಿ ಕನಾಟಕ ರಾಜ್ಯದಲ್ಲಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಒಟ್ಟಾರೆ ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ನೀಡಲಾಗಿದೆ.

9. ರಾಜ್ಯ ಸಹಕಾರ ಅರ್ವಾ ಬ್ಯಾಂಕ್

ಅರ್ವಾ ಬ್ಯಾಂಕ್ 1925ರಲ್ಲಿ ಸ್ಥಾಪಿತವಾಗಿದ್ದು, ಇದು ರಾಜ್ಯ ಸರ್ಕಾರದ ಆರ್ಥಿಕ ಸಹಕಾರ ಬ್ಯಾಂಕ್. ಇದು ಆರ್.ಬಿ.ಇ ನಿಯಂತ್ರಣಕ್ಕೆ ಒಳಪಟ್ಟಿದ್ದು, ವಾಣಿಜ್ಯ ಬ್ಯಾಂಕುಗಳು ನಿರ್ವಹಿಸುವ ಬಹುತೇಕ ಎಲ್ಲಾ ಸ್ವರೂಪದ ಹಣಕಾಸು ವಹಿವಾಟಿಗಳನ್ನು

ಕೋಷ್ಟಕ-5 : ಕನಾಟಕ ರಾಜ್ಯದಲ್ಲಿರುವ ಪ್ರಾಧಿಕ ಭೂ ಅಭಿವೃದ್ಧಿ ಬ್ಯಾಂಕ್‌ಗಳ ಆರ್ಥಿಕ ಪ್ರಗತಿ (ಲಕ್ಷ ರೂ. ಗಳಲ್ಲಿ)

ವರ	2010-11	2011-12	2012-13	2013-14	2014-15	2015-16
ಪ್ರಾಧಿಕ ಭೂ ಅಭಿವೃದ್ಧಿ ಬ್ಯಾಂಕ್ ಸಂಖ್ಯೆ	175	175	175	175	175	175
ಸದಸ್ಯರು	1126726	1087984	1146976	1153383	1138095	1173921
ಕಾರ್ಯನಿರತ ಬಂಡವಾಳ	227222	160740	175297.41	198810.87	192868	219667.36
ಮುಂಗಡ /ಸಾಲ ವಿತರಣೆ	39786	29807	33869	50088.41	49970.36	48709.75
ಮರುಪಾವತಿ ಆಗದ ಹಿಂಬಾಕೆ	139252	127696	136637.02	146868.58	146868.08	158083.64

ಮೂಲ : Statistical Abstract-2015-16, DES, GoK

ಕೋಷ್ಟಕ-6 : ಕನಾಟಕ ರಾಜ್ಯ ಚಿಲ್ಡು ಕೇಂದ್ರ ಸಹಕಾರ ಬ್ಯಾಂಕ್ ಆರ್ಥಿಕ ಪ್ರಗತಿ (ಲಕ್ಷ ರೂ. ಗಳಲ್ಲಿ)

ವರ್ವರ	2010-11	2011-12	2012-13	2013-14	2014-15	2015-16
ಚಿಲ್ಡು ಕೇಂದ್ರ ಸಹಕಾರ ಬ್ಯಾಂಕ್ ಸಂಖ್ಯೆ	21	21	21	21	21	21
ಶಾಖೆಗಳು	628	627	627	650	697	698
ಸದಸ್ಯರು	65418	72125	72125	18610	115931	156417
ಕಾರ್ಯನಿರತ ಬಂಡವಾಳ	1261050	1843691	1843691	2142925	1561721	1322545
ಮುಂಗಡ / ಸಾಲ ವಿತರಣೆ	871713	1318149	1318149	2726733	1876923	1896397
ಮರುಪಾವತಿ ಆಗದ ಹಿಂಬಾಕೆ	764521	1161228	1161228	2747093	1899628	1868636

ಮೂಲ : Statistical Abstract-2015-16, DES, GoK

ನಿರ್ವಹಿಸುತ್ತಿದೆ. ರಾಜ್ಯ ಸರ್ಕಾರ ಬ್ಯಾಂಕ್ ಆಗಿರುವುದರಿಂದ ಇದು ನೇರವಾಗಿ ನಬಾರ್ಡ್, ಆರ್.ಬಿ.ಎ ಹಾಗೂ ಇತರೆ ಸಂಸ್ಥೆಗಳಿಂದ ಎರವಲು ರೂಪದಲ್ಲಿ ಹಣವನ್ನು ಸ್ವೀಕರಿಸುತ್ತದೆ. ಸದ್ಯಧವಾದ ಕಾರ್ಯನಿರತ ಬಂಡವಾಳವನ್ನು ಹೊಂದಿರುವುದನ್ನು ಕೋಷ್ಟಕ-7 ರಲ್ಲಿರುವ ಮಾಹಿತಿಗಳು ಸಾದರಪಡಿಸುತ್ತವೆ. ಸಾರ್ವಜನಿಕರಿಂದ ತೇವಣಿ ಸ್ವೀಕರಿಸುವುದಲ್ಲದೆ; ಅನುಭೋಗಿ ಅವಶ್ಯಕತೆಯ ಸಾಲಸೋಲಗಳನ್ನು ತನ್ನ 42 ಶಾಖೆಗಳಿಂದ ನಿರ್ವಹಿಸುತ್ತಿದೆ. ಕೈಫಿಯತಕ್ಕ ಅಲ್ಪಾವಧಿ ಸಾಲವನ್ನು 2010-11 ರಲ್ಲಿ ಶೇ. 62 ರಷ್ಟು ನೀಡಿದ್ದರೆ 2015-16 ಸಾಲಿನಲ್ಲಿ ಶೇ. 57ರಷ್ಟು ನೀಡಿದೆ. ದೀರ್ಘಾವಧಿ ಸಾಲವನ್ನು ಸಹ ಕೈಫಿ ಕ್ಷೇತ್ರಕ್ಕೆ ನೀಡುತ್ತಿದೆ. ಒಟ್ಟಾರೆ ಅಪೇಕ್ಷೆ ಬ್ಯಾಂಕ್ ಅದರ ಅನುಯಾಯಿ ಸಹಕಾರ

ಬ್ಯಾಂಕುಗಳಿಗೆ ನೀಡಿರುವ ಮುಂಗಡ ಅಥವಾ ಸಾಲಗಳು ಸಕಾಲಕ್ಕೆ ಮರುಪಾವತಿ ಆಗದ ಕಾರೆಗಳ ಅಪೇಕ್ಷೆ ಬ್ಯಾಂಕೋನಲ್ಲಿಯೂ ಸಹ ದುಡಿಯದ ಅಸಾಧಕ ಸ್ಥಿತಿ ಹೆಚ್ಚಾಗುತ್ತಿದೆ. ಹಾಗಾಗಿ ಅದರ ನಿವ್ವಳ ಲಾಭಾಂಶ ಗಳಿಕೆಯ ಪ್ರಮಾಣ ಒಂದು ಸಮಾನ ನಡಿಗೆಯಂತಿದೆ.

10. ಕನಾಟಕ ರಾಜ್ಯ ಕೈಫಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರ ಬ್ಯಾಂಕ್

1929ರಲ್ಲಿ ಇದನ್ನು ಮೈಸೂರು ರಾಜ್ಯ ಸಹಕಾರ ಭೂ ಅಡಮಾನ ಬ್ಯಾಂಕ್ ಎಂದು ಹೆಸರಿಸಲಾಗಿತ್ತು. 1954ರಲ್ಲಿ ಅಖಿಲ ಭಾರತೀಯ ಗ್ರಾಮೀಣ ಸಾಲ ಸಮೀಕ್ಷೆ ಸಮಿತಿ ಎಲ್ಲಾ ಅಡಮಾನ ಬ್ಯಾಂಕುಗಳನ್ನು ಭೂ ಅಭಿವೃದ್ಧಿ ಬ್ಯಾಂಕುಗಳಾಗಿ ಪರಿವರ್ತಿಸಲು ಸೂಚಿಸಿತ್ತು. ಅದ್ದರಿಂದ 1964ರಲ್ಲಿ ಇವುಗಳು ದೇಶಾದ್ಯಂತ ಸಾರ್ವತ್ರಿಕವಾಗಿ

ಭೂ ಅಭಿವೃದ್ಧಿ ಬ್ಯಾಂಕುಗಳಾದವು. ಮನಃ 1986ರಲ್ಲಿ CRAFICARD (1980) ಶಿಫಾರಸ್ನೆ ಮೇರೆಗೆ ದೇಶಾದ್ಯಂತ ಭೂ ಅಭಿವೃದ್ಧಿ ಬ್ಯಾಂಕುಗಳನ್ನು ಪ್ರಾಧಿಕ ಸಹಕಾರ ಕೈಫಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಾಗಿ ಮರುನಾಮಕರಣ ಮಾಡಲಾಯಿತು. ಈ ಬ್ಯಾಂಕುಗಳು ದೇಶದಲ್ಲಿ ಸಂಯುಕ್ತ ಮತ್ತು ಕೇಂದ್ರಿತ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಸಹಜವಾದ 177 ಸದಸ್ಯರಿಷ್ಟು, 6 ಸಹವರ್ತಿ ಸಹಕಾರ ನಿಗಮಗಳು ಸದಸ್ಯತ್ವ ಹೊಂದಿರುವುದರಿಂದ 183ಕ್ಕೆರಿದೆ. ಪ್ರತಿ ತಾಲ್ಲೂಕಿನಲ್ಲಿಯೂ ಪ್ರಾಧಿಕ ಸಹಕಾರ ಕೈಫಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಅವಗಳು ಚೆನಾಯಿತ ಆಡಳಿತ ಮಂಡಳಿಗಳನ್ನು ಹೊಂದಿದೆ. 24 ಜಿಲ್ಲೆ ಕಚೇರಿಗಳಿಂದ್ದು ಇವುಗಳು ಪ್ರಾಧಿಕ ಸಹಕಾರ ಕೈಫಿ

ಕೋಷ್ಟಕ-7 : ಕನಾಟಕ ರಾಜ್ಯ ಸಹಕಾರಿ ಅಪೇಕ್ಷೆ ಬ್ಯಾಂಕ್ ಆರ್ಥಿಕ ಪ್ರಗತಿ (ಕೋಟಿ ರೂ. ಗಳಲ್ಲಿ)

ವರ್ವರ	2010-11	2011-12	2012-13	2013-14	2014-15	2015-16
ಪ್ರಥಮ ಕಳ್ಳೇರಿ	1	1	1	1	1	1
ಬ್ಯಾಂಕ್ ಶಾಖೆ ಸಂಖ್ಯೆ	38	40	40	42	42	42
ಸದಸ್ಯರು	117	128	137	141	149	154
ಪಾವತಿಸಿದ ಬಂಡವಾಳ	91.26	113.31	146.51	176.54	239.01	282.22
ಮೀಸಲು ನಿಧಿ	406.67	434.13	476.65	516.98	640.3	678.83
ಸ್ವಂತ ನಿಧಿ	392.67	467.10	538.87	614.92	721.95	808.55
ತೇವಣಿಗಳು	4646.67	5263.49	6003.89	6688.14	7119.15	7201.48
ಎರವಲು ಸಾಲ	1988.13	2834.32	4097.53	4642.42	6439.29	6139.69
ಮುಂಗಡ /ಸಾಲ ವಿತರಣೆ	4062.25	53.81.50	6504.80	8107.37	9304.36	9506.87
ಕಾರ್ಯನಿರತ ಬಂಡವಾಳ	7291.48	8811.58	10898.78	12188.27	14531.59	14406.03
ನಿವ್ವಳ ಲಾಭಾಂಶ	23	29	31	34.50	30.30	21.45

ಮೂಲ : Statistical Abstract-2015-16, DES, GoK

ಕೋಷ್ಟಕ-8 : ಕರ್ನಾಟಕ ರಾಜ್ಯ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರ ಬ್ಯಾಂಕ್ ಆರ್ಥಿಕ ಪ್ರಗತಿ (ಲಕ್ಷ ರೂ. ಗಳಲ್ಲಿ).						
ವಿವರ	2010-11	2011-12	2012-13	2013-14	2014-15	2015-16
ಪ್ರಥಾನ ಕೆಳೆರಿ	1	1	1	1	1	1
ಬ್ಯಾಂಕ್ ಶಾಖೆ ಸಂಖ್ಯೆ	24	24	24	24	24	24
ಸದಸ್ಯರು	183	183	183	183	183	183
ಷೇರು ಬಂಡವಾಳ	5112.48	5207.96	5531.88	5814.03	6004.7	6725.36
ಮೀಸಲು ನಿಧಿ	4843.56	14660.07	13976.59	14159.02	13519.65	13918.17
ಕಾರ್ಯನಿರತ ಬಂಡವಾಳ	195686.00	198072.08	191512.99	191955.13	197222.83	208152.99
ಶೇವಳಿಗಳು	5690.53	6662.10	9254.83	12383.12	13506.36	17973.68
ಎರವಲು ಸಾಲ	155816.78	163345.29	157711.36	139741.8	144188.42	148048.62
ಮುಂಗಡ /ಸಾಲ ವಿಶರಣೆ	19342.98	20879.51	21771.25	22565.01	33270.99	27551.86
ಹಿಂಬಾಕಿ	49273.35	46741.03	49549.15	139531.09	150260.25	163250.37
ಹಿಂಬಾಕಿ ಸಾಲ ಶೇಕಡವಾರು ಕ್ರಮದಲ್ಲಿ	77.72	35.00	36.28	39.78	36.70	30.89
ನಿವ್ವಳ ಲಾಭಾಂಶ	-	13.87	7.04	5.78	9.67	11.56

ಮೂಲ : Statistical Abstract-2015-16, DES, GoK

ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳನ್ನು ಗಮನಿಸುತ್ತಿರುತ್ತದೆ. ರಾಜ್ಯ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರ ಬ್ಯಾಂಕ್ ಪ್ರಾಧಿಕವಾಗಿ ದೀರ್ಘಾವಧಿ ಸಾಲವನ್ನು ನೀಡುತ್ತದೆ. ಸಾಲ ನೀಡುವಾಗ ಸಹಜ ಕಾರ್ಯಕ್ರಮ ಮತ್ತು ವಿಶೇಷ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುತ್ತದೆ. ಸಹಜ ಕಾರ್ಯಕ್ರಮಗಳಿಗೆ ಭೂಸಮರ್ಪಣ, ಬಂಡು ಕಟ್ಟುಪ್ರದು, ಬೇಲಿ ನಿರ್ಮಾಣ, ದನಗಳ ಕೊಟ್ಟಿಗೆ ನಿರ್ಮಾಣ, ಹಳೆ ಸಾಲ ಮರುಪಾಠಿ ಇತ್ಯಾದಿ. ವಿಶೇಷ ಅಭಿವೃದ್ಧಿ ಕಾರ್ಯಗಳಲ್ಲಿ ಸಣ್ಣ ನೀರಾವರಿ, ತೋಟಗಾರಿಕೆ, ತೋಟಗಾರಿಕೆ ಬೇಳೆ, ಒಣ ಭೂ ಅಭಿವೃದ್ಧಿ, ಹೈನುಗಾರಿಕೆ, ಕೃಷಿಯೇತರ ವಾರ್ಷಿಕ ಚಟುವಟಿಕೆ ಸೇರಿವೆ. ಈ ಬ್ಯಾಂಕು

ಸಹಜವಾಗಿ ಪ್ರತಿ ಪ್ರಾಧಿಕ ಸಹಕಾರ ಕ್ಷೇತ್ರ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳಿಗೆ ಕೋಷ್ಟಕ-8 ರಲ್ಲಿರುವಂತೆ ದೀರ್ಘಾವಧಿ ಸಾಲ ನೀಡುತ್ತದೆ.

11. ಪಟ್ಟಣ ಸಹಕಾರ ಬ್ಯಾಂಕುಗಳು

ಪಟ್ಟಣ ಸಹಕಾರ ಬ್ಯಾಂಕುಗಳು ಬಹು ಹಂತದ ನಿಯಂತ್ರಣ ಮತ್ತು ಪರಿಶೀಲನಾ ತಂತ್ರಗಳನ್ನು ಅಳವಡಿಸಿಕೊಂಡಿವೆ. ಇವುಗಳನ್ನು ಮೊದಲಿಗೆ ಅನುಸೂಚಿತ ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ಅನುಸೂಚಿತವಲ್ಲದ ಪಟ್ಟಣ ಸಹಕಾರ ಬ್ಯಾಂಕುಗಳನ್ನು ರಾಜ್ಯ ಕಾರ್ಯವ್ಯಾಪ್ತಿ ಮೇರೆಗೆ ವಿಂಗಡಿಸಲಾಗಿದೆ. ಮತ್ತೇ ಬಹು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಮತ್ತು

ಪಕ್ಕಾಂಶದಲ್ಲಿ ಕಾರ್ಯ ನಿರ್ವಹಿಸುವ ಪಟ್ಟಣ ಸಹಕಾರ ಬ್ಯಾಂಕುಗಳಿಂದ ಸಹ ವರ್ಗೀಕರಿಸಲಾಗಿದೆ. ದೇಶಾದ್ಯಂತ ಪಟ್ಟಣ ಸಹಕಾರ ಬ್ಯಾಂಕುಗಳು ಉತ್ತಮ ಆರ್ಥಿಕ ನಿರ್ವಹಣೆಗಳಿಂದ ಗ್ರಾಹಕರೆನ್ನು ತನ್ನತ್ವ ಸೆಳೆಯುತ್ತಿವೆ.

ಸಾಮಾನ್ಯವಾಗಿ ಅನುಸೂಚಿತ ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ಅನುಸೂಚಿತವಲ್ಲದ ಪಟ್ಟಣ ಸಹಕಾರ ಬ್ಯಾಂಕುಗಳು ಭಾರತೀಯ ಬ್ಯಾಂಕ್ ನಿಯಂತ್ರಣ ಕಾರ್ಯದಲ್ಲಿ ನಿಯಮಾನುಸಾರ ಕಾರ್ಯನಿರ್ವಹಿಸಬೇಕು. ದೇಶಾದ್ಯಂತ 2005ರಲ್ಲಿ 1872 ಮತ್ತು 2016ರಲ್ಲಿ 1574 ಬ್ಯಾಂಕುಗಳನ್ನು ರಾಜ್ಯ ಕಾರ್ಯವ್ಯಾಪ್ತಿ ಮೇರೆಗೆ ವಿಂಗಡಿಸಲಾಗಿದೆ. ಮತ್ತೇ ಬಹು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಮತ್ತು

ಕೋಷ್ಟಕ-9 : ಪಟ್ಟಣ ಸಹಕಾರ ಬ್ಯಾಂಕುಗಳ ಆರ್ಥಿಕ ಪ್ರಗತಿ (ಲಕ್ಷ ರೂ. ಗಳಲ್ಲಿ)							
ವಿವರ	2005-06	2010-11	2011-12	2012-13	2013-14	2014-15	2015-16
ಬಟ್ಟ ಪಟ್ಟಣ ಬ್ಯಾಂಕುಗಳು	297	248	246	246	250	248	248
ಸದಸ್ಯರ ಸಂಖ್ಯೆ	2104989	1917569	1938382	1938382	1995821	2368064	2439986
ಪರಿಶೀಲಿತ ಜಾತಿ/ಪಂಗಡ							
ಸದಸ್ಯರ ಸಂಖ್ಯೆ	-	149852	158323	158323	150009	166206	168989
ಕಾರ್ಯನಿರತ ಬಂಡವಾಳ	1101164.11	1768472	1431314.21	1431326.92	1939022.42	2733139.16	3491727.91
ಸಾಲ/ಮುಂಗಡಗಳು	590159.00	911337	780367	780378	1011110.33	1506326.95	1808572.69

ಮೂಲ : Statistical Abstract-2015-16, DES, GoK

ಕೋಷ್ಟಕ-10 : ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರ ಬ್ಯಾಂಕ್ ಆರ್ಥಿಕ ಪ್ರಗತಿ (ಲಕ್ಷಗಳಲ್ಲಿ)						
ವರ	2010-11	2011-12	2012-13	2013-14	2014-15	2015-16
ಪ್ರಥಾನ ಕಢೇರಿ	1	1	1	1	1	1
ಬ್ಯಾಂಕ್ ಶಾಖೆ ಸಂಖ್ಯೆ	38	38	38	38	38	38
ಸದಸ್ಯರು	120413	122792	125108	126705	126705	12705
ಪೇರು ಬಂಡವಾಳ	704.94	719.22	741.08	778.55	778.55	1778.57
ಮೀಸಲು ನಿಧಿ	5204.15	6681.27	5816.44	5754.59	6241.78	7417.27
ಕಾರ್ಯನಿರತ ಬಂಡವಾಳ	26543.05	27518.70	31559.90	29961.98	23214.86	19933.93
ತೇವಣಿಗಳು	25694.44	27364.27	31859.05	30097.04	21848.69	18130.14
ಮುಂಗಡ /ಸಾಲ ವಿತರಣೆ	13253.36	16252.28	17195.22	15777.44	6173.83	4201.19
ಹಿಂಬಾಕ ಸಾಲ ತೇಕಡವಾರು ಕ್ರಮದಲ್ಲಿ	12	7.75	6.98	8.73	22.4	30.09

ಮೂಲ : Statistical Abstract-2015-16, DES, GoK

ಕಾರ್ಯನಿರವರ್ಹಿಸುತ್ತಿವೆ. 2004-05 ಸಾಲುಗಳಲ್ಲಿ 300 ಪಟ್ಟಣ ಸಹಕಾರ ಬ್ಯಾಂಕುಗಳು ಕಾರ್ಯನಿರವರ್ಹಿಸುತ್ತಿದ್ದವು. ಆದರೆ, ವಾರ್ಷಿಕ ಬ್ಯಾಂಕುಗಳ ನಡುವೆ ಹೈಮೋಟಿನಿಡೆಲಾಗದೆ ನಿಧಾನವಾಗಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಆದರೂ ಸಹ ನಗರ ಪ್ರದೇಶಗಳ ಜನರು ನಗರ ಸಹಕಾರಿ ಬ್ಯಾಂಕುಗಳನ್ನು ಅವಲಂಬಿಸಿರುವುದು ಅವುಗಳ ಸದಸ್ಯರ ಸೊಂದಣಿ ಮೂಲಕ ತಿಳಿಯುತ್ತಿದೆ. ಅದರಲ್ಲಿ ಪರಿಶಿಷ್ಟ ಜಾತಿ/ಪಂಗಡ ಸದಸ್ಯರ ಸಂಖ್ಯೆ ಸರಾಸರಿ ಶೇ. 7.5ರಷ್ಟಿದೆ. ಇಲ್ಲಿಯೂ ಸಹ ದುಡಿಯಲಾಗದ ಅಸಾಧಕ ಸ್ಥಿತಿ ಪ್ರಮಾಣ ಹೆಚ್ಚಿದೆ. ಕೆಲವು ಪಟ್ಟಣ ಸಹಕಾರಿ ಬ್ಯಾಂಕುಗಳು ವಾರ್ಷಿಕ ಬ್ಯಾಂಕುಗಳಷ್ಟೇ ಪರಿಣಾಮಕಾರಿಯಾಗಿ ಆರ್ಥಿಕ ವಹಿವಾಟಿಗಳನ್ನು ನಿರವರ್ಹಿಸುತ್ತಿವೆ. ಈ ಬ್ಯಾಂಕುಗಳು ಕ್ರೊನಾಲ, ಗ್ರಹ ಸಾಲ, ಇತರೆ ವಾರ್ಷಿಕ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಾಲ ನಿರ್ದಿಷ್ಟಿವೆ. ರಾಜ್ಯದ ಪಟ್ಟಣ ಸಹಕಾರಿ ಬ್ಯಾಂಕುಗಳು ರಾಷ್ಟ್ರದಲ್ಲಿ 4 ಸಾಫಾರಿದಲ್ಲಿವೆ.

12. ಕರ್ನಾಟಕ ಕೃಗಾರಿಕಾ ಸಹಕಾರ ಬ್ಯಾಂಕು

ಕೃಗಾರಿಕಾಗೆ ಹಣಕಾಸು ಅತ್ಯವಶ್ಯಕ. ಪ್ರತಿಯೊಂದು ಹಂತದಲ್ಲಿಯೂ ಸಹ ಹಣಕಾಸು ಮೂರ್ಕೆಯಿಂದು ನಿರಂತರವಾಗಿದ್ದಾಗ ಕೃಗಾರಿಕಾ ಉತ್ಪಾದನಾ ಚಟುವಟಿಕೆಗಳು ಉತ್ತೇಜಕಾರಕವಾಗಿ ಮನ್ಯಾಡಿಯತ್ತದೆ. ಸಹಕಾರ ಕ್ಷೇತ್ರದ ಮೂಲಕ ಹಣಕಾಸು ಮೂರ್ಕೆ ಮನ್ಯಾಡಿದು ಕರ್ನಾಟಕ ಕೃಗಾರಿಕಾ ಸಹಕಾರ ಬ್ಯಾಂಕು ಅರಂಭವಾಗಿದೆ. ಇಲ್ಲಿ ಸಣ್ಣ ಮತ್ತು ಮಧ್ಯಮ

ಹಾಗೂ ವ್ಯಾಪಾರೋದ್ಯಮಕ್ಕೆ ವಿಶೇಷ ಹೆಚ್ಚಿತ ನೀಡುತ್ತಿದೆ. ಈ ಬ್ಯಾಂಕು ರಾಜ್ಯದ್ವಂತ 38 ಶಾಖೆಗಳನ್ನು ಹೊಂದಿದೆ. 2015-16ರ ವೇಳೆಗೆ 12705 ಸದಸ್ಯರನ್ನು ಹೊಂದಿದೆ. ಈ ಬ್ಯಾಂಕಿನ ವ್ಯವಹಾರಸ್ಥರು ಬಹುತೇಕ ವಿದ್ಯಾವಂತರಾಗಿರುತ್ತಾರೆ. ರೇಖಣಿ ಮತ್ತು ಸಾಲನೀಡಿಕೆಯ ಅಂತರದಲ್ಲಿ ವ್ಯಾತ್ಯಾಸಗಳಿವೆ. 2010-11 ರಲ್ಲಿ ಹಿಂಬಾಕ ಸಾಲ ತೇಕಡಾವಾರು ಕ್ರಮದಲ್ಲಿ ಶೇ. 12ರಷ್ಟಿತ್ತು. 2015-16ರಲ್ಲಿ ಶೇ. 30ಕ್ಕೆ ಏರಿದೆ. ಕೃಗಾರಿಕೆ ಕ್ಷೇತ್ರದಲ್ಲಿ ಉಂಟಾಗಿರುವ ಅಹಿತಕರ ಬೆಳವಣಿಗಳು ಪರೋಕ್ಷ ಪರಿಣಾಮಗಳಿಂದ ಸಾಲದಾರರು ಸುಸ್ಥಿದಾರಾಗಿದ್ದಾರೆ. ಸಹಜವಾಗಿ ಇದರ ಪ್ರಮಾಣ ಜಾಸ್ತಿ ಆಗಿದೆ.

ಕರ್ನಾಟಕ ಸಹಕಾರಿ ಬ್ಯಾಂಕುಗಳವೊಲ್ಲಿಯಾದನ್ನು

“ಆರ್ಥಿಕ ಸ್ವಾತಂತ್ರ್ಯಕ್ಕೆ ಸಹಕಾರವೇ ಹೆಚ್ಚಿಗಿಲು” ಎಂಬ ಗಾಂಧಿಜಿ ಅವರ ಮಾತಿನಂತೆ ಸಹಕಾರ ಕ್ಷೇತ್ರ ಮನ್ಯಾಡಿದರೆ, ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಹಣಕಾಸಿನ ಕೊರತೆ ಬೀಳುವುದಿಲ್ಲ. ಸಹಕಾರ ಕ್ಷೇತ್ರ ಕೃಷಿ, ಉತ್ಪಾದನೆ, ಸಂಸ್ಕರಣೆ, ಅನುಭೋಗಿ, ನಿರ್ಮಾಣ, ಮತ್ತು ಗ್ರಾಮೀಣಾಭಿವೃದ್ಧಿಗೆ ದುಡಿಯತ್ತದೆ. ಈ ದೃಷ್ಟಿಯಲ್ಲಿ ಸಹಕಾರದ ತತ್ವಾಂಶಗಳು ಅತ್ಯಂತ ಹೈಕಾರಿಕವಾದವು ಮತ್ತು ಸರಳವಾಗಿ ಎಲ್ಲರೂ ಸಮಾನರಾಗಿ ಸ್ವೀಕರಿಸುವಂತಹ ವಿಚಾರಗಳಾಗಿವೆ. ಸಹಕಾರ ಕ್ಷೇತ್ರದಲ್ಲಿ ಅಲ್ಲಾವಧಿ ಸಾಲವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತದೆ. 2016-17

ನೇಸಾಲಿನಲ್ಲಿ 11902 ಹೊಟಿ ಸಾಲವನ್ನು ವಿತರಿಸಲಾಗಿದ್ದು, ಅದರಲ್ಲಿ ಶೇ. 90ರಷ್ಟು (10769 ಹೊಟಿ) ಅಲ್ಲಾವಧಿ, ಶೇ. 10ರಷ್ಟು ಮಧ್ಯಮ ಮತ್ತು ದೀರ್ಘಾವಧಿ ಸಾಲ ನೀಡಲಾಗಿದೆ. ಅಲ್ಲಾವಧಿ ಸಾಲ ನೀಡಿಕೆಯ ಸಂಸ್ಥಿಗಳ ಹೈಮೋಟಿನಿಡೆಲಾಗಿದೆ. 45, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಶೇ. 40, ಅಪೇಕ್ಷೆ ಬ್ಯಾಂಕ್ ಶೇ.11, ಪ್ರಕ್ರಿಯೆಗಳ ಮತ್ತು ವಾರ್ಷಿಕ ಬ್ಯಾಂಕುಗಳು ತಲಾ ಶೇ.2ರಷ್ಟು ವಿತರಿಸಿವೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ 1284 ಹೊಟಿ ಸಾಲವನ್ನು 3.05 ಲಕ್ಷ ಜನರಿಗೆ ಹಂಚಿಸಲಾಗಿದೆ. ಸಹಕಾರಿಗಳಾಗಿ ಯಶಸ್ವಿನಿ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ರ್ಯಾತರಿಗೆ ಲಕ್ಷದವನಕ ಶೈಲ್ಯ ಬಿಡ್ಡಿದರದಲ್ಲಿ ಸಹಕಾರ ಸಾಲನೀಡುತ್ತಿದೆ. ಆದರೆ, ಸಹಕಾರ ಕ್ಷೇತ್ರದಲ್ಲಿ ವ್ಯಾಪಕವಾದ ಸ್ವಜನಪಕ್ಷಪಾತ್ರ, ಸಂಪನ್ಮೂಲಗಳ ದುರುಪಯೋಗ, ಭೂಪ್ರಾಜಾರ, ರಾಜಕೀಯ ಪಕ್ಷಗಳ ನೇರ ಹಸ್ತಕ್ಷೇಪಗಳಿಂದ ಅವುಗಳ ಬಳಲುತ್ತಿವೆ. ಸಾಲ ಮರುಪಾವತಿ ವಿಚಾರದಲ್ಲಿ ಸಹಕಾರ ಬ್ಯಾಂಕುಗಳ ಎಲ್ಲಿಲ್ಲದ ಆರ್ಥಿಕ ಬಿಕ್ಷಿಪ್ರಗಳನ್ನು ಎದುರಿಸುತ್ತಿವೆ. ಅದರಲ್ಲಿ ಮಧ್ಯಮ ಮತ್ತು ದೀರ್ಘಾವಧಿ ಸಾಲ ವಸೂಲಾತಿ ಪ್ರಮಾಣ ಕಳಪೆಯಾಗಿದ್ದು, ಎನ್.ಪಿ.ಎ ಪ್ರಮಾಣ ದ್ವಿಗುಣವಾಗಲು ಇದು ಕಾರಣವಾಗುತ್ತದೆ. ಸಹಕಾರ ಬ್ಯಾಂಕುಗಳ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ಲೋಪಗಳಿಧ್ಯರೂ ಸಹ ಆರ್ಥಿಕ ಬೆಳವಣಿಗೆ ಅವುಗಳ ನೀಡುತ್ತಿರುವ ಸಹಕಾರ ಸ್ವರ್ಚೇಯವಾದವು. □

ಬ್ಯಾಂಕ್ ಡಿ ಜೆ ಉದಮು-ಕ್ರಾಂತಿಯ ಇದಮನ



ಈ ಹಿಂದೆ
ಬ್ಯಾಂಕ್ ಡಿ ಜೆ
ಶಾಖೆಗಳನ್ನು ತೆರೆಯುವ
ಅನುಮತಿಯನ್ನು
ದಡೆಯಲು
ಜಲವಾರು
ಲಿಭರಂಡಾಂಡಾನ್‌ನು.
ಇರಣು
ಬಹುತೇಕ
ಬ್ಯಾಂಕ್ ಡಿ ಜೆ
ಶಾಖೆಗಳನ್ನು ತೆರೆಯಲು
ಖಾರ್ಮ
ಖಾಲ ಶಾಖೆಗಳನ್ನು
ಮುಂಚ್ಚಲು
ಮುಕ್ತ
ಅವಕಾಶವಿರುತ್ತದೆ.



* ಬಿ.ಆರ್. ರವೀಂದ್ರನಾಥ್

ಬ್ಯಾಂಕ್ ಪದವನ್ನು ಪ್ರೇರಿಸಿ ಪದ BANQUE ಹಾಗೂ ಪ್ರಾಚೀನ ಇಟಾಲಿಯನ್ ಭಾಷೆಯ BANCH (ಅಂದರೆ ಮೇಚು) ಪದಗಳಿಂದ ವರವಲು ಪಡೆಯಲಾಯಿತು ಎಂದು ನಂಬಲಾಗಿದೆ. ಅಂದಿನ ಕಾಲದಲ್ಲಿ ಬೆಂಚುಗಳ ಮೇಲೆ ಕುಳಿತು ಬ್ಯಾಂಕ್ ವ್ಯವಹಾರಗಳನ್ನು ನಡೆಸುತ್ತಿದ್ದ ಕಾರಣದಿಂದ ಈ ಪದ ಉಗಮವಾಯಿತು ಎಂದು ನಂಬಲಾಗಿದೆ

ಬ್ಯಾಂಕಿಗಳ ಪ್ರಪಂಚದಲ್ಲಿ ಪ್ರಾಚೀನ ಕಾಲದಿಂದ ಒಂದಲ್ಲಿ ಒಂದು ರೂಪದಲ್ಲಿ ನಡೆದು ಕೊಂಡು ಬಂದಿರುತ್ತದೆ. ಆದರೂ ಆಧುನಿಕ ಬ್ಯಾಂಕ್ ಗಳ ಉಗಮ ಇಟಲಿಯಲ್ಲಿ ಮದ್ದಯುಗದ ನಿರ್ವೋದಯ ಕಾಲದಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗಿದೆ. ಕ್ರಿಸ್ತ ಶಕ 1472 ರಲ್ಲಿ ಇಟಲಿಯ ಸಿಯನಾದಲ್ಲಿ ಸ್ಥಾಪಿತಗೊಂಡ BANCA MONTE DEI PASCHI DI SIENA ಬ್ಯಾಂಕ್ ನಿರಂತರವಾಗಿ ಇಂದಿಗೂ ಸೇವೆ ನೀಡುತ್ತಿದ್ದು ಇಡೀ ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿ ವೇದಗಳ ಕಾಲದಿಂದಲೂ ಸಾಲಗಳನ್ನು ನೀಡುವ ಪರಿಪಾಠ ಇದ್ದ ಬಗ್ಗೆ ಉಲ್ಲೇಖಗಳಿವೆ. ಮೌಯರ ಕಾಲದಲ್ಲಿ (ಕ್ರಿಸ್ತ ಮೂರ್ವ 321-ಕ್ರಿಸ್ತ ಮೂರ್ವ 185) ಆದೇಶ ಎಂಬ ದಾಖಿಲೆ ಬಳಕೆಯಲ್ಲಿದ್ದ ಅದು ಇಂದಿನ ಬಿಲ್ ಆಫ್ ಎಸ್ಕೆಂಜ್ ಅಥವಾ ಚೆಕ್ ಗಳನ್ನು ಹೋಲುತ್ತಿತ್ತು. ಪ್ರಾಚೀನ ಕನಾಟಿಕದ ಶಾಸನಗಳಲ್ಲಿಯೂ ಸರಕು ಹಾಗೂ ಹಣಕಾಸಿನ ವ್ಯವಹಾರಗಳೆ

ಬಗ್ಗೆ ಉಲ್ಲೇಖಗಳು ಕಂಡು ಬಂದಿರುತ್ತದೆ. ಅಂದಿನ ಕಾಲದಲ್ಲಿ ಪ್ರಪಂಚದ ಎಲ್ಲಿರುತ್ತಿದ್ದ ಪದಧಿಗಳಿಂತ ದೇವಸ್ಥಾನಗಳು ಬ್ಯಾಂಕಿಗಳ್ ವ್ಯವಹಾರಗಳನ್ನು ನಡೆಸುತ್ತಿದ್ದು ಸಾಮಾಜಿಕ ಆರ್ಥಿಕ ಚಟುವಟಿಕೆಗಳಲ್ಲಿ ದೇವಸ್ಥಾನಗಳು ಬಹು ದೊಡ್ಡ ಪಾತ್ರ ವಹಿಸುತ್ತಿದ್ದವು.

ಕನಾಟಿಕದ ಹಲವಾರು ಪ್ರದೇಶಗಳಲ್ಲಿ ಅಸಂಘಟಿತ ಬ್ಯಾಂಕಿಗಳ್ ವ್ಯವಹಾರಗಳು ಬಹಳ ಲಾಭದಾಯಕ ಉದ್ದಿಮೆಗಳಾಗಿದ್ದವು. ಈ ವ್ಯವಹಾರಗಳಲ್ಲಿ ಸ್ಥಳೀಯ ಸಾಮಾಜಿಕ ಜೀವನ ವರ್ತನೆಯ ಪ್ರಾರಂಭವಾಯಿತು, ಜರ್ಮನಿನಲ್ಲಿ ಸ್ಥಾಪಿತ ಪ್ರಾರಂಭವಾಯಿತು, ಬಹುತೇಕ ಎಲ್ಲಾ ಸಮಾಜದವರೂ ಈ ರೀತಿಯ ಬ್ಯಾಂಕಿಗಳ್ ವ್ಯವಹಾರಗಳನ್ನು ನಡೆಸುತ್ತಿದ್ದರು ಎಂದು ನಂಬಲಾಗಿದೆ. ಒಂದು ವಿಶೇಷತೆ ಎಂದರೆ ಮಾರವಾಡಿಗಳು, ಗುಜರಾತಿ ಸಮುದಾಯದವರು, ಜೀನರು, ಮಹಾಜನರು, ಚೆಟ್ಟಿಯಾರ್ ಸಮುದಾಯದವರು ಹಾಗೂ ಮುಲ್ತಾನಿ ಸಾಲದಾತರು ಉತ್ತರ ಭಾರತದಿಂದ ವಲಸೆ ಬಂದು ಕನಾಟಿಕದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ತಳವೂರಿದ್ದರು. ಅಂತಹವರ ವಂಜರು ಇಂದಿಗೂ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಕ್ರಿಯರಾಗಿರುತ್ತಾರೆ. ಬ್ರಿಟಿಷರ ಕಾಲದಲ್ಲಿ ಕಂಟೋನ್ಮೆಂಟ್ ಪ್ರದೇಶಗಳಲ್ಲಿ ಐರೋಪ್ಯ ಸಾಲದಾತರು, ಮಿಲಿಟರಿ ಅಧಿಕಾರಿಗಳ ವಿಧವೆಯರು ಹಾಗೂ ಸ್ಥಳೀಯರು ಸಾಲ ನೀಡುವ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದರು.

ಕನಾಟಿಕ ರಾಜ್ಯದ ಬ್ಯಾಂಕಿಗಳ್ ಇತಿಹಾಸ ಬಹಳ ದೀಪ್ರ ಕಾಲದ್ವಾಗಿರುತ್ತದೆ.

ಉತ್ತರ ಇರುವ ದಾಖಲೆಗಳ ಪ್ರಕಾರ ಬೊಂಬಾಯಿ ಪ್ರಸಿದ್ಧಿ ಬ್ಯಾಂಕ್ 1863 ರಲ್ಲಿ ಧಾರವಾಡದಲ್ಲಿ ಹತ್ತಿ ವ್ಯಾಪಾರವನ್ನು ಅಭಿವೃದ್ಧಿಗೊಳಿಸಲು ಪ್ರಾರಂಭಿಸಿದ ಶಾಖೆಯೇ ಇಂದಿನ ಕನಾರ್ಟಕದ ಪ್ರಥಮ ಸಂಘಟಿತ ವಾರೀಜ್ ಬ್ಯಾಂಕ್ ಎಂದು ಪರಿಗೊಳಿಸಲಾಗಿದೆ. ಇಡೀ ದೇಶದ ಮಟ್ಟದಲ್ಲಿ ಉಚ್ಚಾಯ ಮಟ್ಟಕೆ ತಲುಪಿದ ಏಳು ವಾರೀಜ್ ಬ್ಯಾಂಕ್ ಗಳು ಕನಾರ್ಟಕದಲ್ಲಿ ಪ್ರಾರಂಭಗೊಂಡವು.

ಭಾರತವು **ಸ್ಥಾಪಿತವಾಗಿದೆ**
ಗಳಿಸಿಕೊಳ್ಳುವವರೆಗೆ ಬ್ಯಾಂಕಿಂಗ್
ವ್ಯವಹಾರಗಳನ್ನು ನಡೆಸಲು ಹಾಗೂ
ಬ್ಯಾಂಕಿಗಳನ್ನು ಸ್ಥಾಪಿಸಲು ಸುಲಭವಾದ
ವಾತಾವರಣವಿತ್ತು. ಅಲ್ಲ ಮಟ್ಟದ
ಬಂಡವಾಳ ಹಾಗೂ ಅನನುಭವಿ ಆಡಳಿತ
ಮಂಡಳಿಗಳಿರುವ ನೂರಾರು ಸ್ಥಳ ಮಟ್ಟದ
ಬ್ಯಾಂಕಿಂಗ್ ಕಂಪನಿಗಳನ್ನು ಸ್ಥಾಪಿಸುವುದು
ಸರ್ವೇ ಸಾಮಾನ್ಯವಾಗಿತ್ತು. ಕನಾರ್ಟಕದಲ್ಲಿ
ಸ್ಥಾಪಿತಗೊಂಡ ಬ್ಯಾಂಕಿಗಳ ಪ್ರಕ್ರಿಯೆಯನ್ನು
ಅರ್ಥದಷ್ಟು ಬ್ಯಾಂಕ್ ಗಳನ್ನು 1930–
40ರ ದಶಕದಲ್ಲಿ ಸ್ಥಾಪಿಸಲಾಯಿತು. ಸ್ವದೇಶಿ
ಅಂದೋಲನದ ಪರಿಣಾಮದಿಂದ
ಕೆಲ ಮಟ್ಟಿಗೆ ಬ್ಯಾಂಕಿಗಳ ಸ್ಥಾಪನೆ
ಹೆಚ್ಚಾದರೂ, ಬಹುತೇಕ ಬ್ಯಾಂಕಿಗಳು
ಅಲ್ಪಾಯಿಷಿಯಾಗಿದ್ದವು. ಧರ್ಮ, ಜಾತಿ,
ಸಮುದಾಯಗಳ ಹೆಸರನಲ್ಲಿ ಬ್ಯಾಂಕ್ ಗಳ
ಸ್ಥಾಪನೆ ಸಾಮಾನ್ಯವಾಗಿತ್ತು. ಬ್ಯಾಂಕಿಗಳ
ತವರೂರು ಎಂದೇ ಹೆಸರುವಾಸಿಯಾಗಿರುವ
ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕಿಂಗ್ ಕ್ಷೇತ್ರಕ್ಕೆ
ಅಪಾರ ಕೊಡುಗೆ ನೀಡಿರುತ್ತದೆ. ಬ್ರಿಟಿಷರ
ಆಳ್ಳಿಕೆಯಲ್ಲಿ ತೋರಿಗಾರಿಕೆ ಸರಕುಗಳನ್ನು
ರಘ್ತು ಮಾಡುತ್ತಿದ್ದ ಬ್ರಿಟಿಂಗ್ ಕಂಪನಿಗಳ
ಅನುಕೂಲಕ್ಕಾಗಿ ಬ್ಯಾಂಕ್ ಆಫ್ ಮದ್ರಾಸ್
ನ ಒಂದು ಶಾಖೆಯನ್ನು 1868ರಲ್ಲಿ
ಮಂಗಳೂರಿನಲ್ಲಿ ತರೆಯಲಾಯಿತು.
ಕರಾವಳಿ ಪ್ರದೇಶದಲ್ಲಿ ಸಂಘಟಿತ ಬ್ಯಾಂಕಿಂಗ್
ವ್ಯವಹಾರ ಅಂದಿನಿಂದ ಪ್ರಾರಂಭವಾಯಿತು
ಎಂದು ಹೇಳಬಹುದು.

1906–1945ರ ಅವಧಿಯಲ್ಲಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22 ಬ್ಯಾಂಕ್
ಗಳನ್ನು ಸ್ಥಾಪಿಸಲಾಯಿತು. ಅವುಗಳ ಪ್ರಕ್ರಿಯೆ
ಒಂಭತ್ತು ಬ್ಯಾಂಕಿಗಳು ಮಂಗಳೂರು
ನಗರದಲ್ಲಿಯೇ ಸ್ಥಾಪಿತಗೊಂಡವು.
ಕರಾವಳಿ ಪ್ರದೇಶವು ಅರೇಬಿಯನ್ ಸಮುದ್ರ



ಹಾಗೂ ಪಶ್ಚಿಮ ಫೆಟ್ಟದ ನಡುವೆ ಇದ್ದ ಕಾರಣದಿಂದ ಬಹುಕಾಲ ಉದ್ದಮಗಳನ್ನು ಸ್ಥಾಪಿಸಲು ಅನುಕೂಲಕರವಾಗಿರಲಿಲ್ಲ. ಹೀಗಾಗಿ ಅಲ್ಲಿನ ಉದ್ದಮಿಗಳು ವಿಶೇಯ ಸೇವೆಗಳನ್ನು ನೀಡುವ ಕಾರ್ಯಕ್ರಮನ್ನು ಆರಿಸಿಕೊಂಡರು ಎಂದು ನಂಬಲಾಗಿದೆ. ರಾಜ್ಯದ ವಿವಿಧದೇಗಳಲ್ಲಿಯೂ ಸ್ಥಳೀಯರ ನಾಯಕತ್ವ, ಬೇಡಿಕೆ, ಆರ್ಥಿಕ ಪರಿಸ್ಥಿತಿಗಳು ಮತ್ತು ಕೌಶಲಗಳು ಇವುಗಳ ಆಧಾರದ ಮೇಲೆ ಬೇರೆ ಬೇರೆ ಕಾಲಫಟ್ಟಿಗಳಲ್ಲಿ ಬ್ಯಾಂಕ್ ಗಳನ್ನು ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿ 1809 ರಲ್ಲಿ ಕಂಟೋನ್ಮೆಂಟ್ ನ ಸ್ಥಾಪನೆ ಹಾಗೂ 1831 ರಲ್ಲಿ ಆಡಳಿತವನ್ನು ಬೆಂಗಳೂರಿಗೆ ವರ್ಗಾಯಿಸಿದ ನಂತರ ವಾರೀಜ್ ಚಟುವಟಿಕೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾದ ಕಾರಣದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಬೇಡಿಕೆಗಳು ಉಂಟಾದವು. 1868 ರಲ್ಲಿ ಬೆಂಗಳೂರು ಬ್ಯಾಂಕ್ ಲಿ. ಹಾಗೂ ಮೈಸೂರು ಬ್ಯಾಂಕ್ ಕಾರ್ಮೋರೇಶನ್ ಲಿ ಗಳನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. 1868–1876ರ ಅವಧಿಯಲ್ಲಿ 24 ಬ್ಯಾಂಕಿಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ನಂತರ 1890 ರಿಂದ 1949ರ ವರೆಗೆ 42 ಬ್ಯಾಂಕಿಗಳು ಸ್ಥಾಪನೆಗೊಂಡರೂ ಬಹುತೇಕ ಬ್ಯಾಂಕಿಗಳು ಬಾಗಿಲು ಮುಚ್ಚಿದವು. ಅವುಗಳ ಪ್ರಕ್ರಿಯೆ ಬೆಂಗಳೂರು ಯೋನಿಯನ್ ಬ್ಯಾಂಕ್ 1880 ರಲ್ಲಿ ಸ್ಥಾಪಿತಗೊಂಡು ದೀರ್ಘ ಕಾಲ ಸೇವೆ ನೀಡಿ 1940ರಲ್ಲಿ ಅಸ್ತಂಗತಗೊಂಡಿತು. 1926ರಲ್ಲಿ ಸ್ಥಾಪಿತಗೊಂಡ ದೇವಾಂಗ ಬ್ಯಾಂಕ್ 1963 ರಲ್ಲಿ ಅಂದಿನ ವಿಜಯ ಬ್ಯಾಂಕ್ ಲಿ ನೋಡಿಗೆ ವಿಲೀನಗೊಂಡಿತು. 1930ರಲ್ಲಿ ಸ್ಥಾಪಿತಗೊಂಡ ದಿ ವೈಶ್ಯ ಬ್ಯಾಂಕ್ ಹಾಗೂ 1913 ರಲ್ಲಿ ಸ್ಥಾಪಿತಗೊಂಡ ಬ್ಯಾಂಕ್ ಆಫ್ ಮೈಸೂರು ಇತ್ತೀಚಿಗೆ ಬೇರೆ ಬ್ಯಾಂಕಿಗಳೊಂದಿಗೆ ವಿಲೀನಗೊಂಡವು. ಅರಮನೆ ನಗರವಾದ ಮೈಸೂರಿನಲ್ಲಿಯೂ ಬ್ಯಾಂಕಿಂಗ್ ಚಟುವಟಿಕೆಗಳು ಕಡಿಮೆ ಇರಲಿಲ್ಲ. 1874 ರಲ್ಲಿ ದಿ. ರಾಜಧಾನಿ ಬ್ಯಾಂಕ್ ಲಿ.ಹಾಗೂ ಓನ್‌ ಬ್ಯಾಂಕ್ ಆಫ್ ಮೈಸೂರು

ಇವುಗಳನ್ನು ಸ್ಥಾಪಿಸಿದರೂ 1913ರ ವೇಳೆಗೆ ಅವು ಅಸ್ತಂಗತಗೊಂಡವು. 1885ರಲ್ಲಿ ನಂಜನಗೂಡು ಶ್ರೀಕಂಠೇಶ್ವರ ಸ್ಥಾಮಿ ಬ್ಯಾಂಕ್ ನ್ನು ಸ್ಥಾಪಿಸಲಾಯಿತು. ಈ ಬ್ಯಾಂಕ್ 80 ವರ್ಷ ಸೇವೆ ನೀಡಿದರೂ 1965ರಲ್ಲಿ ಮುಚ್ಚಲಾಯಿತು. 1884–1908 ಅವಧಿಯಲ್ಲಿ ಅಂದಿನ ಮೈಸೂರು ರಾಜ್ಯದಲ್ಲಿ 17 ಬ್ಯಾಂಕ್ ಗಳನ್ನು ಸ್ಥಾಪಿಸಲಾಯಿತು. ಅವುಗಳ ಪ್ರಕ್ರಿಯೆ ಜಿತ್ತುದುಗ್ರ ಸೇವಿಂಗ್ ಬ್ಯಾಂಕ್ನ್ನು 1870 ರಲ್ಲಿ ಜಿತ್ತುದುಗ್ರದಲ್ಲಿ ಸ್ಥಾಪಿಸಲಾಯಿತು. ಇದನ್ನು 1966 ರಲ್ಲಿ ಕನಾರ್ಟಕ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಲಾಯಿತು. ಅಂದಿನ ಮೈಸೂರು ರಾಜ್ಯವು 1884 ರಲ್ಲಿ ಕೃಷಿ ಬ್ಯಾಂಕಿಗಳನ್ನು ಪ್ರಾರಂಭಿಸಿತು. 1901 ರ ವೇಳೆಗೆ 64 ಕೃಷಿ ಬ್ಯಾಂಕಿಗಳು ಸ್ಥಾಪಿಸಿದವು. ಆದರೆ 1917ರ ವೇಳೆಗೆ ಈ ಎಲ್ಲಾ ಬ್ಯಾಂಕ್ ಗಳು ಮುಳುಗಿದ್ದವು.

ಬಾಂಬೆ ಕನಾರ್ಟಕ ಪ್ರದೇಶದಲ್ಲಿ ಸಹಕಾರಿ ಆಂದೋಲನ ಹೆಚ್ಚಿದ್ದ ಕಾರಣದಿಂದ ವಾರೀಜ್ ಬ್ಯಾಂಕ್ ಗಳ ಸಾಫಿನೆ ಕಡಿಮೆಯಾಗಿದ್ದವು. 1908 ರಲ್ಲಿ ಯೊನಿಯನ್ ಬ್ಯಾಂಕ್ ಆಫ್ ಬಿಜಾಪುರ್ ಅಂಡ್ ಶೋಲಾಪುರ್, 1922 ರಲ್ಲಿ ಬಾಗಲ ಕೋಟಿ ಕಮ್ಫಿಯಲ್ ಬ್ಯಾಂಕ್, 1929 ರಲ್ಲಿ ಹಾನಗಲ್ ನಲ್ಲಿ ಶ್ರೀ ಲಕ್ಷ್ಮಿ ಬ್ಯಾಂಕ್, 1930 ರಲ್ಲಿ ಮಬ್ಬಳ್ಳಿ ಸಿಟಿ ಬ್ಯಾಂಕ್, 1930 ರಲ್ಲಿ ಬೆಳಗಾವಿಯಲ್ಲಿ ಬ್ಯಾಂಕ್ ಆಫ್ ಸಿಟಿಜನ್ಸ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 1940ರಲ್ಲಿ ಬ್ಯಾಂಕ್ ಆಫ್ ರೂರ್ಲೆ ಇಂಡಿಯಾ ಸಾಫಿನೆಗೊಂಡಿತು.

ಹೈದರಾಬಾದ್ **ಕನಾರ್ಟಕ**
ಪ್ರದೇಶದಲ್ಲಿ ಬ್ಯಾಂಕಿಂಗ್ ಚಟುವಟಿಕೆಗಳು ಅಷ್ಟಾಗಿ ಇಲ್ಲಿದ್ದರೂ ಗುಲ್ಗಾರ್ ಜಿಲ್ಲೆಯಲ್ಲಿ 1922 ರಲ್ಲಿ ಸರಸ್ವತಿ ಬ್ಯಾಂಕ್ 1930 ರಲ್ಲಿ ಗುಲ್ಗಾರ್ ಬ್ಯಾಂಕಿಂಗ್ ಕಂಪನಿ, 1938 ರಲ್ಲಿ ಯಾದಗಿರಿಯಲ್ಲಿ ಕಮ್ಫಿಯಲ್ ಬ್ಯಾಂಕಿಂಗ್ ಕಂಪನಿಗಳು ಸಾಫಿತಗೊಂಡವು. ರಾಯಚೂರ್ ನಲ್ಲಿ 1937 ರಲ್ಲಿ ಶ್ರೀ ಶಾರದಾ ಬ್ಯಾಂಕಿಂಗ್ ಕಂಪನಿ ಹಾಗೂ 1933 ರಲ್ಲಿ ಒಸ್ಕಾನಿಯ ಅಜೇಜ್ ಬ್ಯಾಂಕ್ ಗಳು ಸ್ಥಾಪನೆಗೊಂಡವು. ಇಂದಿಗೂ ಅಸ್ತಿತ್ವದಲ್ಲಿರುವ ಬ್ಯಾಂಕ್ ಗಳ ಬೆಳವಣಿಗೆ ಪ್ರತ್ಯೇಕ ಕಾರಣಗೊಳಿದ್ದವು. ಸಿಂಡಿಕೇಟ್ ಬ್ಯಾಂಕ್ನ ಪ್ರವರ್ತಕರು

ಸಣ್ಣ ಉಳಿತಾಯ ಪ್ರೋತ್ಸಾಹಿಸಲು ಹಿಗ್ಗೆ ಶೇವಣಿಯನ್ನು ಪ್ರಾರಂಭಿಸಿದರೆ ಇಂದಿನ ಕಾರ್ಮೋರ್‌ರೇಶನ್ ಬ್ಯಾಂಕ್ ನ್ನು ಬ್ಯಾಂಕಿಂಗ್ ಸೊಲಬ್ಯೂವಿಲ್ಲದಿರುವ ಉದ್ದುಪಿಯಲ್ಲಿ ಪ್ರಾರಂಭಿಸಲಾಯಿತು. ಜೊತೆಗೆ ಈ ಬ್ಯಾಂಕ್ ಗಳು ಸದ್ಯಾಧವಾಗಿದ್ದ ಕಾರಣದಿಂದ ದುರುಲ ಬ್ಯಾಂಕ್ ಗಳನ್ನು ವಿಲೀನಗೊಳಿಸಿಕೊಂಡು ತಮ್ಮ ವರ್ಷಿವಾಟಿಗಳನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಯಿತು. ಉದಾರಣೆಗೆ 1953-64 ರ ಅವಧಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಜೊತೆ 20 ಬ್ಯಾಂಕ್ ಗಳು ವಿಲೀನಗೊಂಡವು. ಇಂದಿನ ಸಹಕಾರಿ ಅಪೇಕ್ಷೆ ಬ್ಯಾಂಕ್ ನ್ನು 1915ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಇದೇ ಸರಿ ಸುಮಾರಿಗೆ ರಾಜ್ಯದಾದ್ಯಂತ ಹಲವಾರು ಸಹಕಾರಿ ಬ್ಯಾಂಕ್ ಗಳನ್ನು ಸ್ಥಾಪಿಸಲಾಯಿತು. ಕನಾರ್ಟಕ ರಾಜ್ಯವು ಸಹಕಾರಿ ಬ್ಯಾಂಕ್‌ಗಳ ಕ್ಷೇತ್ರದಲ್ಲಿ ಇಡೀ ಭಾರತದಲ್ಲಿ ಮೂರನೇ ಸ್ಥಾನದಲ್ಲಿರುತ್ತದೆ.

ಇದಿಷ್ಟೂ ಇತಿಹಾಸವಾದರೆ, ಕನಾರ್ಟಕದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಜ್ಞಿ ಮೂಡಿಸುವವನ್ನು ಬೆಳೆವಣಿಗೊಳಿಸಿ.

ಇಂದು ಕನಾರ್ಟಕದ ಬ್ಯಾಂಕ್ ವ್ಯವಹಾರಗಳ ಅಂತಿ ಅಂಶಗಳು ಈ ರೀತಿ ಇವೆ: (2017ರ ಜೂನ್ ಅಂತ್ಯಕ್ಕೆ ಇದ್ದಂತೆ) ನಮ್ಮ ರಾಜ್ಯದಲ್ಲಿ 8140 ವಾಣಿಜ್ಯ ಬ್ಯಾಂಕ್ ಗಳ ಶಾಖೆಗಳು, 1774 ಗ್ರಾಮೀಣ ಬ್ಯಾಂಕ್, 203 ಕ್ಷೇತ್ರ ಬ್ಯಾಂಕ್, 758 ಡಿಸಿಸಿ ಬ್ಯಾಂಕ್, 32 ಕೆಸ್‌ಎಫ್ ಸಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಒಟ್ಟು ಶೇವಣಿಗಳು ರೂ. 752707 ಕೋಟಿ ಹಾಗೂ ಸಾಲಗಳ ಮೊತ್ತ ರೂ. 557500 ಕೋಟಿ ಇದ್ದು ಸಾಲ-ಶೇವಣಿ ಅನುಪಾತ 1.74 ಇತ್ತು.

ಭಾರತದಲ್ಲಿ ಬ್ಯಾಂಕಿಂಗ್ ಕ್ಷಾತಿ

ನಮ್ಮ ದೇಶದಲ್ಲಿ ಸ್ಕ್ರಿಯವಾಗಿರುವ ಬ್ಯಾಂಕ್‌ಗಳ ವಿವರ ಮುಂದಿನಂತಿದೆ:

2 ಸಾರ್ವಜನಿಕ ಕ್ಷೇತ್ರದ ಬ್ಯಾಂಕ್, 18 ರಾಷ್ಟ್ರೀಕೃತ ಬ್ಯಾಂಕ್‌ಗಳು, 46 ವಿದೇಶಿ ಬ್ಯಾಂಕ್‌ಗಳು, 21 ಖಾಸಗಿ ಬ್ಯಾಂಕ್‌ಗಳು, 43 ರಾಜ್ಯ ಸಹಕಾರಿ ಬ್ಯಾಂಕ್‌ಗಳು, 56 ಗ್ರಾಮೀಣ ಬ್ಯಾಂಕ್‌ಗಳು, 1574 ಪಟ್ಟಣ ಸಹಕಾರಿ ಬ್ಯಾಂಕ್‌ಗಳು, 93913 ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳು, 3 ಲೋಕಲ್ ಏರಿಯಾ ಬ್ಯಾಂಕ್‌ಗಳು, 9 ಸ್ಟ್ರೋಂಗ್ ಫ್ರೆನಾನ್ಸ್

ಕನಾರ್ಟಕದಲ್ಲಿ ಪ್ರಾರಂಭಗೊಂಡು ಇಂದಿಗೂ ಸ್ಕ್ರಿಯವಾಗಿರುವ ಬ್ಯಾಂಕ್‌ಗಳ ವಿವರ ಇಂತಿದೆ		
ಹೆಸರು	ಸಾರ್ವತ್ರಿಕ	ಶಾಖೆಗಳು
ಕೆನರಾ ಬ್ಯಾಂಕ್	1906	6639
ಸಿಂಡಿಕೇಟ್ ಬ್ಯಾಂಕ್	1925	3500
ಕಾರ್ಮೋರ್‌ರೇಶನ್	12-06-1906	2440
ವಿಜಯಾ	1931	2031
ಕನಾರ್ಟಕ	18-02-1924	777

ಬ್ಯಾಂಕ್‌ಗಳು ಹಾಗೂ 4 ಪೇಮೆಂಟ್ ಬ್ಯಾಂಕ್‌ಗಳು ಹಾಗೂ ಆರು ವಿಶೇಯ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸಕ್ತ ನಮ್ಮ ದೇಶದಲ್ಲಿ 138850 ವಾಣಿಜ್ಯ ಬ್ಯಾಂಕ್ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು ರೂ. ೧೦೯೮ ಲಕ್ಷ ಕೋಟಿಗೂ ಮೇರಿ ಶೇವಣಿಗಳನ್ನು ಸಂಗ್ರಹಿಸಿರುತ್ತಿವೆ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಹು ದೊಡ್ಡ ಮುಂದು ಕ್ರಾಂತಿಯನ್ನು ತಿಳಿಯವ ಕಾಲಫ್ರಾಂಡಲ್ಲಿ ನಾವಿದ್ದೇವೆ. ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಬೆಳೆವಣಿಗೆ 19ನೇ ಶತಮಾನದಲ್ಲಿ ಪ್ರಾರಂಭವಾಗಿದ್ದರೂ ಸುಮಾರು 120 ವರ್ಷಗಳ ನಂತರ ನೋಡುತ್ತಿರುವ ಈ ಕ್ರಾಂತಿಯನ್ನು ಯಾರಿಗೂ ಉಂಟಿಸಲೂ ಸಾಧ್ಯವಾಗಿರಲಾರದು.



ಸಂಕ್ಷಿಪ್ತವಾಗಿ ನಮ್ಮ ಬ್ಯಾಂಕ್‌ಗಳ ಇತಿಹಾಸವನ್ನು ಅವಲೋಕಿಸಿದಾಗ ಬ್ಯಾಂಕಿಂಗ್ ಸೇವೆಗಳು ಮೂಲತ: ಶೇವಣಿ ಸಂಗ್ರಹಿಸುವುದು ಹಾಗೂ ಸಾಲ ನೀಡುವಂತಹ ಪ್ರಧಾನ ಚಟುವಟಿಕೆಗಳಿಗೆ ಹೆಚ್ಚಿ ಸೀಮಿತವಾಗಿದ್ದ ಮೇಲ್ಲಜೆಯ ಜನಗಳಿಗೆ ಮಾತ್ರ ಈ ಸೇವೆಗಳು ಲಭ್ಯವಿದ್ದವು. ಆರ್ಥಿಕವಾಗಿ ದುರುಪಾಗಿದ್ದ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲು ಭಾರತ ಸರ್ಕಾರವು ಸ್ವಾತಂತ್ರ್ಯ ಬಂದಾಗಿನಿಂದಲೂ

ದರಸಾಹಸ ಮಾಡಿಕೊಂಡೇ ಬರುತ್ತಿದೆ. 1950-60 ರ ದಶಕದಲ್ಲಿ ಸಾಮಾಜಿಕ ಬ್ಯಾಂಕಿಂಗ್ ನೀತಿಯನ್ನು ಅನುಸರಿಸಲು ಬ್ಯಾಂಕ್‌ಗಳಿಗೆ ಸಲಹ ನೀಡಿದರೂ ಹೆಚ್ಚಿ ಘಲ ಕಾಣದಿದ್ದುಗೆ 1969ರಲ್ಲಿ ಹಾಗೂ 1980 ರಲ್ಲಿ ಅಂದಿನ ಬೃಹತ್ ಬ್ಯಾಂಕ್ ಗಳ ರಾಷ್ಟ್ರೀಕರಣ ಮಾಡಲಾಯಿತು. ನಂತರದ ಏರಡು ದಶಕಗಳಲ್ಲಿ ಹೆಚ್ಚಿ ಹೆಚ್ಚಿ ಜನರನ್ನು ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ವಿಶೇಯ ಸೇವೆಗಳನ್ನು ತಲುಪಿಸಲು ಅದರಲ್ಲೂ ಅವರು ಉಳಿತಾಯ ಮಾಡಿದ ಹಣವನ್ನು ಬ್ಯಾಂಕ್‌ಗಳಲ್ಲಿ ಶೇವಣಿ ಮಾಡುವ ಅವಕಾಶಗಳನ್ನು ಒದಗಿಸಲು ಬ್ಯಾಂಕ್‌ಗಳ ಶಾಖೆಗಳನ್ನು ವಿಸ್ತರಿಸಲಾಯಿತು. ಅಷ್ಟಿದ್ದು ಬ್ಯಾಂಕ್ ಗಳ ರಾಷ್ಟ್ರೀಕರಣವಾಗಿ 50 ವರ್ಷಗಳಾಗುವ ಹಂತದಲ್ಲಿಯೂ ಸುಮಾರು 36000 ಸ್ಥಳಗಳಲ್ಲಿ ಸುಮಾರು 140000 ಬ್ಯಾಂಕ್ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಆರು ಲಕ್ಷ ಗ್ರಾಮಗಳಿಗೆ ವಂತಹ ಬೃಹತ್ ಭಾರತದಲ್ಲಿ ಈ ಸಂಖ್ಯೆ ಕಡಿಮೆಯೇ ಎನ್ನಬಹುದು.

1991 ರಿಂದ ಪ್ರಾರಂಭವಾದ ಉದಾರಿಕರಣದ ಹಿನ್ನೆಲೆಯಲ್ಲಿ ತಲಾ ಆದಾಯ ಹೆಚ್ಚಿಗೊಂಡಿರುವುದು, ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿರುವುದು ಹಾಗೂ ವಿದೇಶಿ ಹಣದ ಹರಿವು ಹೆಚ್ಚಿಗಿರುವುದು ಇವುಗಳ ಕಾರಣಗಳಿಂದ ಸ್ವಾಭಾವಿಕವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಬಂದಾರಾವಣೆಗಳು ಆಗುತ್ತಿರುವುದನ್ನು ಕಾಣುತ್ತಿದ್ದೇವೆ.

ಈ ಹಿಂದೆ ಬ್ಯಾಂಕಿಂಗ್ ಸೇವೆಗಳನ್ನು ಜನರಿಗೆ ತಲುಪಿಸಲು ಇದ್ದ ಏಕೈಕ ಮಾರ್ಗವೆಂದರೆ ಬ್ಯಾಂಕ್ ಶಾಖೆ ಮೂಲಕ ಮಾತ್ರ. ಆದರೆ ಇಂದು ಬ್ಯಾಂಕಿಂಗ್ ಸೇವೆ

ಹೊಸ ನಮೂನೆ ಬ್ಯಾಂಕ್‌ಗಳು
ಪೇಮೆಂಟ್ ಬ್ಯಾಂಕ್

କଣ ପାବତି ନେଇଗେଇଗେ ନଂବନ୍ଦିଶିଦଂତେ
ବ୍ୟାଙ୍ମିକିଂକ ଜେମୁହୁଚେକେଗିରିଲେନ୍ଦ୍ର ନେଇମିତ
ପ୍ରମାଣଦିଲ୍ଲିଯଷ୍ଟେ ନେଇମୁହୁଚେକେଗିରିଲେନ୍ଦ୍ର
ବ୍ୟାଙ୍ମିକିଂକ ଭାରତ ଦେଇଶିଦିଲ୍ଲି
ଭାରତିଳିଯ ରିସର୍ଵେ ବ୍ୟାଙ୍ମିକିଂକ
କେଲ୍ଲିଶିଦ ବ୍ୟାଙ୍ମିକିଂକ ଯାଗିଦେ. ମୁଖ୍ୟାବାଗି
ମୋହିଲ୍ଲା ବ୍ୟାଙ୍ମିକିଂକ ନେଇବ, ମୂହପର୍ର
ମାକେଂଟାଗିରି ସରଳିଗେ ମୁହୁତ୍ ନେଲ୍ଲି
ପ୍ରମାଣଦ ବାଣିଜ୍ୟ ନେଇନ୍ଦ୍ରିଗି
ପକିବାଅଣିରି କଣ ପାବତି ନୋଲବ୍ୟାଙ୍ମିକିଂକ
ବିଦିନିମୁହୁତୁମୁହୁତୁ
ନେଲ୍ଲି ପ୍ରମାଣଦ ବାଣିଜ୍ୟ
ପକିବାଅଣିରି କଣ ପାବତିନୁପୁରୁଦ୍ଧକ୍ଷ.
ବିନ୍ଦୁ ମୋହିଲ୍ଲା ଫୋରନ୍ସିନିଦ
ଇନ୍ଦ୍ରିନୀମୁହୁତୁ ମୋହିଲ୍ଲା ଫୋରନ୍ସିରି ଅଧିକା
ବ୍ୟାଙ୍ମିକିଂକ ବାତେଯିନ୍ଦ୍ର ଇନ୍ଦ୍ରିନୀମୁହୁତୁ
ବ୍ୟାଙ୍ମିକିଂକ ବାତେଗି କଣ ବଗାରଚେଳି
ମାଦଲୁ ପେଇମେଂଟ୍ସବ୍ୟାଙ୍ମିକିଂକନିଲ୍ଲ
ଅବକାଶିଦିନେ. ଭାରତ ଦେଇଶିଦିଲ୍ଲି ଇନ୍ଦ୍ରି
ବ୍ୟାଙ୍ମିକିଂକ ବ୍ୟାଙ୍ମିକିଂକ ବ୍ୟାଙ୍ମିକିଂକ
ଜନରିଗି ବ୍ୟାଙ୍ମିକିଂକଗିରିନ୍ଦ୍ରିନିଦ
ନୋଲବ୍ୟାଙ୍ମିକିଂକନ୍ଦ୍ର କେଲ୍ଲିନୁମୁହୁତୁ
କଣ ପେଇମେଂଟ୍ସ ବ୍ୟାଙ୍ମିକିଂକଗିରି ମୁଖ୍ୟ
ଲାଦ୍ଦୀଲାବାଗିଦ୍ଦୁ, ଭାରତିଳିଯ ରିସର୍ଵେ
ବ୍ୟାଙ୍ମିକିଂକ 11 କଂପେନିଗିରି ପେଇମେଂଟ୍ସ
ବ୍ୟାଙ୍ମିକିଂକ ଆରିନ୍ଥଲୁ ଅନୁମତି
ନିଏଇଦ୍ଦୁ ଅପ୍ରାଗିତିଲ୍ଲ ନଦ୍ଦୀ, ପାରାଟିଲ୍ଲ,
ପେଇଟିଲ୍ଲ ମୁହୁତ୍ ଅଂକ୍ଷ ଇଲାବି
ପେଇମେଂଟ୍ସବ୍ୟାଙ୍ମିକିଂକାରିନ୍ଦ୍ରିନିଦିନେ

ಸ್ವಾಲ್ಪ ಪ್ರೇನಾನ್ಮಿ ಬ್ರಹ್ಮಂಕೆ

ರೂ.100 ಹೊಂದಿರುವ ಈ ಬ್ಯಾಂಕ್ ಗಳು ವಿಶೇಷ ಸ್ಥಾನ ಹೊಂದಿರುತ್ತವೆ. ಈ ನಮೂನೆ ಬ್ಯಾಂಕ್ ಗಳು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ತೇವರಿಗಳನ್ನು ಸಂರಕ್ಷಿಸುವುದು ಹಾಗೂ ಸ್ಥಳೀಯ ಪ್ರದೇಶದಲ್ಲಿ ಸಣ್ಣ ಮಟ್ಟದ ನಾಲಗಳನ್ನು ನಿಲ್ದಾಸಿಸುವುದು ಹಾಗೂ ಪ್ರಾಥ್ಮಿಕ ಮಟ್ಟದ ಸೇವೆಗಳನ್ನು ನಿರ್ದಿಷ್ಟ ಬಹುದಾಗಿದ್ದು. ಇತರ ಬ್ಯಾಂಕ್‌ಗಳು ತಲುಪಲಾರದ ಸಮುದಾಯಗಳಿಗೆ ವಿಶೇಷ ಸೇವೆಗಳನ್ನು ನಿಲ್ದಾಸಿಸುವ ಉದ್ದೇಶಗಳನ್ನು ಹೊಂದಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ 10 ಕಂಪನಿಗಳಿಗೆ ಸ್ವಾತಾರ್ಥ ಘೋಸಣೆ ಬ್ಯಾಂಕ್ ಆರಂಭಸಲು ಅನುಮತಿ ನೀಡಿದ್ದು ಈಗ 9 ಸ್ವಾತಾರ್ಥ ಘೋಸಣೆ ಬ್ಯಾಂಕ್ ಗಳು ದೇಶದಾದ್ಯಂತ ಕಾರ್ಯ ನಿರವಹಿಸುತ್ತಿವೆ.

ಪಡೆಯಲು ಈ ಮುಂದಿನ ಮಾರ್ಗಗಳೂ
ಲಭ್ಯವಿವೆ:

1. ಯಾವುದೇ ಶಾಖೆಯಲ್ಲಿನ ಬ್ಯಾಂಕ್ ಖಾತೆಯ ವಹಿವಾಟುಗಳನ್ನು ಯಾವುದೇ ಬೇರೆ ಶಾಖೆಯ ಮೂಲಕ ಮಾಡುವುದು
 2. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್
 3. ಅಂತರಾಳ ಬ್ಯಾಂಕಿಂಗ್
 4. ಆರ್ಪ್ಸ್‌ಗಳು
 5. ಏಟೀಎಂಗಳು
 6. ಸಂಚಾರಿ ದೂರವಾಣಿ
 7. ಬ್ಯಾಂಕಿಂಗ್ ಮಿಶ್ರ
 8. ಆನ್ ಲೈನ್ ಪ್ಲಾಟ್ ಫಾರಂಗಳು
 9. ಜೊತೆಗಾರರಿಗೆ ಸಾಲ ನೀಡುವುದು (peer to peer lending)
 10. ಇತ್ಯಾದಿ ಇತ್ಯಾದಿ

ಈ ಹಿಂದೆ ಬ್ಯಾಂಕ್‌ಗಳಿಗೆ ಸಾಲ
 ನೀಡಲು ಇದ್ದ ಪ್ರಥಾನ ಸಂಪನ್ಮೂಲವೆಂದರೆ
 ಆಂತರಿಕವಾಗಿ ಸಂಗೃಹಿಸಲಾದ
 ಶೇವಣಿಗಳು ಮಾತ್ರ. ಆದರೆ ದೇಶದ
 ಆರ್ಥಿಕ ಪರಿಸ್ಥಿತಿಯ ಕಾರಣಗಳಿಂದ
 ಹಾಗೂ ಹೆಚ್ಚುವರಿ ಆದಾಯವಿರುವ
 ಶೇವಣಿದಾರರನ್ನು ತಲುಪಲು ಇದ್ದ
 ಶೋಡಕುಗಳ ಕಾರಣದಿಂದ ಲಭ್ಯವಾಗುತ್ತಿದ್ದ
 ಸಂಪನ್ಮೂಲಗಳು ಅಪಾರ ಮಟ್ಟದ ಸಾಲಗಳ
 ಬೇಡಿಕೆಗಳಿಗೆ ಸಾಲುತ್ತಿರಲಿಲ್ಲ. ಈಗ ನಮ್ಮ
 ದೇಶದಆರ್ಥಿಕ ಪ್ರಗತಿಯ ಕಾರಣದಿಂದ
 ಲಭ್ಯವಾಗುತ್ತಿರುವ ಹೆಚ್ಚುವರಿ ಹಣ ಹಾಗೂ
 ದೇಶ ವಿದೇಶಗಳಿಂದ ಹರಿದು ಬರುತ್ತಿರುವ
 ಹಣದ ಕಾರಣದಿಂದ ಬ್ಯಾಂಕ್ ಗಳ
 ಬಳಿ ಇರುವ ಸಂಪನ್ಮೂಲಗಳು ಸಾಲಕ್ಕೆ
 ಇರುವ ಬೇಡಿಕೆಗಳಿಗಿಂತ ಹೆಚ್ಚಿಗೆಯವುದು
 ಕೆಂಡುಬರುತ್ತದೆ.

ఈ హిందే సిమీత సంబ్యేధు
 బ్యాంకో శాబీగళు కాయ్య
 నివాహిసుత్తిద్దపు హాగూ బ్యాంకో
 శాబీగళన్ను తలుపలు సంపచ్చ రస్తేగళు
 ఉత్తమ స్థితియల్లిరుత్తిరల్లి. జూతేగే
 దూరవాణి సౌలభ్యగళు హెచ్చిన మట్టదల్లి
 లభ్యవిరలిల్లి. బహామ్మ జనరు దూరద
 ఉఱగళింద బహా ప్రయాస పట్టు
 సాకష్టు త్రమవహిసి ఒందు బ్యాంకింగ్
 సేవగళన్ను పడేయచేశిత్తు. ఇందు



ದೇಶದ ಆರ್ಥಿಕ ಪ್ರಗತಿಯ ದ್ವಾರ್ತೆಕವಾಗಿ
 ಸಂಪರ್ಕ ಸೌಲಭ್ಯಗಳು ಬಹು ಮಟ್ಟಿಗೆ
 ಸುಧಾರಣೆ ಕಂಡಿವೆ. ಗ್ರಾಮಗಳನ್ನು
 ತಲುಪಲು ಉತ್ತಮ ದರ್ಜೆಯ
 ರಸ್ತೆಗಳು, ದೇಶದಲ್ಲಿರುವ ಯಾವುದೇ ಮೂಲೀಯಲ್ಲಿರುವ ಯಾವುದೇ ವ್ಯಕ್ತಿಯನ್ನು
 ತಕ್ಷಣವೇ ಸ್ಥಳೀಯ ಕರೆಯ ದರದಲ್ಲಿಯೇ
 ತಲುಪಲು ಸಾಧ್ಯ ಮಾಡಿಕೊಟ್ಟಿರುವ
 ದೂರವಾಣಿ ವ್ಯವಸ್ಥೆ, ದೇಶದ ಯಾವುದೇ ವ್ಯಕ್ತಿಯನ್ನು ಕ್ಷೇತ್ರ ಮಾತ್ರದಲ್ಲಿ ಗುರುತಿಸಲು
 ಸಾಧ್ಯ ಮಾಡಿಕೊಟ್ಟಿರುವ ಆಧಾರ ವ್ಯವಸ್ಥೆ
 ಇವೆಲ್ಲವೂ ಬ್ಯಾಂಡಿಂಗ್ ಟ್ರೇಟ್‌ಕ್ಷೇತ್ರ ಬಹು
 ದೊಡ್ಡ ಅನುಕೂಲತೆಗಳನ್ನು ಒದಗಿಸಿವೆ.

ఈ హిందే నమ్మ దేశదల్లి
నిరక్షరతె బహళ హేచ్చిన మట్టదల్లితు.
హిగాగి తేవణిదారర హితరక్షణగాగి
భారత సకార హగూ భారతీయ
రిసవ్వ బ్యాంక్ బహళష్టు సురక్షతా
క్రొమగళన్న క్షేగొందిద్దవు. సాల నీడలు
సంపన్మూల ఒదగిసుత్తిద్ద తేవణిదారరు
అమూల్యవాగిద్దరు. ఈ కారణగాంద
భారతీయ రిసవ్వ బ్యాంక్, తేవణి
బడ్డి దరగళన్న నిష్టాంశుసువుదు, సాల
నీడువుదు, సాలద లుద్దేశ, సాలద
బడ్డి దర ఎల్లపన్ను నియంత్రిసుత్తు.

ಸಾಕ್ಷತೆ ಬಂದಾಗಿನಿಂದಲೂ ನಮ್ಮ
ದೇಶದಲ್ಲಿ ಸಾಕ್ಷರತೆ ಯೋಜನೆಯನ್ನು
ಸತತವಾಗಿ ನಡೆಸಿಕೊಂಡು ಬಂದಿರುವ
ಪರಿಣಾಮವಾಗಿ ನಿರಕ್ಷರತೆ ಮಟ್ಟ ಬಹಳ
ಕಡಿಮೆಯಾಗಿದೆ. ಇಂದು ಸಂಪನ್ಮೂಲಗಳು
ಹಚ್ಚಿರುತ್ತವೆ ಹಾಗೂ ಸಾಕರತೆಯ ಮಟ್ಟವೂ
ಹಚ್ಚಿರುವುದರ ಹಿನ್ನಲೆಯಲ್ಲಿ ಬಡ್ಡಿ
ದರರಗಳ ನಿಷ್ಕರ್ಷಯನ್ನೂ ಒಳಗೊಂಡಂತೆ
ವಿಶ್ರೀಯ ಸೇವಗಳನ್ನು ನಿಯಂತ್ರಿಸುವ
ಜವಾಬ್ದಾರಿಯನ್ನು ಭಾರತೀಯ
ರಿಸರ್ವ್ ಬ್ಯಾಂಕ್ ಬಹು ಮಟ್ಟಿಗೆ ಕಡಿಮೆ
ಮಾಡಿಕೊಂಡಿದೆ.

ಮನ್ಯ ಕೀರ್ತಿ ಭಾತ್ರಣೆ



ಕ್ರಾಂತಿ ಮಂತ್ರಿ
ಶ್ರೀ ನರೇಂದ್ರ ಮೋಹಿನ್ಯಾರು
ಬಿಧಾಂತ
31-12-2017ರಂದು
ಮಾಜಿದ
‘ಮೂರ್ ಕೀರ್ತಿ ಭಾತ್ರಣೆ’ –
39 ನೇ ಭಾಷಣದ
ಕಾಳ್ಡ ಅನುಧಾನದ
ಅಂಗ್ಲ ಅವಕರಣಿಕೆ.

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಮನದ ಮಾತಿನ ಈ ವರ್ಷದ ಕೊನೆಯ ಆವೃತ್ತಿ ಇದಾಗಿದೆ. 2017 ರ ಕೊನೆಯ ದಿನವೂ ಇದಾಗಿರುವುದು ಸಂಯೋಗವೇ ಅಲ್ಲವೇ. ಈ ವರ್ಷ ಮೂರ್ತಿ ನಾನು ಮತ್ತು ನೀವು ಬಹಳಷ್ಟು ವಿಚಾರಗಳನ್ನು ಹಂಚಿಕೊಂಡಿದ್ದೇವೆ. ಮನದ ಮಾತಿಗಾಗಿ ನೀವು ಕಳುಹಿಸಿದಂತಹ ಸಾಕಷ್ಟು ಪತ್ರಗಳು, ಅಭಿಪ್ರಾಯ, ವಿಚಾರಗಳ ವಿನಿಮಯ, ಇವೆಲ್ಲ ನನಗಂತೂ ಯಾವತ್ತೂ ಹೊಸ ಶಕ್ತಿಯನ್ನು ತುಂಬಿ ತರುತ್ತಿದೆ. ಮುಂಬರುವ ವರ್ಷದಲ್ಲಿ ನಾವು ಇನ್ನೂ ಹೊಸ ಹೊಸ ವಿವರಗಳ ಬಗ್ಗೆ ಮಾತನಾಡೋಣ, ಹೊಸ ಅನುಭವಗಳನ್ನು ಹಂಚಿಕೊಳ್ಳೋಣ. ನಿಮ್ಮೆಲ್ಲರಿಗೂ 2018 ರ ಅನಂತ ಅನಂತ ಶುಭಾಶಯಗಳು. ಕೆಲ ದಿನಗಳ ಹಿಂದೆ ಡಿಸೆಂಬರ್ 25 ರಂದು ವಿಶ್ವಾದ್ಯಂತ ಕ್ರಿಸ್ತಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತದಲ್ಲಿ ಜನರು ಸಾಕಷ್ಟು ಉತ್ಸಾಹದಿಂದ ಈ ಹಬ್ಬವನ್ನು ಆಚರಿಸಿದರು. ಕ್ರಿಸ್ತಮಸ್ ಹಬ್ಬದಿಂದ ನಾವೆಲ್ಲರೂ ಜೀಸಸ್ ಕ್ರೀಸ್ತರ ಮಹಾನ್ ಬೋಧನೆಯನ್ನು ಸೃಂಸುತ್ತೇವೆ ಮತ್ತು ಜೀಸಸ್ ಕ್ರೀಸ್ತರು ಎಲ್ಲಕ್ಕಿಂತ ಹೆಚ್ಚಿಂದು ಕೊಟ್ಟಿದ್ದ ಸೇವಾ ಮನೋಭಾವನೆಗೆ. ಸೇವೆಯ ಮನೋಭಾವನೆಯ ಸಾರವನ್ನು ನಾವು ಬ್ಯೇಬಲ್‌ನಲ್ಲಿ ಕಾಣುತ್ತೇವೆ. ವಿಶ್ವದ ಯಾವುದೇ ಜಾತಿಯಾಗಲಿ, ಧರ್ಮವಾಗಲಿ, ಪರಂಪರೆಯಾಗಲಿ, ವರ್ಣವೇ ಆಗಲಿ, ಯಾವುದರಲ್ಲಿ ಸೇವಾಭಾವನೆ ಎಂಬುದು ಮಾನವೀಯ ಮೌಲ್ಯಗಳ ಅಮೂಲ್ಯ ಪ್ರತಿರೂಪದಂತಿದೆ. ನಮ್ಮ ದೇಶದಲ್ಲಿ ನಿಷ್ಕಾಮ ಕರ್ಮದ ಬಗ್ಗೆ ಮಾತನಾಡುತ್ತಾರೆ. ಅಂದರೆ ಯಾವುದೇ ಘಳಾಪೇಕ್ಷೆ ಇರದಂತಹ ಸೇವೆ. ನಮ್ಮಲ್ಲಿ ‘ಸೇವಾ ಪರಮೋ ಧರ್ಮಃ’ ಎಂದು ಹೇಳಲಾಗಿದೆ. ಅಲ್ಲದೆ ಜೀವಿಗಳ ಸೇವೆಯೇ ಶಿವ ಸೇವೆ ಎಂದು ಹೇಳಲಾಗಿದೆ ಮತ್ತು ಗುರುದೇವ ರಾಮಕೃಷ್ಣ


ಪರಮಹಂಸರು ನಿರ್ಮಲ ಭಾವನೆಯಿಂದ ಜೀವಿಗಳ ಸೇವೆಯನ್ನು ಮಾಡಿ ಎಂದು ಹೇಳಿದ್ದಾರೆ ಅಂದರೆ, ಸಂಪೂರ್ಣ ವಿಶ್ವದಲ್ಲಿ ಈ ಮಾನವೀಯ ಮೌಲ್ಯಗಳು ಒಂದೇ ತೆರನಾಗಿವೆ. ಬನ್ನಿ ನಾವೆಲ್ಲರೂ ಮಹಾಮುಖರನ್ನು ನೆನೆಯುತ್ತಾ, ಪವಿತ್ರ ದಿನಗಳನ್ನು ನೆನಪಿಸಿಕೊಳ್ಳುತ್ತಾ ನಮ್ಮ ಈ ಮಹಾನ್ ಮೌಲ್ಯಗಳ ಪರಂಪರೆಗೆ ನವ ಚೈತನ್ಯ ತುಂಬೋಣ, ಹೊಸ ಶಕ್ತಿ ತುಂಬೋಣ ಮತ್ತು ಸ್ಥಾಪಿತಾ ಅದನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡೋಣ.

ನನ್ನ ಪ್ರಿಯ ದೇಶಭಾಂದವರೇ, ಗುರು ಗೋವಿಂದ್ ಸಿಂಗಾರ ಸಾಹಸಮಯ ಮತ್ತು ತಾಗಭರಿತ ಅಸಾಧಾರಣ ಜೀವನ, ನಿಮ್ಮೆಲ್ಲರಿಗೂ 2018 ರ ಅನಂತ ಅನಂತ ಶುಭಾಶಯಗಳು. ಕೆಲ ದಿನಗಳ ಹಿಂದೆ ಡಿಸೆಂಬರ್ 25 ರಂದು ವಿಶ್ವಾದ್ಯಂತ ಕ್ರಿಸ್ತಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಭಾರತದಲ್ಲಿ ಜನರು ಸಾಕಷ್ಟು ಉತ್ಸಾಹದಿಂದ ಈ ಹಬ್ಬವನ್ನು ಆಚರಿಸಿದರು. ಕ್ರಿಸ್ತಮಸ್ ಹಬ್ಬದಿಂದ ನಾವೆಲ್ಲರೂ ಜೀಸಸ್ ಕ್ರೀಸ್ತರ ಮಹಾನ್ ಬೋಧನೆಯನ್ನು ಸೃಂಸುತ್ತೇವೆ ಮತ್ತು ಜೀಸಸ್ ಕ್ರೀಸ್ತರು ಎಲ್ಲಕ್ಕಿಂತ ಹೆಚ್ಚಿಂದು ಕೊಟ್ಟಿದ್ದ ಸೇವಾ ಮನೋಭಾವನೆಗೆ. ಸೇವೆಯ ಮನೋಭಾವನೆಯ ಸಾರವನ್ನು ನಾವು ಬ್ಯೇಬಲ್‌ನಲ್ಲಿ ಕಾಣುತ್ತೇವೆ. ವಿಶ್ವದ ಯಾವುದೇ ಜಾತಿಯಾಗಲಿ, ಧರ್ಮವಾಗಲಿ, ಪರಂಪರೆಯಾಗಲಿ, ವರ್ಣವೇ ಆಗಲಿ, ಯಾವುದರಲ್ಲಿ ಸೇವಾಭಾವನೆ ಎಂಬುದು ಮಾನವೀಯ ಮೌಲ್ಯಗಳ ಅಮೂಲ್ಯ ಪ್ರತಿರೂಪದಂತಿದೆ. ನಮ್ಮ ದೇಶದಲ್ಲಿ ನಿಷ್ಕಾಮ ಕರ್ಮದ ಬಗ್ಗೆ ಮಾತನಾಡುತ್ತಾರೆ. ಅಂದರೆ ಯಾವುದೇ ಘಳಾಪೇಕ್ಷೆ ಇರದಂತಹ ಸೇವೆ. ನಮ್ಮಲ್ಲಿ ‘ಸೇವಾ ಪರಮೋ ಧರ್ಮಃ’ ಎಂದು ಹೇಳಲಾಗಿದೆ. ಅಲ್ಲದೆ ಜೀವಿಗಳ ಸೇವೆಯೇ ಶಿವ ಸೇವೆ ಎಂದು ಹೇಳಲಾಗಿದೆ ಮತ್ತು ಗುರುದೇವ ರಾಮಕೃಷ್ಣ

* ಕೃಷ್ಣ; ಆಕಾಶವಾರ್ಣ, ಬೆಂಗಳೂರು

ಲಕ್ಷ್ಯಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮತದಾನ ಅಶ್ವಂತ ಪ್ರಭಾವಿ ಸಾಧನವಾಗಿದೆ. ನೀವು ಕೇವಲ ಮತ ನೀಡುವ ಅಧಿಕಾರ ಮಾತ್ರ ಪಡೆಯುತ್ತಿಲ್ಲ, ನೀವು 21 ನೇ ಶತಮಾನದ ಭಾರತ ಹೇಗರಬೇಕು? 21 ನೇ ಶತಮಾನದ ಭಾರತದ ನಿಮ್ಮ ಕನಸುಗಳೇನು? ಎನ್ನುವ ಆಶಯದೊಂದಿಗೆ ನೀವು ಭಾರತದ 21 ನೇ ಶತಮಾನದ ನಿರ್ಮಾತ್ವಾಗಬಹುದು. ಇದರ ಆರಂಭ ಜನವರಿ 1 ರಿಂದ ವಿಶೇಷವಾಗಿ ಆಗುತ್ತಿದೆ. ಇಂದು ನಿಮ್ಮ ಮನದ ಮಾತಿನಲ್ಲಿ 18 ರಿಂದ 25 ವಯೋಮಾನದ ಶಕ್ತಿಯುತ ಸಂಕಲ್ಪಭರಿತ ನಿಮ್ಮ ಯಶಸ್ವಿ ಯುವಜನರೊಂದಿಗೆ ಮಾತನಾಡಬಯಸುತ್ತೇನೆ. ನಾನು ಇವರನ್ನು ‘ನ್ಯೂ ಇಂಡಿಯಾ ಯೂಥ್’ ಎಂದು ಭಾವಿಸುತ್ತೇನೆ. ನ್ಯೂ ಇಂಡಿಯಾ ಯೂಥ್ ಎಂಬುದರ ಅರ್ಥ - ಹುರುಪು, ಉತ್ಸಾಹ ಮತ್ತು ಶಕ್ತಿ. ನಿಮ್ಮೊಂದಿಗೆ ಈಗ ಮಾತನಾಡುತ್ತಿರುವಾಗ, ನಾವು ಭಾರತದ ಪ್ರತಿ ಜಿಲ್ಲೆಯಲ್ಲಿ ಒಂದು ಅಣಕು ಸಂಸತ್ತು ಆಯೋಜಿಸಬಹುದೇ? ಎಂಬ ಆಯೋಜನೆ ನನಗೆ ಬರುತ್ತಿದೆ. ಅಲ್ಲಿ ಈ 18 ರಿಂದ 25 ರ ವಯೋಮಾನದ ಯುವಕರು ಜೊತೆಗೂಡಿ ನ್ಯೂ ಇಂಡಿಯಾ ಕುರಿತು ಚಿಂತನೆ ನಡೆಸಲಿ, ಹೊಸ ದಾರಿಗಳನ್ನು ಶೋಧಿಸಲಿ, ಯೋಜನೆಗಳನ್ನು ರೂಪಿಸಲಿ. 2022ರ ಮೊದಲೇ ನಾವು ನಿಮ್ಮ ಸಂಕಲ್ಪಗಳನ್ನು ಹೇಗೆ ಸಿದ್ಧಿಸಿಕೊಳ್ಳಬೇಕು? ನಿಮ್ಮ ಸ್ವಾತಂತ್ರ್ಯ ಸೇನಾನಿಗಳು ಕಂಡಂತಹ ಕನಸುಗಳನ್ನು ನನಸಾಗಿಸುವಂಧ ಭಾರತವನ್ನು ಹೇಗೆ ನಿರ್ಮಾಣ ಮಾಡೋಣ? ಎನ್ನುವ ವಿಚಾರದ ಮಂಧನ ನಡೆಯಲಿ. ಆಗ್ನೋ 15 ರ ವೇಳೆಗೆ ದಿಲ್ಲಿಯಲ್ಲಿ ಒಂದು ಅಣಕು ಸಂಸತ್ತು ಆಯೋಜನೆಯಾಗಲಿ, ಇದರಲ್ಲಿ ಪ್ರತಿ ಜಿಲ್ಲೆಯಿಂದ ಆಯ್ದ ಒಬ್ಬ ಯುವಕ ಮುಂದಿನ 5 ವರ್ಷಗಳಲ್ಲಿ ನವಭಾರತದ ನಿರ್ಮಾಣ ಹೇಗೆ ಮಾಡಬಹುದು? ಸಂಕಲ್ಪದಿಂದ ಸಿದ್ಧಿಯನ್ನು ಹೇಗೆ ಸಾಧಿಸಬಹುದು? ಎಂಬ ವಿವಯಿದ ಕುರಿತು ಚರ್ಚೆ ಮಾಡಬಹುದು. ಇಂದು ಯುವಕರಿಗಾಗಿ ಸಾಕಷ್ಟು ಅವಕಾಶಗಳು ಉಧ್ಯಾವಣಾಗಿವೆ. ಕೌಶಲ್ಯ ಅಭಿವೃದ್ಧಿಯಿಂದ ಆವಿಷ್ಯಾರ ಮತ್ತು ಉದ್ಯಮಶೀಲತೆವರೆಗೆ ನಿಮ್ಮ ಯುವಕರು ಮುಂದೆ ಬರುತ್ತಿದ್ದಾರೆ ಮತ್ತು ಸರ್ವಲರಾಗುತ್ತಿದ್ದಾರೆ. ಈ ಎಲ್ಲ ಅವಕಾಶಗಳ ಯೋಜನೆಗಳ ಮಾಹಿತಿ ಈ ‘ನ್ಯೂ ಇಂಡಿಯಾ ಯೂಥ್’ ಗೆ ಒಂದೇ ಸೂರಿನಡಿ ಹೇಗೆ ಸಿಗಬಹುದು ಮತ್ತು

18 ವರ್ಷ ತುಂಬುತ್ತೆಲೇ ಅವರಿಗೆ ಈ ಜಗತ್ತಿನ ಬಗ್ಗೆ, ಈ ಎಲ್ಲ ವಿಷಯಗಳ ಬಗ್ಗೆ ಮಾಹಿತಿ ದೊರೆಯುವಂತೆ ಹಾಗೂ ಇದರ ಲಾಭವನ್ನು ಅವರು ಪಡೆಯುವಂತಹ ಒಂದು ವ್ಯವಸ್ಥೆಯನ್ನು ನಿರ್ಮಿಸಬಹುದೇ ಎಂಬುದು ನನ್ನ ಆಶಯವಾಗಿದೆ. ಇತ್ತೀಚೆಗೆ ನನಗೆ ಕಾಶ್ಮೀರದ ಆಡಳಿತಾತ್ಮಕ ಸೇವೆಯ



ಟಾಪರ್ ಅಂಜುಮ್ ಬಶೀರ್ ಖಿಂನ್ ಇಟ್ಟಕ್ ಅವರ ಪ್ರೇರಣಾದಾಯಕ ಕಢೆ ಬಗ್ಗೆ ತಿಳಿದುಬಂತು. ಅವರು ಭಯೋತಾದನೆ ಮತ್ತು ದ್ವೇಷದ ಅಗ್ನಿಯಿಂದ ಹೊರಬಂದು ಕಾಶ್ಮೀರ್ ಅಡ್ಡನಿಸ್ತೇವ್ ಸರ್ವೇಸ್‌ನಲ್ಲಿ ಟಾಪರ್ ಆಗಿ ಹೊರ ಹೊಮ್ಮಿದರು. ಪರಿಸ್ಥಿತಿಗಳು ಎಷ್ಟೇ ಸಂಕಪದಾಯಕವಾಗಿದ್ದರೂ ಸಕಾರಾತ್ಮಕ ಕೆಲಸಗಳಿಂದ ನಿರಾಶೆಯ ಕಾರ್ಮಾಡಗಳನ್ನು ದ್ವಂಡಗೊಳಿಸಬಹುದಾಗಿದೆ ಎಂಬುದನ್ನು ಅಂಜುಮ್ ಸಾಬೀತುಪಡಿಸಿದ್ದಾರೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಿಮ್ಮ ದೇಶದಲ್ಲಿಷ್ಟೇ ಅಲ್ಲ, ಎಲ್ಲಿಯೇ ಅಗಲಿ ಕೆಲವೇಮ್ಲೆ ಪ್ರಸಿದ್ಧ ಧಾರ್ಮಿಕ ಸ್ಫುರ್ತಿ ಬಗ್ಗೆ ಚರ್ಚೆ ಆಗುತ್ತದೆಯೋ ಆಗ ಕೇರಳದ ಶರಿರಮಲೆಯ ಬಗ್ಗೆ ಮಾತು ಬರುವುದು ತಂಬಾ ಸ್ವಾಭಾವಿಕ. ವಿಶ್ವ-ಪ್ರಸಿದ್ಧವಾದ ಈ ಮಂದಿರದಲ್ಲಿ ಭಗವಾನ್ ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಪಡೆಯಲು ಪ್ರತಿವರ್ಷ ಕೊಟಿ ಕೊಟಿ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಎಲ್ಲಿ ಇಷ್ಟೇಂದು ಭಾರೀ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ, ಯಾವ ಸ್ಥಳಕ್ಕೆ ಇಷ್ಟೇಂದು ದೊಡ್ಡ ಮಹಾತ್ಮೆ ಇದೆಯೋ ಅಲ್ಲಿ, ಅದರಲ್ಲಿ ವಿಶೇಷವಾಗಿ ಬೆಟ್ಟಗಳ ಮತ್ತು ಕಾಡಿನ ನಡುವೆ ಇರುವ ಆ ಜಾಗದಲ್ಲಿ, ಸ್ವಜ್ಞತೆಯನ್ನು ಕಾಪಾಡುವುದು ಎಷ್ಟು ದೊಡ್ಡ ಸವಾಲಾಗಿರಬಹುದು? ಆದರೆ ಈ ಸಮಸ್ಯೆಯನ್ನು ಸಹ ಸಂಸ್ಥಾರವನ್ನಾಗಿ ಹೇಗೆ ಬದಲಾಯಿಸಬಹುದು, ಸಮಸ್ಯೆಯಿಂದ ಹೊರಬರುವ ಮಾರ್ಗವನ್ನು ಹೇಗೆ ಮುಡುಕಬಹುದು ಮತ್ತು ಸಾರ್ವಜನಿಕ

ಸಹಭಾಗಿತ್ವದಲ್ಲಿ ಅದೆಂತಹ ಶಕ್ತಿ ಇರುತ್ತದೆ ಎನ್ನುವುದಕ್ಕೆ ಶಬರಿಮಲೆ ಮಂದಿರವು ತಂತಾನೇ ಒಂದು ಉದಾಹರಣೆಯ ರೀತಿಯಲ್ಲಿ ನಿಲ್ಲುತ್ತದೆ. ಪಿ. ವಿಜಯನ್ ಎನ್ನುವ ಹೆಸರಿನ ಒಬ್ಬ ಪೋಲೀಸ್ ಆಫೀಸರ್ “ಪ್ರಣ್ಯಂ ಪೂರ್ಣವನಂ” (ಘನಮೂರ್ ಘನಸ್ಯವನಮ್) ಎನ್ನುವ ಒಂದು ಕಾರ್ಯಕ್ರಮ ಪ್ರಾರಂಭಿಸಿದರು ಮತ್ತು ಆ ಕಾರ್ಯಕ್ರಮದ ಮೂಲಕ ಸ್ವಜ್ಞತೆಗಾಗಿ ಜಾಗೃತಿ ಮೂಡಿಸುವ ಒಂದು ಸ್ವಯಂಪ್ರೇರಿತ ಪ್ರಚಾರ ಆರಂಭಿಸಿದರು. ಯಾವುದೇ ಯಾತ್ರಿಗಳು ಬಂದರೂ ಅವರು ಸ್ವಜ್ಞತೆಯ ಕಾರ್ಯಕ್ರಮದಲ್ಲಿ ಒಂದಿಳ್ಳಿಂದ ರೀತಿಯ ಶ್ರಮದಾನ ಮಾಡದೆ ಅವರ ಯಾತ್ರೆ ಸಂಪೂರ್ಣವಾಗದೇ ಇರುವ ರೀತಿಯಲ್ಲಿ ಒಂದು ಪರಂಪರೆಯನ್ನೇ ಸೃಷ್ಟಿಸಿದರು.

ನನ್ನ ಪ್ರೀತಿಯ ದೇಶವಾಸಿಗಳೇ, ಬಾಪೂರವರ ಜೀವನಮೂಲಿಕ ಯಾವ ಕೆಲಸಕ್ಕೆ ಹೋರಾಟ ಮಾಡಿದ್ದರೂ, ಪ್ರಯತ್ನಪಡುತ್ತಿದ್ದರೂ, ‘ಸ್ವಜ್ಞ-ಭಾರತ’, ‘ಕೊಳಕು ಮುಕ್ತ ಭಾರತ’ ಎನ್ನುವ, ಯಾವ ಕೆಲಸವು ಅಪೂರ್ವವಾಗಿತ್ತೋ ಅಂತಹ ಅವರ ಕನಸಿನ ಸ್ವಜ್ಞ ಭಾರತವನ್ನು ಮೊಜ್ಜೆ ಬಾಪೂರವರ 150ನೇ ಜಯಂತಿಯಿಂದ ಅವರಿಗೆ ಕೊಡುವುದಕ್ಕಾಗಿ, 2014 ನೇ ಅಕ್ಟೋಬರ್ 2 ರ ಪೊಜ್ಜು ಬಾಪೂರವರ ಜನ್ಮ ಜಯಂತಿಯಿಂದು, ನಾವೆಲ್ಲರೂ ಸಂಕಲ್ಪ ಮಾಡಿ ನಿರ್ಧರಿಸಿದ್ದೇವೆ. ಆ ದಿಕ್ಕಿನಲ್ಲಿ ನಾವೆಲ್ಲರೂ ಏನಾದರೂ ಸ್ವಲ್ಪ ಮಾಡೋಣ. ಸ್ವಜ್ಞತೆಯ ಬಗ್ಗೆ ದೇಶದಲ್ಲಿ ವ್ಯಾಪಕವಾದ ಪ್ರಯತ್ನಗಳನ್ನು ಮಾಡಲಾಗುತ್ತದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಮಗ್ರವಾಗಿ ಸಾರ್ವಜನಿಕ ಸಹಭಾಗಿತ್ವದಿಂದ ಕೂಡ ಪರಿವರ್ತನೆ ಕಾಣಿಸುತ್ತದೆ. ನಗರ ಪ್ರದೇಶಗಳಲ್ಲಿ ಬರುವ 2018 ರ ಜನವರಿ 4 ರಿಂದ ಮಾರ್ಚ್ 10 ರ ನಡುವೆ ನೈಮಿತ್ಯಲ್ಲಿ ಸಾಧನೆಯ ಮಟ್ಟವನ್ನು ಮೌಲ್ಯಮಾಪನ ಮಾಡಲು ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡದಾದ ‘ಸ್ವಜ್ಞ ಸರ್ವೇಕ್ಷಣೆ’ 2018 ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆಯನ್ನು 4 ಸಾರ್ವಿಕಕ್ಕೂ ಅಧಿಕ ನಗರಗಳಲ್ಲಿ ಸುಮಾರು 40 ಕೋಟಿ ಜನಸಂಖ್ಯೆಯಾದಿಗೆ ಮಾಡಲಾಗುವುದು. ಈ ಸಮೀಕ್ಷೆಯಲ್ಲಿ ಮೌಲ್ಯಮಾಪನ ಮಾಡುವ ಅಂಶಗಳಲ್ಲಿ ನಗರಗಳಲ್ಲಿ ಬಯಲು ಶಾಚಿದಿಂದ ಮುಕ್ತಿ; ಕಸದ ಸಂಗ್ರಹಣೆ; ಕಸವನ್ನು ತೆಗೆದುಹಾಳಿಸಿದ ಹೋಗಲು ವಾಹನದ ವ್ಯವಸ್ಥೆ; ವೈಚಾರಿಕ ವಿಧಾನದಿಂದ ಕಸದ

ಸಂಸ್ಕರಣೆ; ನಡುವಳಿಕೆಗಳನ್ನು ಬದಲಿಸಲು ಮಾಡುತ್ತಿರುವ ಪ್ರಯತ್ನಗಳು; ಸಾಮಾಜಿಕ ಉನ್ನತಿಗೆ ಮತ್ತು ಸ್ವಫ್ತತೆಗಾಗಿ ಮಾಡಿರುವ ಅವಿಷ್ಯಾರಿಕ ಪ್ರಯತ್ನಗಳು ಮತ್ತು ಈ ಕೆಲಸಕ್ಕೆ ಸಾರ್ವಜನಿಕ ಸಹಭಾಗಿತ್ವ - ಮಂತಾದವರುಗಳು ಸೇರಿರುತ್ತವೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವೊಂದು ವಿಷಯಗಳು ನೋಡುವುದಕ್ಕೆ ಬಹಳ ಚಿಕ್ಕದಾಗಿ ಕಂಡರೂ ಒಂದು ಸಮಾಜದ ರೂಪದಲ್ಲಿ ನಮ್ಮ ಪರಿಚಯದ ಮೇಲೆ ತುಂಬಾ ಪ್ರಭಾವ ಬೀರುವಂತೆ ಮಾಡುತ್ತಿರುತ್ತದೆ. ಇಂದು 'ಮನದ ಮಾತ್ರ' ಎಂಬ ಈ ಕಾರ್ಯಕ್ರಮದ ಮೂಲಕ ನಾನು ನಿಮ್ಮಾಂದಿಗೆ ಅಂತಹ ಒಂದು ಮಾತನ್ನು ಹಂಚಿಕೊಳ್ಳಲು ಬಯಸುತ್ತೇನೆ. ನನಗೆ ಬರುವ ಮಾಹಿತಿಗಳಲ್ಲಿ ಒಂದು ವಿಷಯ ತಿಳಿದು ಬಂತು. ಒಂದುವೇಳೆ ಯಾರಾದರೂ ಮುಸ್ಲಿಂ ಮಹಿಳೆ ಹಜ್ ಯಾತ್ರೆಗೆ ಹೋಗಲು ಬಯಸಿದರೆ ಅವರು ಮಹರಮ್ ಅಂದರೆ ತಮ್ಮ ಮರುಷ ರಕ್ಷಕರಿಲ್ಲದೆ ಅಲ್ಲಿಗೆ ಹೋಗುವಂತಿಲ್ಲ. ನಮ್ಮ ಸರ್ಕಾರವು ಇದರ ಬಗ್ಗೆ ಗಮನ ಹರಿಸಿ, ನಮ್ಮ ಅಲ್ಲಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಸಹ ಅವಶ್ಯಕವಾದ ದಿಟ್ಟಹೆಚ್ಚೆ ಇಟ್ಟು, 70 ವರ್ಷಗಳಿಂದ ನಡೆದುಬರುತ್ತಿರುವ ಸಂಪರ್ದಾಯವನ್ನು ಮರಿದು ಈ ನಿರ್ಬಂಧವನ್ನು ನಾವು ತೆಗೆದುಹಾಕಿದ್ದೇವೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಇಂದು ಮುಸ್ಲಿಂ ಮಹಿಳೆಯರು ಮರುಷ ರಕ್ಷಕರ ಜೊತೆ ಇಲ್ಲದೆ ಹಜ್ ಯಾತ್ರೆಗೆ ಹೋಗಬಹುದು. ಈ ಸಾರಿ ಸರಿಸುಮಾರು 1300 ಮುಸ್ಲಿಂ ಮಹಿಳೆಯರು ಮರುಷ ರಕ್ಷಕರಿಲ್ಲದೆ ಹಜ್ ಯಾತ್ರೆಗೆ ಹೋಗಲು ಅಜ್ಞ ಹಾಕಿದ್ದಾರೆ ಮತ್ತು ದೇಶದ ಬೇರೆ ಬೇರೆ ಭಾಗಗಳಿಂದ ಕೇರಳದಿಂದ ಉತ್ತರದವರೆಗೆ ಮಹಿಳೆಯರು ಹೆಚ್ಚು ಹೆಚ್ಚಿಗೆ ಹಜ್ ಯಾತ್ರೆ ಕೈಗೊಳ್ಳಲು ಇಚ್ಛೆ ವೈಕಾಸಿಸಿದ್ದಾರೆ. ಹೀಗೆ ಬಂಧುತ್ವದ ಮಹಿಳೆಯರು ಅಜ್ಞ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ಹಜ್ ಯಾತ್ರೆಗೆ ಹೋಗಲು ವಿಚಿತವಾಗಿ ಅನುಮತಿ ದೊರಕಿಸಿಕೊಡುವಂತೆ ನಾನು ಅಲ್ಲಸಂಖ್ಯಾತರ ವ್ಯವಹಾರಗಳ ಸಚಿವಾಲಯಕ್ಕೆ ಸೂಚನೆ ನೀಡಿದ್ದೇನೆ. ಸಾಮಾನ್ಯವಾಗಿ ಹಜ್ ಯಾತ್ರಿಗಳಿಗೆ ಲಾಟರಿ ವ್ಯವಸ್ಥೆ ಇದೆ. ಆದರೆ ಒಬ್ಬಾಂಚಿ ಮಹಿಳೆಯರನ್ನು ಈ ಲಾಟರಿ ವ್ಯವಸ್ಥೆಯಿಂದ ಹೋರಿಸಿ ಅವರಿಗೆ ವಿಶೇಷ ವರ್ಗದಲ್ಲಿ ಅವಕಾಶ ಹೊಡಿಸಿಕೊಂಡು ಎಂದು ನಾನು ಬಯಸುತ್ತೇನೆ.

ಭಾರತದ ವಿಕಾಸ ಯಾತ್ರೆಯು ನಮ್ಮ ಸೀ ಶ್ರೀಯ ಬಲದಿಂದ, ಅವರ ಪ್ರತಿಭೆಯೆ ಭರವಸೆಯಿಂದ ಮುಂದುವರೆಯುತ್ತಿದೆ ಮತ್ತು ಮುಂದುವರೆಯುತ್ತಿದೆ. ನಮ್ಮ ಮಹಿಳೆಯರಿಗೆ ಹೂಡ ಮರುಷರಿಗೆ ಸಮಾನವಾದ ಅಧಿಕಾರ ಸಿಗಲಿ, ಸಮಾನ ಅವಕಾಶಗಳು ಸಿಗಲಿ, ಅದರಿಂದ ಅವರೂ ಸಹ ಪ್ರಗತಿಯ ಮಾರ್ಗದಲ್ಲಿ ಒಟ್ಟೊಟಿಗೆ ಮುಂದುವರೆಯವಂತಾಗಲಿ ಎನ್ನುವುದು ನಮ್ಮ ನಿರಂತರ ಪ್ರಯತ್ನವಾಗಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ, ಜನವರಿ 26 ನಮಗೆ ಒಂದು ಬಿತ್ತಿಹಾಸಿಕ ಪರ್ವವಾಗಿದೆ. ಆದರೆ ಈ ಪರ್ವ 26 ಜನವರಿ 2018 ರ ದಿನ ವಿಶೇಷ ರೂಪದಲ್ಲಿ ನೆನಪಿನಲ್ಲಿ ಉಳಿಯಲಿದೆ. ಈ ಪರ್ವ ಗಣತಂತ್ರ ದಿವಸದ ಸಮಾರೋಪ ಸಮಾರಂಭಕ್ಕೆ ಆಗ್ನೇಯ ವಿಶಿಯಾ ರಾಷ್ಟ್ರಗಳ ಒಕ್ಕೂಟದ ಎಲ್ಲಾ ಹತ್ತು ದೇಶಗಳೆ ಮುಖಿಂಡರು ಮುಖ್ಯ ಅತಿಧಿಗಳಾಗಿ ಭಾರತಕ್ಕೆ ಬರಲಿದ್ದಾರೆ. ಗಣತಂತ್ರ ದಿವಸದಂದು ಈ ಸಾರಿ ಬಂಧುರಲ್ಲಿ, ಹತ್ತು ಮುಖ್ಯ ಅತಿಧಿಗಳು ಇರುತ್ತಾರೆ. ಭಾರತದ ಇತಿಹಾಸದಲ್ಲಿ ಹಿಂದಂದೂ ಹೀಗೆ ಆಗಿರಲಿಲ್ಲ. 2017, ಆಗ್ನೇಯ ಏಶಿಯಾ ಕೂಡ ನಮ್ಮ ಪೆಟಿಯೋಂದು ಕಾಲವೂ ಒಂದಿಲ್ಲಿಂದು ರೂಪದಲ್ಲಿ ಪ್ರಕೃತಿಯೊಂದಿಗೆ ಜೆಸೆದುಕೊಂಡಿದೆ. ಆದರೆ ವಿವಿಧತೆಯಿಂದ ತುಂಬಿರುವ ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯ ಈ ಅದ್ಭುತ ಘಟನೆಯನ್ನು ಬೇರೆ ಬೇರೆ ರೂಪದಲ್ಲಿ ಆಚರಿಸುವ ಸಂಪ್ರದಾಯವಿದೆ. ಪಂಜಾಬ್ ಮತ್ತು ಉತ್ತರಭಾರತದಲ್ಲಿ 'ಲೋಹಡಿ' ಯ ಆನಂದ ಇರುತ್ತದೆ, ಯು.ಪಿ. ಮತ್ತು ಬಿಹಾರಗಳಲ್ಲಿ ಖಿಜಡಿ ಮತ್ತು ತಿಲ್-ಸಂಕ್ರಾಂತಿಯ ನಿರೀಕ್ಷೆ ಇರುತ್ತದೆ. ರಾಜಾಸಾಧಾನದಲ್ಲಿ 'ಸಂಕ್ರಾಂತಿ' ಎಂದು ಹೇಳಲಿ, ಅಸ್ಸಾಂ ನಲ್ಲಿ 'ಮಾಘ-ಬಿಹಾರ್' ಅಥವಾ ತಮಿಳನಾಡಿನಲ್ಲಿ 'ಮೋಂಗಲ್' ಎನ್ನಲ್ಲಿ, ಇವೆಲ್ಲಾ ಹಬ್ಬಗಳೂ ಆಯಾ ಪ್ರದೇಶಗಳಲ್ಲಿ ವಿಶೇಷವಾಗಿವೆ ಮತ್ತು ಅಪ್ಪಾಗಳಿಗೆ ಅದರದ್ದೆ ಆದ ಮಹತ್ವ ಇದೆ. ಈ ಎಲ್ಲಾ ಹಬ್ಬಗಳೂ ಬಹುಶಃ ಜನವರಿ 13 ರಿಂದ 17 ರ ಮಧ್ಯ ಆಚರಿಸಲಿದ್ದುತ್ತದೆ. ಈ ಎಲ್ಲಾ ಹಬ್ಬಗಳ ಹೆಸರು ಬೇರೆ ಬೇರೆ, ಆದರೆ ಇವುಗಳ ಮೂಲ ತತ್ವ ಒಂದೇ ಆಗಿದೆ. ಅದೆಂದರೆ ಪ್ರಕೃತಿ ಮತ್ತು ಕೃಷಿಯ ಜೊತೆಗಿನ ಸಂಬಂಧ.



ರಾಷ್ಟ್ರಗಳ ಒಕ್ಕೂಟದ ಎಲ್ಲಾ ದೇಶಗಳು ಹಾಗೂ ಭಾರತಕ್ಕೆ ಒಂದು ರೀತಿಯ ವಿಶೇಷವಾಗಿದೆ. 2017 ರಲ್ಲಿ ಆಗ್ನೇಯ ವಿಶಿಯಾ ರಾಷ್ಟ್ರಗಳ ಒಕ್ಕೂಟವು ತನ್ನ 50 ಪರ್ವವನ್ನು ಮೊರೆಸಿತು ಮತ್ತು ಇದೇ 2017 ರಲ್ಲಿ ಆಗ್ನೇಯ ವಿಶಿಯಾ ರಾಷ್ಟ್ರಗಳ ಒಕ್ಕೂಟದ ಜೊತೆ ಭಾರತದ ಸಹಭಾಗಿತ್ವದ 25 ಪರ್ವಗಳು ಸಹ ಪೂರ್ಣಿಯಾಗಿವೆ. ಜನವರಿ 26 ರಂದು ವಿಶ್ವದ ಹತ್ತು ದೇಶಗಳ ಈ ಮಹಾನ್ ನಾಯಕರುಗಳು ಒಗ್ಗೂಡುವುದು ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ.

ಪ್ರೀತಿಯ ದೇಶವಾಸಿಗಳೇ, ಇದು ಹಬ್ಬಗಳ ಶೀತುವಾಗಿದೆ. ಹಾಗೆಯೇ

ನಮ್ಮ ದೇಶ ಒಂದು ರೀತಿಯಲ್ಲಿ ಹಬ್ಬಗಳ ದೇಶವಾಗಿದೆ. ಬಹುಶಃ ಹಬ್ಬದೊಂದಿಗೆ ಗುರುತಿಸದ ದಿನಗಳು ನಮ್ಮಲ್ಲಿ ಇಲ್ಲದೇ ಇರಬಹುದು. ಈಗಷ್ಟೇ ನಾವೆಲ್ಲರೂ ಕ್ರಿಸ್ತಿ ಆಚರಿಸಿದ್ದೇವೆ ಮತ್ತು ಮುಂದೆ ಹೊಸ ಪರ್ವ ಬರಲಿದೆ. ಬರಲೀರುವ ಹೊಸ ಪರ್ವ ನಿಮಗೆಲ್ಲರಿಗೂ ಹೆಚ್ಚಿನ ಸಂಶೋಷ, ಸುಖ ಮತ್ತು ಸಮೃದ್ಧಿಯನ್ನು ಹೊತ್ತು ತರಲಿ. ನಾವೆಲ್ಲರೂ ಹೊಸ ಆಶಯ, ಹೊಸ ಉತ್ಸಾಹ, ಹೊಸ ಭರವಸೆ ಮತ್ತು ಹೊಸ ಸಂಕಲೆಯೊಂದಿಗೆ ಮುಂದೆ ನಡೆಯೋಣ, ದೇಶವನ್ನೂ ಸಹ ಮನುಷ್ಯರೊಂದಿಗೆ ಜನವರಿ 3 ಸೂರ್ಯನು ಉತ್ತರಾಯಣಕ್ಕೆ ಪಥ ಬದಲಿಸುವ ಕಾಲ ಮತ್ತು ಇದೇ ತಿಂಗಳಲ್ಲಿ ಮಕರ ಸಂಕ್ರಾಂತಿ ಆಚರಿಸುತ್ತೇವೆ. ಇದು ಪ್ರಕೃತಿಯೊಂದಿಗೆ ಜೆಸೆದುಕೊಂಡಿರುವ ಪರವ. ಹಾಗೆಯೇ ಕೂಡ ನಮ್ಮ ಪೆಟಿಯೋಂದು ಕಾಲವೂ ಒಂದಿಲ್ಲಿಂದು ರೂಪದಲ್ಲಿ ಪ್ರಕೃತಿಯೊಂದಿಗೆ ಜೆಸೆದುಕೊಂಡಿದೆ. ಆದರೆ ವಿವಿಧತೆಯಿಂದ ತುಂಬಿರುವ ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿಯ ಈ ಅದ್ಭುತ ಘಟನೆಯನ್ನು ಬೇರೆ ಬೇರೆ ರೂಪದಲ್ಲಿ ಆಚರಿಸುವ ಸಂಪ್ರದಾಯವಿದೆ. ಪಂಜಾಬ್ ಮತ್ತು ಉತ್ತರಭಾರತದಲ್ಲಿ 'ಲೋಹಡಿ' ಯ ಆನಂದ ಇರುತ್ತದೆ, ಯು.ಪಿ. ಮತ್ತು ಬಿಹಾರಗಳಲ್ಲಿ ಖಿಜಡಿ ಮತ್ತು ತಿಲ್-ಸಂಕ್ರಾಂತಿಯ ನಿರೀಕ್ಷೆ ಇರುತ್ತದೆ. ರಾಜಾಸಾಧಾನದಲ್ಲಿ 'ಸಂಕ್ರಾಂತಿ' ಎಂದು ಹೇಳಲಿ, ಅಸ್ಸಾಂ ನಲ್ಲಿ 'ಮಾಘ-ಬಿಹಾರ್' ಅಥವಾ ತಮಿಳನಾಡಿನಲ್ಲಿ 'ಮೋಂಗಲ್' ಎನ್ನಲ್ಲಿ, ಇವೆಲ್ಲಾ ಹಬ್ಬಗಳೂ ಆಯಾ ಪ್ರದೇಶಗಳಲ್ಲಿ ವಿಶೇಷವಾಗಿವೆ ಮತ್ತು ಅಪ್ಪಾಗಳಿಗೆ ಅದರದ್ದೆ ಆದ ಮಹತ್ವ ಇದೆ. ಈ ಎಲ್ಲಾ ಹಬ್ಬಗಳೂ ಬಹುಶಃ ಜನವರಿ 13 ರಿಂದ 17 ರ ಮಧ್ಯ ಆಚರಿಸಲಿದ್ದುತ್ತದೆ. ಈ ಎಲ್ಲಾ ಹಬ್ಬಗಳ ಹೆಸರು ಬೇರೆ ಬೇರೆ, ಆದರೆ ಇವುಗಳ ಮೂಲ ತತ್ವ ಒಂದೇ ಆಗಿದೆ. ಅದೆಂದರೆ ಪ್ರಕೃತಿ ಮತ್ತು ಕೃಷಿಯ ಜೊತೆಗಿನ ಸಂಬಂಧ.

ಎಲ್ಲಾ ದೇಶವಾಸಿಗಳಿಗೂ ಈ ಹಬ್ಬಗಳ ಹಾದಿಕ ಶುಭಾಶಯಗಳು. ಮತ್ತೊಮ್ಮೆ ನಿಮ್ಮಲ್ಲಿರಿಗೂ ಹೊಸ ಪರ್ವ 2018 ರ ಶುಭಾಶಯಗಳು. ಅನಂತಾನಂತ ಧನ್ಯವಾದಗಳು ಪ್ರೀತಿಯ ದೇಶವಾಸಿಗಳೇ.

2018 ರಲ್ಲಿ ಮತ್ತೊಮ್ಮೆ ಮಾತನಾಡೋಣ. ಧನ್ಯವಾದಗಳು. □

ದೇಶದ ವಿವಿಧ ಕ್ಷೇತ್ರಗಳಿಗೆ ಅಗತ್ಯವಾದ ಹಣಕಾಸು ಸೌಲಭ್ಯ ಒದಗಿಸುವಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದಾಗಿದೆ. ಅವು ಮಧ್ಯಮಾವಧಿಯಿಂದ ಹಿಡಿದು ದೀರ್ಘಾವವಧಿ ಸಾಲ ಒದಗಿಸುವ ಮೂಲಕ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಗಳಿಸಿದೆ. ಗ್ರಾಮೀಣ ವಸತಿ, ಸಣ್ಣ ಕ್ಷೇತ್ರಗಳಲ್ಲಿ ಬೆಳೆಯಿರುವ ಬೇಡಿಕೆ ಪೂರ್ವೆಸುವಲ್ಲಿ ಈ ಸಂಸ್ಥೆಗಳು ಮಹತ್ವ ಕೊಡುಗೆ ನೀಡುತ್ತಿವೆ. ಭಾರತದಲ್ಲಿ ವಿಶೇಷ ಉದ್ದೇಶಗಳಾಗಿಯೇ ಸಾಫಿಸಲಾದ ನಾಲ್ಕು ಪ್ರಮುಖ ಬ್ಯಾಂಕುಗಳಿವೆ.

ಭಾರತದ ಸಣ್ಣ ಕ್ಷೇತ್ರಗಳಿಗೆ ಅಭಿವೃದ್ಧಿ ಬ್ಯಾಂಕ್ : ಏಪ್ರಿಲ್ 2, 1990ರಲ್ಲಿ ಅಸ್ಟ್ರೇಚ್ ಬಂದ, ಈ ಬ್ಯಾಂಕು, ಪ್ರಥಾನವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕ್ಷೇತ್ರಗಳ, ಸಂವರ್ಧನೆ. ಹಣಕಾಸು ಬೆಂಬಲ ಮತ್ತು

ಸಿಮಿನಿಡ್ ಇಜಿಲಿಂಡ್?

ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.

ರಾಷ್ಟ್ರೀಯ ವಸತಿ ಬ್ಯಾಂಕ್ : 1988ರಲ್ಲಿ ಅರಂಭವಾದೆ ಈ ಬ್ಯಾಂಕ್, ವಸತಿ ಹಣಕಾಸು ಸಂಸ್ಥೆಗಳಿಗೆ ಆರ್ಥಿಕ ಹಾಗೂ ಇನ್ವಿಟರ್ ನೇರವು ನೀಡುತ್ತದೆ. ರಿಸ್ವೆ ಬ್ಯಾಂಕ್ ಮಾಲಿಕತ್ವದ ರಾಷ್ಟ್ರೀಯ ವಸತಿ ಬ್ಯಾಂಕ್, ಅಭಿವೃದ್ಧಿ ಮತ್ತು ಸಾಲು ನಿರ್ವಹಣೆ, ಯೋಜನಾ ಹಣಕಾಸು, ಹಣಕಾಸು ಕ್ರೋಡೀಕರಣ ಮೊದಲಾದ ವಿಶೇಷ ಘಟಕಗಳನ್ನು ಹೊಂದಿದೆ.

ನಬಾಡ್ : ಸಂಸ್ತಿನ ಅನುಮೋದನೆಯಂತೆ 1981ರ ಕಾಲ್ಯಾಂತರದಲ್ಲಿ ಕ್ಷೇತ್ರೀಯ ಮತ್ತು ಗ್ರಾಮೀಣಾಭಿವೃದ್ಧಿ ಕುರಿತಾ ರಾಷ್ಟ್ರೀಯ ಬ್ಯಾಂಕ್ (ನಬಾಡ್) ಜುಲೈ

1982ರಲ್ಲಿ ಅಸ್ಟ್ರೇಚ್ ಬಂತು. ಆರಂಭಿಕ 100 ಕೋಟಿ ರೂ. ಬಂಡವಾಳದಿಂದ ಶುರುವಾದ ಈ ಬ್ಯಾಂಕ್ ಮಾರ್ಚ್ 31, 2016ಕ್ಕೆ 5000 ಕೋಟಿ ರೂ. ಸಂದಾಯಿತ ಬಂಡವಾಳ ಹೊಂದಿದೆ. ಇದರಲ್ಲಿ ಸರ್ಕಾರದ ಪಾಲು 4980 ಕೋಟಿ ರೂ. ಗಳಾಗಿದ್ದರೆ, ರಿಸ್ವೆ ಬ್ಯಾಂಕ್ ಪಾಲು 20 ಕೋಟಿ ರೂ. ಗಳಾಗಿವೆ.

ಎಸ್‌ಎಸ್‌ಬ್ಯಾಂಕ್ ಆಫ್ ಇಂಡಿಯಾ : ಭಾರತದ ಅಮುದು-ರಘು ಕಾಲ್ಯಾಂತರದಲ್ಲಿ 1981ರಿಂದ, ಜಾಗತಿಕ ರಘು ಸಾಲ ವಜ್ಞನಿ - ಇಸಿಲ್ಲ ಮಾದರಿಯಲ್ಲಿ 1982ರಲ್ಲಿ ಈ ಬ್ಯಾಂಕ್ ಕಾರ್ಯ ಆರಂಭಿಸಿತು. ಇದು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದೀಪುಗಳ ಪ್ರಗತಿಗಾಗಿ ಶ್ರಮಿಸುತ್ತಿದ್ದು ಇದರಲ್ಲಿ ತಂತ್ರಜ್ಞಾನ ಅಮದು, ರಘು ಉತ್ಸವ ಅಭಿವೃದ್ಧಿ, ರಘು ಮಾರುಕಟ್ಟೆ, ವಿದೇಶಿ ಬಂಡವಾಳ ಹೊಡಿಕೆ ಮೊದಲಾದ ವಿಚಾರದಲ್ಲಿ ಕಾರ್ಯ ನಿರ್ವಹಿಸುತ್ತದೆ. □

ಭಾರತಕ್ಕಿಂತಿರುವ ಉದಂಧ-ಕ್ರಾಂತಿಯ ಆದಂಧನ

(67 ನೇ ಪುಟದಿಂದ)

ಈ ಹಿಂದೆ ಬ್ಯಾಂಕ್‌ಗಳಿಗೆ ಶಾಖೆಗಳನ್ನು ತೆರೆಯಲು ಅನುಮತಿಯನ್ನು ಪಡೆಯಲು ಹಲವಾರು ನಿರ್ಬಂಧಗಳಿದ್ದವು. ಇಂದು ಬಹುತೇಕ ಬ್ಯಾಂಕ್‌ಗಳಿಗೆ ಶಾಖೆಗಳನ್ನು ತೆರೆಯಲು ಹಾಗೂ ಹಾಲಿ ಶಾಖೆಗಳನ್ನು ಮುಚ್ಚಲು ಮುಕ್ತ ಅವಕಾಶವಿರುತ್ತದೆ. ಈ ಹಿಂದೆ ಇದ್ದ ತೊಡಕುಗಳ ಕಾರಣಗಳಿಂದ ನಮ್ಮ ದೇಶದಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿರುವವರ ಸಂಖ್ಯೆ ಬಹಳ ಕಡಿಮೆ ಮಟ್ಟದಲ್ಲಿತ್ತು. ಈ ತೊಡಕುಗಳ ನಿವಾರಣೆಯಾಗಿರುವ ಈ ಕಾಲ ಘಟ್ಟದಲ್ಲಿ ಎಲ್ಲಾಗೂ ವಿಶ್ರೀಯ ಸೇವೆಗಳನ್ನು ಲಭ್ಯಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿ ಆದ್ಯತ್ವ ಹೆಚ್ಚು ಜನರು ಬ್ಯಾಂಕ್ ಖಾತೆಗಳನ್ನು ತೆರೆಯಲು ಹಾಗೂ ವಹಿವಾಟಿಗಳನ್ನು ನಡೆಸಲು ಬಹಳವು ಮೈಲ್ತಿರುವ ಮಾಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಜನರಿನ ಯೋಜನೆ, ಭೀಮ ಆರ್ಥಿಕ ಬಿಡುಗಡೆ, ವಿಶ್ರೀಯ ಸೇವೆಗಳ ಹಾಗೂ ವಿಶ್ರೀಯ ಸಾಕ್ಷರತೆ ಯೋಜನೆಗಳ ಮೂಲಕ ವಿಶ್ರೀಯ ಸೇವೆಗಳನ್ನು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.



ಇದುವರೆಗಿನ ನೀತಿಯಂತೆ ಸರ್ಕಾರ ಹಾಗೂ ಭಾರತೀಯ ರಿಸ್ವೆ ಬ್ಯಾಂಕ್ ಹೆಚ್ಚಿನ ಮಟ್ಟದ ನಿಯಂತ್ರಣಗಳನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಗಳನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿತ್ತು. ಇದುವರೆಗೆ ಭಾರತ ಸರ್ಕಾರವು ತೆಗೆದುಹಾರಿಸಿದ ಹಣವನ್ನಾದರೂ ಬಳಸಿ ಆರ್ಥಿಕ ತೊಂದರೆಗಳಲ್ಲಿ ಸಿಲುಕೆಂಡ ಬ್ಯಾಂಕ್‌ಗಳನ್ನು ರಕ್ಷಿಸುತ್ತಿದೆ.

ಆದರೆ ಈಗ ಬದಲಾಗುತ್ತಿರುವ ಸನ್ನಿಹಿತದಲ್ಲಿ ಬ್ಯಾಂಕ್‌ಗಳ ವಹಿವಾಟಿಗಳಲ್ಲಿ ಸರ್ಕಾರದ ಹಾಗೂ ಭಾರತೀಯ ರಿಸ್ವೆ ಬ್ಯಾಂಕ್ ನಿಯಂತ್ರಣ ಕಡಿತಗೊಂಡಿರುವ ಪರಿಸ್ಥಿತಿಯನ್ನು ಗಳನೆಗೆ ತೆಗೆದುಹಾರಿಸುವ ಸರ್ಕಾರವು ಕೆಲವು ಸುಧಾರಣೆಗಳನ್ನು ಜಾರಿ ಮಾಡುವ ಚಿಂತನೆ ನಡೆಸುತ್ತಿದೆ.

ಈ ನಿಟ್ಟಿನಲ್ಲಿ ಹಣಕಾಸು ಪರಿಹಾರ ಮತ್ತು ತೇವಣಿ ವಿಮೆ ಮಸೂದೆ (ಎಫ್‌ಆರ್‌ಡಿಎಫ್) ಯನ್ನು ಸರ್ಕಾರವು ಸಿದ್ಧಪಡಿಸಿರುತ್ತದೆ.

ಹಣಕಾಸು ಪರಿಹಾರ ಮತ್ತು ತೇವಣಿ ವಿಮೆ ಮಸೂದೆ (ಎಫ್‌ಆರ್‌ಡಿಎಫ್) ನ ಪ್ರಮುಖ ಅಂಶಗಳು

ವಿಶ್ರೀಯ ಮಾರುಕಟ್ಟೆಗಳಲ್ಲಿ ಸಂಕೆಷ್ಟದ ಪರಿಸ್ಥಿತಿ ಉಂಟಾದಲ್ಲಿ ತೇವಣಿದಾರನ್ನು ರಕ್ಷಿಸಲು ಹಾಗೂ ಹಲವು ಕ್ರಮಗಳನ್ನು ಕ್ಷೇತ್ರಗಳಲ್ಲಿ ಆಗುತ್ತಿರುವ ಪ್ರಗತಿಯ ಜೊತೆಗೆ ಬ್ಯಾಂಕ್‌ಇಂಟ್‌ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಗಳನ್ನು ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿ ಇವುಗಳಿಂದ ಭವಿಷ್ಯದಲ್ಲಿ ಬ್ಯಾಂಕ್‌ಇಂಟ್‌ವ್ಯವಹಾರಗಳ ಸ್ವರೂಪವೇ ಬದಲಾಗುವುದರಲ್ಲಿ ಸಂದರ್ಭದಲ್ಲಿ. □

ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಪ್ರಗತಿಯ ಜೊತೆಗೆ ಬ್ಯಾಂಕ್‌ಇಂಟ್‌ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿಗಳನ್ನು ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿ ಇವುಗಳಿಂದ ಭವಿಷ್ಯದಲ್ಲಿ ಬ್ಯಾಂಕ್‌ಇಂಟ್‌ವ್ಯವಹಾರಗಳ ಸ್ವರೂಪವೇ ಬದಲಾಗುವುದರಲ್ಲಿ ಸಂದರ್ಭದಲ್ಲಿ. □

ಭೂರತೀಯ ಆರ್ಥಿಕತೆಯ ಮುಂದಿನ ವರ್ಷದಲ್ಲಿ ಶೇಕಡ 7.2ರಪ್ಪು ಪ್ರಗತಿ ಸಾಧಿಸಲಿದೆ. ನಂತರದ ದಿನಗಳಲ್ಲಿ ಪ್ರಗತಿದರವೂ ಇನ್ನು ಪ್ರಮುಖ ಕೆಂಪಾಗಲಿದ್ದು, ಶೇಕಡ 7.4 ತಲುಪಲಿದೆ. ವಿಶ್ವಸಂಸ್ಥೆಯ ನೀಡಿರುವ ವರದಿಯ ಪ್ರಕಾರ ಭಾರತದ ಆರ್ಥಿಕತೆ ಮುಂದಿನ ದಿನಗಳಲ್ಲಿ ಹೆಚ್ಚಳವಾಗಲಿದೆ. ವಿಶ್ವಸಂಸ್ಥೆ ನೀಡಿರುವ ವಿಶ್ವಆರ್ಥಿಕ ಸ್ಥಿತಿ ಮತ್ತು ನಿರೀಕ್ಷೆ - 2018ರ ವರದಿಯಲ್ಲಿ ಜಾಗತಿಕ ಪ್ರಗತಿಯ ಕುರಿತು ಬೇಳಕು ಚೆಲ್ಲಲಾಗಿದೆ.

* * *

ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯನ್ನು ಸರ್ಕಾರ ಗೊಳಿಸುವ ಉದ್ದೇಶದಿಂದ ಸರ್ಕಾರ ಮಹತ್ವದ ಚುನಾವಣಾ ಬಾಂಡ್ ಯೋಜನೆಯನ್ನು ಅಭ್ಯರ್ಥಿಗೊಳಿಸಿದೆ. ಲೋಕಸಭೆಯಲ್ಲಿ ಕೇಂದ್ರ ಹಣಕಾಸು ಶ್ರೀ ಸಚಿವ ಅರುಣ ಜೇಟ್ಟಿ ಹೇಳಿಕೆ ನೀಡಿ, ಒಂದು ಸಾವಿರ, ಹತ್ತು ಸಾವಿರ, ಒಂದು ಲಕ್ಷ, ಹತ್ತು ಲಕ್ಷ ಮತ್ತು ಒಂದು

ವಾರತಾಟ ವಿಶೇಷ

ಕೋಟಿ ರೂಪಾಯಿ ಮುಖಿ ಬೆಲೆಯ ಈ ಬಾಂಡ್‌ಗಳನ್ನು ಸ್ವೇಚ್ಛ ಬ್ಯಾಂಕ್ ಆಫ್ ಇಂಡಿಯಾದ ಆಯ್ದು ಶಾಖೆಗಳಿಂದ ವಿರೀದಿಸಲು ಅವಕಾಶ ಇರುತ್ತದೆ ಎಂದರು. ಈ ಬಾಂಡ್‌ಗಳನ್ನು ವಿರೀದಿಸುವವರು ಬ್ಯಾಂಕ್‌ನಲ್ಲಿ ಕಡವಾಯವಾಗಿ ಕೆವೇಸಿ ನಿಯಮಗಳನ್ನು ಪೂರ್ವೀಕರಬೇಕು, ತಮ್ಮ ಬ್ಯಾಂಕ್ ಖಾತೆಯಿಂದಲೇ ಹಣ ಪಾವತಿ ಮಾಡಬೇಕು. ಆದಾಗ್ಯೂ ಬಾಂಡ್ ಮೇಲೆ ಪಕ್ಷದ ಹೆಸರು ಮುದ್ರಿತವಾಗುವದಿಲ್ಲ ಎಂದರು. ಈ ಬಾಂಡ್‌ಗಳು ಕೇವಲ 15 ದಿನಗಳ ಜಲಾವಣೆ ಅವಧಿ ಹೊಂದಿದ್ದು, ಈ ಅವಧಿಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಮಾತ್ರ ಬಳಸಲು ಅನುಮತಿ ಇರುತ್ತದೆ ಮತ್ತು ಈ ಬಾಂಡ್‌ಗಳನ್ನು ಪಡೆದ ರಾಜಕೀಯ ಪಕ್ಷಗಳು ಅಧಿಕೃತ ಬ್ಯಾಂಕಿನ ನಿಯೋಜಿತ ಬ್ಯಾಂಕ್ ಖಾತೆಯ ಮೂಲಕ ಮಾತ್ರ ಅವನ್ನು ನಗದೀಕರಿಸಲು ಅವಕಾಶವಿರುತ್ತದೆ ಎಂದು ಸಚಿವರು ಸ್ವಷ್ಟಪಡಿಸಿದರು.

ಮುಸ್ಲಿಂ ಮಹಿಳೆಯರ ವಿವಾಹ ಹಕ್ಕಿಗಳ ರಕ್ಷಣೆ ಮೂದೆ-2017ಕ್ಕೆ ಲೋಕ ಸಭೆಯಲ್ಲಿ ಅಂಗೀಕಾರ ದೊರೆತಿದೆ. ತ್ರಿವಿಳಿ ತಲಾಬ್ ನೀಡುವವರಿಗೆ ಮೂರು ವರ್ಷ ಕರಿಣ ಜ್ಯೇಲು ಶಿಕ್ಷೆ ವಿಧಿಸಲು ಅವಕಾಶ ಇರುವ ಈ ಮೂದೆಗೆ ತಿದ್ದುಪಡಿ ತರಲು ಪ್ರತಿ ಪಕ್ಷಗಳು ಬಯಸಿದ್ದವು. ಪ್ರತಿಪಕ್ಷಗಳು ಮೂದೆ ತಿದ್ದುಪಡಿಗೆ ಸಲ್ಲಿಸಿದ್ದ ನಿರ್ಣಯ ತಿರಸ್ಯಾರಗೆ ನೀಡಿದ್ದು, ಯಾವುದೇ ತಿದ್ದುಪಡಿ ಇಲ್ಲದೇ ಈ ಮೂದೆಗೆ ಲೋಕ ಸಭೆಯಲ್ಲಿ ಅಂಗೀಕಾರ ದೊರೆತಿದೆ.

ಲೋಕಸಭೆಯಲ್ಲಿ ಮೂದೆಗೆ ಅಂಗೀಕಾರ ದೊರೆತ ನಂತರ ಮಾತನಾಡಿದ ಕಾನೂನು ಸಚಿವ ಶ್ರೀ ರವಿಶಂಕರ್ ಪ್ರಸಾದ್, ಮುಸ್ಲಿಂ ಮಹಿಳೆಯರ ಸಶಕ್ತಿಕರಣಕ್ಕೆ ಇದೊಂದು ಪತಿಹಾಸಿಕ ಮೂದೆಯಾಗಿದೆ. ಈ ಮೂದೆ ಧರ್ಮ ಅಥವಾ ನಂಬಿಕೆಯ ಬಗ್ಗೆಯಲ್ಲಿ ಲೀಂಗ ಸಮಾನತೆ ಮತ್ತು ಲಿಂಗಾಧಾರಿತ ನ್ಯಾಯವನ್ನು ಹೊಂದಿದೆ. ಇದು ಯಾವುದೇ ರಾಜಕೀಯ ಪ್ರೇರಿತ ಕೂಡ ಅಲ್ಲ ಎಂದು ಸ್ವಷ್ಟಪಡಿಸಿದರು. □

Subscription Coupon

[For New membership /Renewal/Change of Address]

I want to subscribe to :

Yojana / Kurukshestra / Ajkal / : 1 yr. Rs.230/-; 2 yrs, Rs.430/- ; 3 yrs, Rs.610/-

Bal Bharati : 1 yr. Rs.160/-; 2 yrs, Rs.300/- ; 3 yrs, Rs.420/-

(Circle the magazine of your choice and the period of subscription)

DD/PO/MO No. _____ date _____

Name (in block letters) : _____

Subscriber's profile : Student / Academician / Institution / Others

Address : _____

PIN : _____

The amount may kindly be sent in the form of D.D. It should be drawn in favour of ADG (I/C), Publications Division, Min. of I & B, GOI and payable at New Delhi. The D.D. along with duly filled coupon may kindly be sent to The Business Manager (Journals), Publications Division, Ministry of Information & Broadcasting, Room No. 48-53, Soochna Bhawan, CGO Complex, Lodhi Road, New Delhi * 110 003.

Please allow us 4 to 6 weeks for the dispatch of the first issue.

P.S. : For Renewal / change in address, please quote your subscription number

To Subscribe Online

Log on to

<http://publicationsdivision.nic.in/>,
in collaboration with bharatkosh.gov.in